ಭಾಂಗಾರಾಚಿ ಇಮಾಜ್

41
ಭುರ್ಗ್ಯಾಂಚ್ಯೊ
ಕಾಣಿಯೊ



H271
Sh. Stories
Kon
J.F.D.

ಜೆ. ಎಫ್. ಡಿಸೊಜಾ
ಅತ್ತಾವರ್

E 07700
L:B03-R17(Kon-A)

ಭಾಂಗಾರಾಚೆ ಇಮಾಜ್

ಆನಿ ಹೆರ್ ಕಾಣಿಯೊ

ಜೆ. ಎಫ್. ಡಿಸೋಜಾ, ಅತ್ತಾವರ್

ರಾಕ್ಣೊ
ಪ್ರಕಾಶನಾಚೊ
104-ವೊ ಬೂಕ್

4271
Shi Stains ~~AL~~ KON
D'SOU

WORLD KONKANI CENTRE LIBRARY
विश्व कोंकणी पुस्तकालय
MANGALORE

2007

ರಾಕ್ಣೊ ಪ್ರಕಾಶನ್
ಕೊಡಿಯಾಳ್‌ಬಯ್ಲ್, ಮಂಗ್ಳುರ್ - 575 003
ಫೋನ್: 2422426

BHANGARACHI IMAZ Ani her kanniyo — A Collection of Short Stories for children in Konkanni by J. F. D'Souza, Attavar

© 2007 Edition : Raknno Publication

Cover Design by Pinto Vamanjoor

Published by
Raknno Publication,
Kodialbail Post, Mangalore - 575 003
Phone: 2422426

Price : 50/-

WORLD KONKANI CENTRE LIBRARY
MANGALORE

4271
K1->KON
D'Sou

ಬರಯ್ಣಾರಾಚೆಂ ಉತ್ರಾಂ

ಭಾಂಗಾರ್ ಭುರ್ಗ್ಯಾಂಚೆ ಮತಿಕ್ ಸುಂರ್ಗಾರ್

'ಆಮ್ಚಿಂ ಭುರ್ಗಿಂಚ್ ಫುಡ್ಲೆಂ ಜನಾಂಗ್' – ಅಶೆಂ ಮ್ಹಳಾಂ ಪಂಡಿತ್ ಜವಾಹರ್‌ಲಾಲ್ ನೆಹರುನ್. ಹೆಂ ಉತರ್ ಖರೋಖರ್ ಸತ್ ಕರಿಜೆ ತರ್ ಆಮಿ ಆಮ್ಚ್ಯಾ ಭುರ್ಗ್ಯಾಂಖಾತಿರ್ ಮ್ಹಿನತ್, ತ್ಯಾಗ್, ಸಾಕ್ರಿಫಿಸ್, ಉದಾರ್‌ಪಣ್, ಮಾರ್ಗ್‌ದರ್ಶನ್ ದಿಂವ್ಚೆ ಸವೆಂ ತಾಂಚೊ ಖೂಬ್ ಮೋಗ್ ಕರಿಜೆ. ತಾಂಚಿ ಶಿಸ್ತ್ ರುತಾ ಕರ್ತಾನಾ, ಬರ್ಯಾ ಚಿಂತ್ಪಾಂನಿ ಮತಿಚೊ ವಿಕಾಸ್ ಕರ್ಚಿ ಬೋವ್ ಗರ್ಜ್ ಆಸಾ.

ಇಸ್ಕೊಲಾಚ್ಯಾ ಶಿಕ್ಪಾಚಿ ಕರಂದಾಯ್ ಆನಿ ಜಡಾಯ್ ಭುರ್ಗ್ಯಾಂಕ್ ಧಾಡಾವ್ನ್, ಪಿಕವ್ನ್, 'ವ್ಹಯ್' ಕರುಂಕ್ ಆಮ್ಕಾಂ ವ್ಹಡಿಲಾಂಕ್ ನಿರ್ಬೊಗ್‌ನಾಸ್ತಾಂ ಬಳ್ ಕರ್ತಾನಾ, ಆದುನಿಕ್ ತಾಂತ್ರಿಕತಾ ಮ್ಹಣ್ಜೆ ಟಿ.ವಿ., ಇಂಟರ್‌ನೆಟ್, ಮೊಬಾಯ್ಲ್ ಭುರ್ಗ್ಯಾಂಕ್ ವೆಳಾ ಪಯ್ಲೆಂಚ್ ಮಾನಸಿಕ್ ಪರಿಪಿಕಾಯ್ ಜೊಡುಂಕ್ ಉತ್ತೇಜಿತ್ ಕರ್ತಾತ್. ಹ್ಯಾ ಮಾರಕ್ ಅಪಾಯಾಂತ್ ಆಮ್ಚಿಂ ನೆಣ್ತುಲಿಂ-ಮಾಣ್ಕುಲಿಂ ಭುರ್ಗಿಂ ಸಾಂಪ್ಡೊನ್ ಆಮ್ಚ್ಯಾ ದೊಳ್ಯಾಂ ಮುಕಾರ್ ಕಳ್ವಳೊನ್, ವಳ್ವಳೊನ್, ಚಡ್ಪಡ್ತಾನಾ ಆಮಿ ಅಸಹಾಯಕ್ ಜಾವ್ನ್ ಉಗ್ತ್ಯಾನ್ ದುಕಾಂ ಗಳಯ್ನಾಂವ್ ತರೀ ಕಾಳ್ಜಾಂತ್ ವಿಳಾಪ್ ಕರ್ತಾಂವ್.

ಹಾಕಾ ಫಾವೊತೊ ಪರ್ಯಾರ್ ಜಾವ್ನಾಸಾ ಘರಾಂತ್ಲ್ಯಾ ವ್ಹಡಿಲಾಂನಿ ಭುರ್ಗ್ಯಾಂಕ್ ಜಿಣಿಯೆಂತ್ಲಿ ರೀತ್-ರೇಗ್ರ್ ವೆಳಾರ್ ಸಾಂಗೊನ್-ಸಮ್ಜಾವ್ನ್, ತಿ ಪಾಳುಂಕ್ ಶಿಕಂವ್ಚಿ. ಉತ್ರಾಂನಿ ಸಾಂಗ್ಲ್ಯಾರ್ ಆಯ್ಚಿಂ ಭುರ್ಗಿಂ ಆಯ್ಕೊಂಕ್ ತಯಾರ್‌ನಾಂತ್ ವಾ ಆಯ್ಕ್ಯಾನಾಂತ್ ವಾ ಸರ್ವ್ ಶೆರ್ಮಾಂವ್ ಪಸಂದ್ ಕರಿನಾಂತ್. ಹಾಚ್ಯಾ ಬದ್ಲಾಕ್

ಭುರ್ಗ್ಯಾಂಕ್ ಮುಕಾರ್‌ಚ್ ತಾಂಚ್ಯಾಚ್ ಚಿಂತ್ಪಾಮಟ್ಯಾಕ್ ಪಾಂವ್ಚ್ಯೊ, ತಾಂಚೆಚ್ ಭಾಶೆನ್ ವರ್ತಂವ್ಚ್ಯೊ ನಿತಿಕತಾ ಸಾಂಗ್ಚ್ಯೊ ವಾ ವಾಚುಂಕ್ ಲಾಯ್ಚ್ಯೊ ತರ್ ತ್ಯಾ ನಿಮ್ತಿಂ ಜಾಂವ್ಚೆಂ ಪ್ರಯೋಜನ್ ಹಿಸ್ಪಾ ಭಾಯ್ರ್ ವೆತಲೆಂ. ಹೆಂ ಆಮ್ಕಾಂ ಆಮ್ಚ್ಯಾ ಲ್ಹಾನ್‌ಪಣಾರ್ ಭೊಗ್ಲಾಂ. ಕಿತ್ಯಾಕ್ ಆಮ್ಚಿಂ ವ್ಹಡಿಲಾಂ ವಾ ಆಜೆ-ಆಜ್ಯೊ ಆಮ್ಕಾಂ ಕಾಣಿ ಸಾಂಗ್ಚೆ ವಾ ತ್ಯೊ ಆಯ್ಕೊಂಚೆ ಪರಿಗತಿರ್ ನಾತ್‌ಲ್ಲ್ಯಾಂವ್ ತರೀ ಹಾಂವೆಂ ಶಿಕ್‌ಲ್ಲ್ಯಾ ಶಾಳಾಂನಿ ಆಮ್ಚ್ಯಾ ಶಿಕ್ಷಕ್-ಶಿಕ್ಷಕಿಂನಿ, ಲ್ಹಾನ್ ಪ್ರಾಯೆರ್‌ಚ್ ಅಸಲ್ಯೊ ಲಿಸಾಂವಾಂಚ್ಯೊ ಕಾಣಿಯೊ ಸಾಂಗುನ್, ಆಮಿ ತ್ಯೊ ಮನಾಕ್ ವ್ಹರುನ್, ತ್ಯಾ ಕಾಣಿಯಾಂ ನಿಮ್ತಿಂ ಧಾರಾಳ್ ಲಿಸಾಂವಾಂ ಶಿಕ್‌ಲ್ಲ್ಯಾನ್ ಆಮ್ಚೆಂ ಜೀವನ್ ಬರ್ಯಾನ್ ರೂಪಿತ್ ಜಾಲೆಂ. ಆನಿ ಆಮಿ ಬರ್ಯಾ ಮಟ್ಯಾಕ್ ಪಾವ್ಲ್ಯಾಂವ್. ಹ್ಯಾಚ್ ಇರಾದ್ಯಾನ್, ಧ್ಯೆಯಾನ್ ಭುರ್ಗ್ಯಾಂಖಾತಿರ್ ಹೆರ್ ಭಾಸಾಂಚ್ಯೊ-ದೆಶಾಂಚ್ಯೊ ಜೊಕ್ತ್ಯೊ ಕಾಣಿಯೊ ವಿಂಚುನ್ ಆಮ್ಚೆ ಕೊಂಕ್ಣಿ ಭಾಶೆಕ್ ತರ್ಜುಮೊ ಕರುನ್ ದೋನ್ ತೀನ್ ಪತ್ರಾಂಕ್ ಸುರ್ವೆರ್ ಧಾಡ್ತಾನಾ, ಹ್ಯೊ ಕಾಣಿಯೊ ಪಸಂದ್ ಜಾಲ್ಲ್ಯಾನ್, ಹೆರ್ ಕೊಂಕ್ಣಿ ಪತ್ರಾಂಚ್ಯಾ ಸಂಪಾದಕಾಂಥಾವ್ನ್ ಸಯ್ತ್ ತಾಂಚಿ ವಿನವ್ಣಿ ಆಯಿಲ್ಲ್ಯಾನ್, ಮ್ಹಜೊ ಇರಾದೊ ಸುಗಮ್ ಜಾಲೊ. ಸರ್ವ್ ಪತ್ರಾಂಚ್ಯಾ ಸಂಪಾದಕಾಂಥಾವ್ನ್ ಮ್ಹಾಕಾ ಸಹಕಾರ್, ಪ್ರೊತ್ಸಾವ್ ಲಾಬ್ತಾನಾ, ವಾಚ್ಪ್ಯಾಂಕಿ ಹ್ಯೊ ಭುರ್ಗ್ಯಾಂಚ್ಯೊ ಕಾಣಿಯೊ ರುಚ್ಲ್ಯೊ-ಪಸಂದ್ ಜಾಲ್ಯೊ. ಹಾಕಾ ಸಾಕ್ಸ್ ಜಾವ್ನ್ ಆಜ್ ಭುರ್ಗ್ಯಾಂಚ್ಯಾ ಕಾಣಿಯಾಂಚೆಂ ಮ್ಹಜೆಂ ಚವ್ತೆಂ ಪುಸ್ತಕ್ 'ಭಾಂಗಾರಾಚಿ ಇಮಾಜ್' ಪರ್ಗಟ್ ಜಾಲಾಂ.

ಮ್ಹಜೆಂ ಫುಡ್ಲದ್ 'ಭಾಂಗಾರಾಚಿ ಮಾಸ್ಳಿ' ಭುರ್ಗ್ಯಾಂಚ್ಯಾ ಕಾಣಿಯಾಂಚೆಂ ಪುಸ್ತಕ್ ಮ್ಹಜ್ಯಾಚ್ 'ಜ್ಯೋತಿ' ಪ್ರಕಾಶನಾದ್ವಾರಿಂ ಹಾಂವೆಂ ಪರ್ಗಟ್ ಕೆಲ್ಲೆಂ. ಆನಿ ಹೆಂ ಪುಸ್ತಕ್ ಫಾಯ್ಸ್ ಜಾಂವ್ಕ್ ಸ್ಫೂರ್ತಿ ಆನಿ ಪ್ರೇರಣ್ ದಿಲ್ಲ್ಯೊ ವೆಕ್ತಿ ಡೊಲ್ಫಿ ಲೋಬೊ ಕಾಸ್ಸಿಯಾ. ಹಾಣೆ ತರ್ ಮ್ಹಜೆ ಕಾನ್ ಫುಂಕುಂಕ್ ನಾತ್‌ಲ್ಲೆ ತರ್ ಹಾಂವ್ ಹ್ಯಾ ಮಟ್ಯಾಕ್ ಪಾವ್ತೊನಾ. ಆನಿ ಹ್ಯಾ ಮ್ಹಜ್ಯಾ 'ಭಾಂಗಾರಾಚಿ ಮಾಸ್ಳಿ' ಕಾಣಿಯೆ ಪುಸ್ತಕಾಕ್ 2007-ಂತ್ ಕರ್ನಾಟಕ್ ಕೊಂಕ್ಣಿ ಸಾಹಿತ್ ಅಕಾಡೆಮಿಥಾವ್ನ್ ಪ್ರಶಸ್ತಿ ಸಯ್ತ್ ಲಾಬ್ಲ್ಯಾ ಮ್ಹಣ್ ಸಾಂಗೊಂಕ್ ಮ್ಹಾಕಾ ವರ್ತೊ ಸಂತೊಸ್ ಭೊಗ್ತಾ.

ಪುಸ್ತಕಾಂ ಪರ್ಗಟ್ ಕರ್ಚೆಂ ಕಾಮ್ ಸುಲಬ್ ಮ್ಹಣ್ಯೆತ್ ತರೀ ತಿಂ ಮಾರ್ಕೆಟಿಂಗ್ ಕರ್ಚೆಂ ವಾ ವಿಕ್ಚೆಂ ಭಾರಿಚ್ ವ್ಹಡ್ಲೆಂ ಕರಂದಾಯೆಚೆಂ ಆನಿ ಕಶ್ಟಾಂಚೆಂ ಕಾಮ್. ಹೆ ಮ್ಹಜೆ ಸಮಸ್ಸೆ 'ರಾಕ್ಣೊ' ಪತ್ರಾಚೊ ಆದ್ಲೊ ಸಂಪಾದಕ್ ಮಾ। ಎರಿಕ್ ಕ್ರಾಸ್ತಾ ಹಾಂಚೆಕಡೆ ಉಚಾರ್ತಾನಾ, ಆಪ್ಣಾಕ್ ಆನಿ ಮುಕಾರೀ ಭುರ್ಗ್ಯಾಂಚ್ಯಾ ಕಾಣಿಯಾಂಚಿ 'ಭಾಂಗಾರ್' ಶಿಂಕಳ್ ಮುಕಾರುನ್ ವ್ಹರ್ಚೆಂ ಮನ್ ಆಸಾ ಮ್ಹಣ್ ಸಾಂಗೊನ್ ತಾಚ್ಯಾ

ಮನಾಂತ್ ಏಕ್ ಬಿಂ ವ್ರೊಂಪ್‌ಲ್ಲೆಂ. ಪುಣ್ ಹಿ ಸಂಗತ್ ಆಪ್ಲ್ಯಾ ಮನಾಂತ್ ದವರ್ನ್, ಆವ್ಚಿತ್ ಎಕಾ ದಿಸಾ, ‘ಜೆ.ಎಫ್., ತುಜ್ಯೊ ಭುರ್ಗ್ಯಾಂಚ್ಯೊ ಕಾಣಿಯೊ ಕಿತ್ಲ್ಯೊ ಆಸಾತ್ ತ್ಯೊ ಪುರಾ ಹಾಡ್. ತುಜೊ ದುಸ್ರೊ ಬೂಕ್ ಆಪುಣ್ ಪರ್ಗಟ್ತಾಂ’ ಮ್ಹಣ್ತಾನಾ ಮ್ಹಾಕಾ ಭೊಗ್‌ಲ್ಲೊ ಸಂತೊಸ್ ತೊ ಭಾರಿಚ್ ವರ್ತೊ. ತಶೆಂ ‘ಭಾಂಗಾರಾಚೆಂ ಚಿತಳ್’ ದುಸ್ರೆಂ ಪುಸ್ತಕ್ ‘ರಾಕ್ಣೊ’ ಪ್ರಕಾಶನಾದ್ವಾರಿಂ ಪರ್ಗಟ್ ಜಾಲೆಂ. ತಿಸ್ರೆಂ ಪುಸ್ತಕ್ ‘ಭಾಂಗಾರಾಚಿ ಕುರಾಡ್’ ಸೆವಕ್ ಪ್ರಕಾಶನಾನ್ ಪರ್ಗಟ್ ಕೆಲೆಂ. ಆತಾಂ ಚವ್ತೆಂ ‘ಭಾಂಗಾರಾಚಿ ಇಮಾಜ್’ ಪುಸ್ತಕ್ ಪ್ರಸ್ತುತ್ ‘ರಾಕ್ಣೊ’ ಪತ್ರಾಚೊ ಸಂಪಾದಕ್ ಮಾ। ಫ್ರಾನ್ಸಿಸ್ ರೊಡ್ರಿಗಸ್, ಆಮ್ಚ್ಯಾ ಕೊಂಕ್ಣಿ ಸಮಾಜಿಂತ್ಲ್ಯಾ ಭುರ್ಗ್ಯಾಂಚ್ಯಾ ಮೊಗಾರ್ ಪಡೊನ್, ‘ರಾಕ್ಣೊ’ ಪ್ರಕಾಶನಾದ್ವಾರಿಂ ಪರ್ಗಟುಂಕ್ ಮುಕಾರ್ ಸರ್ಲ್ಯಾ. ಆನಿ ಹ್ಯಾ ಮುಕಾಂತ್ರ್ ಮ್ಹಜಿ ಉರ್ಬಾ-ಉಮೆದ್ ವಾಡಾಶಿ ಕೆಲ್ಯಾ. ತಾಚ್ಯಾ ಹ್ಯಾ ಬರ್ಯಾ ಮನಾಕ್ ಆನಿ ಮ್ಹಾಕಾ ತಾಣೆ ದಿಲ್ಲ್ಯಾ ಪ್ರೊತ್ಸಾವಾಕ್ ಹಾಂವ್ ರುಣಿ, ತಸೊಚ್ ಆಬಾರಿ ಜಾವ್ನಾಸಾಂ. ಜಿಣಿಭರ್ ಹಾಂಚೊ ಸರ್ವಾಂಚೊ ಉಪ್ಕಾರ್ ಆಟಯ್ತಾಂ. ಮುಕಾರಿಂ ಅಸಲೊಚ್ ಸಹಕಾರ್ ಆಶೆವ್ನ್ ಮ್ಹಜೆಂ ಮಿಸಾಂವ್ ಸುಫಳ್ ಜಾಯ್ತೆಂ ಕರ್ತೆಲ್ಯಾತ್ ಮ್ಹಣ್ ಭರ್ವಸ್ತಾಂ.

ಹ್ಯಾ ಪುಸ್ತಕಾ ಪಾಟ್ಲ್ಯಾನ್ ವಾವ್ರ್ ದಿಲ್ಲ್ಯಾ ಹರ್‌ಎಕ್ಲ್ಯಾಚೊ ಹಾಂವ್ ಎಕಾಚ್ ಉತ್ರಾನ್ ಉಪ್ಕಾರ್ ಬಾವುಡ್ನ್, ‘ದೇವ್ ಬರೆಂ ಕರುಂ’ ಮ್ಹಣ್ತಾಂ. ಆನಿ ಎದೊಳ್ ಪರ್ಯಾಂತ್ ಮ್ಹಾಕಾ ಮ್ಹಜ್ಯಾ ವಾವ್ರಾಂತ್ ಪಾಟಿಂಬೊ ದಿಲ್ಲ್ಯಾ ಸಮೆಸ್ತಾಂಕ್ ಕೃತಜ್ಞತಾ ಪಾಟಯ್ತಾಂ.

ಸಮೆಸ್ತಾಂಚೆಂ ಬರೆಂಚ್ ಜಾಂವ್.

—ಜೆ.ಎಫ್. ಡಿಸೊಜಾ, ಅತ್ತಾವರ್

ಪರ್ಗಟ್ಣಾರಾಥಾವ್ನ್

ಭುರ್ಗಿಂ ಜಿವಿ ಸಿಮೆಟ್

ಭುರ್ಗಿಂ ಜಿವೆ ಸಿಮೆಟಿಬರಿ ಮ್ಹುಣ್ಣಾತ್. ಜಿವೆ ಸಿಮೆಟಿಚೆರ್ ಕಿತೆಂ ಪಡ್ಲ್ಯಾರೀ ಥಂಯ್ಸರ್ ತೆ ವಸ್ತುಚಿ ಮ್ಹೊರ್ ಪಡ್ತಾ. ಭುರ್ಗ್ಯಾಚಿ ನೆಣ್ತೆ ಆನಿ ಮಾಸೂಮ್ ಮತ್ ತೆ ಸಿಮೆಟಿಬರಿ. ತೆ ಮತಿಚೆರ್ ಕಿತೆಂ ಪಡ್ಲ್ಯಾರೀ ಛಾಪ್ ಮಾರ್ತಾ, ಪ್ರಬಾವ್ ಘಾಲ್ತಾ, ಖಂಚಯ್ತಾ, ರೊಂಬಯ್ತಾ ಆನಿ ಥಿರಾಯ್ತಾ.

ಅಶೆಂ ಆಸ್ತಾಂ ಲಿಸಾಂವಾಂಭರಿತ್ ಕಾಣಿಯೊ, ತಾಂತ್ಲಿಂ ಲಿಸಾಂವಾಂ ಆನಿ ಸಂದೇಶ್ ಭುರ್ಗ್ಯಾಚೆ ಮತಿರ್ ಖಂಚಯ್ತಾತ್. ಅಸಲ್ಯಾ ಶೆವೊಟಾ ದಿಶೆನ್ ಜೆ.ಎಫ್. ಡಿಸೊಜಾ ಪಾಟ್ಲ್ಯಾ ಸಬಾರ್ ವರ್ಸಾಂ ಪೆರೆನ್ ಭುರ್ಗ್ಯಾಂಖಾತಿರ್ ರೊಸಾಳ್ ಆನಿ ಲಿಸಾಂವಾಂಭರಿತ್ ಕಾಣಿಯೊ ಜಮಯ್ತಾ, ರಚ್ತಾ, ಸುದ್ರಾಯ್ತಾ ಆನಿ ವೆವೆಗ್ಳ್ಯಾ ಕೊಂಕ್ಣಿ ಪತ್ರಾಂಕ್ ಧಾಡ್ತಾ.

ತ್ಯಾ ರಾಸ್‌ಭರ್ ಕಾಣಿಯಾಂತ್ಲ್ಯೊ ವಿಂಚ್ಣಾರ್ ಕತಾ ತೀನ್ ಪುಸ್ತಕಾಂ ರುಪಾರ್ ಪಾಟ್ಲ್ಯಾ ವರ್ಸಾಂನಿ ಪರ್ಗಟ್ ಜಾಲ್ಯಾತ್. ಹ್ಯಾ 'ಭಾಂಗಾರಾಚೆ' ಶಿಂಕ್ಳೆಂತ್ (*ಭಾಂಗಾರಾಚಿ*

ಮಾಸ್ಳಿ, ಚಿತಳ್ ಆನಿ ಕುರಾಡ್) ಚೆವ್ತೆಂ ಪುಸ್ತಕ್ ಜಾವ್ನ್ 'ಭಾಂಗಾರಾಚಿ ಇಮಾಜ್' ಭುರ್ಗ್ಯಾಂ ಹಾತಿಂ ದೀಂವ್ಕ್ 'ರಾಕ್ಣೊ' ಸಂತೊಸ್ ಪಾವ್ತಾ ಆನಿ ಭಾಂಗಾರಾಚೆ ಶಿಂಕ್ಳೈಚೊ ಸೊನಾರ್ ಜೆ.ಎಫ್. ಡಿಸೊಜಾಕ್ ಉಲ್ಲಾಸ್ ಪಾಟಯ್ತಾ.

ಹ್ಯಾ ಕಾಣಿಯಾಂನಿ ಭುರ್ಗ್ಯಾಂಕ್ ಸುಡ್ಸುಡಿತ್ ಕರುಂಕ್ ಮೊನ್ಜಾತಿಂಚೆ ಧಾಂವ್ಣೆಚೊ ವೇಗ್ ಆಸಾ. ಪುಣ್ ಮನ್ಶ್ಯಾಪಣಾಚೊ ಮೋಗ್ ಭರ್ಪೂರ್ ಮಿಸ್ಳೊನ್ ಆಸಾ. ತಾಂತುಂ ಅಪಾಯಾಚ್ಯೊ ಘುಂವ್ಡ್ಯೊ ಆಸಾತ್ ತರೀ ಮುಕಾರ್ ಧಯ್ರ್ಯಾಚೆ ಉಪಾವ್ ಮೆಳ್ತಾತ್. ಮನ್ಶ್ಯಾಜಾತಿಚಿಂ ತಶೆಂ ಮೊನ್ಜಾತಿಚಿಂ ಕಾಂಯ್ ಥೊಡಿಂ ಆಂಗಾಲಾಪಾಂ ಝುಳ್ಕಲ್ಯಾರೀ ನವೆಸಾಂವಾಂಚ್ಯಾ ಅಜ್ಯಾಪಾಂ ಪಂದಾ ತಿಂ ಪುರೊನ್ ವೆತಾತ್. ಆಖ್ಯಾನ್ ವಾಚ್ಪಿ ಭುರ್ಗ್ಯಾಂಕ್ ತಶೆಂ ಹೆರಾಂಕ್ ಜಾಯ್ತಿಂ ಲಿಸಾಂವಾಂ ಆನಿ ಸುಶೆಗ್ ದಿಂವ್ಚಿಂ ತೆಸಾಂವಾಂ ಆಸಾತ್. ಹ್ಯಾ ಕಾಣಿಯಾಂನಿ ಜಿಣಿಯೆಕ್ ಲಿಸಾಂವಾಂ ಆನಿ ಮತಿಕ್ ಸುಶೆಗ್ ಮೆಳ್ಯಾರ್ ಹ್ಯಾ ಪುಸ್ತಕಾಚೊ ಶೆವೊಟ್ ಸಾರ್ತಕ್ ಜಾಲ್ಲೆಬರಿ.

ಹ್ಯಾ ಪುಸ್ತಕಾಚೆ ಘುಡ್ಣುಕೆಂತ್ ಹಾತ್ ಮೆಳಯಿಲ್ಲ್ಯಾ ಜೊಕಿಮ್ ಪಿಂಟೊ, ಪಚ್ಚು ಫೆರಾರ್, ಟೊನಿ ಫೆರೊಸ್, ಬೆನ್ನಿ ರೊಜಾರಿಯೊ, ಡ್ಯಾಫ್ನಿ ಲುವಿಸ್, ಡೊರತಿ ಬ್ರ್ಯಾಗ್ಸ್ ಆನಿ ಕೊಡಿಯಾಳ್‌ಬಯ್ಲ್ ಛಾಪ್ಕಾನ್ಯಾಚೊ ವೆವಸ್ತಾಪಕ್ ಬಾ। ಜೊರ್ಜ್ ಡಿಸೊಜಾಕ್ ಧಿನ್ವಾಸ್.

—ಬಾ। ಫ್ರಾನ್ಸಿಸ್ ರೊಡ್ರಿಗಸ್
'ರಾಕ್ಣೊ' ಸಂಪಾದಕ್

ಮಾಂಡಾವಳ್

ಭಾಂಗಾಚಿ ಇಮಾಜ್ 10

ದುಕೊರ್ ಜಾಲ್ಲಿ ಮ್ಹಾತಾರಿ 12

ರಾನಾಂತ್ಲೊ ಚಿಟೊ ವಾಗ್ 'ಗಬ್ಬರ್' 15

ರುಕಾರ್ ಶಿರ್ಕಾಲ್ಲೊ ವಾಗ್ 17

ದುಮ್ಹಾನ್ ವಾಗ್ ಮಾರ್ಲೊ 19

ದುರಾಶೆಚೊ ಪ್ರತಿಫಳ್ 21

ಪುಂಜಾವ್ನ್ ದವರ್ಲ್ಲೆಂ ಕೊಣಾಕೊಣಾಕ್ 23

ವ್ಹಡಿಮಾಂಯ್ಕ್ ಮೆಳ್ಲ್ಲೆಂ ಇನಾಮ್ 26

ಮಾಂಕ್ಡಾಂನಿ ಕೆಲ್ಲೊ ಉಪಾಸ್ 28

ಧಯ್ರಾದಿಕ್ ಪೂತ್ 30

ವಾಗಾಚೆ ಗೊಮ್ಟೆಕ್ ಘಾಂಟ್ 31

ಹಸ್ತಿ ಪಿಲಾಚೆಂ ಕಾರ್ಬಾರ್ 34

ಜಾಂವ್ಚೆಂ ಸಗ್ಳೆಂ ಬರ್ಯಾಕ್ಚ್ 36

ಚೊರಿ ಗಳ್ಯಾಕ್ ದೊರಿ 38

ಕಾವ್ಳೊ ತೊ ಕಾವ್ಳೊಚ್ 39

ಉಂದ್ರಾಂಚೊ ಸಂವಾರ್ 41

ಮಾಜ್ರಾಚಿ ಚಮತ್ಕಾರಿ 43

ಪಾಚ್ವ್ಯಾ ರಂಗಾಚಿ ಸಿಸ್ಲಿ 45

ಧವೊ ಘೊಡೊ 48

ತೆನಾಲಿರಾಮಾನ್ ಕೆಲ್ಲಿ ಹಿಕ್ಮತ್ 50

ಆಸ್ತಾನಾಂತ್ಲೊ ಪೈಲ್ವಾನ್ 53
‘ಡೊಲಿ’ ಮಾಂಕೊಡ್ ಜಾಲೆಂ 55
ಬೊಲ್ಪ್ಯಾಚಿ ಹಿಕ್ಮತ್.................... 57
ಹಸ್ತಿನ್ ಕೆಲ್ಲಿ ಚಮತ್ಕಾರಿ 59
ಕೋಣ್ ಜಿಕ್ಲೊ?.................... 61
ಶೆಂಬೊರ್ ವರ್ಸಾಂಚೆಂ ಆವ್ಕ್ 64
ಕೋಟ್ ಚೊರ್ಲ್ಲೊ ಮಾಂಕೊಡ್ 65
ರಾನಾಂ ಹುಲ್ಪಾಲಿಂ – ಮಯ್ದಾನಾಂ ಜಾಲಿಂ 68
ಪೊಕ್ರಿ ರಾಯ್ಕುಂವರ್ 71
ರಾಕ್ಕೊಸ್ ಮಾಸ್ಳಿ 74
ಜೊನಿ ಕಲಾಕಾರ್ 76
ಏಕ್ ದಿನ್ ಕಾ ಸುಲ್ತಾನ್ 78
ಗೀದ್ ಆನಿ ಕೊಲೊ 85
ಸೊಂಸ್ಯಾಚೊ ತಮಾಸೊ 87
ಚೋರ್ ಮಾಂಕೊಡ್ 90
ಕೊಲ್ಯಾನ್ ಸೊಂಸ್ಯಾಚ್ಯಾ ಪಿಲಾಂಕ್ ಫಾರ್ಲೆಂ 93
ಉಲಂಪ್ಚಿ ಮಾಸ್ಳಿ 95
ಪಾವ್ಸಾಕ್ ಮಾಣ್ಕ್ಯಾಚೆಂ ಕಾರ್ಬಾರ್ 97
ರಾನಾಂತ್ಲೆಂ ‘ಘಟ್ಕಿರೆಂ ಬ್ಯಾಂಕ್’ 100
ಮೊನ್ಜಾತಿಂಚೆಂ ಝುಜ್ 102
ಮಾಂಕ್ಡಾನ್ ಖೆಳ್ಲ್ಲೊ ನಾಟಕ್ 105

ಭಾಂಗಾರಾಚಿ ಇಮಾಜ್

ಆದಿಂ ಮಿದಾಸ್ ಮ್ಹಳ್ಳೊ ರಾಯ್ ಜಿಯೆತಾಲೊ. ತಾಕಾ ಭಾಂಗಾರ್-ಶಿಂಗಾರ್ ಮ್ಹಳ್ಯಾರ್ ಭಾರಿ ಆಶಾ. ತಾಣೆ ತಾಚ್ಯಾ ಭಂಡಾರಾಂತ್ ಮಸ್ತ್ ಭಾಂಗಾರ್ ಜಮವ್ನ್ ದವರ್‌ಲ್ಲೆಂ. ತಾಕಾ ಕೆದಾಳಾಯ್ ಫುರ್ಸತ್ ಮೆಳ್‌ಲ್ಯಾ ವೆಳಾರ್ ತಾಚ್ಯಾ ಕುಡಾಕ್ ವಚೊನ್ ತೆಂ ಭಾಂಗಾರ್ ಧಾದೊಶಿ ಪಳೆವ್ನ್, ಹಾತಾಂತ್ ಆಪ್ಡುನ್ ಥೊಡೆಪಾವ್ಟಿಂ ಲೇಕ್ ಸಯ್ತ್ ಕರ್ನ್ ಬಸ್ತಾಲೊ. ರಾಯಾಕ್ ಏಕ್ ಧಾಕ್ಟೆಂ ಧುವ್ ಆಸ್‌ಲ್ಲೆಂ. ತೆ ಧುವೆಚೆರ್ ತಾಕಾ ವಿಪ್ರೀತ್ ಮೋಗ್. ವೇಳ್ ಮೆಳ್ತಾಸ್ತಾನಾ ತಾಚೆಲಾಗಿಂ ಖೆಳೊನ್ ಬಸ್ತಾಲೊ.

ಏಕ್ ದೀಸ್ ಅಶೆಂಚ್ ತಾಚ್ಯಾ ಭಂಡಾರಾಂತ್ಲಿಂ ಭಾಂಗಾರಾಚಿಂ ನ್ಹಾಣೆಂ, ಬಿಸ್ಕಿತ್ತ್ಯೊ ಮೆಜುನ್ ಆಸ್‌ಲ್ಲೊ. ತೆದಾಳಾ ತಾಚ್ಯಾ ಕುಡಾಂತ್ ದೇವ್‌ದೂತ್ ದಿಶ್ಟಿಕ್ ಪಡ್ಲೊ. ರಾಯ್ ವಿಜ್ಮಿತ್



WORLD KONKANI LIBARY
Accn No:004271

ಪಾವೊನ್ ತ್ಯಾ ದೂತಾಕ್ ಪಳಂವ್ಚ್ಯಾರ್ ಪಡ್ಲೊ.

ದೂತ್ ಉಲಯ್ಲೊ, "ಮಿದಾಸ್ ತುಂ ನಿಜಾಯ್ಕಿ

ಆಸಾ ತುಜೆಲಾಗಿಂ?"

"ಮ್ಹಾಕಾ ಗ್ರೇಸ್ತ್‌ಕಾಯೆಕ್ ಸರಿ ಕರ್ತಾಯ್ ಕಿತ್ಯಾಕ್? ಮ್ಹಜೆಲಾಗಿಂ ಆಸ್ಚೆಂ ಭಾಂಗಾರ್ ಬೋವ್ ಉಣೆಂ. ನಿಜಾಯ್ಕಿ ಹಾಂವ್ ಏಕ್ ದುಬ್ಳೊ ಮನಿಸ್" ಮ್ಹಣಾಲೊ ರಾಯ್.

"ತಶೆಂಗಿ? ತರ್ ತುಂ ಕಿತೆಂ ಆಶೆತಾಯ್? ತುಕಾ ಕಿತೆಂ ಜಾಯ್? ಸಾಂಗ್ ಕಿತೆಂ ತಿ ತುಜಿ ಆಶಾ" ವಿಚಾರಿ ದೇವ್‌ದೂತ್.

"ಹಾಂವೆಂ ಆಪಡ್ಲೆಲೆಂ ಸಕ್ಕಡ್ ಭಾಂಗಾರ್ ಜಾಲ್ಲೆಂ ತರ್ ಕಿತ್ಲೆಂ ಬರೆಂ ಆಸ್‌ಲ್ಲೆಂ" ಮ್ಹಣ್ ಉದ್ಗಾರ್ಲೊ ಮಿದಾಸ್.

"ತುಜೆ ಆಶೆ ಪರ್ಮಾಣೆಚ್ ಜಾಂವ್. ಫಾಲ್ಯಾಂ ಸಕಾಳಿಂಥಾವ್ನ್ ತುವೆಂ ಆಪಡ್ಲೆಲೆಂ ಪುರಾ ಭಾಂಗಾರ್ ಜಾತೆಲೆಂ" ಮ್ಹಳ್ಳೊ ಭರ್ವಸೊ ದೀವ್ನ್ ದೇವ್‌ದೂತ್ ಮಾಯಾಗ್ ಜಾಲೊ.

ಮಿದಾಸ್ ವರ್ತ್ಯಾ ಸಂತೊಸಾನ್ ಭರ್ಲೊ. ರಾತಿಂ ತಾಕಾ ನೀದ್ ಪಡ್ಲಿನಾ. ಅಶೆಂ ತೊ ಖಟ್ಲ್ಯಾರ್ ಹೆಣೆ-ತೆಣೆ ಪರ್ತೊನ್ ಆಸ್‌ಲ್ಲೊ. ಥೊಡ್ಯಾಚ್ ವೆಳಾನ್ ದೀಸ್ ಉಜ್ವಾಡ್ಲೊ.

ಸಕಾಳಿಂ ಉಟೊನ್ ತಾಣೆ ತಾಚಿ ವ್ಹೋಲ್, ಖಟ್ಲೆಂ, ಉಶೆಂ ಆಪುಡ್ತಾನಾ ತಕ್ಶಣ್ ತೆಂ ಭಾಂಗಾರ್ ಜಾಲೆಂ. ವೊಡ್ತ್ಯಾಕ್ ವಚೊನ್ ಥಂಯ್ ಆಸ್‌ಲ್ಲೆ ರೂಕ್, ಫುಲಾಂ-ಝುಡಾಂ , ವಾಲಿ ಹ್ಯೊ ವಸ್ತು ಆಪಡ್ತಾನಾ ಸಗ್ಳೆಂ ಭಾಂಗಾರ್ ಜಾವ್ನ್ ಪರಿವರ್ತನ್ ಜಾಲೆಂ. ತಾಚ್ಯಾ ಆಂಗಾರ್ ಆಸ್‌ಲ್ಲೆಂ ವಸ್ತುರ್ ಸಯ್ತ್ ಭಾಂಗಾರ್ ಜಾವ್ನ್, ತಾಕಾ ವ್ಹಾವಂಪ್ಕ್ ಕಶ್ಟ್ ಜಾಲೆ. ಆಪ್ಣಾ ತಿತ್ಲೊ ಗ್ರೇಸ್ತ್ ಮನಿಸ್ ಹ್ಯಾ ಸಂಸಾರಾಂತ್ ಹೆರ್ ಕೋಣೆ ನಾ ಮ್ಹಳ್ಳೊ ಹಂಕಾರ್ ತಾಕಾ ಯೇವ್ನ್ ಸಕಾಳಿಂಚೊ ನಾಸ್ಟೊ, ಕರುಂಕ್ ಮ್ಹಣ್ ಖಾಣಾ ಕುಡಾಕ್ ವಚೊನ್ ನಾಸ್ಟೊ ವಿಚಾರಿಲಾಗ್ಲೊ.

ತಾಚ್ಯಾ ಸೆವಕಾನ್ ಮೆಜಾರ್ ಫಳ್‌ವಸ್ತು ಆನಿ ದೂದ್ ಹಾಡ್ನ್ ದವರ್ಲೆಂ. ಫಳಾಂಚ್ಯಾ ತಟ್ಟ್ಯಾಕ್ ಹಾತ್ ಫಾಲಾ ಮಾತ್ರ್ ಫಳ್‌ವಸ್ತು ಪುರಾ ಭಾಂಗಾರ್ ಜಾಲ್ಯೊ. ದೂದ್ ಪಿಯೆವ್ಯಾಂ ಮ್ಹಣ್ ದುದಾಚ್ಯಾ ಗೊಬ್ಲ್ಯಾಕ್ ಹಾತ್ ಫಾಲ್ನ್ ತೊಂಡಾಕ್ ವ್ಹರ್ತಾಂ ಮ್ಹಣ್ತಾನಾ ಗೊಬ್ಲ್ಯಾ ಸಾಂಗಾತಾ ದೂದ್ ಸಯ್ತ್ ಭಾಂಗಾರ್ ಜಾಲೆಂ. ಮಿದಾಸ್ ಆತಾಂ ಗಡ್ಬಡ್ಲೊ. ಖಾಂವ್ಚ್ಯೊ, ಪಿಯೆಂವ್ಚ್ಯೊ ವಸ್ತು ಭಾಂಗಾರ್ ಜಾಲ್ಲ್ಯೊ, ಪಳೆವ್ನ್ ಘಾಬರ್ಲೊ. ಖಾಣ್-ಜೆವಣ್ ಸೆವಿನಾಸ್ತಾಂ ವಾಂಚ್ಚೆಂ ತರೀ ಕಶೆಂ? ಮ್ಹಣ್ ಚಿಂತುಂಕ್ ಲಾಗ್ಲೊ. ತಿತ್ಲ್ಯಾರ್ ರಾಯಾಚೆಂ ಧಾಕ್ಟೆಂ ಮಾಣ್ಕುಲೆಂ ಧುವ್ ರಡೊನ್ ಯೇವ್ನ್ ಬಾಪಾಯ್ಚ್ಯಾ ಉಸ್ಕ್ಯಾರ್ ಚಡೊನ್ ಬಸ್ಲೆಂ. ಮಿದಾಸಾನ್ ಮೊಗಾನ್ ತಾಕಾ ಆರಾವ್ನ್ ಧರ್ಲೆಂ. ತಕ್ಶಣ್ ತೆಂ ಭಾಂಗಾರಾಚಿ ಇಮಾಜ್ ಜಾಲೆಂ.

ಹೆಂ ಪಳೆವ್ನ್ ಮಿದಾಸ್ ರಡೊಂಕ್ ಲಾಗ್ಲೊ. ಕೂಡ್ಲೆ ದೇವ್‌ದೂತ್ ಪ್ರತ್ಯಕ್ಷ್ ಜಾವ್ನ್

“ಮಿದಾಸ್ ತುಂ ಕಿತ್ಯಾಕ್ ರಡೊನ್ ಆಸಾಯ್? ಕಿತೆಂ ಜಾಲೆಂ?”ಮ್ಹಣ್ ವಿಚಾರಿಲಾಗ್ಲೊ.

ರಾಯ್ ರಾಗಾನ್, “ತುವೆಂ ದಿಲ್ಲೆಂ ತೆಂ ದೆಣೆಂ ಪಾಟಿಂ ಕಾಡ್. ಮ್ಹಜೆಂ ಮೊಗಾಚೆಂ ಧುವ್ ಭಾಂಗಾರಾಚಿ ಇಮಾಜ್ ಜಾಲಾಂ. ಹಾಂವೆಂ ಪೊಟಾಕ್ ಖಾಂವ್ಚೆಂ ಸಯ್ತ್ ಭಾಂಗಾರ್ ಜಾಲಾಂ. ಹೆಂ ಭಾಂಗಾರ್ ಆಸೊನ್ ಮ್ಹಾಕಾ ಕಿತೆಂ ಫಾಯ್ದೊ?” ಮ್ಹಣ್ ಸಾಂಗಾಲಾಗ್ಲೊ.

ದೇವ್‌ದೂತ್ ಹಾಸೊನ್‌ಚ್, “ತರ್ ಹೆಂ ಉದಕ್ ತುಜೆಥಾವ್ನ್ ಭಾಂಗಾರ್ ಉಬ್ಜಾಲ್ಲ್ಯಾ ಸರ್ವ್ ವಸ್ತುಂಚೆರ್ ಶಿಂಪ್ಡಾಯ್”ಮ್ಹಣಾಲೊ.

ಉಪ್ರಾಂತ್ ರಾಯಾನ್ ದೂತಾನ್ ಸಾಂಗ್‌ಲ್ಲೆ ಬರಿಚ್ ಕೆಲೆಂ. ಅಶೆಂ ಸರ್ವ್ ವಸ್ತು ಆದ್ಲ್ಯಾ ರುಪಾಕ್‌ಚ್ ಆಯ್ಲ್ಯೊ. ಅಶೆಂ ಮಿದಾಸಾಚಿ ಭಾಂಗಾರಾಚಿ ಆಶಾ ಸುಟ್ಲಿ.

◆◆◆

ದುಕೊರ್ ಜಾಲ್ಲಿ ಮ್ಹಾತಾರಿ

ಎಕಾ ಗಾಂವಾಂತ್ ಘೊವ್-ಬಾಯ್ಲ್ ಜಿಯೆತಾಲಿಂ. ತಾಂಚೆ ಸಾಂಗಾತಾ ದೊಗಾಂಯ್ಚ್ಯೊ ಆವಯೊ ಸಯ್ತ್ ಆಸ್‌ಲ್ಲ್ಯೊ. ಬಾಯ್ಲೆನ್ ಕೆದಾಳಾಯ್ ಆಪ್ಲ್ಯಾ ಘೊವಾಲಾಗಿಂ ಪುರ್ಪುರೊನ್ ಅಶೆಂ ಸಾಂಗ್ಚೆಂ ಆಸ್‌ಲ್ಲೆಂ, “ತುಜೆ ಆವಯ್ ವರ್ವಿಂ ಮ್ಹಾಕಾ ಕಿತ್ಲೆ ತ್ರಾಸ್ ಮ್ಹಣ್ ನೆಣಾಂಯ್. ಕೆದಾಳಾಯ್ ತಿ ಪುರ್ಪುರೊನ್ ಆಸ್ತಾ, ದೆಕುನ್ ತಿಕಾ ಖಂಯ್ ಪುಣಿ ವ್ಹರ್ನ್ ಸೊಡ್ನ್ ಯೆ ಪಳಯಾಂ.”

“ಜಾಯ್ತ್ ಸಾಯ್ಬಿಣಿ. ಪುಣ್ ತುಂ ಪಯ್ಲೆಂ ಥೊಡಿಂ ಆಪಾಂ ಕರ್ನ್ ದಿ. ಉಪ್ರಾಂತ್ ತಿಕಾ ಖಂಯ್ ಪುಣಿ ಸೊಡ್ನ್ ಯೆತಾಂ” ಮ್ಹಣಾಲೊ ಪತಿ.

ಹೆಂ ಆಯ್ಕೊನ್ ಬಾಯ್ಲ್ ಸಂತೊಸಾನ್ ನಾಚ್ಲಿ. ಕೂಡ್ಲೆ ತಿಣೆ ಆಪಾಂ ಕೆಲಿಂ ಆನಿ ಘೊವಾಲಾಗಿಂ ದಿಲಿಂ. ಘೊವಾನ್ ಆಪ್ಲೆ ಆವಯ್ಕ್ ಸಾಂಗಾತಾ ಆಪವ್ನ್ ವ್ಹೆಲೆಂ. ಚಲೊನ್ ಚಲೊನ್ ಪುರೊ ಜಾಲ್ಲ್ಯಾನ್ ಎಕಾ ಗುಡ್ಡ್ಯಾಚೆ ತುದಿಯೆರ್ ವಚೊನ್ ಪುರಾಸಣ್ ಕಾಡ್ಚ್ಯಾಕ್ ಬಸ್ಲಿಂ. ಪ್ರಾಯ್ಚ್ಯಾಂತ್ ಆವಯ್ಕ್ ಪುರೊ ಜಾಲ್ಲ್ಯಾನ್ ತಿಕಾ ಥಂಯ್ಚ್ ಜೆಮ್ ಯೇವ್ನ್ ತಿ ನಿದ್ಲಿ. ಆವಯ್ಕ್ ಬರಿ ನೀದ್ ಪಡ್ಲ್ಯಾ ಮ್ಹಣ್ ಸಮ್ಜೊನ್ ತೆಂ ಆಪಾಂಚೆಂ ಪೊತೆಂ ತಿಚೆ ಹಾತಾಂತ್ ದೀವ್ನ್ ಪೂತ್ ಥಂಯ್ ಥಾವ್ನ್ ನಿಕಳ್ಳೊ. ವೆಚೆ ಆದಿಂ “ಬರೆಂ ಕೆಲ್ಯಾರ್ ಬರೆಂ ಖಾತೆಲಿಯ್ ಪಾಡ್ ಕೆಲ್ಯಾರ್ ಪಾಡ್

ಭೊಗುಂಕ್ ಮೆಳ್ತೆಲೆಂ ಮಾಂಯ್ '' ಮ್ಹಣ್ ಸಾಂಗೊನ್ ಚಲ್ತಚ್ ರಾವ್ಲೊ.

ಕಾಳೊಕ್ ಪಡೊನ್ ಯೆತಾನಾ ತಿಕಾ ಜಾಗ್ ಜಾಲಿ. ಭೊಂವಾರಿಂ ಪಳಯ್ಲೆಂ, ಪುಣ್ ಪೂತ್ ದಿಸೊಂಕ್ ನಾ. ''ಪುತಾ... ಪುತಾ'' ಮ್ಹಣ್ ಉಲೊ ಮಾರಿಲಾಗ್ಲಿ, ಜಾಪ್‌ಚ್ ನಾ. ತಿಕಾ ಬರಿ ಭುಕ್ ಲಾಗ್‌ಲ್ಲಿ ತರೀ ತಿಣೆ ತಿಂ ಆಪಾಂ ಖೆಲಿಂನಾಂತ್. ಕಶ್ಟಾಂನಿ ತೊ ಗುಡೊ ದೆಂವ್ರೊನ್ ಸಕಯ್ಲ್ ಆಯ್ಲಿ.

ಯೆತಾನಾ ತಿಕಾ ಏಕ್ ತಳೆಂ ಮೆಳ್ಳೆಂ. ತ್ಯಾ ತಳ್ಯಾಚ್ಯಾ ಭೊಂವಾರಿಂ ಆಸ್‌ಲ್ಲಿಂ ಘಾಣೆರಿಂ, ಬೊಲಿಂ ಪುರಾ ಹುಮ್ಟೊನ್ ಕಾಡ್ನ್ ಬರೆಂ ನಿತಳ್ ಕೆಲೆಂ.

ಮೊದ್ಯಾನ್ ರಾತ್ ಜಾತಾನಾ ಸಾತ್ ಜಣಾಂ ಚಲಿಯೊ ನ್ಹಾಂವ್ಚೆ ಖಾತಿರ್ ತ್ಯಾ ತಳ್ಯಾಲಾಗಿಂ ಆಯ್ಲ್ಯೊ. ತಳ್ಯಾ ಭೊಂವಾರಿಂ ಪಳಯ್ತಾನಾ ತಾಂಕಾಂ ಭಾರಿಚ್ ಖುಶಿ ಜಾಲಿ. ಕಿತ್ಯಾಕ್ ತಳ್ಯಾ ಭೊಂವಾರಿಂ ನಿತಳ್-ನಿರ್ಮಳ್ ವಾತಾವರಣ್ ಆಸ್‌ಲ್ಲೆಂ. ಹೆಂ ಪಳೆವ್ನ್ ಕೋಣೀ ಪುಣಿ ಲಾಗ್ಸಾರ್ ಆಸಾಜೆ ಮ್ಹಣ್ ಲೆಕುನ್, 'ಕೊಣೆಂ ಹಿ ಸುವಾತ್ ನಿತಳ್ ಕೆಲ್ಲಿ? ಕೋಣ್ ಆಸಾತ್ ಹಾಂಗಾ? ಭಿಯೆನಾಕಾತ್ ಮುಕಾರ್ ಯೆಯಾ, ತುಮ್ಕಾಂ ಆಮಿ ಕಾಂಯ್ ಕರಿನಾಂವ್, ಆಮ್ಕಾಂ ಮಸ್ತ್ ಸಂತೊಸ್ ಭೊಗ್ತಾ', ಮ್ಹಳೆಂ ತ್ಯಾ ಚಲಿಯಾಂನಿ.

ತಿತ್ಲ್ಯಾರ್ ತಾಂಕಾಂ ತಿ ಮ್ಹಾತಾರಿ ದಿಶ್ಟಿಕ್ ಪಡ್ಲಿ. ''ವ್ಹಾ... ವ್ಹಾ... ತುವೆಂಚ್ ಹೆಂ ಪುರಾ ನಿತಳ್ ಕೆಲ್ಲೆಂ. ಬರೆಂ, ತುಂ ಏಕ್ ಸೊಳಾ ವರ್ಸಾಂಚಿ ಸೊಬಿತ್ ಸುಂದರ್ ಚಲಿ ಜಾ'' ಮ್ಹಣ್ ತ್ಯಾ ಚಲಿಯಾಂನಿ ತಿಕಾ ಬೆಸಾಂವ್ ದಿಲೆಂ.

ದುಸ್ರ್ಯಾ ದೀಸ್ ಪೂತ್ ತ್ಯಾ ಗುಡ್ಯಾ ಸುವಾತೆಕಡೆ ಯೇವ್ನ್ ಆವಯ್ಕ್ ಖಂಚ್ಯಾ ವಾಗಾನ್ ವಾ ಆಸ್ಟೆಲಾನ್ ಖೆಲಾಂಗಿ ಮ್ಹಣ್ ತೆಣೆ ಹೆಣೆ ಪಳೆಂವ್ಕ್ ಲಾಗ್ಲೊ, ದೋನ್-ತೀನ್ ಪಾವ್ಟಿಂ ವಯ್ರ್ ಸಕಯ್ಲ್ ಗೆಲೊ, ಆವಯ್ ದಿಸ್ಲಿನಾ, ಪುಣ್ ಏಕ್ ಸೊಬಿತ್ ಚಲಿ ಆಸ್ಚಿ ದಿಸ್ಲಿ ತಾಕಾ.

''ಮಾಂ... ಮಾಂ...'' ಮ್ಹಣ್ ಆಪಯ್ತಾನಾ ತೆ ಚಲಿಯೆನ್ 'ಓ' ಮ್ಹಣ್ ಜಾಪ್ ದಿಲಿ. ಸಂತೊಸಾನ್ ಆವಯ್ಕ್ ತಾಣೆ ಘುರಾ ಆಪವ್ನ್ ವ್ಹೆಲೆಂ. ''ತುಂ ಕಿತೆಂ ಆವಯ್ಕ್ ಪಳೆಂವ್ಕ್ ಮ್ಹಣ್ ವಚೊನ್ ಪಾಟಿಂ ಯೆತಾನಾ ಸಾಂಗಾತಾ ಚಲಿಯೆಕ್ ಆಪವ್ನ್ ಹಾಡ್ಲ್ಯಾಂಯ್?'' ಮ್ಹಣ್ ಬಾಯ್ಲ್ ವಿಚಾರಿಲಾಗ್ಲಿ.

''ಪಳೆ... ಪಳೆ... ಸಾರ್ಕೆಂ ಪಳೆ, ಹಿ ಮ್ಹಜಿ ಮಾಂಯ್ ನ್ಹಯ್‌ವೆ?''

''ವ್ಹಯ್ ಹಿ ಮ್ಹಜಿ ಸಾಸುಮಾಂಯ್...'' ಬಾಯ್ಲೆಕ್ ಭಾರಿಚ್ ಮೊಸೊರ್ ಜಾಲೊ.

''ತಶೆಂ ಜಾಲ್ಯಾರ್ ಮ್ಹಜೆ ಮಾಂಯ್ಕಯಿ ಸೊಡ್ನ್ ಯೆ, ತಿಯಿ ಅಶಿಚ್ ಜಾಂವ್ದಿ.''

''ಜಾಯ್ತ್... ಜಾಯ್ತ್... ಆಪವ್ನ್ ವ್ಹರ್ತಾಂ, ಪಯ್ಲೆಂ ಆಪಾಂ ಕರ್ '' ಮ್ಹಳ್ಳೆಂಚ್

ಬಾಯ್ಲೆನ್ ಆಪಾಂ ತಯಾರ್ ಕೆಲಿಂ. ತಾಣೆ ತಾಚೆ ಸಾಸುಮಾಂಯ್ಕ್ ತ್ಯಾಚ್ ಜಾಗ್ಯಾಕ್ ಆಪವ್ನ್ ವ್ಹೆಲೆಂ. ಥಂಯ್ ಬಸೊನ್ ಇಲ್ಲಿಂ ಪಟ್ಟ್ಯಾಂಗಾಂ ಮಾರ್ತಾನಾ ತಿಕಾ ನೀದ್ ಆಯ್ಲಿ. ತಿ ಆಪಾಂಚಿ ಪೊಟ್ಲಿ ತಿಚೆ ಹಾತಾಂತ್ ದವರ್ನ್ ತೊ ಶೀದಾ ಘರಾ ಗೆಲೊ. ವೆಚೆ ಆದಿಂ ತಾಚೆ ಆವಯ್ಕ್ ಸಾಂಗ್‌ಲ್ಲಿಂ ತಿಂ ಉತ್ರಾಂ ಸಾಂಗೊನ್‌ಚ್ ಗೆಲೊ.

ಥೊಡ್ಯಾ ವೆಳಾನ್ ಸಾಸುಮಾಂಯ್ಕ್ ಜಾಗ್ ಜಾಲಿ. ಜಾವಂಯ್ ತಿಕಾ ದಿಸ್‌ಲ್ನಾ, ಆಪಯ್ಲ್ಯಾರೀ ತೊ ಯೇವ್ನಾ. ತಿಕಾ ಭುಕ್ ಲಾಗ್‌ಲ್ಲ್ಯಾನ್ ಪುರಾ ಆಪಾಂ ತಿಣೆ ಖೆಲಿಂ. ಆತಾಂ ತಿಕಾ ತಾನ್ ಲಾಗ್‌ಲ್ಲ್ಯಾನ್ ಖಂಯ್ ಪುಣಿ ಉದಕ್ ಮೆಳ್ತಾಗಿ ಮ್ಹಣ್ ಸೊದುನ್ ವೆತಾನಾ ತ್ಯಾಚ್ ತಳ್ಯಾಲಾಗಿಂ ತಿ ಆಯ್ಲಿ. ಆನಿ ಪೊಟ್‌ಭರ್ ಉದಕ್ ಪಿಯೆಲಿ.

ತಿಕಾ ಆತಾಂ ಪೊಟಾಂತ್ ದೂಕ್ ಸುರು ಜಾಲಿ. ಆನಿ ಥೊಡ್ಯಾ ವೆಳಾನ್ ಪೊಟ್ ಮುಡ್ಡಿಲ್ಲ್ಯಾಬರಿಂ ಜಾವ್ನ್ ತಿಣೆ 'ಕಕ್ಕ' ಕರುಂಕ್ ಸುರು ಕೆಲೆಂ. ಅಶೆಂ ಘಡಿಯೆ ಘಡಿಯೆ ಉದಕ್ ಪಿಯೆಂವ್ಚೆಂ, ಘಡಿಯೆ ಘಡಿಯೆ 'ಕಕ್ಕ' ಕರ್ಚೆಂಚ್ ಜಾಲೆಂ. ತಿಕಾ ಪುರಾಸಣ್ ಜಾವ್ನ್ ಥಂಯ್ಚ್ ತಳ್ಯಾಲಾಗಿಂ ಬಸ್ಲಿ.

ಮೊದ್ಯಾನೆ ರಾತಿರ್ ತ್ಯೊಚ್ ಸಾತ್ ಜಣಾಂ ಚಲಿಯೊ ನ್ಹಾಂವ್ಚ್ಯಾಕ್ ತಳ್ಯಾಲಾಗಿಂ ಆಯ್ಲ್ಯೊ. ಪಳಯ್ತಾನಾ ಕಿತೆಂ ಪಳೆಂವ್ಚೆಂ, ತಳ್ಯಾ ಭೊಂವ್ತಣಿ ಏಕ್ದಮ್ ಘಾಣ್. "ಅರೆರೆ ಹಿ ಕಿತೆಂ ಸನಿ ಹಾಬಾ, ಕಾಲ್ ಏಕ್ ಮ್ಹಾತಾರಿ ಆಸ್‌ಲ್ಲಿ, ತಿ ಭಾರಿಚ್ ನಿತಳ್ ಆನಿ ನಿರ್ಮಳ್. ಪುಣ್ ಅಶೆಂ ಜಾಂವ್ಕ್ ಕಾರಣ್ ಕಿತೆಂ? ಕೋಣ್ ಹಾಬಾ ಘಾಣೆಡ್ಡಿ ಮನಿಸ್." ತಿತ್ಲ್ಯಾರ್ ತಾಂಣಿ ತೆ ಮ್ಹಾತಾರೆಕ್ ಪಳಯ್ಲೆಂ. "ತುಂಚ್‌ಗಿ ಇತ್ಲೆಂ ಪುರಾ ಗಲೀಜ್ ಕೆಲ್ಲಿ ಗ್ರಾಯ್ಕಿಣ್. ತುಜೆಂ ಮ್ಹಳೆಂ, ತುವೆಂಚ್ ಖಾಯ್ಜೆ, ತುಂ ಏಕ್ ದುಕೊರ್ ಜಾ" ಮ್ಹಣ್ ತಾಂಣಿ ತಿಕಾ ಶಿರಾಪ್ ದಿಲೊ. ಮ್ಹಾತಾರಿ ಕೂಡ್ಲೆ ದುಕೊರ್ ಜಾಲಿ ಆನಿ ಗುಂರ್ಕ್... ಗುಂರ್ಕ್... ಗುಂರ್ಕ್ ಕರ್ನ್ ಆವಾಜ್ ಕರಿತ್ ತೆಣೆ ಹೆಣೆ ಧಾಂವಾಲಾಗ್ಲಿ.

ದುಸ್ರ್ಯಾ ದೀಸ್ ತಿಚೊ ಜಾವಂಯ್ ಪಳೆಂವ್ಕ್ ಯೆತಾನಾ ಸಾಸುಮಾಂಯ್ ನಾ. ಚಲಿ ಸಯ್ತ್ ದಿಸಾನಾ, ಪುಣ್ ಏಕ್ ದುಕೊರ್ ಗುಂರ್ಕ್... ಗುಂರ್ಕ್ ಆವಾಜ್ ಕರ್ನ್ ಯೆಂವ್ಚೊ ಪಳೆವ್ನ್ ಸಾಸುಮಾಂಯ್ ಮ್ಹಣ್ ಉಲೊ ಕರ್ತಾನಾ ದುಕ್ರಾನ್ ಗುಂರ್ಕ್ ಕೆಲೆಂ. ಸಾಸುಮಾಂಯ್ ಚಲಿ ಜಾಂವ್ಚೆ ಬದ್ಲಾಕ್ ದುಕೊರ್ ಜಾಲ್ಯಾ ಮ್ಹಣ್ ತಾಕಾ ಕಳ್ಳೆಂ ಆನಿ ದುಕ್ರಾಚೆ ಗೊಮ್ಟೆಕ್ ಎಕೆ ವಾಲಿಂತ್ ಬಾಂಮನ್ ಘರಾ ಆಪವ್ನ್ ಹಾಡ್ನ್ ಆಯ್ಲೊ. ಬಾಯ್ಲೆಕ್ ಅಜ್ಯಾಪ್ ಜಾಲೆಂ. ವಿಚಾರ್ತಾನಾ "ಹಿ ತುಜಿ ಆವಯ್ ನ್ಹಯ್‌ವೇ? ಸಾರ್ಕೆಂ ಪಳೆ ಆನಿ ಮಾಂಯ್ ಮ್ಹಣ್ ಆಪಯ್." 'ಮಾಂಯ್' ಮ್ಹಣ್ ಆಪಯ್ತಾನಾ ದುಕ್ರಾನ್ ಗುಂರ್ಕ್ ಕೆಲೆಂ. ಆಪ್ಣಾಚಿ ಆವಯ್ ದುಕೊರ್ ಜಾಲ್ಲೆಂ ಪಳೆವ್ನ್ ಖಂತಿ ಬೆಜಾರಾಯೆನ್ ಬಾಯ್ಲ್ ಥಂಯ್ಚ್ ಮತ್ ಚುಕೊನ್ ಪಡ್ಲಿ.

ರಾನಾಂತ್ಲೊ ಚಿಟೊ ವಾಗ್ 'ಗಬ್ಬರ್'

ಸಂಪಾಜೆಚ್ಯಾ ದಾಟ್ ರಾನಾಂತ್ ಸಬಾರ್ ನಮುನ್ಯಾಂಚ್ಯೊ ಮೊನ್ಜಾತಿ ಜಿಯೆತಾಲ್ಯೊ. ತಾಂತುಂ ಭಾರಿಚ್ ಬಳಿಶ್ಟ್ ಮೊನ್ಜಾತ್ ಮ್ಹಳ್ಯಾರ್ 'ಗಬ್ಬರ್' ನಾಂವಾಚೊ ಚಿಟೊ ವಾಗ್ ಜಾವ್ನಾಸ್ಲ್ಲೊ. ಖಂಚ್ಯಾಯ್ ಏಕೆ ಮೊನ್ಜಾತಿಕ್ ಶಿಕಾರಿ ಕರ್ನ್ ಖಾವ್ನ್ ಜಾತೆಚ್ ತೊ ಭಾರಿಚ್ ಚರ್ಬೆಸ್ ಭರ್ತಾಲೊ.

ಏಕ್ ದೀಸ್ ರಾನಾಂತ್ ಆಸ್ಚೆಂ ಸುಣೆಂ-ವಾಗಟ್ ಆಪ್ಲ್ಯಾ ಮಾಟ್ಯಾಥಾವ್ನ್ ಭಾಯ್ರ್ ಆಯ್ಲೆಂ. ತ್ಯಾ ಸುಣ್ಯಾ-ವಾಗ್ಟ್ಯಾನ್ ಕೆದಾಳಾಯ್ ತ್ಯಾ ಚಿಟ್ಯಾ ವಾಗಾ ಪಾಟ್ಲ್ಯಾನ್ ವೆಚೆಂ ಆಸ್ಲ್ಲೆಂ. ಗಬ್ಬರ್ ಖಂಚಿ ಪುಣಿ ಮೊನ್ಜಾತಿಚಿ ಶಿಕಾರಿ ಕರ್ನ್, ತಾಕಾ ಖಾವ್ನ್ ಜಾತೆಚ್, ಉರ್ಲ್ಲೆಂ ಖಾಂವ್ಕ್ ಹೆಂ ಸುಣೆಂ-ವಾಗಟ್ ರಾಕೊನ್ ಆಸ್ತಾಲೆಂ ಆನಿ ಗಬ್ಬರ್ ಸುಣ್ಯಾ-ವಾಗ್ಟ್ಯಾಕ್ ಕಾಂಯ್ ನಿರಾಶಿ ಕರಿನಾತ್ಲ್ಲೊ. ತಾಕಾ ಥೊಡೊ ವಾಂಟೊ ಸೊಡ್ತಾಲೊ.

ಅಶೆಂ ಏಕ್ ದೀಸ್ ಗಬ್ಬರಾಚ್ಯಾ ದೊಳ್ಯಾಂ ಮುಕಾರ್ ಏಕ್ ಬರೆಂ ಸೊಬಿತ್ ಚಿತಳ್ ಪಾಶಾರ್ ಜಾಲೆಂ ತರೀ ಗಬ್ಬರಾನ್ ತಾಚಿ ಶಿಕಾರಿ ಕರಿನಾತ್ಲ್ಲೆಂ ಪಳೆವ್ನ್ ಸುಣ್ಯಾ-ವಾಗ್ಟ್ಯಾಕ್ ಭಾರಿಚ್ ಬೆಜಾರ್ ಜಾಲೆಂ. ಆಜ್ಕಾಲ್ ಕಿತೆಂ ಹೊ ಗಬ್ಬರ್ ತಿತ್ಲಿ ಉರ್ಬಾ ದಾಕಯ್ನಾ. ಹೊ ಹಾಂಗಾಥಾವ್ನ್ ಖಂಯ್ ಪುಣಿ ದುಸ್ರ್ಯಾ ರಾನಾಕ್ ವೆತಾ ಜಾಯ್ಜೆ ಮ್ಹಣ್ ತಾಣೆ ಚಿಂತ್ಲೆಂ.

ಗಬ್ಬರ್ ಇತ್ಲೊ ತೇಂಪ್ ಮ್ಹಣಾಸರ್ ತ್ಯಾ ರಾನಾಂತ್ ರಾವೊಂಕ್ ಕಾರಣ್ ಕೋಣ್, ಹಾಕಾ ಪ್ರೇರಕ್ ಸಕತ್ ಖಂಯ್ಚಿ ಮ್ಹಣ್ ತ್ಯಾ ಸುಣ್ಯಾ-ವಾಗ್ಟ್ಯಾಕ್ ಕಳಿತ್ ಆಸ್ಲ್ಲೆಂ ಆನಿ ತೆಂಚ್ ತೆಂ ಮೋಹಿನಿ ಮ್ಹಳ್ಳ್ಯಾ ನಾಂವಾಚೆಂ ಸೊಬಿತ್ ಚಿತಳ್. ತಾಚೆಂ ಆಂಗ್ ಆನಿ ತೆಂ ಸೊಬಿತ್ ತೊಂಡ್ ಪಳಯ್ತಾನಾ ತೆಂ ಏಕ್ ಬರ್ಯಾ ಮಟ್ಟ್ಯಾಚೆಂ ಚಿತಳ್ ಮ್ಹಣ್ ಲೆಕೈತೆಂ.

ಗಬ್ಬರಾಕ್ ಆಪ್ಲೆ ಧಾಂವ್ಣೆಚಿ ಮೀತ್ ಕಿತ್ಲಿ, ಶ್ಯಾತಿ ಕಿತ್ಲಿ ಮ್ಹಳ್ಳೆಂ ಕಳಿತ್ ಆಸ್ಲ್ಲೆಂ. ತಾಚ್ಯಾ ತೆ ಧಾಂವ್ಣೆಚ್ಯಾ ವೆಗಾಕ್ ಖಂಚೆಂ ಪುಣಿ ಚಿತಳ್ ಏಕ್ ವಾ ಆನ್ಏಕ್ ದೀಸ್ ತಾಚ್ಯಾ ದಾವ್ಡ್ಯಾಂಕ್ ಸಾಂಪ್ಡಾಜೆ ಆಸ್ಲ್ಲೆಂ. ಪುಣ್ ತ್ಯಾ ಮೋಹಿನಿ ಚಿತ್ಯಾಚ್ಯೊ ಚಟುವಟಿಕ್ಯೊ ಹೆರ್ ಚಿತ್ಳ್ಯಾಂ ಪ್ರಾಸ್ ವೆಗ್ಳ್ಯೊ ಜಾವ್ನಾಸ್ಲ್ಯೊ. ಕೆದಾಳಾಯ್ ತರೀ ಗಬ್ಬರಾನ್ ತಾಕಾ ಧರುಂಕ್ ಮ್ಹಣ್ ಧಾಂವ್ಡಾವ್ನ್ ವ್ಹರ್ತಾನಾ ಮೋಹಿನಿ ಕಶೆಂ ಪುಣಿ ಆಪ್ಲೆ ಹುಶಾರ್ಗಾಯೆನ್ ಚುಕಾರಿ ಮಾರ್ತಾಲೆಂ.

ಮೋಹಿನಿ ಏಕ್ ದೀಸ್ ಏಕಾ ಬೊಲ್ಯಾಂತ್ ಪಡೊನ್ ವಳ್ವಳ್ಚೆಂ ಹೆರ್ ಚಿತ್ಳ್ಯಾಂನಿ ಪಳಯ್ಲೆಂ. ಮೋಹಿನಿ ಏಕ್ದಮ್ ಪುರಾಸಣೆನ್ ಥಕ್ಲ್ಲೆಂ. ತಾಂಣಿ ಸರ್ವಾಂನಿ ಕಶೆಂಯ್ ಪುಣಿ ತಾಕಾ ಸಾಂಬಾಳ್ನ್ ರಾನಾಚ್ಯಾ ಆಸ್ ಏಕೆ ಕುಶಿಕ್ ಪ್ಡ್ಲೆಂ. ಮೋಹಿನಿ ಕಿತೆಂಗೀ ತ್ಯಾ ದೀಸ್ ಗಬ್ಬರಾಚ್ಯಾ ಥಾನಾ ಥಾವ್ನ್ ಚುಕಾರಿ ಮಾರ್ನ್ ಧಾಂವ್ಲ್ಲೆಂ. ಗಬ್ಬರಾಚೊ ಉಡಾಸ್ ಕಾಡ್ತಾನಾ ಮೋಹಿನಿ ಸಗ್ಳೆಂ ಕಾಂಪ್ತಾಲೆಂ.

ತಾಚಿಂ ಆವಯ್–ಬಾಪುಯ್ ತಾಚೆ ಎಕಾ ವರ್ಸಾಚೆ ಪ್ರಾಯೆರ್‌ಚ್ ಅಂತರ್‌ಲ್ಲಿಂ. ತಾಂಚಿ ದೊಗಾಂಯ್ಚಿ ಶಿಕಾರಿ ಜಾಲ್ಲಿ. ತಶೆಂ ಮೋಹಿನಿ ಬರೆಂ ಕರ್ನ್ ಖಾವ್ನ್ ಘಟ್‌ಮುಟ್ ಜಾವ್ನ್, ಚುಕವ್ನ್ ಕಾಣ್ಫೆಂವ್ಚೆ ಥೊಡೆ ಉಪಾವ್ ಶಿಕ್‌ಲ್ಲೆಂ. ಆತಾಂ ಮೊರ್ನಾಚ್ಯಾ ಘಾಸಾಥಾವ್ನ್ ಚುಕಾರಿ ಮಾರ್‌ಲ್ಲಿ ಖಬರ್ ರಾನಾಂತ್ ಸಗ್ಳ್ಯಾನ್ ಪಾಚಾರ್‌ಲ್ಲಿ.

ಮೋಹಿನಿಚಿ ಆಪ್ತ್ ಇಶ್ಟಿಣ್ 'ಬಂಗಾರಿ' ಮ್ಹಳ್ಳೆಂ ಚಿತಳ್ ಆಪ್ಲ್ಯಾ ಸಾಂಗಾತ್ಯಾಂಕ್ ಘೆವ್ನ್ ಮೋಹಿನಿಕ್ ಪಳೆಂವ್ಕ್ ಆಯ್ಲ್ಲೆಂ. ''ಇಶ್ಟಿಣೆ, ಅಶೆಂ ಕಶೆಂ ಜಾಲೆಂ? ಆತಾಂ ತುಂ ಕಶೆಂ ಆಸಾಯ್?'' ಮ್ಹಣ್ ವಿಚಾರ್ ಕರಿಲಾಗ್ಲೆಂ.

''ಮ್ಹಜೆಂ ಸಗ್ಳೆಂ ಆಂಗ್ ಪಿಂಜುನ್ ಖೆಲ್ಲ್ಯಾಬರಿಂ ಮ್ಹಾಕಾ ಭೊಗ್ತಾ. ಗಬ್ಬರ್ ದೋನ್ ಲ್ಹಾನ್ ಚಿತ್ಯಾ ಪಿಲಾಂಕ್ ಶಿಕಾರಿ ಕರುಂಕ್ ಮ್ಹಣ್ ಆಯ್ಲ್ಲೊ ಜಾಲ್ಲೊ. ತಿತ್ಲ್ಯಾರ್ ಹಾಂವೆಂ ತಾಂಕಾಂ ವಾಂಚಂವ್ಚೆಖಾತಿರ್ ಚುಕಾರಿ ಮಾರುಂಕ್ ಏಕ್ ಹಿಶಾರೊ ದಿಲೊ. ಹೆಂ ಕಳ್‌ಲ್ಲೆಂಚ್ ಗಬ್ಬರ್ ಮ್ಹಜ್ಯೆ ಪಾಟಿಕ್ ಲಾಗ್ಲೊ ಆನಿ ಧಾಂವ್ಡಾವ್ನ್ ಹಾಡಿಲಾಗ್ಲೊ.''

''ಹೊ ಹೊ... ತಶೆಂಗಿ ತರ್. ಕಿತೆಂಯ್ ಜಾಂವ್ ಆಮ್ಚ್ಯಾ ಹಿಂಡಾಚೊ ಮುಕೆಲಿ ಜಾಂವ್ಕ್ ತುಂಚ್ ಫಾವೊ ಮ್ಹಣ್ ಆಮ್ಚಿ ಸರ್ವ್ಯಾಂಚಿ ಅಬಿಪ್ರಾಯ್. ಪುಣ್ ಗಬ್ಬರಾನ್ ತುಕಾ ಮಾರಿನಾಸ್ತಾಂ ಸೊಡುಂಕ್ ತುಮ್ಚೆ ಭಿತರ್ ಕಸಲೊಗಿ ಏಕ್ ಗುಪ್ತ್ ಖರಾರ್ ಆಸಾಜೆ ಮ್ಹಣ್ ಸಕ್ಡಾಂಚಿ ಅಬಿಪ್ರಾಯ್. ತೊ ಕಸಲೊ ಗುಪ್ತ್ ಖರಾರ್ ಮ್ಹಣ್ ಕಳಯ್ಸಿಗಿ'' ಮ್ಹಣ್ ಬಂಗಾರಿನ್ ಸವಾಲ್ ಕೆಲೆಂ.

''ಹೊ ವಿಶಯ್ ಮಾತ್ರ್ ಕೊಣಾಯ್ಕಿ ಕಳಯ್ನಾಕಾ, ಗಬ್ಬರಾನ್ ಮ್ಹಜೆ ಧಾಂವ್ಣೆ ವಿಶ್ಯಾಂತ್ ಮ್ಹಾಕಾ ಮಸ್ತ್ ಹೊಗಳ್ಸಿಲಾಂ. ತಾಚ್ಯಾ ಸಾಂಗಾತಾ ಸ್ಪರ್ಧ್ಯಾಕ್ ರಾವೊನ್ ಧಾಂವ್ಚೆಂ ಆನಿ ಮೆಳನಾಸ್ತಾಂ ಚುಕವ್ನ್ ಕಾಣ್ಫೆಂವ್ಚೆಂ ಹಾಂವ್ ಎಕ್ಲೆಂಚ್ ಖಂಯ್. ಜಾಲ್ಯಾರೀ ಕೆದಾಳಾಯ್ ಪುಣಿ ಬರೊ ಸಂದರ್ಭ್ ಮೆಳ್ತಾನಾ ಮ್ಹಾಕಾ ಧಾಂವ್ಡಾವ್ನ್ ವ್ಹರ್ನ್, ಮ್ಹಾಕಾ ಸಲ್ವವ್ನ್, ಧರ್ನ್ ಖಾಂವ್ಚೆಂ ತೆಂ ಖಂಡಿತ್ ಮ್ಹಣ್ ತಾಣೆ ಸಾಂಗ್ಲಾಂ. ತೆದೊಳ್ ಮ್ಹಣಾಸರ್ ತುಂ ತುಜ್ಯಾ ಕುಟ್ಮಾ ಸಾಂಗಾತಾ ಸುಖಾನ್ ಜಿಯೆಂವ್ಚ್ಯಾಖಾತಿರ್ ಜೀವ್‌ದಾನ್ ದಿತಾಂ ಮ್ಹಣ್ ಕಳಯ್ಲಾಂ'', ಗಜಾಲ್ ಸಗ್ಳಿ ಬಂಗಾರಿಕ್ ಮೋಹಿನಿನ್ ಕಳಯ್ಲಿ.

ಹೆಂ ಆಯ್ಕ್ಯಾಲ್ಲೆಂ ಬಂಗಾರಿ, ''ಹೆಂ ಏಕ್ ಜಿವಿತಾ ಮೊರ್ನಾ ಮದ್ಲೆಂ ಖರಾರ್‌ಚ್ ಜಾವ್ನಾಸಾ ಮ್ಹಣ್ಯೆತ್'' ಮ್ಹಣಾಲೆಂ. ಬಳ್ ನಾತ್‌ಲ್ಲ್ಯಾಂನಿ ಬಳಿಶ್ಟಾಂಕ್ ಕೆದಾಳಾಯ್ ಬಲಿ ಜಾಯ್ಜೆ ಪಡ್ತಾ. ಹೆಂ ಪ್ರಕೃತೆಚೆಂ ನಿಯಮ್ ಮ್ಹಣ್ ಮೋಹಿನಿಚೆಂ ಪ್ರಕರಣ್ ಆಯ್ಕೊನ್ ಹೆರ್ ಚಿತ್ಯಾಂನಿ ತಾಕಾ ಸಮಾದಾನ್ ಕೆಲೆಂ.

ರುಕಾರ್ ಶಿರ್ಕ್ಯಾಲ್ಲೊ ವಾಗ್



ಮುಕ್ಲ್ಯಾನ್ ಏಕ್ ಸೊಂಸೊ ಯೇವ್ನ್ ಆಸ್‌ಲ್ಲೊ ಪಳೆವ್ನ್ ವಾಗ್ ತಾಕಾ ಧರ್ನ್ ಖಾಂವ್ಕ ಆಯ್ತೊ ಜಾಲೊ. ಹೆಂ ಪಳೆವ್ನ್ ಸೊಂಸೊ ವ್ಹಡ್ಲ್ಯಾನ್ ಹಾಸ್ಲೊ.

“ಕಿತೆಂ ಹಾಸ್ತಾಯ್ ಪಿಲ್ಕ್ಯಾಟ್ಯಾ ಸೊಂಸ್ಯಾ, ಹಾಸೊಂಕ್ ತಸಲೆಂ ಹಾಂಗಾ ಕಿತೆಂ ಆಸಾ?” ಮ್ಹಣ್ ರಾಗಾನ್ ಉಲಯ್ಲೊ ವಾಗ್.

“ಹಾಸಾನಾಸ್ತಾಂ ಆನಿ ಕಿತೆಂ? ತುಜ್ಯಾ ಎದ್ಯಾ ವ್ಹಡಾ ಭಾಣಾ ತೆದ್ಯಾ ಪೊಟಾಕ್ ಹಾಂವ್ ಖಂಚೆಂ ಲೇಕ್. ಮ್ಹಾಕಾ ಧರ್ನ್ ಖೆಲ್ಯಾರ್ ತುಜಿ ಭುಕ್ ಥಾಂಬಾತ್‌ವೇ? ಪಳೆ.. ಥಂಯ್ ಪಳೆ. ತ್ಯಾ ಝೀಬ್ರ್ಯಾಕ್ ಧರ್ನ್ ಖಾ” ಮ್ಹಣಾಲೊ ಸೊಂಸೊ.

ವಾಗ್ ಸೊಂಸ್ಯಾಕ್ ಥಂಯ್ಚ್ ಸೊಡ್ನ್ ಝೀಬ್ರ್ಯಾಸರ್ಶಿಂ ಗೆಲೊ. ಪುಣ್ ಇತ್ಲೆ ಉಬಾರಾಯೆಚ್ಯಾ ಝೀಬ್ರ್ಯಾಕ್ ಧರ್ಚೆಂ ಕಶೆಂ? ಜಾಲ್ಲೆಂ ಜಾತಾ ಮ್ಹಣ್ ಝೀಬ್ರ್ಯಾಚ್ಯಾ ಪಾಟ್ಲ್ಯಾನ್ ವಚೊನ್ ಪಾಟ್ಲ್ಯಾ ಪಾಂಯಾಂಕ್ ಫಾಸ್ ಘಾಲೊಚ್. ಝೀಬ್ರ್ಯಾನ್ ರಾಗಾನ್ ಆನಿ ಬಳಾನ್ ವಾಗಾಕ್ ಖೊಟಾವ್ನ್ ಸೊಡ್ಲೆಂ. ವಾಗ್ ವ್ಹೊ ತಿತ್ಲ್ಯಾ ಪಯ್ಸ್ ಉಸಾಳ್ಳೊ. ತಾಚೊ ಏಕ್ ಪಾಂಯ್ ಕುಸ್ಕಾಲೊ. ದಾಂತ್

ಉಸಾಳ್ಳೆ ಆನಿ ಸಗ್ಳೆಂ ಆಂಗ್ ದುಕೊಂಕ್ ಲಾಗ್ಲೆಂ. ಹೆಂ ಪಳೆವ್ನ್ ರುಕಾರ್ ಆಸ್‌ಲ್ಲೊ ಮಾಂಕೊಡ್ ವಾಗಾಸರ್ಶಿಂ ದೆಂವೊನ್ ಯೇವ್ನ್ ವಾಗಾಚಿ ಅವಸ್ತಾ ಪಳೆವ್ನ್ 'ಕಿಸ್ಕ್ ಕಿಸ್ಕ್.. ಕಿಚಿ.. ಕಿಚಿ' ಕರ್ನ್ ಹಾಸೊಂಕ್ ಲಾಗ್ಲೊ. ವಾಗಾ ಮಾಮಾ ತುಂ ನಿಜಾಯ್ಕಿ ಭೆಂಕ್ರೊ ಮ್ಹಣ್ಚ್ಯಾಂತ್ ಕಾಂಯ್ಚ್ ದುಬಾವ್ ನಾ. ತುಂ ಝೀಬ್ರ್ಯಾಕ್ ಧರುಂಕ್ ಗೆಲ್ಲೊಯ್‌ಮೂ. ತಾಚ್ಯಾ ಆಂಗಾರ್ ಆಸ್‌ಲ್ಲೆ ಬರಿ ತುಜ್ಯಾ ಆಂಗಾರ್ ಪಟ್ಟ್ಯೊ ಆಸಾತ್‌ಗಿ? ಪಟ್ಟ್ಯೊ ನಾತ್‌ಲ್ಲ್ಯಾ ತುಕಾ ಹೆಂ ಕಾಮ್ ಕಿತ್ಯಾಕ್ ಜಾಯ್ಜೆ ಆಸ್‌ಲ್ಲೆಂ? ಆಂಗ್‌ಭರ್ ಲುಗಟ್ ರೆವ್ಡಾವ್ನ್ ಸುಂರ್ಗ್ಗೆಚೆಂ ತೇಲ್ ವೊತುನ್ ಉಜೊ ದಿ. ತವಳ್ ತುಜ್ಯಾ ಆಂಗಾರ್ ಸಯ್ತ್ ಮಸ್ತು ಪಟ್ಟ್ಯೊ ಪಡ್ತಾತ್'' ಮ್ಹಣ್ ಮಾಂಕ್ಡಾನ್ ಕಾನ್ ಪುಂಕ್ಲೆ.

ವಾಗಾನ್ ಮಾಂಕ್ಡಾನ್ ಸಾಂಗ್‌ಲ್ಲ್ಯಾಬರಿ ಕರುಂಕ್ ವಚೊನ್ ಆಂಗಾರ್ ಉಜ್ಯಾಚೆ ಘಾಯ್ ಜಾವ್ನ್ ಏಕ್ ಮಯ್ನೊ ವಳ್ವಳ್ಳೊ. ಜಾಲ್ಯಾರೀ ನಿಮಾಣೆಂ ಆಂಗ್‌ಭರ್ ಪಟ್ಟ್ಯೊ ಪಡ್ಲ್ಯೊ 'ಆನಿ ಹಾಂವೆಂ ಶಿಕಾರಿ ಕರ್ಯೆತ್' ಮ್ಹಣ್ ಧಯ್ರಾನ್ ವಚೊನ್ ಏಕಾ ಡೊಂಕಾಕ್ ಧರ್ಲೆಂ. ಗಿಳ್ತಾನಾ ತಾಚಿ ಬೋಂಚ್ ಗಳ್ಯಾಂತ್ ಶಿರ್ಕಾತಾನಾ ತಾಕಾ ವಾಗ್, ''ಅಯ್ಯಯ್ಯೊ... ಅಯ್ಯೊ... ದಮ್ಮಯಾ ಡೊಂಕ್ ಮಾಮಾ ಮ್ಹಾಕಾ ಸೊಡ್ನ್ ಸೊಡ್'' ಮ್ಹಣ್ ಪರಾತಿಲಾಗ್ಲೊ.

''ಸೊಡ್ ಮ್ಹಣೊಂಕ್ ಹಾಂವೆಂ ಕಾಂಯ್ ತುಕಾ ಧರುಂಕ್ ನಾ. ಶಿಕಾರಿ ಕರ್ಚಿ ವಿದ್ಯಾ ತುಕಾ ಕಳ್ಳ್ಯಾರ್ ನ್ಹಂಯ್ವೆ? ಕಾಂಯ್ ಕಳಿತ್ ನಾಸ್ತಾಂ ಅದಿಕಪ್ರಸಂಗ ಕೆಲ್ಯಾರ್ ಜಾಂವ್ಚೆಂ ಇತ್ಲೆಂಚ್'' ಮ್ಹಣ್ ಸಾಂಗೊನ್ ಡೊಂಕ್ ಉಬೊನ್ ಗೆಲೆಂ.

ಡೊಂಕಾನ್ ಸಾಂಗ್‌ಲ್ಲೆಂ ನೀಜ್. ತರ್ ಶಿಕಾರಿ ಕಶಿ ಕರ್ಚಿ ಮ್ಹಣ್ ಶಿಕಂವ್ಕ್ ಗುರು ಜಾಯ್ಜೆ ನ್ಹಂಯ್ವೆ? ತಕ್ಷಣ್ ತಾಕಾ ರಾನ್‌ಮಾಜ್ರಾಚೊ ಉಡಾಸ್ ಯೇವ್ನ್ ತೊಚ್ ಆಪ್ಣಾಚೊ ಗುರು ಜಾಂವ್ಕ್ ಯೋಗ್ಯ್ ಮ್ಹಣ್ ತಾಚೆ ಸರ್ಶಿಂ ಗೆಲೊ. ವಚೊನ್ ಮಾಜ್ರಾಚೆ ಪಾಂಯ್ ಧರ್ನ್ ಆಪ್ಣಾಕ್ ಶಿಕಾರಿ ಕರುಂಕ್ ಶಿಕಯ್ ಮ್ಹಣ್ ಪರಾತಿಲಾಗ್ಲೊ.

ಜಾಂವ್ದಿ ಮ್ಹಣೊನ್ ವಾಗಾಚೆರ್ ಬಿರ್ಮತ್ ಪಾವೊನ್ ರಾನ್‌ಮಾಜ್ರಾನ್ ಶಿಕಾರಿ ಕರ್ಚಿ ಏಕೆಕ್ ರೀತ್ ಭಾರಿಚ್ ಶೃದ್ದೆನ್ ತಾಕಾ ಶಿಕಯ್ಲಿ ಆನಿ ''ಹೆ ವಿದ್ಯೆಚೊ ಬರೊ ಪ್ರಯೋಗ್ ಕರುನ್ ಸುಖಾನ್ ಜಿಯೆ'' ಮ್ಹಣ್ ವಾಗಾಕ್ ಬರೆಂ ಮಾಗ್ಲೆಂ.

''ಬರೆಂ, ಆತಾಂ ತುವೆಂ ಶಿಕಯಿಲ್ಲಿ ವಿದ್ಯಾ ಕಿತ್ಲಿ ಸಮಾ ಮ್ಹಣ್ ಹಾಂವೆಂ ಪರೀಕ್ಷಾ ಕರಿಜೆ ನ್ಹಂಯ್ವೆ? ದೆಕುನ್ ಪಯ್ಲೆಂ ಹೊ ಪ್ರಯೋಗ್ ತುಜೆರ್ ಕರ್ತಾಂ'' ಮ್ಹಣ್ ವಾಗ್ ಮಾಜ್ರಾಚೆರ್ ಉಡ್ಲೊಚ್. ಘಾಟಿ ಮಾಜರ್ ಉಡೊನ್ ಲಾಗ್ಗಿಲ್ಯಾ ರುಕಾರ್ ಸರ ಸರ ಕರ್ನ್ ಚಡ್ಲೆಂಚ್. ವಾಗಾಕಿ ರುಕಾರ್ ಚಡೊಂಕ್ ಶಿಕಯಿಲ್ಲ್ಯಾನ್ ವಾಗ್ ಬರ ಬರ ಕರ್ನ್ ಮಾಜ್ರಾ ಪಾಟ್ಲ್ಯಾನ್ ರುಕಾರ್ ಚಡ್ಲೊ. ಪುಣ್ ಮಾಜರ್ ಹಿಕ್ಮತ್ ಕರ್ನ್ ಆನ್‌ಏಕಾ ರುಕಾರ್ ಉಡ್ಲೆಂ ಆನಿ ಸರ ಸರ ಕರ್ನ್ ಸಕಯ್ಲ್ ದೆಂವ್ಲೆಂ. ಆತಾಂ ವಾಗಾಕ್ ರುಕಾರ್ ಥಾವ್ನ್ ದೆಂವೊಂಕ್ ಕಳಿತ್ ನಾತ್‌ಲ್ಲೆಂ. ಮಾಜ್ರಾ ಹೊ ಕಸಲೊ ಅನ್ಯಾಯ್? ಮ್ಹಾಕಾ ಹೆರ್ ಸಗ್ಳೆಂ ತುವೆಂ ಶಿಕಯ್ಲಾಂಯ್, ಪುಣ್ ರುಕಾರ್ ಥಾವ್ನ್ ದೆಂವೊಂಕ್ ಶಿಕಯ್ನಾಸ್ತಾಂ ಮ್ಹಾಕಾ ಮೋಸ್ ಕೆಲಾಯ್ ಮ್ಹಣ್ ಬೊಬಾಟ್ಲೊ.

“ತುಂ ಏಕ್ ವಿಶ್ವಾಸ್‌ಘಾತ್ಕಿ ಮ್ಹಣೊನ್‌ಚ್ ತುಕಾ ಹಾಂವೆಂ ಹೆಂ ಶಿಕಯ್ನಾಸ್ತಾಂ ಮ್ಹಜೊ ಜೀವ್ ರಾಕೊಂಕ್ ಹಾಂವೆಂ ಹಿ ವಿದ್ಯಾ ಮ್ಹಜೆ ಸರ್ಶಿನ್‌ಚ್ ದವರ್ಲ್ಯಾ. ನಾತ್ಲ್ಯಾರ್ ಹಾಂವ್ ತುಕಾ ಬಲಿ ಜಾತಿಂ ಆಸ್‌ಲ್ಲಿಂ” ಮ್ಹಣ್ ಸಾಂಗೊನ್ ಮಾಜರ್ ಮಾಯಾಗ್ ಜಾಲೆಂ.

ವಾಗ್ ರುಕಾರ್ ಅರ್ದ್ಯಾರ್ ಶಿರ್ಕೊನ್ ಆತಾಂ ಮ್ಹಜೆ ಗ್ರಾಚಾರ್ ಜಾಲೆಮೂ ಮ್ಹಣ್ ಚುರ್ಚುರ್ಲ್ಯೊ ಆನಿ ವಯ್ರ್ ಥಾವ್ನ್ ಬುರು ಬುರು ಕರ್ನ್ ದೆಂವೊನ್ ಅರ್ದ್ಯಾರ್ ಥಾವ್ನ್‌ಚ್ ಸಕಯ್ಲ್ ಉಡ್ಲೊ. ಆಜೂನೀ ವಾಗ್ ರುಕಾರ್ ಚಡ್ತಾ ತರೀ ಪಾಟಿಂ ದೆಂವೊಂಕ್ ತಾಕಾ ತ್ರಾಸ್ ಭೊಗ್ತಾತ್.

◆◆◆

ದುಮ್ಗ್ಯಾನ್ ವಾಗ್ ಮಾರ್ಲೊ

ದುಮ್ಗ್ಯಾ ಮ್ಹಳ್ಯಾರ್ ತೆ ಹಳ್ಳಿಂತ್ ಭಾರಿಚ್ ನಾಂವ್ ವ್ಹೆಲ್ಲೊ ಗ್ರಾಯ್ಕ್. ತಾಚೆಂ ನಾಂವ್ ಆಯ್ಕಾನಾತ್‌ಲ್ಲೊ ಕೋಣ್‌ಚ್ ನಾ. ತಾಕಾ ಏಕ್ ಕಾರಣ್ ಸಯ್ತ್ ಆಸಾ. ತಾಚೆಂ ಆದ್ಲೆಂ ನಾಂವ್ ದುಮ್ಗ್ಯಾ ಜಾಲ್ಯಾರೀ ಮಾಗಿರ್ ತಾಕಾ ‘ಪಿಲಿದುಮ್ಗ್ಯಾ’ ಮ್ಹಳ್ಳೆಂ ಆಡ್‌ನಾಂವ್ ಯೇವ್ನ್ ಸಾದಾರ್ಣ್ ತೀನ್ ವರ್ಸಾಂ ಜಾಲಿಂ. ಪಿಲಿದುಮ್ಗ್ಯಾ ಆಯ್ಲೊ ಮ್ಹಳ್ಯಾರ್ ಭುರ್ಗಿಂ ಭಿಯೆತಾಲಿಂ. ವೆವೆಗಿಂ ಜೆವ್ತಾಲಿಂ. ರಡ್ಚೆಂ ಸೊಡ್ನ್ ತೊಂಡಾಕ್ ಹಾತ್ ಧರ್ನ್ ಗಪ್-ಚಿಪ್ ರಾವ್ತಾಲಿಂ, ನಿದ್ತಾನಾ ವೊಲ್ ಪಾಂಗ್ರುನ್ ನಿದ್ತಾಲಿಂ.

ಹಾಕಾ ಪಿಲಿದುಮ್ಗ್ಯಾ ಮ್ಹಳ್ಳೆಂ ನಾಂವ್ ಯೇಂವ್ಕ್ ಹಾಚಿ ಏಕ್ ಕಾಣಿ ಆಸಾ, ತಿ ಚಡಾವತ್ ಕೊಣಾಯ್ಕಿ ಕಳಿತ್ ನಾ. ಪಿಲಿದುಮ್ಗ್ಯಾ ಮ್ಹಳ್ಯಾರ್ ಭುರ್ಗ್ಯಾಂನಿ ಅಶೆಂ ಚಿಂತ್ಚೆಂ ಆಸ್‌ಲ್ಲೆಂ – ಹೊ ವಾಗಾಬರಿಚ್ ರೂಪ್ ಆಸ್‌ಲ್ಲೊ, ಗೊರೊಜ್ ಮಾರ್ಚೊ, ತಾಚ್ಯಾ ಬರಿಚ್ ವ್ಹಡ್ ಮಿಶ್ಯೊ ಆನಿ ವ್ಹಡ್ ದಾಂತ್ ಆಸ್‌ಲ್ಲೊ, ನಾಕ್ಯೊ ಆಸ್‌ಲ್ಲೊ ಮನಿಸ್...

ದುಮ್ಗ್ಯಾ ಪಳೆಂವ್ಕ್ ಘಟ್‌ಮುಟ್ ಆನಿ ದಡಂಗ್ ಜಿವಾಚೊ. ರೂಂದ್ ಹರ್ದೆಂ, ವ್ಹಡ್ಲೆಂ ಜಯ್ತ್ ಪೊಟ್, ಲಾಂಬ್ ಮಿಶ್ಯೊ, ವ್ಹಡ್ ಜಯ್ತ್ ದೊಳೆ. ಹಾಕಾ ಒಳ್ಕನಾತ್‌ಲ್ಲಿಂ ಭುರ್ಗಿಂ ಹಾಚೆಂ ಗೊಲಿಯಾತಾ ಸಾರ್ಕೆಂ ರೂಪ್ ಪಳೆವ್ನ್ ಭಿಯಾನ್ ಕಾಂಪ್ತಾಲಿಂ. ಪುಣ್ ಜೀವ್ ವ್ಹಡ್ ತರೀ ಬೂದ್ ಮಾತ್ರ್ ಚಿಕ್ಕೆ ಪಾಟಿಂ.

ತೊ ಭಾಯ್ಲ್ಯಾನ್ ಪಳೆಂವ್ಕ್ ಎಕಾ ಕೇಡಿ ಬರಿ ದಿಸ್ಲ್ಯಾರೀ ತಾಚಿ ಚಾಲ್, ಉಲೊಣೆಂ ಸಕ್ಕಡಿ ಖಾಲ್ತೆಂ ಆಸ್‌ಲ್ಲೆಂ. ತಶೆಂ ಲೊಕಾಕ್ ಪಿಲಿದುಮ್ಗ್ಯಾಚೆರ್ ಏಕ್ದಮ್ ವಿಶ್ವಾಸ್.

ಲ್ಹಾನ್‌ಥಾವ್ನ್ ದುಮ್ಗ್ಯಾಕ್ ಶಿಕಾರೆಚೆಂ ಪಿಶೆಂ ಚಡ್. ಖಾಂದಾರ್ ಬಂದೂಕ್ ದವರ್ನ್ ರಾನಾಂ-ಮೊಲ್ಯಾಂನಿ ಭೊಂವ್ಚೆಂ ತಾಚೊ ಜಲ್ಮಾಗೂಣ್ ಮ್ಹಣ್ಯೆತ್. ಹಳ್ಳೆಂತ್ಲ್ಯಾ ಗಾದ್ಯಾಂನಿ ದುಕೊರ್, ಕೊಲೆ, ಸೊಂಸೆ ಅಶೆಂ ಮೊನ್ಜಾತಿಂನಿ ಬೆಳೆಂ ನಾಸ್ ಕರ್ಚ್ಯಾ ವೆಳಾರ್ ದುಮ್ಗ್ಯಾಕ್ ಆಪಯ್ಲ್ಯಾರ್ ಪುರೊ, ತೊ ಬಂದುಕೆ ಸಮೇತ್ ಕೂಡ್ಲೆ ಹಾಜರ್. ಸಗ್ಳಿ ರಾತ್ ಬಂದೂಕ್ ಘೆವ್ನ್ ಮೊನ್ಜಾತಿಂಕ್ ಮಾರುಂಕ್ ರಾಕೊನ್ ರಾವ್ತಾಲೊ. ತಾಣೆ ಸುಮಾರ್ಕೆ ದುಕೊರ್ ಆನಿ ಸೊಂಸೆ ಮಾರ್‌ಲ್ಲೆ.

ಪಿಲಿದುಮ್ಗ್ಯಾಕ್ ಆಪುಣ್ ಏಕ್ ‘ಶಿಕಾರೆಗಾರ್’ ಮ್ಹಳ್ಳಿ ವ್ಹಡ್ವಿಕ್. ಶಿಕಾರೆವಿಶ್ಯಾಂತ್ ಉಲಯ್ಲ್ಯಾರ್ ಪುರೊ ತಾಚೆ ಕಾನ್ ನೀಟ್ ಜಾತಾಲೆ ಆನಿ ಪಾಕಾಟೆ ಫುಟ್‌ಲ್ಲ್ಯಾಬರಿ ಭೊಗ್ತಾಲೆ.

ದುಮ್ಗ್ಯಾ ತ್ಯಾ ಎಕಾ ದಿಸಾ ಮೆಲ್ಲ್ಯಾ ವಾಗಾಕ್, ಬಂದುಕೆಚೆ ಬೊಂಚ್ಯೆಂತ್ ತೊಪುನ್, ಖಾಂದಾರ್ ವ್ಹಾವವ್ನ್ ಘೆವ್ನ್ ಹಳ್ಳೆಕ್ ಯೆತಾನಾ, ಲೋಕ್ ಪುರಾ ಅಜ್ಯಾಪ್ ಪಾವ್‌ಲ್ಲೊ. ತಾಚೆಂ ಧಯ್ರ್ ಸಾಹಸ್ ಮೆಚ್ವೊನ್ ‘ಶಹಬಾಸ್ ದುಮ್ಗ್ಯಾ’ ಮ್ಹಣ್ ಸಕ್ಡಾಂನಿ ತಾಕಾ ಹೊಗಳ್ಸಿಲ್ಲೆಂ. ತ್ಯಾ ದಿಸಾ ಥಾವ್ನ್ ತಾಕಾ ‘ಪಿಲಿದುಮ್ಗ್ಯಾ’ ಮ್ಹಳ್ಳೆಂ ನಾಂವ್ ಪಡ್ಲೆಂ.

ದುಮ್ಗ್ಯಾನ್ ತ್ಯಾ ವಾಗಾಕ್ ಮಾರ್‌ಲ್ಲಿ ಕಾಣಿ ಮಾತ್ರ್ ಆನಿಕೀ ಏಕ್ ಘುಟ್ ಜಾವ್ನ್ ಉರ್ಲ್ಯಾ. ಪುಣ್ ಥೊಡ್ಯಾಂಕ್ ಹಾಚಿ ಗಜಾಲ್ ಕಳಿತ್ ಆಸಾ. ಏಕ್ ಪಾವ್ಟಿಂ ಹಳ್ಳೆ ಲಾಗ್ಸಾರ್ ವಾಗಾಚೆ ಉಪದ್ರ್ ಚಡ್ ಜಾಲ್ಲೆ. ರಾನಾಚ್ಯಾ ಗುಡ್ಯಾ ದೆಗೆನ್ ಗೆಲ್ಲಿಂ ಗೊರ್ವಾಂ ಪಾಟಿಂ ಯೇನಾತ್‌ಲ್ಲಿಂ. ತಶೆಂ ರಯ್ತ್ ಪುರಾ ಕಂಗಾಲ್ ಜಾಲ್ಲೆ, ದುಮ್ಗ್ಯಾಕ್ ಹಿ ಖಬರ್ ಕಳ್ಳಿ. ತ್ಯಾ ವಾಗಾಕ್ ಮಾರಿನಾ ಜಾಲ್ಯಾರ್ ಮ್ಹಜೆಂ ನಾಂವ್ ದುಮ್ಗ್ಯಾಚ್ ನ್ಹಂಯ್ ಮ್ಹಣ್ ಮಿಶ್ಯೊ ವ್ರೊಳಾವ್ನ್ ಹರ್ದೆಂ ಬಡವ್ನ್ ಆಪ್ಣಾಚಿ ಬಹಾದುರಿ ಉಲಯ್‌ಲಾಗ್ಲೊ.

ಸಾಂಜ್ ಜಾತಾನಾ ದುಮ್ಗ್ಯಾ ಬಂದೂಕ್ ಘೆವ್ನ್ ರಾನಾ ತೆವ್ಶಿನ್ ಭಾಯ್ರ್ ಸರ್ಲೊ. ಭಾಯ್ರ್ ಸರ್ತಾನಾಚ್ ತಾಕಾ ‘ಪುಕು - ಪುಕು’ ಜಾಂವ್ಕ್ ಸುರು ಜಾಲ್ಲೆಂ. ಹರ್ದೆಂ ಬಡವ್ನ್ ಧಯ್ರಾನ್ ದಿಸಾಕ್ ಉಲಯಿಲ್ಲಿಂ ಉತ್ರಾಂ ರಾತ್ ಜಾತಾನಾ ಕರ್ಗೊನ್ ಗೆಲಿಂ. ರಾನಾಕ್ ಪಾವೊನ್ ಎಕಾ ಜಾಗ್ಯಾರ್ ಬಸ್ಲೊ. ಲಾಗ್ಸಾರ್‌ಚ್ ಕಿತೆಂಗಿ ಆವಾಜ್ ಜಾಲೊ. ಪಳಯ್ತಾನಾ ವ್ಹಡ್ಲೊ ಜಯ್ತ್ ವಾಗ್ ತೊ ಬಸ್‌ಲ್ಲ್ಯಾಕಡೆಚ್ ಯೆಂವ್ಚೊ ತಾಣೆ ಪಳಯ್ಲೊ. ಆತಾಂ ದುಮ್ಗ್ಯಾಚೆಂ ಧಯ್ರ್ ಪುರ್ತೆಂ ಕರ್ಗ್ಲೆಂ. ಹಾತ್-ಪಾಂಯ್ ಕಾಂಪೊಂಕ್ ಲಾಗ್ಲೆ. ಆಂಗಾರ್ ಘಾಮ್ ಸುಟ್ಲೊ, ಆನಿ ಹಾಂಗಾ ರಾವ್ಲ್ಯಾರ್ ಬಚಾವಿ ನಾ ಮ್ಹಣ್ ದುಮ್ಗ್ಯಾನ್ ಧಾಂವೊಂಕ್ ಸುರು ಕೆಲೆಂ. ವಾಗ್ ಸಯ್ತ್ ತಾಕಾ ಆಂಬ್ಡುನ್ ತಾಚ್ಯಾ ಪಾಟ್ಲ್ಯಾನ್ ಧಾಂವ್ಲೊ. ಧಾಂವ್ತಾಂ ಧಾಂವ್ತಾಂ ದುಮ್ಗ್ಯಾಕ್ ಏಕ್ ಕುತಿ ಲಾಗೊನ್ ದಾಂಟೊನ್ ಪಡ್ಲೊ. ಖಾಂದಾರ್ ಆಸ್‌ಲ್ಲೆ ಬಂದುಕೆಚೆಂ ತೊಂಡ್ ವಯ್ರ್ ಗೆಲೆಂ. ಗೊರೊಜ್ ಘಾಲ್ನ್ ವಾಗ್ ದುಮ್ಗ್ಯಾ ವಯ್ರ್ ಉಡ್ಲೊಚ್. ದುಮ್ಗ್ಯಾಚಿ ಬೊಬ್‌ಚ್ ಬೊಬ್. ತಿತ್ಲ್ಯಾರ್ ಬಂದುಕೆ ಥಾವ್ನ್ ‘ದುಡುಂ’ ಮ್ಹಳ್ಳೊ ಆವಾಜ್ ಉಟೊನ್ ಸಗ್ಳ್ಯಾ ರಾನಾಂತ್ ಪ್ರತಿಧ್ವನಿತ್ ಜಾಲೊ. ದುಮ್ಗ್ಯಾಕ್ ಸಂಸಾರ್‌ಚ್ ನಾ ಜಾವ್ನ್ ಥೊಡೊ ವೇಳ್ ತಾಚಿ ಮತ್ ಚುಕ್ಲಿ. ಇಲ್ಲ್ಯಾ

ವೆಳಾನ್ ಉಟೊೊನ್ ಪಳಯ್ತಾನಾ ಕಿತೆಂ ಪಳಯ್ತ್ತಲೊ, ವಾಗ್ ಪಾಡ್ಚ್ಯಾ ಜಾವ್ನ್ ಮಾಂಕ್ಡಾ ಸರ್‍ಗ್ಗಾಕ್ ಗೆಲಾ. ಆತಾಂ ದುಮ್ಮ್ಯಾಗ್ಕ್ ಜೀವ್ ಭರ್‍ಲೊ. 'ನಿಜಾಯ್ಕಿ ಹಾಂವ್ ಏಕ್ ವೀರ್-ಶೂರ್ ಮನಿಸ್' ತಾಣೆ ಆಪ್ಣಾಯಿತ್ಲ್ಯಾಕ್ ಚಿಂತ್ಲೆಂ. ಚಡ್ ವೇಳ್ ತೊ ಥಂಯ್ಸರ್ ರಾವ್ಲೊನಾ. ಬಂದುಕೆಚೆ ಬೊಂಚಿನ್ ವಾಗಾಚ್ಯಾ ಪೊಟಾಕ್ ಚೆಂಬುನ್ ವಾಗಾಕ್ ಉಕ್ಲುನ್ ಕಾಣ್ಘೆವ್ನ್, ಮಿಶ್ಯೊ ವೊಳಾಯ್ತ್, ಹರ್‍ದೆಂ ಫುಲಯ್ತ್ ದುಮ್ಮ್ಯಾ ಹಳ್ಳೆಕ್ ಆಯ್ಲೊ. ಬಂದುಕೆಚೊ 'ಫಾರ್' ಫುಟ್‌ಲ್ಲೊ ಆವಾಜ್ ಆಯ್ಕೊನ್ ಲೋಕ್ ಪುರಾ ಭಾರಿಚ್ ಆತುರಾಯೆನ್ ದುಮ್ಮ್ಯಾಗ್ಕ್ ರಾಕೊನ್ ಆಸ್‌ಲ್ಲೊ. ತಾಚ್ಯಾ ಖಾಂದಾರ್ ವಾಗ್ ಆಸ್‌ಲ್ಲೊ ಪಳೆವ್ನ್ ತಾಂಚ್ಯಾ ದೊಳ್ಯಾಂಕ್ ತೆ ಪಾತ್ಯೆನಾ ಜಾಲೆ. 'ಶಹಬ್ಬಾಸ್ ದುಮ್ಮ್ಯಾ ಶಹಬ್ಬಾಸ್' ಮ್ಹಣ್ ಲೊಕಾನ್ ಬೊಬೊ ಘಾಲ್ನ್ ತಾಚಿ ಪಾಟ್ ಥಾಪುಡ್ಲಿ. ತ್ಯಾ ದಿಸಾ ಥಾವ್ನ್ ತಾಕಾ 'ಪಿಲಿದುಮ್ಮ್ಯಾ' ಮ್ಹಳ್ಳೆಂ ನಾಂವ್ ಪಡ್ಲೆಂ.

◆◆◆

ದುರಾಶೆಚೊ ಪ್ರತಿಫಳ್

ಏಕಾ ಗಾಂವಾಂತ್ ಏಕ್ಲೊ ಹಸ್ತಿಂಚೊ ವೆಪಾರ್ ಕರ್‍ತಾಲೊ. ತಾಕಾ ತೇಗ್ ಜಣ್ ಪೂತ್ ಆಸ್‌ಲ್ಲೆ. ತೊ ಮರಣ್ ಪಾವ್ತಾಸ್ತಾನಾ ಸತ್ರಾ ಹಸ್ತಿ ಸೊಡ್ನ್ ಗೆಲೊ. ಹ್ಯೊ ಹಸ್ತಿ ತೆಗಾಂ ಭುರ್ಗ್ಯಾಂ ಮದೆಂ ವಾಂಟೆ ಕರ್‍ಚೆ ಖಾತಿರ್ ತಾಣೆ ಅಸೊ 'ವಿಲ್' ಬರಯಿಲ್ಲೊ: ವ್ಹಾಲ್ಗಡ್ಯಾ ಪುತಾಕ್ ಆಸ್ತಿಂತ್ಲೊ ಅರ್ದೊ ವಾಂಟೊ. ದುಸ್ರ್ಯಾಕ್ ತಿನಾಂತ್ಲೊ ಅರ್ದೊ ಭಾಗ್ (${}^1/_3$) ಆನಿ ನಿಮಾಣ್ಯಾಕ್ ನೊವಾಂತ್ಲೊ ಏಕ್ ಭಾಗ್ (${}^1/_9$). ಆಸ್ತ್ ವಾಂಟೆ ಜಾತಾ ಮ್ಹಣಾಸರ್ ಹ್ಯಾ ಸತ್ರಾ ಹಸ್ತಿಂಕ್ ವ್ಹಾಲ್ಗಡ್ಯಾ ಪುತಾನ್ ಪೊಸಿಜೆ.

ವಿಲಾ ಪರ್ಮಾಣೆ ಆಸ್ತ್ ವಾಂಟೆ ಕರ್‍ತಾನಾ ಏಕ್ ಸಮಸ್ಸೊ ಉಬ್ಜಾಲೊ. ಸತ್ರಾ ಹಸ್ತಿಂಚೊ ಅರ್ದೊ ವಾಂಟೊ ಕಸೊ ಕರ್‍ಚೊ? ತಶೆಂಚ್ ಸತ್ರಾ ಹಸ್ತಿಂಚೊ ${}^1/_3$ ಆನಿ ${}^1/_9$ ವಾಂಟೊ ಕಸೊ ಕರ್‍ನ್ ದಿಂವ್ಚೊ? ಹ್ಯಾ ವಿಶ್ಯಾಂತ್ ಮಸ್ತ್ ಚರ್‍ಚೆ ಜಾಲೆ. ಘುಸ್ಪಡ್–ಗೊಂದೊಳ್ ಉಬ್ಜಾಲೊ, ದೆಕುನ್ ತೆಗೀ ಏಕಾ ನಿತಿದಾರಾಲಾಗಿಂ ಗೆಲೆ. ಥಂಯ್ಚ್ಯಾ ಲೊಕಾಕ್ ಹಿ ಗಜಾಲ್ ಕಳೊನ್ ನಿತಿದಾರ್ ಕಸಲೊ ನಿರ್‍ಧಾರ್ ಘೆತಾ ಮ್ಹಣ್ ಸಮ್ಜೊಂಕ್ ಸಬಾರ್ ಜಣ್ ಹಾಜರ್ ಜಾಲೆ.

ನಿತಿದಾರಾನ್ ಪಯ್ಲೊ ವಿಲ್ ವಾಚ್ಲೊ. ಥೊಡೊ ವೇಳ್ ಆಲೊಚೆನ್ ಕರಿತ್ ಭಾಯ್ರ್ ಥಾವ್ನ್ ಕೊಣಾಚಿಗಿ ಏಕ್ ಹಸ್ತ್ ಹಾಡಯ್ಲಿ. ಆತಾಂ 18 ಹಸ್ತಿ ಜಾಲ್ಯೊ. ನಿತಿದಾರಾನ್ 18

ಹಸ್ತಿಂ ಪಯ್ಕಿ ಅರ್ದ್ಯೊ ವಾಂಟೊ ಮ್ಹಳ್ಯಾರ್ 9 ಹಸ್ತಿ ಮ್ಹಾಲ್ಗಡ್ಯಾ ಪುತಾಕ್ ದಿಲ್ಯೊ. ಉಪ್ರಾಂತ್ $1/3$ ಮ್ಹಳ್ಯಾರ್ 6 ಹಸ್ತಿ ದುಸ್ರ್ಯಾ ಪುತಾಕ್ ಆನಿ ನಿಮಾಣ್ಯಾ ಪುತಾಕ್ 18 ಹಸ್ತಿಂಚೊ $1/9$ ವಾಂಟೊ ಜಾವ್ನ್ 2 ಹಸ್ತಿ ದಿಲ್ಯೊ.

ಆತಾಂ ಸಗ್ಳೆಂ ಲೇಕ್ ಕರ್ತಾನಾ 17 ಹಸ್ತಿ ಲೆಕಾಕ್ ಮೆಳ್ಯೊ. ವಾಂಟೆ ಕರ್ಚೆ ಖಾತಿರ್ ಹಾಡಯಿಲ್ಲಿ ತಿ ಚಡ್ತಿಕ್ ಹಸ್ತ್ ನಿತಿದಾರಾನ್ ಖಂಯ್‌ಥಾವ್ನ್ ಹಾಡ್ಲ್ಯಾ ಪಳೆ ತಾಕಾ ಪಾಟಿಂ ದಿಲಿ. ಹಸ್ತಿ ಹ್ಯಾ ನಮುನ್ಯಾರ್ ವಾಂಟೆ ಕೆಲ್ಲ್ಯೊ ಪಳೆವ್ನ್ ಲೋಕ್ ವಿಜ್ಮಿತ್ ಪಾವ್ಲೊ ಆನಿ ನಿತಿದಾರಾನ್ ವಾಪರ್ಲ್ಲೆಲೆ ಬುದ್ವಂತ್ಕಾಯೆಕ್ ಮೆಚ್ಯೊನ್ ತಾಕಾ ಹೊಗಳ್ಸುಂಕ್ ಲಾಗ್ಲೆ.

ಮ್ಹಾಲ್ಗಡ್ಯಾ ಪುತಾಕ್ ಹ್ಯಾ ವಾಂಟ್ಯಾ ವಿಶ್ಯಾಂತ್ ಕಾಂಯ್ ಸಮಾದಾನ್ ಜಾಲೆಂನಾ. ಹ್ಯೊ ಹಸ್ತಿ ವಾಂಟೆ ಕರಿನಾತ್‌ಲ್ಲ್ಯೊ ತರ್ ಸತ್ರಾ ಹಸ್ತಿ ಮ್ಹಜೆಲಾಗಿಂಚ್ ಆಸ್ತ್ಯೊ ಆಸ್‌ಲ್ಲ್ಯೊ ಮ್ಹಣ್ ಚಿಂತುಂಕ್ ಪಡ್ಲೊ. ತೊ ನಿತಿದಾರಾನ್ ಕೆಲ್ಲ್ಯಾ ವಾಂಟ್ಯಾ ವಿಶ್ಯಾಂತ್ ವಿರೋದ್ ಉಲಯ್ಲೊ. ಹಸ್ತಿಂಚೆ ವಾಂಟೆ ಕರ್ತಾನಾ ಭಾಯ್ರ್‌ಥಾವ್ನ್ ಏಕ್ ಹಸ್ತ್ ಹಾಡ್‌ಲ್ಲಿ ಚೂಕ್ ಮ್ಹಣ್ ತಾಣೆ ಮ್ಹಳೆಂ.

ಮ್ಹಾಲ್ಗಡ್ಯಾ ಪುತಾಚಿ ದುರಾಶಾ ನಿತಿದಾರ್ ಸಮ್ಜಾಲೊ. ತಾಚ್ಯಾ ಧಾಕ್ಟ್ಯಾ ಭಾವಾಂಕ್ ತೊ ಮೋಸ್ ಕರುಂಕ್ ಪಳಯ್ತಾ ಮ್ಹಣ್ ತಾಕಾ ಕಳ್ಳೆಂ. ದೆಕುನ್ ತಾಣೆ ವೀಲ್ ಪರ್ತ್ಯಾನ್ ಏಕ್‌ಪಾವ್ಟಿಂ ವಾಚ್ಲೊ. ತಾಂತುಂ ½, $1/3$, $1/9$, ಭಾಗ್ ಮ್ಹಣ್ ಸ್ಪಶ್ಟ್ ಬರವ್ನ್ ಆಸ್‌ಲ್ಲೆಂ. ಹ್ಯಾ ವಿಶ್ಯಾಂತ್ ದುಸ್ರ್ಯಾ ದೀಸ್ ತೀರ್ಪ್ ದಿತಾಂ ಮ್ಹಣ್ ನಿತಿದಾರಾನ್ ಕಳಯ್ಲೆಂ.

ದುಸ್ರ್ಯಾ ದೀಸ್ ಸರ್ವ್ ಹಸ್ತಿಂಕ್ ಎಕಾ ಸಾಂಕ್ಯಾಲಾಗಿಂ ಹಾಡುಂಕ್ ನಿತಿದಾರಾನ್ ಸಾಂಗ್ಲೆಂ. ಮಸ್ತ್ ಲೋಕ್ ಆತುರಾಯೆನ್ ಹೆಂ ಪುರಾ ಪಳೆಂವ್ಕ್ ಜಮ್‌ಲ್ಲೊ. ಆಯ್ಚೆಂ ಹೆಂ ತೀರ್ಪ್ ಮಹತ್ವಾಚೆಂ ಆನಿ ನಿಮಾಣೆಂ ಜಾವ್ನಾಸ್ತಲೆಂ ಮ್ಹಳ್ಯಾ ವಿಶ್ಯಾಂತ್ ತೆಗಾಂ ಭಾಭಾವಾಂ ಥಾವ್ನ್ ತಾಣೆ ಬರವ್ನ್ ಘೆತ್ಲೆಂ.

ಉಪ್ರಾಂತ್ ನಿತಿದಾರಾನ್ 1 ಹಸ್ತ್ ಸಾಂಕ್ಯಾ ವಯ್ರ್ ಆನಿ 2 ಸಾಂಕ್ಯಾ ಸಕಯ್ಲ್ ರಾವಯ್ಲ್ಯೊ. ಹಾಚೊ ಅರ್ತ್ ½ ಮ್ಹಳ್ಳೆಂ ಸುಚನ್. ಅಶೆಂ ಒಟ್ಟು 3 ಹಸ್ತಿ ಮ್ಹಾಲ್ಗಡ್ಯಾಕ್, ಉಪ್ರಾಂತ್ 1 ಹಸ್ತ್ ವಯ್ರ್ 3 ಹಸ್ತಿ ಸಕಯ್ಲ್, ದುಸ್ರ್ಯಾ ಪುತಾಕ್ 4 ಹಸ್ತಿ ಲಾಬ್ಲ್ಯೊ. ನಿಮಾಣೆಂ 1 ವಯ್ರ್ 9 ಸಕಯ್ಲ್ ರಾವವ್ನ್ ತ್ಯೊ 10 ಹಸ್ತಿ ನಿಮಾಣ್ಯಾ ಪುತಾಕ್ ದಿಲ್ಯೊ. ಅಶೆಂ 3, 4, ಆನಿ 10 ಒಟ್ಟು ಸತ್ರಾ ಹಸ್ತಿ ತೆಗಾಂ ಮದೆಂ ವಾಂಟೆ ಕೆಲ್ಯೊ.

ನಿತಿದಾರಾಚೆಂ ಬುದ್ವಂತ್ಕಾಯೆಚೆಂ ತೀರ್ಪ್ ಪಳೆವ್ನ್ ಥಂಯ್ ಹಾಜರ್ ಜಾಲ್ಲ್ಯಾ ಲೊಕಾನ್ ನಾಕಾರ್ ಬೊಟ್ ದವರ್ಲೆಂ. ಮ್ಹಾಲ್ಗಡ್ಯಾ ಪುತಾಕ್ ಮಾತ್ರ್ ತಕ್ಲಿ ಹುನ್ ಜಾಲಿ. ಆಪ್ಣಾಚ್ಯಾ ವಾಂಟ್ಯಾಕ್ ಖಾಲಿ ತೀನ್ ಹಸ್ತಿ ಮೆಳ್‌ಲ್ಲ್ಯೊ ಪಳೆವ್ನ್ ತೊ ಪಶ್ಚಾತ್ತಾಪ್ ಪಾವ್ಲೊ.

●

ಪುಂಜಾವ್ನ್ ದವರ್‌ಲ್ಲೆಂ ಕೊಣಾಕೊಣಾಕ್



ಶಾಬಿ ಏಕ್ ಗ್ರೇಸ್ತ್ ಮನಿಸ್. ತೊ ಕಿತ್ಲೊ ಗ್ರೇಸ್ತ್‌ಗಿ ಮನಾಂತ್ ತಿತ್ಲೊಚ್ ದುಬ್ಳೊ. ಕುಸೊನ್ ವೆಚೆ ತಿತ್ಲಿ ಗ್ರೇಸ್ತ್‌ಕಾಯ್ ಆಸ್ಲ್ಯಾರೀ ಕೊಣಾಯ್ಕಿ ಏಕ್ ದೆಡ್ಕಿ ದಿನಾತ್‌ಲ್ಲೊ. ಕೊಣಿ ಭಿಕ್ ಮಾಗೊಂಕ್ ಆಯ್ಲ್ಯಾರೀ ಹಾತ್ ಉಕ್ಲುನ್ ಏಕ್ ದೆಡ್ಕಿ ದಿನಾಸ್ತಾಂ ತಾಂಕಾಂ ಭೆಶ್ಟಾವ್ನ್ ಧಾಂವ್ಡಾಯ್ತಾಲೊ. ಕಶ್ಟ ಕಾಡ್ನ್, ಪಾಟ್ ಬಾಗ್ವೊನ್ ಘೊಳೊನ್ ಜೋಡ್ನ್ ಖಾಂವ್ಕ್ ತುಮ್ಕಾಂ ಕಿತೆಂ ಸಂಕಡ್? ಭಿಕ್ ಮಾಗೊಂಕ್ ತುಮ್ಕಾಂ ಲಜ್ ದಿಸಾನಾಂಗೀ? ತುಮ್ಕಾಂ ಪೊಸುಂಕ್ ಹಾಂಗಾ ಕೊಣಿ ಜೋಡ್ನ್ ದವರ್‌ಲ್ಲೆಂ ನಾ. ವಚಾ ಹಾಂಗಾಥಾವ್ನ್ ಮ್ಹಣ್ ಗಾಳಿ ಮಾರ್ತಾಲೊ.

ಏಕ್ ದೀಸ್ ಶಾಬಿ ಕಿತೆಂಗಿ ಭಾರಿಚ್ ಸಂತೊಸಾನ್ ಆಸ್‌ಲ್ಲೊ. ಕಾರಣ್ ಕಿತೆಂ ತೆಂ ಕಳಿತ್ ನಾ. ಸೆಜಾರಾ ಘರಾ ಎಕ್ಲೊ ಭಿಕಾರಿ, ಮ್ಹಾಕಾ ಭುಕ್ ಲಾಗ್ಲ್ಯಾ, ಮಾಮ್ಯೆ ಕಿತೆಂ ಪುಣಿ ಖಾಂವ್ಕ್ ದಿ ಮಾಮ್ಯೆ ಮ್ಹಣ್ ಬೊಬಾಟ್ತಾಲೊ. ಶಾಬಿಕ್ ಭಿಕಾರ್ಯಾಚಿ ಬೊಬ್ ಆಯ್ಕಾಲಿ. ಕಿತೆಂಗಿ ತಾಕಾ ತ್ಯಾ ಭಿಕಾರ್ಯಾಚೆರ್ ಬಿರ್ಮತ್ ದಿಸ್ಲಿ. ಶೀದಾ ರಾಂದ್ಚ್ಯಾ ಕುಡಾಕ್ ವಚೊನ್ ತ್ಯಾ ಭಿಕಾರ್ಯಾಕ್ ಘಾಲುಂಕ್ ಮ್ಹಣ್ ಏಕ್ ಮೂಟ್ ಶಿತ್ ಹಾಡ್ನ್ ಆಯ್ಲೊ.

ಹ್ಯಾ ಪಿಟ್ಯಾಶಿ ಶಾಬಿಚ್ಯಾ ಘರಾ ಮುಕಾರ್ ರಾವೊನ್ ಭಿಕ್ ಮಾಗ್ಲ್ಯಾರಿ ಕಾಂಯ್ ಮೆಳಾಶೆಂನಾ. ಬದ್ಲಾಕ್ ಚಾರ್ ಗಾಳಿ ಮೆಳ್ತಿತ್ ಮ್ಹಣ್ ತಾಕಾ ಕಳಿತ್ ಆಸ್‌ಲ್ಲ್ಯಾನ್, ತೊ ಶೀದಾ ಆನ್‌ಎಕಾ ಘರಾ ಗೆಲೊ. ಹೆಂ ಪಳೆವ್ನ್ ಶಾಬಿ ಗಡ್ಬಡೊನ್ ಭಾಯ್ರ್ ಆಯ್ಲೊ ಆನಿ ತ್ಯಾ ಭಿಕಾರ್ಯಾಕ್ ಆಪಯ್‌ಲಾಗ್ಲೊ. ಶಾಬಿನ್ ಆಪ್ಣಾಕ್ ಆಪಂವ್ಚೆಂ ಪಳೆವ್ನ್ ಭಿಕಾರಿ ಅಜ್ಯಾಪ್ಲೊ. ಹೆಂ ಕಾಂಯ್ ಸಂಸಾರಾಂತ್ಲೆಂ ಆಟ್ವೆಂ ಅದ್ಭುತ್‌ಗಿ ಮ್ಹಣ್ ಚಿಂತುನ್ ವಚನಾಸ್ತಾಂ ಥಂಯ್ಚ್ ರಾವ್ಲೊ.

ತುಕಾಚ್ ಆಪಂವ್ಚೆಂ ಹಾಂವೆಂ, ಧರ್ ವೆಗಿಂ ಯೆ ಮ್ಹಣ್ ಹಾತ್ ದಾಕಯ್ತ್ ಭಿಕಾರ್ಯಾಕ್ ಪರ್ತ್ಯಾನ್ ಆಪಯ್‌ಲಾಗ್ಲೊ. ಭಿಕಾರಿ ಆಪ್ಣಾಚ್ಯಾ ದೊಳ್ಯಾಂಕ್ ಪಾತ್ಯೆನಾ ಜಾಲೊ. ಜಾಲ್ಯಾರಿ ದುಬಾವಾನ್‌ಶೆಂ ಆಯ್ಲೊ. ಶಾಬಿನ್ ತಾಕಾ ಭಿಕ್ ದಿಲೆಂ. ಭಿಕಾರ್ಯಾಕ್ ಪಾವೊನ್ ಸಂತೊಸಾನ್-ಧಾದೊಸ್ಕಾಯೆನ್ ಪಳೆಲ್ಲ್ಯಾನ್ ಆಪ್ಣಾಕ್ ಕಾಂಯ್ ಸಂತೊಸ್ ಭೊಗ್ಲೊಗಿ ವಾ ಆಪುಣ್ ಪಯ್ಲೊಚ್ ಸಂತೊಸಾನ್ ಆಸ್‌ಲ್ಲ್ಯಾನ್ ಆಪ್ಣಾಕ್ ಸಂತೊಸ್ ಜಾಲೊಗಿ ತೆಂ ಶಾಬಿಕ್ ಕಳ್ಳೆಂನಾ. ಸಾಂಗಾತಾ ತಾಕಾ ಸಂತೊಸ್ ಜಾಲ್ಲೊ ಮ್ಹಳ್ಳೆಂ ಮಾತ್ರ್ ನೀಜ್.

ತೆ ರಾತಿಂ ಶಾಬಿಕ್ ಏಕ್ ಸಪಣ್ ಪಡ್ಲೆಂ. ಸಪ್ಣಾಂತ್ ತೊ ಮರಣ್ ಪಾವ್‌ಲ್ಲೊ. ದೇವ್‌ದುತಾಂನಿ ಯೇವ್ನ್ ತಾಕಾ ಭಾರಿಚ್ ಮರ್ಯಾದಿನ್ ಸರ್ಗಾಕ್ ಆಪವ್ನ್ ವ್ಹೆಲೊ. ಆಪ್ಣಾಕ್ ಸರ್ಗ್ ಫಾವೊ ಜಾಲೊ ಮ್ಹಣ್ ಶಾಬಿಕ್ ಭಾರಿಚ್ ಖುಶಿ. ಆಪ್ಣೆಂ ಕೊಣಾಯ್ಕಿ ವಾಯ್ಟ್ ಕರಿನಾತ್‌ಲ್ಲ್ಯಾನ್ ಆಪ್ಣಾಕ್ ಸರ್ಗಾರಾಜ್ ಫಾವೊ ಜಾಲಾಂ ಮ್ಹಣ್ ತಾಣೆ ಚಿಂತ್ಲೆಂ. ಸರ್ಗಾರ್ ಪಳೆತಾನಾ ಕಿತೆಂ ಪಳೆತಲೊ. ಸಗ್ಳ್ಯಾಂನಿ ಸಂಬ್ರಮ್ – ಸಂತೊಸ್. ಕಿತೆಂಗಿ ಹಾಂಗಾಚೆಂ ವಾತಾವರಣ್ ಬೋವ್ ಬರೆಂ ಆನಿ ಸುಖಾಭರಿತ್ ಜಾವ್ನಾಸಾ. ಮತಿಕ್ ಉಲ್ಲಾಸ್ ಭೊಗ್ತಾ ಮ್ಹಣ್ ತಾಕಾ ಭೊಗ್ಲೆಂ. ಪುಣ್ ತಾಚೊ ಸಂತೊಸ್ ತೊ ಥೊಡ್ಯಾ ವೆಳಾಚೊ ಜಾಲೊ. ಥೊಡ್ಯಾ ವೆಳಾನ್ ದೇವ್‌ದುತಾಂನಿ ಯೇವ್ನ್ ತಾಕಾ ಸರ್ಗಾ ಭಾಯ್ರ್ ಹಾಡ್ನ್ ಸೊಡ್ಲೆಂ. ಥಂಯ್ ದೆಂವ್ಚಾರ್ ತಾಕಾ ರಾಕೊನ್ ಆಸ್‌ಲ್ಲೆ. ದೆಂವ್ಚಾರಾಂನಿ ಶಾಬಿಕ್ ಯೆಮ್ಕೊಂಡಾಕ್ ವ್ಹೊಡ್ನ್ ವ್ಹೆಲೆಂ.

ಅರೆರೆ... ಮಲಾಮತಿ. ಹೆಂ ತುಮಿ ಕಿತೆಂ ಕರ್ತಾತ್ ? ಮ್ಹಾಕಾ ಹ್ಯಾ ಯೆಮ್ಕೊಂಡಾಕ್ ತುಮಿ ಕಿತ್ಯಾಕ್ ಆಪವ್ನ್ ಹಾಡ್ಲೆಂ. ಮಾಗಿರ್ ಮ್ಹಾಕಾ ಸರ್ಗಾಕ್ ಕಿತ್ಯಾಕ್ ಆಪವ್ನ್ ವ್ಹೆಲ್ಲೆಂ? ಶಾಬಿನ್ ಥಂಯ್ಚ್ ಆಸ್‌ಲ್ಲ್ಯಾ ಲುಸಿಫೆರಾಲಾಗಿಂ ವಿಚಾರ್ಲೆಂ.

ತುವೆಂ ಕಿತೆಂ ವ್ಹಡ್ ಪೂನ್ ಜೊಡ್ಚೆಂ ಕಾಮ್ ಕೆಲಾಂಯ್ ಮ್ಹಣ್ ತುಕಾ ಸರ್ಗ್ ಮೆಳಾಜೆ? ತಿತ್ಲೊ ದುಡು – ತಿತ್ಲಿ ಗ್ರೇಸ್ತ್‌ಕಾಯ್ ಆಸ್ಲ್ಯಾರೀ ತುವೆಂ ಹಾತ್ ಉಕ್ಲುನ್ ಕೊಣಾಯ್ಕಿ ಏಕ್ ಉಂಡಿ ಶಿತ್ ಪುಣಿ ದಿಲಾಂಯ್‌ಗಿ? ಭುಕೆಲ್ಲ್ಯಾ ಪೊಟಾಕ್ ಕಿತೆಂಯ್ ದೀವ್ನ್ ತಾಂಚಿ ಭುಕ್ ತುವೆಂ ಥಾಂಬಯ್‌ಲ್ಯಾಯ್ವೆ? ತಾನೆಲ್ಲ್ಯಾಕ್ ಏಕ್ ಗೊಬ್ಲೊ ಉದಕ್ ಪುಣಿ ತುವೆಂ ದಿಲಾಂಯ್ಗೀ? ಕಶ್ಟಾಂತ್ ಆಸ್‌ಲ್ಲ್ಯಾಂಕ್ ಕಿತೆಂಯ್ ಕುಮೊಕ್ ತುವೆಂ ಕೆಲ್ಯಾಯ್ಗೀ? ತುವೆಂ ಖಂಚೆಂ ವ್ಹಡ್ಲೆಂ ಮಹಾನ್ ಕಾಮ್ ಕೆಲಾಂಯ್ ಮ್ಹಣ್ ತುಕಾ ಸರ್ಗ್ ಮೆಳಾಜೆ? ಘರಾ ಬಾಗ್ಲಾರ್ ಯೇವ್ನ್ ಹಾತ್ ಜೋಡ್ನ್ ಕಿತೆಂ ತರೀ ಮಾಗೊಂಕ್ ಯೆತೆಲ್ಯಾಂಕ್ ತುಂ ಗಾಳಿ ಯೆಟುನ್ ಧಾಂವ್ಡಾಯ್ತಾಲೊಯ್‌ಮೂ?

ಮ್ಹಣ್ ಲುಸಿಫೆರ್ ಸರ್ಸರಿಂ ಯೆಟಿಲಾಗ್ಲೊ.

ಪುಣ್ ಹಾಂಗಾಸರ್ ಯೆಂವ್ಚ್ಯಾ ಪಯ್ಲೆಂ ದೇವ್‌ದುತಾಂನಿ ಮ್ಹಾಕಾ ಸರ್ಗಾಕ್ ಆಪವ್ನ್ ವ್ಹೆಲ್ಲೆಂ ಮ್ಹಣಾಲೊ ಶಾಬಿ ಆತುರಾಯೆನ್.

ವ್ಹಯ್ ತೆಂ ನೀಜ್. ತುವೆಂ ತುಜ್ಯಾ ಜಲ್ಮಾಂತ್ ಏಕ್ ಪಾವ್ಟಿಂ ಮಾತ್ರ್ ಎಕಾ ಭುಕೆಲ್ಲ್ಯಾಕ್ ಏಕ್ ಮೂಟ್ ಶಿತ್ ದಿಲ್ಲೆಂಯ್. ತೆ ಕರ್ನೆಕ್ ತುಕಾ ಏಕ್ ಘುಡಿ ಮಾತ್ರ್ ಸರ್ಗಾರ್ ರಾಂವ್ಚ್ಯೊ ಅವ್ಕಾಸ್ ಮೆಳ್ಳ್ಯೊ, ತಿತ್ಲೆಂಚ್, ಮ್ಹಣಾಲೊ ಲುಸಿಫೆರ್.

ದೆಂವ್ಚ್ಯಾರಾಂನಿ ಶಾಬಿಕ್ ತ್ಯಾ ಯೆಮ್ಕೊಂಡಾಂತ್ ಆಸ್‌ಲ್ಲ್ಯಾ ಉಜ್ಯಾಚೆ ಬಾಂಯ್ಕ್ ಲೊಟುನ್ ಘಾಲೆಂ. ತಾಂಚ್ಯಾ ತಾಂಚ್ಯಾ ಪಾತ್ಕಾಂ ಪರ್ಮಾಣೆ ತಾಂಕಾಂ ಶಿಕ್ಯಾ ಮೆಳ್ತಾಲಿ. ಥೊಡ್ಯಾಂಕ್ ಸಳ್ಸಳ್ಚ್ಯಾ ತೆಲಾಂತ್ ಘಾಲ್ನ್ ಉಕಡ್ತಾಲೆ. ಥೊಡ್ಯಾಂಕ್ ಆಂಗಾಕ್ ಧೊಣ್ವ್ಯಾಥಾವ್ನ್ ತೀರ್ ತೊಪಯ್ತಾಲೆ. ಥೊಡ್ಯಾಂಚೆ ದೊನೀ ಹಾತ್ ಬಾಂದುನ್ ಉಮ್ಕಳಾಯ್ತಾಲೆ. ಖಂಯ್ ಪಳೆಲ್ಯಾರಿ ರಡ್ಣೆಂಚ್ ರಡ್ಣೆಂ. ಪಿಂರ್ಗೊಣೆಚ್ ಪಿಂರ್ಗೊಣೆ. ಶಾಬಿಕ್ ಮಾತ್ರ್ ಉಜ್ಯಾಚೆ ಬಾಂಯ್ತ್ ಘಾಲ್ಲೆಂ. ಆತಾಂ ಶಾಬಿ ಉಜೊ ಸೊಸುಂಕ್ ಜಾಯ್ನಾಸ್ತಾಂ ಬೊಬೊ ಮಾರ್ತಾಲೊ. ಅಯ್ಯಯ್ಯೊ ಮ್ಹಾಕಾ ವೆಗಿಂ ವಯ್ರ್ ಕಾಡಾ ಮ್ಹಾಕಾ ಬಚಾವ್ ಕರಾ, ಮ್ಹಣ್ ಕಿಂಕ್ರಾಟ್ಯೊ ಘಾಲಿಲಾಗ್ಲೊ.

ಹೊ ಕಿತೆಂ ಹಾಬಾ ಕಿಂಕ್ರಾಟ್ಯೊ ಮಾರ್ತಾ ನಿದೆಂತ್ ಮ್ಹಣೊನ್ ಶಾಬಿಚೆ ಬಾಯ್ಲೆನ್ ತಾಕಾ ಉಟವ್ನ್, ಕಿತೆಂ.. ಕಿತೆಂ.. ಕಿತೆಂ ಜಾಲೆಂ? ಗಜಾಲ್ ಕಿತೆಂ? ಕಾಂಯ್ ವಾಯ್ಟ್ ಸಪಣ್ ಪುಣಿ ಪಡ್ಲೆಂಗಿ? ಮ್ಹಣ್ ವಿಚಾರಿ. ಶಾಬಿ ಸಗ್ಳೊ ಭಿಯೆವ್ನ್ ಕಾಲುಬುಲೊ ಜಾಲ್ಲೊ. ತಾಕಾ ಜಾಗ್ ಜಾಲ್ಲಿಚ್ ಆಪುಣ್ ಸಪ್ಣೆಲೊಂ ಮ್ಹಣ್ ತಾಚ್ಯಾ ಮತಿಕ್ ಗೆಲೆಂ. ಪರ್ತ್ಯಾನ್ ಬಾಯ್ಲೆನ್ ಕಿತೆಂ ಗಜಾಲ್ ಮ್ಹಣ್ ವಿಚಾರ್ತಾನಾ - ವ್ಹಯ್ ಮ್ಹಾಕಾ ಏಕ್ ಸಪಣ್ ಪಡ್ಲೆಂ. ಪಾಡ್ ನ್ಹಯ್. ಬರೆಂ ಸಪಣ್ ಪಡ್ಲೆಂ. ಮ್ಹಾಕಾ ಬರೆಂ ಲಿಸಾಂವ್ ಶಿಕಂವ್ಚೆಂ ಏಕ್ ಬರೆಂ ಸಪಣ್. ಮ್ಹಣ್ತಾನಾ ತಾಚೆ ಬಾಯ್ಲೆಕ್ ಮತ್ಲಬ್ ಸಮ್ಜಾಲೊನಾ.

ತ್ಯಾ ದಿಸಾಥಾವ್ನ್ ಶಾಬಿನ್ ಆಪ್ಲೆಂ ಪಿಟ್ಕಾಸ್‌ಪಣ್ ಸೊಡ್ಲೆಂ. ಆಪ್ಣೆಂ ಪುಂಜಾವ್ನ್ ದವರ್ಚೆಂ ಜಾಲ್ಯಾರಿ ಕೊಣಾಖಾತಿರ್? ಮೆಲ್ಯಾ ಉಪ್ರಾಂತ್ ತೆಂ ಕೊಣಾಕೊಣಾಕ್ ವೆತಾ. ಮಾಗಿರ್ ತಾಕಾ ಕೊಣೆಂ ಕೊಣೆಂ ಝುಗಡ್ಚೆಂ. ಹೆ ಪುರಾ ಲಫ್ಡೆ ನಾಕಾತ್. ಆತಾಂ ತಾಣೆ ದಾನ್-ಧರ್ಮ್ ಕರುಂಕ್ ಸುರು ಕೆಲೆಂ. ಶಾಬಿ ಥಂಯ್ ಬದ್ಲಾವಣ್ ಪಳೆವ್ನ್ ಥಂಯ್ಚೊ ಲೋಕ್ ವಿಜ್ಮಿತ್ ಪಾವ್ಲೊ.

●

ವ್ಹಡಿಮಾಂಯ್ಕ್ ಮೆಳ್‌ಲ್ಲೆಂ ಇನಾಮ್

ರಣಜಿತ್‌ಸಿಂಹ ಮ್ಹಳ್ಳೊ ರಾಯ್ ಪಂಜಾಬಾಂತ್ ರಾಜ್ವಟ್ ಚಲಯ್ತಾಲೊ. ತೊ ಏಕ್ ವೀರ್, ಧೀರ್ ಆನಿ ಪರಾಕ್ರಮಿ ಸಯ್ತ್. ‘ಪಂಜಾಬ್ ಕೇಸರಿ’ ಮ್ಹಳ್ಳೆಂ ಬಿರುದ್ ತಾಕಾ ಲಾಬ್‌ಲ್ಲೆಂ. ತಾಚಿ ಕೀರ್ತ್ ಸಗ್ಳ್ಯಾಂನಿ ಗಾಜ್‌ಲ್ಲಿ. ತೊ ಧಯ್ರ್ಯಾದಿಕ್ ಮಾತ್ರ್ ನ್ಹಂಯ್ ಏಕ್ ಉದಾರ್ ಆನಿ ದಯಾಳ್ ಮನಾಚೊ ವೆಕ್ತಿ ಜಾವ್ನಾಸ್‌ಲ್ಲೊ. ದುಬ್ಳ್ಯಾಂಕ್ ದಲಿತಾಂಕ್ ಮಸ್ತ್ ಉಪ್ಕಾರ್ ಕರ್ತಾಲೊ. ತಾಚೆ ಪರ್ಜೆಖಾತಿರ್ ಆನಿ ತಾಂಚೆ ಕಶ್ಟ್ ನಿವಾರುಂಕ್ ಮಸ್ತ್ ವಾವುರ್ತಾಲೊ. ತಾಚ್ಯಾ ಉದಾರ್ಪಣಾಚೆಂ ಏಕ್ ಘಡಿತ್ ಹಾಂಗಾಸರ್ ದಿಲಾಂ.

ರಣಜಿತ್‌ಸಿಂಹ ಆನಿ ತಾಚೊ ಸೇನಾದಿಪತಿ ಹರ್‌ಏಕೆ ಸಾಂಜೆರ್ ವ್ಹಾರೆಂ ಸೆಂವ್ಚೆ ಖಾತಿರ್ ಭೊಂವೊಂಕ್ ವೆತಾಲೆ. ತಶೆಂ ಏಕೆ ಸಾಂಜೆರ್ ತಾಂಚ್ಯಾ ಘೊಡ್ಯಾಂಚೆರ್ ವಾರ್ಯಾವಿಹಾರಾಕ್ ಮ್ಹಣ್ ಭಾಯ್ರ್ ಸರ್ಲೆ. ಅಶೆಂ ಪರ್ಜಾ ಆನಿ ಸಯ್ನ್ಯಾವಿಶ್ಯಾಂತ್ ಉಲವ್ನ್ ಗಜಾಲಿ ಕಾಡ್ನ್ ಸುಮಾರ್ ಪಯ್ಸ್ ಪಾವ್ಲೆ. ತಿತ್ಲ್ಯಾರ್ ಕಾಳೊಕ್ ಪಡೊಂಕ್ ಸುರು ಜಾಲೊ. ಆತಾಂ ರಾವ್ಳೆರಾಕ್ ಪಾಟಿಂ ವೆಚೆಂ ಮ್ಹಣ್ ಚಿಂತುನ್ ತಾಣಿ ತಾಂಚೆ ಘೊಡೆ ಘುಂವ್ಡಾಯ್ಲೆ.

ತೆದ್ನಾ ಖಂಯ್‌ಥಾವ್ನ್‌ಗೀ ಏಕ್ ಫಾತೊರ್ ‘ಝುಂಯ್’ ಕರ್ನ್ ಯೇವ್ನ್ ರಾಯಾಚ್ಯಾ ಕಪಾಲಾಕ್ ಲಾಗ್ಲೊ. ರಾಯಾಕ್ ಕಟೀಣ್ ಮಾರ್ ಜಾವ್ನ್ ಕಪಾಲ್ ಫುಟೊನ್ ರಗತ್ ದೆಂವೊಂಕ್ ಸುರು ಜಾಲೆಂ. ‘ಹಾಯ್’ ಮ್ಹಣಾತ್, ದುಕಿನ್ ರಾಯ್ ಘೊಡ್ಯಾವಯ್ಲೊ ಸಕಯ್ಲ್ ದೆಂವ್ಲೊ. ತಾಚ್ಯಾ ದಾವ್ಯಾ ಹಾತಾನ್ ರಗತ್ ಯೆಂವ್ಚೊ ಜಾಗೊ ತಾಣೆ ಧಾಂಬುನ್ ಧರ್ಲೊ. ಸೇನಾದಿಪತಿ ಭಿಯಾನ್ ಘೊಡ್ಯಾ ವಯ್ಲೊ ಉಡ್ಲೊ. ರಾಯಾಚ್ಯಾ ಕಪಾಲಾಕ್ ತಾಣೆ ವಸ್ತ್ರಾಚೊ ಕುಡ್ಕೊ ಬಾಂದುನ್ ರಗತ್ ಯೆಂವ್ಚೆಂ ರಾವಯ್ಲೆಂ.

ರಾಯಾಕ್ ಫಾತೊರ್ ಮಾರ್‌ಲ್ಲೊ ಕೊಣೆಂ? ದುಸ್ಮಾನಾಂನಿ ಪುಣಿ ರಾಯಾಕ್ ಜಿವೆಶಿಂ ಮಾರುಂಕ್ ಚಿಂತ್ಲಾಂಗಿ? ಸೇನಾದಿಪತಿನ್ ಭೊಂವಾರಿಂ ವಚೊನ್ ಪಳಯ್ಲೆಂ. ಪುಣ್ ಕೊಣಿ ದಿಸ್ಲೆನಾಂತ್. ಫಾತೊರ್ ಆಯಿಲ್ಲೆ ವಾಟೆನ್ ಘೊಡ್ಯಾರ್ ಬಸೊನ್ ಗೆಲೊ. ಚಿಕ್ಕೆ ಪಯ್ಸ್ ಏಕ್ ಆಂಬ್ಯಾ ರೂಕ್ ತಾಕಾ ದಿಸ್ಲೊ. ತ್ಯಾ ರುಕಾ ಸರ್ಕಿಂ ಪಿಂದ್ಕರ್ ವಸ್ತುರ್ ನ್ಹೆಸ್‌ಲ್ಲಿ ಏಕ್ ಮ್ಹಾತಾರಿ ಸ್ತ್ರೀ ರಾವೊನ್ ಆಸ್‌ಲ್ಲಿ. ತಿಚ್ಯಾ ಲಾಗ್ಸಾರ್‌ಚ್ ಸಾತ್-ಆಟ್ ವರ್ಸಾಂ ಪ್ರಾಯೆಚೊ ಏಕ್ ಭುರ್ಗೊ ರಾವೊನ್ ಆಸ್‌ಲ್ಲೊ. ಮ್ಹಾತಾರೆಚ್ಯಾ ಹಾತಾಂತ್ ಏಕ್ ವ್ಹಡ್ ಫಾತೊರ್ ಆಸ್‌ಲ್ಲೊ. ಹೆ ಮ್ಹಾತಾರೆನ್‌ಚ್ ಫಾತೊರ್ ಉಡಯ್ಲಾ ಜಾಯ್ಜೆ ಮ್ಹಣ್ ಸೇನಾದಿಪತಿಕ್ ಸುಸ್ತಾಲೆಂ ಆನಿ ತೊ ರಾಗಾನ್ ಗರ್ಜಾಲೊ.

‘‘ಹೇಯ್ ಮ್ಹಾತಾರೆ, ತುವೆಂಚ್‌ಮೂ ಫಾತೊರ್ ಉಡಯಿಲ್ಲೊಯ್?’’

ತಾಚ್ಯಾ ತಾಳ್ಯಾಕ್ ಮ್ಹಾತಾರಿ ಕಾಂಯ್ ಭಿಯೆಲಿನಾ. ಪುಣ್ ಫಾತೊರ್ ಆಪ್ಣೆಂಚ್ ಉಡಯ್ಲೊ

ಮ್ಹಳ್ಳೆಬರಿ ತಕ್ಲಿ ಹಾಲಯ್ಲಾಗ್ಲಿ.

“ತುಜೆ ತಸಲೆ ಮ್ಹಾತಾರೆಕ್ ಫಾವೊತಿ ಶಿಕ್ಷಾ ಮೆಳಾಜೆಚ್, ವೆಗಿಂ ಯೆ ತುಂ ಆತಾಂ ರಾಯಾಸರ್ಶಿಂ” ಮ್ಹಣೊನ್ ತಿಕಾ ಆಪವ್ನ್ ವ್ಹರಿತ್ ರಾಯಾ ಮುಕಾರ್ ಉಬೆ ಕರಿಲಾಗ್ಲೊ.

“ರಾಯಾಂನೊ, ತುಮ್ಕಾಂ ಹಿಣೆಂಚ್ ಫಾತೊರ್ ಮಾರ್‌ಲ್ಲೊ. ಹಿಕಾ ಕಿತೆಂ ಶಿಕ್ಷಾ ದೀಜೆ ಮ್ಹಣ್ ತುಮಿಚ್ ಸಾಂಗಾ” ರಾಯಾನ್ ತೆ ಮಾತಾರೆ ತೆವ್ಶಿನ್ ದೀಶ್ಟ್ ಘುಂವ್ಡಾಯ್ಲಿ. ತಿಣೆ ನ್ಹೆಸ್‌ಲ್ಲೆಂ ತೆಂ ಪಿಂದ್ಕರ್ ಕಾಪಡ್, ತೊ ಶಿರ್ಪುಟೊ ಜೀವ್, ತೆ ಫೊಂಡಾಕ್ ಗೆಲ್ಲೆ ದೊಳೆ ಆನಿ ಹಾತಾಂತ್ ಏಕ್ ವ್ಹಡ್ ಫಾತೊರ್ ತಾಣೆ ಪಳಯ್ಲೊ.

“ವ್ಹಡ್ಲಿಮಾಂಯ್, ತುವೆಂ ಕಿತ್ಯಾಕ್ ಮ್ಹಜ್ಯಾ ಕಪಾಲಾಕ್ ಫಾತೊರ್ ಮಾರ್ಲ್ಲೊಯ್? ಹಾಂವೆಂ ಕಿತೆಂ ಚೂಕ್ ಕೆಲ್ಯಾ ಮ್ಹಣ್ ಮ್ಹಾಕಾ ಹಿ ಶಿಕ್ಷಾ? ಭಿಯೆನಾಕಾ ಗಜಾಲ್ ಕಿತೆಂ ತಿ ಸಾಂಗ್” ಮ್ಹಣೊನ್ ಮೊಗಾನ್ ರಾಯಾನ್ ವಿಚಾರ್ಲ್ಲೆಂ.

ಆಪುಣ್ ಆತಾಂ ರಾಯಾ ಮುಕಾರ್ ಉಬಿಂ ಆಸಾಂ ಮ್ಹಣ್ ತೆ ಪ್ರಾಯ್ಟಂತ್ ಸ್ತ್ರಿಯೆಕ್ ಕಳ್‌ಲ್ಲೆಂಚ್ ತಿ ಏಕ್ದಮ್ ಗಡ್ಬಡ್ಲಿ. ರಾಯಾಚ್ಯಾ ಕಪಾಲಾರ್ ಜಾಲ್ಲ್ಯಾ ಘಾಯಾಕ್ ಲುಗಟ್ ಬಾಂದ್‌ಲ್ಲೆಂ ಪಳೆವ್ನ್ ತಿಕಾ ಮಸ್ತ್ ದೂಖ್ ಭೊಗ್ಲೆಂ. ಪುಣ್ ತಿಣೆ ಧಯ್ರ್ ಸಾಂಡ್ಲೆಂನಾ.

“ರಾಯಾಂನೊ, ತುಮ್ಚ್ಯಾ ಕಪಾಲಾಕ್ ಫಾತೊರ್ ಲಾಗೊನ್ ಮಾರ್ ಜಾಲ್ಲ್ಯಾಕ್ ಹಾಂವ್ ದೂಕ್ ಪಾವ್ತಾಂ. ತುಮ್ಕಾಂ ಜಾಂವ್, ತುಮ್ಚ್ಯಾ ಸೇನಾದಿಕಾರಿಕ್ ಹಾಂವೆಂ ಪಳೆಂವ್ಕಚ್ ನಾ. ಹಾಂವ್ ಏಕ್ ದುಬ್ಳಿ ಸ್ತ್ರೀ. ಮ್ಹಜೊ ಹೊ ನಾತು ಆನಿ ಹಾಂವ್ ಕಾಲ್‌ಥಾವ್ನ್ ಉಪಾಶಿಂ ಆಸಾಂವ್. ಆಮ್ಚ್ಯಾ ಗುಡ್ಸುಲಾಂತ್ ಖಾಂವ್ಕ್-ಜೆಂವ್ಕ್ ಕಾಂಯ್ ನಾ. ತಶೆಂ ಜಾಲ್ಲ್ಯಾನ್ ಹೆಣೆ ಕಿತೆಂ ತರಿ ಫಳಾಂ ಖಾಂವ್ಕ್ ಮೆಳ್ತಿತ್‌ಗಿ ಮ್ಹಣ್ ಸೊದಿತ್ ಆಸ್ತಾನಾ ಹೊ ಆಂಬ್ಯಾ ರೂಕ್ ದಿಸ್ಲೊ. ತಾಂತುಂ ಮಸ್ತ್ ಆಂಬೆ ಆಸ್‌ಲ್ಲ್ಯಾನ್ ಫಾತೊರ್ ಮಾರ್ನ್ ಜಡಂವ್ಕ್ ಪಳಯ್ಲೆಂ. ಆವ್ಚಿತ್ ಹಾಂವೆಂ ಮಾರ್‌ಲ್ಲೊ ಫಾತೊರ್ ಚುಕೊನ್ ತುಮ್ಕಾಂ ಲಾಗ್ಲೊ. ತುಮ್ಕಾಂಚ್ ಜಾಯ್ ಜಾಯ್ ಮ್ಹಣ್ ಹಾಂವೆಂ ಮಾರುಂಕ್ ನಾ. ತಶೆಂ ಮ್ಹಜೆ ಚುಕಿಕ್ ಮಾಫ್ ಕರಾ. ಮ್ಹಾಕಾ ಭೊಗ್ಸಿಯಾ” ಮ್ಹಣ್ ಹಾತ್ ಜೊಡುನ್ ರಾಯಾಲಾಗಿಂ ಮಾಗಾಲಾಗ್ಲಿ.

ರಾಯಾನ್ ತಿಕಾ ಇಲ್ಲೆಂ ಭುಜಯ್ಲೆಂ. ತಾಚ್ಯಾ ಪಯ್ಶ್ಯಾಂಚಿ ಥಯ್ಲಿ ತಾಣೆ ಕಾಡ್ನ್ ಶೆಂಬೊರ್ ಭಾಂಗಾರಾಚಿಂ ನ್ಹಾಣಿಂ ತಿಕಾ ಇನಾಮ್ ಜಾವ್ನ್ ದಿಲಿಂ. “ವ್ಹಡ್ಲಿಮಾಂಯ್ ಧರ್ ಹೆ ಪಯ್ಶೆ ಕಾಣ್ಘೆ, ಹ್ಯಾ ಪಯ್ಶ್ಯಾಂನಿ ತುಜೆಂ ಜಿವಿತ್ ತುಂ ಸಾರ್. ತುಜೊ ನಾತು ವ್ಹಡ್ ಜಾತೆಚ್ ತಾಕಾ ಮ್ಹಜೆ ಸರ್ಶಿಂ ಧಾಡ್, ತಾಕಾ ಹಾಂವ್ ರಾವ್ಳೆರಾಂತ್ ಕಸಲೆಂಯ್ ಪುಣಿ ಕಾಮ್ ದಿತಾಂ” ಮ್ಹಣ್ ರಾಯಾನ್ ಉತರ್ ದಿಲೆಂ.

ರಾಯಾಚೆಂ ಹೆಂ ವರ್ತನ್ ಪಳೆವ್ನ್ ಸೇನಾದಿಪತಿಕ್ ಅಜ್ಯಾಪ್ ಜಾಲೆಂ. “ರಾಯಾಂನೊ, ತುಮ್ಕಾಂ ಫಾತೊರ್ ಮಾರ್ನ್ ಘಾಯ್ ಕೆಲ್ಲ್ಯಾ ಹಿಕಾ ಶೆಂಬೊರ್ ಭಾಂಗಾರಾಚಿಂ ನ್ಹಾಣಿಂ ಆನಿ

ಪಯ್ಸೆ ದಿಂವ್ಚೆಗಿ? ತಾಚ್ಯಾ ಬದ್ಲಾಕ್ ಹಿಕಾ ಶೆಂಬೊರ್ ಚಾಟಿಯೆಚೆ ಮಾರ್ ದೀಜೆ ಆಸ್‌ಲ್ಲೆ ನ್ಹಯ್‌ವೆ?” ಮ್ಹಣ್ ಸಾಂಗಾಲಾಗ್ಲೊ.

“ತುಂ ಏಕ್ ಕಿತೆಂ ಉಲಯ್ತಾಯ್? ಫಾತ್ರಾಚೆ ಮಾರ್ ಖೆಲ್ಲೊ ತೊ ರೂಕ್‌ಚ್ ಗೊಡ್ ಆಂಬೆ ದಿತಾ. ಮನಿಸ್ ಜಾಲ್ಲ್ಯಾ ಹಾಂವೆಂ ಶೆಂಬೊರ್ ಚಾಟಿಯೆಚೆ ಮಾರ್ ದಿಲೆ ತರ್ ತ್ಯಾ ಆಂಬ್ಯಾಚ್ಯಾ ರುಕಾ ಪ್ರಾಸ್ ಹೀನ್ ಆನಿ ಕೀಳ್ ಜಾತೊಂ. ಗಂದಾರುಕಾಚೊ ಕುಡ್ಕೊ ಕಿತ್ಲೊ ಘುಶ್ಶಿತಾಂವ್‌ಗಿ ತಿತ್ಲೊ ಬರೊ ಪರ್ಮಳ್‌ಚ್ ದಿತಾ. ಕೊಬಾಕ್ ಆಮಿ ಕಿತ್ಲೆಂ ಪಿಳ್ಳ್ಯಾರೀ ಗೊಡ್ ರೋಸ್‌ಚ್ ಲಾಬ್ತಾ. ತರ್ ಏಕಾ ಮನ್ಶ್ಯಾ ಜೀವಿನ್ ಹಾಂಚ್ಯಾ ಪ್ರಾಸ್ ಕೀಳ್ ಜಾಂವ್ಚೆಂ ಕಿತ್ಲೆಂ ಸಾರ್ಕೆಂ?” ಸೇನಾದಿಪತಿಕ್ ಹಿಂ ರಾಯಾಚಿಂ ಅರ್ತಾಭರಿತ್ ಉತ್ರಾಂ ಆಯ್ಕೊನ್ ಲಜ್ ಭೊಗ್ಲಿ ಆನಿ ರಾಯಾಚೆರ್ ತಾಕಾ ಆಸ್‌ಲ್ಲೊ ಅಬಿಮಾನ್ ಆನಿ ಗವ್ರವ್ ದೊಡ್ತೊ ಜಾಲೊ.

◆◆◆

ಮಾಂಕ್ಡಾಂನಿ ಕೆಲ್ಲೊ ಉಪಾಸ್

ಬಂಟ್ವಾಳ್ ಕೊಡ್ಡ್ಯಮಲೆ ರಾನಾಂತ್ ಏಕ್ ಮಾಂಕ್ಡಾಂಚೊ ಹಿಂಡ್ ಜಿಯೆತಾಲೊ. ಹ್ಯಾ ಮಾಂಕ್ಡಾಂನಿ ಸಾಂಗಾತಾ ಮೆಳೊನ್, ಉಪಾಸ್ ಕರಿಜೆ ಮ್ಹಣ್ ಏಕಾ ದಿಸಾ ನಿರ್ಧಾರ್ ಕೆಲೊ.

‘ಆಮಿ ಆತಾಂ ಉಪಾಸ್ ಕರುಂಕ್ ದೆಂವ್ತಾಂವ್ ವ್ಹಯ್, ಪುಣ್ ಉಪಾಸ್ ಮುಗ್ದಾಲ್ಲ್ಯಾ ಕೂಡ್ಲೆ ಖಾಂವ್ಕ್ ಕಿತೆಂ ಪುಣಿ ತಯಾರ್ ಕರ್ನ್ ದವರಿನಾಕಾವೆ?’ ಅಶೆಂ ಮ್ಹಣ್ ಮ್ಹಾಲ್ಗಡ್ಯಾ ಏಕಾ ಮಾಂಕ್ಡಾನ್ ಸುಚನ್ ದಿಲೆಂ. ಹೆರಾಂಕ್ ತೆಂ ವ್ಹಯ್ ಮ್ಹಣ್ ದಿಸ್ಲೆಂ ಆನಿ ತಾಂಣಿ ‘ಸೈ’ ಮ್ಹಣ್ ತಕ್ಲಿ ಹಾಲಯ್ಲಿ.

ಇತ್ಲೆಂ ಸಾಂಗ್‌ಲ್ಲೆಂಚ್, ಥೊಡೆ ಮಾಂಕೊಡ್ ಧಾಂವ್ವೊನ್ ವಚೊನ್, ತೊಟಾಕ್ ರಿಗೊನ್ ಏಕ್ ವ್ಹಡ್ ಜಯ್ತ್ ಪಚ್ಚೆಬಾಳೆಚೊ ಘಡಾಯ್ ಹಾಡ್ನ್ ಆಯ್ಲೆ. ತೊ ಘಡಾಯ್ ಪಳೆಯಿಲ್ಲ್ಯಾ ಮಾಂಕ್ಡಾಂಚ್ಯಾ ತೊಂಡಾಂತ್ ಉದಕ್ ಆಯ್ಲೆಂ.

“ಆಮಿ ಉಪಾಸ್ ಸುರು ಕರ್ಚೆ ಆದಿಂಚ್ ಆಮಿ ಆಮ್ಚ್ಯಾ ಕೆಳ್ಯಾಂಚೊ ವಾಂಟೊ ಆಮ್ಚೆ ಸಾಂಗಾತಾ ದವರ್ನ್ ಬಸ್ಚೆಂ ಬರೆಂ” ಮ್ಹಣ್ ಏಕಾ ಮಾಂಕೊಡ್ಲ್ಯಾನ್ ಸುಚನ್ ದಿಲೆಂ. “ನಾ ತರ್ ಉಪ್ರಾಂತ್ ವಾಂಟೆ ಕರುಂಕ್ ಮಸ್ತ್ ವೇಳ್ ಜಾತಲೊ, ನ್ಹಂಯ್‌ವೇ? ದೆಕುನ್ ಕಿತೆಂ ಮ್ಹಣ್ತಾತ್ ತುಮಿ?”

ಮ್ಹಣ್ ತಿಣೆ ಮದೆಂಚ್ ದಾಯ್ ಘಾಲಿ.

ಹೆರ್ ಮಾಂಕ್ಡಾಂಕ್‌ಯಿ ಹಿ ಆಲೊಚೆನ್ ಪಸಂದ್ ಜಾಲಿ. ಆನಿ ಎಕೆಕ್ಲೊ ತಾಂಚೊ ತಾಂಚೊ ವಾಂಟೊ ಸಾಂಗಾತಾ ಘೆವ್ನ್ ಬಸ್ಲೆ.

‘‘ಅಶೆಂ ದವರ್ಚ್ಯಾ ಬದ್ಲಾಕ್ ಆಮಿ ಕೆಳಿಂ ಸೊಲ್ನ್ ದವರ್ಲ್ಯಾರ್ ಆನಿಕೀ ಬರೆಂ ನ್ಹಯ್‌ವೆ? ಉಪಾಸ್ ಮುಗ್ದಾಲ್ಯಾ ಕೂಡ್ಲೆ ಕಾಂಯ್‌ಚ್ ರಗ್ಯೆ-ಧೊಶಿ ನಾಸ್ತಾನಾ ಖಾವ್ಯೆತ್ ನ್ಹಯ್‌ವೆ?’’ ಎಕಾ ಧಾಕ್ಟುಲ್ಯಾ ಮಾಂಕ್ಡಾನ್ ಕಳಯ್ಲೆಂ.

‘‘ವ್ಹಯ್.... ವ್ಹಯ್ ತಶೆಂ ಕರ್ಚೆಂಚ್ ಬರೆಂ’’ ಮ್ಹಣ್ ಎಕಾ ದಾಟ್ಯಾ-ಮೊಟ್ಯಾ ಚರಬ್ ಮಾಂಡ್‌ಲ್ಲ್ಯಾ ಮಾಂಕ್ಡಾನ್ ಒಪ್ಪಿಗಿ ದಿಲಿ, ಕಿತ್ಯಾಕ್ ತಿಂ ಕೆಳಿಂ ಪಳೆವ್ನ್ ತಾಕಾಯ್ ಭುಕ್ ಲಾಗ್‌ಲ್ಲೆ ಬರಿ ಜಾಲ್ಲಿ.

‘‘ಜಾಯ್ತ್, ಜಾಯ್ತ್.... ತಶೆಂಚ್ ಕರ್ಯಾಂ’’ ಮ್ಹಣ್ ಹಿಂಡಾಂತ್ಲ್ಯಾ ಮುಕೆಲಿ ಮಾಂಕ್ಡಾನ್ ಸಾಂಗ್ಲೆಂ. ‘‘ಆಮಿ ಕೆಳಿಂ ಸೊಲ್ನ್ ದವರ್ಯೆತ್, ಪುಣ್ ತಿಂ ಬಿಲ್ಕುಲ್ ಆತಾಂ ಖಾಂವ್ಕ್ ನಜೊ. ಉಪಾಸ್ ಮುಗ್ದೊನ್ ಸಾಂಜೆರ್‌ಚ್ ಆಮಿ ತಿಂ ಖಾಯ್ಜೆ ಕಳ್ಳೆಂಮೂ?’’

ತಿತ್ಲ್ಯಾರ್ ಮಾಂಕ್ಡಾಂನಿ ವೆವೆಗಿಂ ಕೆಳ್ಯಾಂಚಿ ಸಾಲ್ ಕಾಡುಂಕ್ ಸುರು ಕೆಲಿ ಆನಿ ಸಾಲ್ ಕಾಡ್ನ್ ತಾಂಚ್ಯಾ ಲಾಗ್ಸಾರ್‌ಚ್ ದವರ್ಲಿಂ.

‘‘ಆನಾ.... ಆನಾ, ಕೆಳಿಂ ಕಶಿಂಯ್ ಸೊಲ್ನ್ ದವರ್ಲ್ಯಾಂತ್... ಹಾಂವೆಂ ಏಕ್ ಕಾಡ್ನ್ ಮ್ಹಜ್ಯಾ ತೊಂಡಾಂತ್ ದವರ್ಯೆತ್‌ಗಿ? ಸಾಂಜ್ ಜಾತಾ ಪರ್ಯಾಂತ್ ಹಾಂವ್ ತೆಂ ಕೆಳೆಂ ಖಾಂವ್ಚ್ನಾ’’ ಮ್ಹಣ್ ಭಾಸ್ ದಿತಾಂ ಮ್ಹಣಾಲೊ ಏಕ್ ಪಿಲ್ಕ್ಯಾಟೊ ಮಾಂಕೊಡ್ ಆಪ್ಲ್ಯಾ ಬಾಪಾಯ್ ಕಡೆ.

‘‘ಇತ್ಲೆಂ ಪುರಾ ಜಾಲೆಂ. ತರ್ ಆತಾಂ ಆಮಿ ಎಕೇಕ್ ಕೆಳೆಂ ಆಮ್ಚ್ಯಾ ತೊಂಡಾಂತ್ ಕಿತ್ಯಾಕ್ ದವರುಂಕ್ ನ್ಹಜೊ? ಅಶೆಂ ಕೆಲ್ಲ್ಯಾನ್ ಉಪಾಸ್ ಮುಗ್ದಾಲ್ಲೊಚ್ ಕೂಡ್ಲೆ ಆಮಿ ತೆಂ ಖಾವ್ಯೆತ್ ನ್ಹಯ್‌ವೆ?’’ ಮ್ಹಣಾಲೊ ತ್ಯಾ ಪಿಲ್ಕ್ಯಾಟ್ಯಾಚೊ ಬಾಪುಯ್.

ಹಿ ಆಲೊಚೆನ್ ಸಕ್ಡಾಂಕಿ ಮೆಚ್ವೊನ್ ಹಾಜರ್ ಜಾಲ್ಲ್ಯಾ ಮಾಂಕ್ಡಾಂನಿ ಎಕೇಕ್ ಕೆಳೆಂ ತಾಂಚ್ಯಾ ತಾಂಚ್ಯಾ ತೊಂಡಾಂಶ್ ದವರ್ಲೆಂ, ಆನಿ ತೆ ಎಕಾಮೆಕಾ ಪಳೆಂವ್ಕ್ ಲಾಗ್ಲೆ. ಆನಿ ಕಿತೆಂ ಉಪಾಸ್ ಸುರು ಕರುಂಕ್ ಅಟ್ಟಾಣೆಂ ಕರ್ಚ್ಯಾ ಪಯ್ಲೆಂಚ್ ಮಾಂಕ್ಡಾಂಚ್ಯಾ ತೊಂಡಾಂತ್ ಆಸ್‌ಲ್ಲಿಂ ಕೆಳಿಂ ಮಾಯಾಕ್...! ದಾಕ್ಯೆಣ್ ನಾಸ್ತಾಂ ತ್ಯಾ ಮಾಂಕ್ಡಾಂನಿ ಕೆಳಿಂ ಗೀಳ್ನ್‌ಚ್ ಸೊಡ್ಲಿಂ. ಅಶೆಂ ಮಾಂಕ್ಡಾಂನಿ ಆಪ್ಲೊ ಉಪಾಸ್ ಸುರು ಕರ್ಚೆ ಪಯ್ಲೆಂಚ್ ಆಕೆರ್ ಕೆಲೊ. ಖಿಣಾ ಭಿತರ್ ಘಡಾಯ್ ಮಾಯಾಕ್ ಜಾಲ್ಲೊ.

ಹಾಕಾಚ್ ಮ್ಹಣ್ಚೆಂ ಮಾಂಕ್ಡಾಂಚೊ ಉಪಾಸ್ ಮ್ಹಣ್!

ಧಯ್ರ್ಯಾದಿಕ್ ಪೂತ್

ಎಕಾ ಪ್ರಾಯ್ಚಂತ್ ಶಿಕಾರಿ ಧರ್ಚ್ಯಾ ಮನ್ಶ್ಯಾಕ್ ದೊಗಾಂ ಭುರ್ಗಿಂ. ದೊಗಾಂ ಭುರ್ಗ್ಯಾಂಕಿ ಆಪವ್ನ್ ಏಕ್ ದೀಸ್ ಅಶೆಂ ಸಾಂಗಾಲಾಗ್ಲೊ. “ತುಮಿ ಹಾಂಗಾಥಾವ್ನ್ ಖಂಯ್ ಪುಣಿ ಪಯ್ಸ್ ವಚಾ ಆನಿ ತುಮ್ಚೆಂ ಧಯ್ರ್ ಸಾಮರ್ಥಿ ಕಿತೆಂ ಮ್ಹಣ್ ದಾಕಯಾ, ತಶೆಂಚ್ ತುಮ್ಚೆಂ ಶೂರ್‌ಪಣ್ ಸಕ್ತ್ ದಾಕಯ್ನಾಸ್ತಾಂ ತುಮಿ ಪಾಟಿಂ ಯೇನಾಕಾತ್.”

ಹೆ ದೊಗಿ ತರ್ನಾಟೆ ಬಾಪಾಯ್ಚ್ಯಾ ಉತ್ರಾಂಕ್ ಖಾಲ್ತಿಮಾನ್ ಫಾಲುನ್ ಭಾಯ್ರ್ ಸರ್ಲೆ. ನಿಮಾಣೆಂ ಮೊನ್ಜಾತಿ ಸುಕ್ಣಿಂ ನಾತ್‌ಲ್ಲ್ಯಾ ಎಕಾ ಜಾಗ್ಯಾಕ್ ಪಾವ್ಲೆ.

ಮ್ಹಾಲ್ಗಡ್ಯಾ ಭಾವಾನ್ ತಾಚ್ಯಾ ಧಾಕ್ಟುಲ್ಯಾ ಭಾವಾಕ್ ಥಂಯ್ಚ್ ಲಾಗಿಂಚ್ ವ್ಹಾಳ್ಚೆಂ ನ್ಹಂಯ್ಚೆಂ ಉದಕ್ ಹಾಡ್ನ್ ಯೆ ಮ್ಹಣ್ ಸಾಂಗ್ಲೆಂ. ತೊ ತೆ ನ್ಹಂಯ್‌ಲಾಗಿಂ ವಚೊನ್ ತಾಚ್ಯಾ ಆಯ್ದಾನಾಂತ್ ಉದಕ್ ಕಾಡುಂಕ್ ವೆತಾನಾ ನ್ಹಂಯ್ ರಾಗಾನ್ ಖತ್ಕತೊನ್, “ಕೋಣ್ ಮ್ಹಜೆಂ ಉದಕ್ ಕಾಡ್ತಾ” ಅಶೆಂ ಸಾಂಗ್‌ಲ್ಲೆಂಚ್ ತಡವ್, ಹೊ ಭಿಯಾನ್ ಧಾಂವ್ಲೊ. ತೆದ್ನಾ ತಾಚೊ ದಾಟ್ಪು ಉದಕ್ ವ್ಹರುಂಕ್ ಆಯ್ಲೊ. ‘ಕೋಣ್ ಮ್ಹಜೆಂ ಉದಕ್ ಕಾಡ್ತಾ?’ ನ್ಹಂಯ್ ಪುಸ್ಪುಸೊನ್ ವಿಚಾರುಂಕ್ ಲಾಗ್ಲಿ. ‘ಕೊಣೀ ನ್ಹಂಯ್ ಎಕ್ಲೊ ಮನಿಸ್’ ಅಶೆಂ ಸಮಾದಾನಾನ್ ಸಾಂಗೊನ್ ತಾಣೆ ಉದಕ್ ಕಾಡ್ಲೆಂ ಆನಿ ವ್ಹೆಲೆಂ.

ಹೆಂ ಪಳೆವ್ನ್ ಧಾಕ್ಟುಲ್ಯಾಕ್ ಲಜ್ ಭೊಗ್ಲಿ. ಉಪ್ರಾಂತ್ ತೊ ಲಾಂಕ್ಡಾಖಾತಿರ್ ರಾನಾಕ್ ಗೆಲೊ. ಎಕಾ ರುಕಾಕ್ ಕುರಾಡ್ ಮಾರ್ತಾ ಮ್ಹಣ್ತಾಸ್ತಾನಾ ರೂಕ್ ಗರ್ಜಾಲೊ. ‘ಮ್ಹಾಕಾ ಕಾತರ್ತಾತ್’ ಮ್ಹಣ್ ವ್ಹಡ್ಲ್ಯಾನ್ ಬೊಬ್ ಮಾರಿಲಾಗ್ಲೊ. ಇತ್ಲೆಂ ಆಯ್ಕಾಲ್ಲೆಂಚ್ ಧಾಕ್ಟೊ ಭಾವ್ ಪಿಡ್ಚೊ. ವ್ಹಡ್ ಭಾವ್ ಆಯ್ಲೊ ಆನಿ ತಾಣೆ ಹಾಚಿ ಪರ್ವಾ ಕೆಲಿನಾ. ತಾಣೆ ರೂಕ್ ಕಾತರ್ಲೊ, ಲಾಂಕುಡ್ ಕೆಲೆಂ ಆನಿ ರಾಂದುಂಕ್ ಅಟ್ಪಾಣೆಂ ಕರ್ನ್ ಲಾಂಕ್ಡಾಕ್ ಉಜೊ ದಿತಾನಾ ನೋವ್ ಮಾಂಡ್ಯಾಂಚೊ ರಾಕ್ಕೊಸ್ ಯೇವ್ನ್ ಹಾಂಕಾಂ ಜ್ಯೋರ್ ಕರಿಲಾಗ್ಲೊ. ಹ್ಯಾ ರಾಕ್ಕೊಸಾ ಧರ್ಮಾನ್‌ಚ್ ಥಂಯ್ಸರ್ ಸುಕ್ಣಿಂ-ಮೊನ್ಜಾತಿ ಕಿತೆಂಚ್ ನಾತ್‌ಲ್ಲ್ಯೊ. ತಿತ್ಲ್ಯಾರ್ ತ್ಯಾ ರಾಕ್ಕೊಸಾನ್ ಉಜೊ ಪಾಲ್ವಯ್ಲೊ ಆನಿ ಇಂಗ್ಳ್ಯಾ ಮದೆಂ ಲಿಪ್ಲೊ. ತಾಚೊ ಏಕ್ ದೊಳೊ ಮಾತ್ರ್ ತ್ಯಾ ಇಂಗ್ಳ್ಯಾಂ ಮದೆಂ ಝುಳ್ಜಳ್ತಾಲೊ. ಧಾಕ್ಟುಲೊ ಭಾವ್ ಇಂಗ್ಳೆ ಫುಂಕುಂಕ್ ಮ್ಹಣ್ ಭಾಗ್ವಾತಾನಾ ರಾಕ್ಕೊಸ್ ಉಟ್ಲೊಚ್. ತಿತ್ಲ್ಯಾರ್ ದಾಟ್ಪು ತಾಚೆ ಕುಮ್ಕೆಕ್ ಆಯ್ಲೊ. ತಾಚೆಕಡೆ ಆಸ್‌ಲ್ಲ್ಯಾ ತೆ ತಲ್ವಾರಿನ್ ತೀನ್ ಪಾವ್ಟಿಂ ರಾಕ್ಕೊಸಾ ತೆವ್ಟಿಂ ಉಬ್ರಾಯ್ ಲಾಗ್ಲೊ. ತೆದ್ನಾ ರಾಕ್ಕೊಸಾಚ್ಯೊ ತೀನ್ ತಕ್ಲ್ಯೊ ಉಸಾಳ್ಳ್ಯೊ. ರಾಕ್ಕೊಸ್ ರಾಗಾನ್ ಪೆಟ್ಲೊ, ಪರ್ತ್ಯಾನ್ ದಾಟ್ಪುನ್ ತಲ್ವಾರ್ ಉಬ್ರಾಯ್ಲಿ ತೆದ್ನಾಂ ತೀನ್ ತಕ್ಲ್ಯೊ ಧರ್ಣಿಕ್ ಪಡ್ಲ್ಯೊ. ರಾಕ್ಕೊಸ್ ಆತಾಂ ನಿತ್ರಾಣ್ ಜಾಲ್ಲೊ. ಪರ್ತ್ಯಾನ್ ವ್ಹಡ್ ಭಾವಾನ್ ಉರ್‌ಲ್ಲ್ಯಾ ತೀನ್ ತಕ್ಲ್ಯಾಂಚೊ ಸಂವಾರ್ ಕೆಲೊ. ರಾಕ್ಕೊಸ್ ಥಂಯ್ಚ್ ಪರ್ತಾಲೊ ಆನಿ ಮೆಲೊ.

ತಿತ್ಲ್ಯಾರ್ ತ್ಯಾ ರಾನಾಂತ್ಲಿಂ ಆನಿ ಆಸ್‌ಪಾಸ್ಚಿಂ ಸುಕ್ಣಿಂ ಆನಿ ಮೊನ್ಜಾತಿ ಪಾಟಿಂ ತ್ಯಾ ರಾನಾಕ್ ಯೇವ್ನ್ ಜಿಯೆಲಾಗ್ಲ್ಯೊ. ಹೆ ದೊಗೀ ಭಾಭಾವ್ ಪಾಟಿಂ ಘರಾ ಗೆಲ್ಲೆಚ್ ತಾಂಚ್ಯಾ ಕರ್ತುಂವಾಂ ಆನಿ ಕಾರ್ಬಾರಾಂ ವಿಶ್ಯಾಂತ್ ಬಾಪಾಯ್‌ಲಾಗಿಂ ಸಾಂಗಾಲಾಗ್ಲೆ.

ಬಾಪಾಯ್ಕ್ ಆಪ್ಣಾಚ್ಯಾ ಭುರ್ಗ್ಯಾಂನಿ ಕೆಲ್ಲಿಂ ಧಯ್ರಾಚಿಂ ಆನಿ ಸಾಹಸಾಚಿಂ ಕಾರ್ಬಾರಾಂ ಆಯ್ಕೊನ್ ಸಂತೊಸ್ ಜಾಲೊ. 'ಮ್ಹಜ್ಯಾ ವ್ಹಡ್ ಪುತಾಕ್ ಧಯ್ರ್ ಆಸಾ. ಸಕತ್ ಆಸಾ, ಪುಣ್ ಮ್ಹಜೊ ದುಸ್ರೊ ಪೂತ್ ಭಿವ್ಕುರೊ ತರೀ ಥೊಡೆ ದೀಸ್ ವ್ಹಡ್ ಪುತಾ ಸಾಂಗಾತಾ ಆಸೊನ್ ಆತಾಂ ಭ್ಯೆಂ ಸುಟೊನ್ ಗೆಲಾಂ ಆನಿ ತಾಣೆ ಜೀಕ್ ಜೊಡ್ಲ್ಯಾ' ಮ್ಹಣೊನ್ ಬಾಪಾಯ್ನ್ ಧಾಕ್ಟುಲ್ಯಾಕ್ ಹೊಗಳ್ಸಿಲೆಂ. ಎಕ್ಲೊ ಧಯ್ರಾದಿಕ್ ಭಾವ್ ಆಸ್ಲ್ಯಾರ್‌ಚ್ ಆನ್‌ಎಕಾ ಭಾವಾಕ್ ಧಯ್ರ್ ಯೆಂವ್ಚೆಂ, ನ್ಹಯ್ ತರ್ ದೊಗೀ ಭಿವ್ಕುರೆಚ್ ಜಾತಾತ್.

◆◆◆

ವಾಗಾಚೆ ಗೊಮ್ಟ್ಯೆಕ್ ಫಾಂಟ್

ತೆಂ ಏಕ್ ವ್ಹಡ್ಲೆಂ ದಾಟ್ ರಾನ್. ರಾನಾಂತ್ ಮಸ್ತ್ ನಮುನ್ಯಾಂಚಿಂ ಫುಲಾಂ ಆಸೊನ್ ತಾಂತುಂ ಮಸ್ತ್ ಮ್ಹೊಂವ್ ಸುಕ್ಣ್ಯಾಂಕ್, ಮುಸಾಂಕ್, ಪಿಸೊಳ್ಯಾಂಕ್ ಮೆಳ್ತಾಲೆಂ ಜಾಲ್ಲ್ಯಾನ್ ತಾಂಚಿ ಸಂತತ್ ವ್ಹಡ್ ಆಸ್‌ಲ್ಲಿ. ತ್ಯಾ ಶಿವಾಯ್ ಮಸ್ತ್ ಮೊನ್ಜಾತಿ ಸುಕ್ಣ್ಯಾ ಸವ್ಜಾಂ ಸಾಂಗಾತಾ ಮೊಗಾನ್ ಜಿಯೆತಾಲಿಂ. ಪುಣ್ ಕಿತೆಂ ಕರ್ಚೆಂ, ತಾಂಕಾಂ ಥೊಡೆ ತೊಂದ್ರೆ ಆಸ್‌ಲ್ಲೆ. ತ್ಯಾ ರಾನಾಂತ್ ಏಕ್ ದುಶ್ಟ್ ವಾಗ್ ಆಸ್‌ಲ್ಲೊ. ತೊ ಕೆದ್ನಾಯ್ ಹ್ಯಾ ರಾನ್ ಮೊನ್ಜಾತಿಂಕ್ ಧೊಸ್ತಾಲೊ. ಆಪುಣ್‌ಚ್ ಭಾರೀ ಬಳಿಶ್ಟ್, ಬುದ್ವಂತ್, ಭಾರಿಚ್ ಸೊಬಾಯೆಚೊ ಮ್ಹಣ್ ತಾಕಾ ಹಂಕಾರ್ ಆಸ್‌ಲ್ಲೊ. ಆಪ್ಣಾಚಿ ಭುಕ್ ಥಾಂಬಂವ್ಕ್ ತ್ಯಾ ರಾನಾಂತ್ಲ್ಯಾ ಚಿತ್ಯಾಂಕ್, ರಾನ್ ಮ್ಹೊಶಿಂ-ರೆಡ್ಯಾಂಕ್ ಧರ್ನ್ ಖಾತಾಲೊ. ತಶೆಂ ಜಾಲ್ಲ್ಯಾನ್ ಹೆರ್ ಮೊನ್ಜಾತಿಂಕ್ ಹ್ಯಾ ವಾಗಾಚೆಂ ಭಾರಿಚ್ ಭ್ಯೆಂ ಆಸ್‌ಲ್ಲೆಂ. ತಾಕಾ ಪಳೆವ್ನ್ ಭಿಯಾನ್ ಕಾಂಪ್ತಾಲೆ.

ತಶೆಂ ಹ್ಯಾ ವಾಗಾಚ್ಯಾ ಫಾಸಾ ಥಾವ್ನ್ ಕಶೆಂ ಪುಣಿ ಸುಟ್ಕಾ ಲಾಬಾಶೆಂ ಕರುಂಕ್ ರಾನಾಂತ್ಲ್ಯೊ ಸರ್ವ್ ಮೊನ್ಜಾತಿ ಎಕಾ ವ್ಹಡ್ ಪಿಂಪ್ಳ್ಯಾಚ್ಯಾ ರುಕಾ ಸಾಮ್ಕಾರ್ ಸೆರ್ವೊನ್ ತಾಂಚ್ಯಾ ಸಮಸ್ಯಾ ವಿಶ್ಯಾಂತ್ ಚರ್ಚೆ ಕರುಂಕ್ ಲಾಗ್ಲ್ಯೊ. ತಿತ್ಲ್ಯಾರ್ ಏಕ್ ಚಿತ್ಯಾಚೆಂ ಪೀಲ್ ರಡೊನ್ ದುಕಾಂ

ಪುಸಿತ್, “ತ್ಯಾ ವಾಗಾನ್ ಮ್ಹಜೆ ಆವಯ್ಕ್ ತಿಚಿ ಗೊಮ್ಟಿ ಚಾಬೊನ್, ತಿಕಾ ಖಾವ್ನ್ ಮುಗ್ದುನ್ ಸೊಡ್ಲಾಂ” ಮ್ಹಣ್ ಭಾರಿಚ್ ಖಂತಿನ್ ಸಾಂಗಾಲಾಗ್ಲೆಂ. ಹೆಂ ಆಯ್ಕೊನ್ ಉರ್‌ಲ್ಲ್ಯಾ ಸರ್ವ್ ಮೊನ್ಜಾತಿ ಬೆಜಾರ್ ಪಾವ್ಲ್ಯೊ.

“ತೊ ವಾಗ್ ಭಾರಿಚ್ ಬಳಿಶ್ಟ್. ತ್ಯಾ ವಾಗಾಲಾಗಿಂ ಝುಗ್ಜೊಂಕ್ ಆಮ್ಕಾಂ ಬಿಲ್ಕುಲ್ ಸಾದ್ಯ್ ನಾ” ಮ್ಹಣ್ ರೆಡ್ಯಾನ್ ಸಾಂಗ್ಲೆಂ. ಹೆಂ ಆಯ್ಕೊನ್ ಮಾಂಕೊಡ್ ದಾಂತ್ ಅಂರ್ದುನ್ ಕಿಟಿ ಕಿಟಿ ಕರ್ನ್ ಹೆಡಾಯಿತ್ತ್ - “ತುಜೆಕಡೆ ಇತ್ಲೆಂ ಬಳ್-ಸಕತ್-ತ್ರಾಣ್ ಆಸ್ಲ್ಯಾರೀ ತುವೆಂ ಅಶೆಂ ಮ್ಹಣ್ಟೆಂಗೀ? ಆಮ್ಚಿ ಹಸ್ತ್ ಕಿತೆಂ ಬಳಿಶ್ಟ್ ನ್ಹಂಯ್‌ಗೀ?” ಮ್ಹಣ್ ತಾಚೆಂ ಒಕ್ಕಾಣೆಂ ಘಾಲಿಲಾಗ್ಲೊ.

ತೊ ವಾಗ್ ಬಳಿಶ್ಟ್ ಮಾತ್ರ್ ನ್ಹಂಯ್, ಬುದ್ವಂತ್ ಸಯ್ತ್. ಕೊಣಾಯ್ಕಿ ಕಳಿತ್ ಜಾಯ್ನಾಶೆಂ, ತೊ ಖಂಚ್ಯಾಗೀ ಬೊಲ್ಯಾಂತ್ ವಾ ತಣಾಚೆ ರಾಶಿ ಮದೆಂ ಲಿಪೊನ್ ಬಸೊನ್ ಆಮ್ಚಿ ಶಿಕಾರಿ ಕರ್ತಾ ಮ್ಹಣ್ ಮ್ಹೊಸ್ ಉಲಯ್ಲಿ. ಸರ್ವಾಂನಿ ಭಿಂವ್ಕುರ್ಯಾ ಭಾಶೆನ್ ಉಲಂವ್ಚೆಂ ಪಳೆವ್ನ್, ಎದೊಳ್ ಮ್ಹಣಾಸರ್ ವೊಗೊಚ್ ಬಸೊನ್ ಆಸ್‌ಲ್ಲೊ ಮ್ಹೊಂವಾಂಚೊ ಮೂಸ್ ಮುಕಾರ್ ಯೇವ್ನ್, “ತುಮಿ ಸರ್ವಾಂನಿ ಒಪ್ವೊಂಚೆಂ ತರ್ ಹಾಂವ್ ಏಕ್ ಉಪಾವ್ ಸಾಂಗ್ತಾಂ. ಮ್ಹಜೆ ಬುದ್ವಂತ್ಕಾಯೆ ಮುಕಾರ್ ತ್ಯಾ ವಾಗಾಚೆಂ ಬಳ್ ಬಿಲ್ಕುಲ್ ಚಲ್ಚೆಂನಾ.” ಹೆಂ ಆಯ್ಕೊನ್ ಹೆರ್ ಮೊನ್ಜಾತಿ ಆಜ್ಯಾಪ್ ಪಾವ್ಲ್ಯೊ. “ತುಂ ಏಕ್ ಲ್ಹಾನ್ ಮೂಸ್, ತುಕಾ ತಿತ್ಲಿ ಬುದ್ವಂತ್ಕಾಯ್ ಆಸ್ಚಿ ತರೀ ಕಶಿ? ಸಾಂಗ್ ಪಳೆವ್ಯಾಂ” ಮೊನ್ಜಾತಿಂನಿ ಸವಾಲ್ ಕೆಲೆಂ. “ಏಕ್ ಪಾವ್ಟಿಂ ಹಾಂವ್ ಏಕಾ ಗಾಂವಾಕ್ ಗೆಲ್ಲ್ಯಾ ವೆಳಾ ಥೊಡ್ಯಾ ಉಂದ್ರಾಂನಿ ತಾಂಚೊ ದುಸ್ಮಾನ್ ಜಾಲ್ಲ್ಯಾ ಮಾಜ್ರಾಕ್ ಕಶಿ ಘಾಂಟ್ ಬಾಂದ್ಚಿ ಮ್ಹಳ್ಯಾ ವಿಶ್ಯಾಂತ್ ಚರ್ಚಾ ಕರ್ಚೆಂ ಹಾಂವೆಂ ಆಯ್ಕ್ಯಾಲೆಂ. ತೆ ಉಂದಿರ್ ಪುರಾ ಭಿವ್ಕುರೆ ಮ್ಹಣ್ ಮ್ಹಾಕಾ ಕಳ್ಳೆಂ. ಕಿತ್ಯಾಕ್ ಕೊಣೆಂಯ್ ಮಾಜ್ರಾಕ್ ಘಾಂಟ್ ಬಾಂದುಂಕ್ ಧಯ್ರ್ ಘೆತ್ಲೆಂ ನಾ.”

“ಉಂದಿರ್ ಭಿವ್ಕುರೆ ಜಾಲ್ಯಾರೀ ಆಮಿ ತಶೆಂ ಪುರಾ ಭಿಯೆಂವ್ಚಿ ಗರ್ಜ್ ನಾ. ಆಮಿ ಹೆಂ ಕಾಮ್ ಕರ್ಯಾಂ. ಆಮ್ಚ್ಯಾ ಕೊಲ್ಯಾ ಮಾಮಾನ್ ಕಶಿಯ್ ಏಕ್ ಘಾಂಟ್ ಹಳ್ಳೆಥಾವ್ನ್ ಚೊರ್ನ್ ಹಾಡ್ನ್ ದವರ್ಲ್ಯಾ, ತಿಚ್ ಬಾಂದ್ಯಾಂ. ಹಸ್ತಿನ್ ಏಕಾ ಖಂಚ್ಯಾಯ್ ಮೆಲ್ಲೆ ಮೊನ್ಜಾತಿಕ್ ಸೊದುನ್ ಕಾಡ್ನ್ ತಿ ಹಾಂಗಾಚ್ಯಾ ತಳ್ಯಾಕಡೆ ದವರ್ಲ್ಯಾರ್ ಜಾಲಿ. ಉಪ್ರಾಂತ್ಲೆಂ ಕಾಮ್ ಮ್ಹಜೆಂ ಆನಿ ಮ್ಹಜ್ಯಾ ಸಾಂಗಾತ್ಯಾಂಚೆಂ. ಆಮಾಲ್ ಜಾಂವ್ಚ್ಯಾ ಫುಲಾಂ ಫಳಾಂಚೊ ರೋಸ್, ಮ್ಹೊಂವ್ ಚಿಂವ್ಪುನ್ ಆಮಿ ತೆ ಮೊನ್ಜಾತಿಚ್ಯಾ ಆಂಗಾ ವಯ್ರ್ ಘಾಲ್ತಾಂವ್. ಹಾಂಗಾಸರ್ ರಾನಾಂತ್ ಸಬಾರ್ ಮ್ಹೊಂವಾಚ್ಯೊ ಪೊತಿಯೊ ಆಸೊನ್ ಸಬಾರ್ ಮೂಸ್ ಆಸಾತ್. ತಾಂಕಾಂ ಸರ್ವಾಂಕ್ ಏಕ್ಟಾಂಯ್ ಕರ್ನ್ ಹಾಂವ್ ಹೆಂ ಕಾಮ್ ಕರ್ತಾಂ. ವಾಗ್ ಉದಕ್ ಪಿಯೆಂವ್ಕ್ ಯೆತಾನಾ ಮೊನ್ಜಾತಿಕ್ ಪಳೆವ್ನ್ ಖಾತಲೊ, ಉಪ್ರಾಂತ್ ತೊ ಮತ್ ಚುಕೊನ್ ಪಡ್ತಲೊ, ಘಟ್ಟ್

4271

ನಿದ್ತಲೊ. ಕಶೆಂಯ್ ಪ್ರೋರ್ ಏಕಾ ಶಿಕಾರೆಗಾರಾನ್ ಏಕ್ ದೊರಿ ಸೊಡ್ಲ್ಯಾ. ತಿ ಹಾಡ್ನ್ ತಾಕಾ ಘಾಂಟ್ ಶಿರ್ಕ್ಯಾವ್ನ್ ವಾಗಾಚೆ ಗೊಮ್ಟೆಕ್ ಬಾಂದ್ಯಾಂ, ಮಾಗಿರ್ ವಾಗ್ ರಾನಾಂತ್ ಭೊಂವ್ತಾನಾ 'ಗಣ... ಗಣ... ಟನ್... ಟನ್' ಆವಾಜ್ ಜಾತಾನಾ ಆಮ್ಕಾಂ ಚುಕಾರಿ ಮಾರುಂಕ್ ಭಾರಿಚ್ ಸುಲಬ್ ನ್ಹಯ್‌ಗೀ? ಕಸೊ ಆಸಾ ಮ್ಹಜೊ ಉಪಾವ್?"

"ತುಜೊ ಉಪಾವ್ ನಿಜಾಯ್ಕಿ ಬರೊಚ್, ತುವೆಂ ಸಾಂಗ್‌ಲ್ಲ್ಯಾ ಬರಿಚ್ ಕರ್ಚೆಂ ಬರೆಂ" ಮ್ಹಣ್ ಸರ್ವ್ ಮೊನ್ಜಾತಿ ಒಪ್ಲ್ಯೊ. ಹಸ್ತಿನ್ ವಚೊನ್ ಏಕ್ ಮೆಲ್ಲಿ ಮೊನ್ಜಾತ್ ಆಪ್ಲೆ ಸೊಂಡ್ಯೆಂತ್ ಉಕ್ಲುನ್ ಹಾಡ್ನ್, ತ್ಯಾ ತಳ್ಯಾ ದೆಗೆನ್ ಆಸ್ಚ್ಯಾ ಬೊಲ್ಯಾ ಸುವಾತೆರ್ ದವರ್ಲಿ. ಮ್ಹೊಂವಾಂಚ್ಯಾ ಮುಸಾಂನಿ ಹಾರಿ - ಹಾರಿಂನಿ ಯೇವ್ನ್ ಜಾಯ್ ತಿತ್ಲೊ ರೋಸ್- ಮ್ಹೊಂವ್ ಹಾಡ್ನ್ ತೆ ಮೆಲ್ಲೆ ಮೊನ್ಜಾತಿಚ್ಯಾ ಆಂಗಾರ್ ಘಾಲೊ. ದೊನ್ಪಾರಾಂಚೊ ವೇಳ್, ವಾಗಾಕ್ ತಾನ್ ಲಾಗ್‌ಲ್ಲ್ಯಾನ್ ತಳ್ಯಾಲಾಗಿಂ ಉದಕ್ ಪಿಯೆಂವ್ಕ್ ಆಯ್ಲೊ. ಥುಯ್ಸರ್ ಆಸ್‌ಲ್ಲಿ ಮೊನ್ಜಾತ್ ಪಳೆವ್ನ್ ಖುಶಿ ಜಾವ್ನ್ ಪರ್ತಾಲೊ. ತೆದ್ನಾ ಮುಸಾಂನಿ ಯೇವ್ನ್ ವಾಗಾಚ್ಯಾ ನಾಕಾಕ್ ಚಾಬೊಂಕ್ ಸುರು ಕೆಲೆಂ. ವಾಗಾಕ್ ಘಟ್ಟ್ ನೀದ್ ಪಡ್ಲ್ಯಾ ಮ್ಹಣ್ ಖಾತ್ರಿ ಜಾತೆಚ್ ಹಸ್ತ್, ಆಸ್ವೆಲ್, ಕೊಲೊ ಆನಿ ಹೆರ್ ಮೊನ್ಜಾತಿಂನಿ ಮೆಳೊನ್ ವಾಗಾಚೆ ಗೊಮ್ಟೆಕ್ ಘಾಂಟ್ ಬಾಂದ್ಲಿ.

ದುಸ್ರ್ಯಾ ದೀಸ್ ವಾಗಾಕ್ ಜಾಗ್ ಜಾತಚ್ ದೋನ್-ತೀನ್ ಮೆಟಾಂ ಚಲಾಜೆ ತರ್ 'ಗಣ... ಗಣ... ಟನ್... ಟನ್...' ಮ್ಹಣ್ ಆವಾಜ್ ಜಾಂವ್ಕ್ ಸುರು ಜಾಲೊ. ವಾಗಾನ್ ಹೆಣೆ ತೆಣೆ ಪಳಯ್ಲೆಂ. ಉಪ್ರಾಂತ್ ಆಪ್ಲೆ ಗೊಮ್ಟೆಕ್ ಬಾಂದ್‌ಲ್ಲೆ ಘಾಂಟಿಥಾವ್ನ್ ಆವಾಜ್ ಯೆತಾ ಮ್ಹಳ್ಳೆಂ ಕಳ್ಳೆಂ. ಕಿತ್ಲೆಂ ಪ್ರೇತನ್ ಕೆಲ್ಯಾರೀ ತಿ ಘಾಂಟ್ ಮಾತ್ರ್ ತಾಕಾ ನಿಕ್ಳಾಂವ್ಕ್ ಜಾಲಿನಾ. ಉಪ್ರಾಂತ್ ತಿ ತಾಚೆ ಗೊಮ್ಟೆಕ್ ಶಾಶ್ವಿತ್ ಜಾವ್ನ್, ತೆ ಘಾಂಟಿಚೊ ಆವಾಜ್ ಆಯ್ಕೊನ್ ಮೊನ್ಜಾತಿ ಧಾಂವ್ಪೊಂಕ್ ಸುರು ಜಾವ್ನ್ ತಾಕಾ ಖಾಂವ್ಕ್ ಕಾಂಯ್ ಮೆಳಾನಾ ಜಾಲೆಂ. ದೀಸ್ ವೆತಾಂ ವೆತಾಂ ವಾಗ್ ಬಾಗೊನ್ ಕಾಂಟೊ ಜಾಲೊ ಆನಿ ನಿಮಾಣೆಂ ಮೆಲೊ. ಮೊನ್ಜಾತಿಂನಿ ತ್ಯಾ ಮ್ಹೊಂವಾಂಚ್ಯಾ ಮುಸಾಕ್ ಭಾರಿಚ್ ಪ್ರುಗಾರ್ಲೆಂ, ತಾಚ್ಯಾ ಉಪಾವಾಖಾತಿರ್, ಮೂರ್ತಿ ಲ್ಹಾನ್ ತರೀ ಕೀರ್ತ್ ವ್ಹಡ್ ಜಾಲಿ ತ್ಯಾ ಮುಸಾಚಿ.

●

ಹಸ್ತಿ ಪಿಲಾಚೆಂ ಕಾರ್ಬಾರ್

ರಾನಾಂತ್ ಹಸ್ತಿಂನಿ ಹಿಂಡ್-ಹಿಂಡ್ ಜಾವ್ನ್ ಜಿಯೆಂವ್ಚಿ ಆದಿಂಥಾವ್ನ್ ಆಯಿಲ್ಲಿ ರಿವಾಜ್. ತಶೆಂ ಹಸ್ತ್ ಎಕ್ಸುರ್ಪಣಾನ್ ಜಿಯೆತಾ ತರ್ ತಾಕಾ 'ಎಲಿಫೆಂಟ್' (*ಒಂಟಿ ಸಲಗ*) ಮ್ಹಣ್ತಾತ್. ತಶೆಂ ತಾಣೆ ಕರ್ಚಿಂ ಕಾಮಾಂ ಸಯ್ತ್ ಭಿರಾಂಕುಳ್. ಲಾಗ್ಸಿಲ್ಯಾ ತೊಟಾಂಕ್ ವಚೊನ್ ಬೆಳೆಂ ನಾಸ್ ಕರ್ಚೆಂ , ಮನ್ಶ್ಯಾಂಕ್ ಲಗಾಡ್ ಕಾಡ್ಚೆಂ, ಥೊಡ್ಯೊ ವಸ್ತು ಸೊಂಡ್ಯೆಂತ್ ಧರ್ನ್ ಧರ್ಣಿಕ್ ಮಾರ್ಚೆಂ, ಆಪ್ಣಾಚ್ಯಾ ವ್ಹಡ್ ಜಯ್ತ್ ಪಾಂಯಾಂನಿ ಖೊಟಾಂವ್ಚೆಂ ಇತ್ಯಾದಿ ನಾಕಾ ಜಾಲ್ಲಿಂ ಕಾಮಾಂ-ಉಪದ್ರ್ ಕರ್ಚೆಂ. ನಿಮಾಣೆಂ ಅಸಲೆ ಉಪದ್ರ್ ಸೊಸುಂಕ್ ಜಾಯ್ನಾಸ್ತಾಂ ಅಸಲ್ಯಾ ಹಸ್ತಿಂಕ್ ಧರ್ಚೆಂ ವಾ ಲಗಾಡ್ ಕಾಡ್ಚೆಂ ಆಮಿ ಥೊಡೆಪಾವ್ಟಿಂ ಆಯ್ಕ್ಯಾತಾಂವ್.

ಅಶೆಂ ಎಕಾ ರಾನಾಂತ್ ಹಸ್ತಿಂಚೊ ಹಿಂಡ್ ಆಸ್‌ಲ್ಲೊ. ತಾಂತುಂ ಲ್ಹಾನ್-ವ್ಹಡ್ ಮ್ಹಣ್ ಒಟ್ಟು ಪಂದ್ರಾ ಹಸ್ತಿ ಆಸ್‌ಲ್ಲ್ಯೊ. ಹಾಂಚ್ಯಾ ಪಯ್ಕಿ ಏಕ್ ಲ್ಹಾನ್ ಪ್ರೊಕ್ರಿ ಪೀಲ್ ಆಸ್‌ಲ್ಲೆಂ. ಹಾಚಿಂ ಪ್ರೊಕ್ರಿಪಣಾಂ ವಿಶೇಸ್ ಜಾಲ್ಲಿಂ. ಥೊಡೆಪಾವ್ಟಿಂ ಲಾಗ್ಸಿಲ್ಯಾ ಕೊಬಾ ತೊಟಾಕ್, ಕೆಂಳ್ಳ್ಯಾ ತೊಟಾಕ್ ವಚೊನ್, ಕಾಂಯ್ ಖಾಯ್ನಾಂ ತರೀ, ಉಡ್ಕ್ಯಾಣಾಂ ಮಾರ್ನ್, ವೊಮ್ತೆಂ ಉದಾರೆಂ ಲೊಳೊನ್ ಸೊಂಡ್ಯೆನ್ ಕೆಂಳ್ಬೆ-ಕೊಬು ಪುರಾ ವೊಡ್ನ್ ಘಾಲ್ನ್ ನಾಸ್ ಕರ್ಚೆ ಆಸ್‌ಲ್ಲೆ. ಹಿಂಡಾಂತ್ ಆಸ್‌ಲ್ಲ್ಯಾ ದುಸ್ರ್ಯಾ ಲ್ಹಾನ್ ಹಸ್ತಿಂಕಿ ಹಾಣೆ ಉಪದ್ರ್ ಕರ್ಚೆಂ ಆಸ್‌ಲ್ಲೆಂ. ಉದಕ್ ಪಿಯೆಂವ್ಕ್ ಗೆಲ್ಲ್ಯಾಕಡೆ ತಾಂಕಾಂ ಲೊಟುನ್ ತಳ್ಯಾಂತ್ ಘಾಲ್ಚೆಂ-ವೊಮ್ತೆಂ ಉದಾರೆಂ ಲೊಳೊಂವ್ಚೆಂ, ಒಟ್ಟಾರೆ ಧೊಶಿಚ್ ಧೊಶಿ. ಖಂಯ್ ಗೆಲ್ಯಾರೀ ಘುಡಾಮೊಡಿ-ನಶ್ಟ್-ಲುಕ್ಸಾಣ್ ಹೆಂ ಏಕ್ ಸದಾಂಚೆಂ ಜಾವ್ನ್ ತಾಚೆ ಆವಯ್ಕ್ ತಕ್ಲಿ ಫಡಾಫಡೆಕ್ ಕಾರಣ್ ಜಾಲ್ಲೆಂ.

ಹಾಚೆ ಉಪದ್ರ್ ಸೊಸುಂಕ್ ಜಾಯ್ನಾಸ್ತಾಂ ಹೆರ್ ಹಸ್ತಿಂನಿ ಹಾತ್-ಪಾಂಯ್ ಮೊಡ್ನ್ ಘಾಲ್ಚ್ಯಾ ಆದಿಂ, ಹಾಕಾ ಕಿತೆಂ ಪುಣೆಂ ಬೂದ್ ಶಿಕಯ್ಜೆ ಮ್ಹಣ್ ತ್ಯಾ ಪಿಲಾಚೆ ಆವಯ್ಕ್ ಭೊಗ್ಲೆಂ. ತಿಚಿ ಆಲೊಚೆನ್ ಹಿಂಡಾಂತ್ಲ್ಯಾ ಹೆರ್ ಹಸ್ತಿಂಲಾಗಿಂ ತಿಣೆ ಘುಟಾನ್ ಕಳಯ್ಲಿ. ಸರ್ವಾಂನಿ ಸೈ ಘಾಲಿ. 'ನಾ ತರ್ ಆಮ್ಚ್ಯಾ ಸಗ್ಳ್ಯಾ ಹಿಂಡಾಕ್‌ಚ್ ಸಂಚಿಕಾರ್ ಆನಿ ಪಾಡ್ ನಾಂವ್' ಮ್ಹಣ್ ತಾಂಣಿ ನಿರ್ದಾರ್ ಕೆಲೊ, ಆನಿ ತಸೊ ತಾಂಕಾಂ ಏಕ್ ಅವ್ಕಾಸ್ ಸಯ್ತ್ ಲಾಬ್ಲೊ.

ಏಕ್ ದೀಸ್ ಹಿಂಡಾಂತ್ಲಿಂ ಪಿಲಾಂ ತಿಕ್ಕೆ ಪಯ್ಸ್ ವಚೊನ್ ಪಾಲೊ ಖಾವ್ನ್ ಖೆಳ್ತಾಲಿಂ. ತಿತ್ಲ್ಯಾರ್ ಶಿಂವಾಂಚೊ ಏಕ್ ಹಿಂಡ್ ಯೇವ್ನ್ ಹಸ್ತಿ ಪಿಲಾಂಕ್ ಧಾಂವ್ಡಾವ್ನ್ ವ್ಹರ್ನ್ ಗೆಲೊ. ಆಕ್ಲಾಸಾಕ್ ಧಾಂವ್ತಾನಾ ಅಕಸ್ಮಾತ್ ವಾಟ್ ಚುಕೊನ್ ಹಸ್ತಿ ಪಿಲಾಂ ಎಕೆ ಜಿರ್ಯೆಂತ್ ಪಡ್ಲಿಂ. ತಾಂಚ್ಯಾ ಆಂಗಾಕ್ ಘಾಯ್ ಜಾವ್ನ್ ರಗತ್ ವ್ಹಾಳೊಂಕ್ ಸುರು ಜಾಲೆಂ. ತಿಂ ಭಿಯಾನ್

ವ್ಹಡ್ಲ್ಯಾನ್ ಬೊಬೊ ಮಾರಿಲಾಗ್ಲಿಂ. ತಿತ್ಲ್ಯಾರ್ ಹೆರ್ ವ್ಹಡ್ ಹಸ್ತಿಂನಿ ಯೇವ್ನ್ ತ್ಯಾ ಪೊಕ್ರಿ ಪಿಲಾಕ್ ಸೊಡ್ನ್ ಹೆರ್ ಪಿಲಾಂಕ್ ಕಶೆಂಯ್ ಕಶ್ಟಾಂನಿ ಪಯ್ರ್ ಹಾಡ್ಲೆಂ. ಆಪ್ಣಾಕ್ ವಯ್ರ್ ಉಕ್ಲುನ್ ಬಚಾವ್ ಕರಿನಾತ್ಲ್ಲೆಂ ಪಳೆವ್ನ್ ಪೊಕ್ರಿ ಪೀಲ್ ಆನಿಕೀ ಬೊಬಾಟುನ್ ರಡೊಂಕ್‌ಲಾಗ್ಲೆಂ. ‘ತುಂ ಭಾರೀ ಪೊಕ್ರಿ, ತುಂ ಪಾಡ್, ತುಂ ಥಂಯ್ಚ್ ಪಡೊನ್ ಮೊರ್’ ಮ್ಹಣ್ ಹಿಣ್ಸುನ್ ಹಸ್ತಿ ಮುಕಾರ್ ಗೆಲ್ಯೊ. ಸಗ್ಳ್ಯಾ ಆಂಗಾರ್ ಘಾಯಾಂನಿ ರಗತ್ ಪಾಜಾರ್ಚೆಂ ಪಳೆವ್ನ್ ಹಸ್ತಿ ಪೀಲ್ ಭಿಯೆಲೆಂ ಆನಿ ತಾಚೆ ಭಾಶೆನ್ ಆವಯ್ಕ್ ಆಪಂವ್ಕ್‌ಲಾಗ್ಲೆಂ.

ಇಲ್ಲ್ಯಾ ವೆಳಾನ್ ತಾಚಿ ಆವಯ್ ಆಯ್ಲಿ. ಆವಯ್ಕ್ ಪಳೆಲ್ಲೆಂಚ್ ಹಸ್ತಿಚೆಂ ಪೀಲ್ ರಡೊನ್, “ಮ್ಹಜಿ ಗತ್ ಪಳೆ. ಹೆರಾಂಕ್ ತಾಂಣಿ ಉಕ್ಲುನ್ ವ್ಹೆಲೆಂ. ಮ್ಹಾಕಾ ಮಾತ್ರ್ ಹಾಂಗಾಚ್ ಸೊಡ್ಲಾಂ. ಮ್ಹಾಕಾ ಕೊಣೆಂಯ್ ವಯ್ರ್ ಕಾಡುಂಕ್‌ನಾ, ಮ್ಹಾಕಾ ಕೊಣೆಂಯ್ ಕುಮೊಕ್ ಕರುಂಕ್ ನಾ. ಅಶೆಂ ಜಾಲ್ಯಾರ್ ಹಾಂವ್ ವೆಗ್ಗಿಂ ಮೊರ್ತಾಂ” ರಡೊನ್‌ಚ್ ಮ್ಹಣಾಲೆಂ ಪೀಲ್ ಆವಯ್‌ಲಾಗಿಂ. “ಪಳೆ ಪುತಾ, ತುಂ ಭಾರೀ ಪೊಕ್ರಿ ಜಾಲ್ಲ್ಯಾನ್ ತುಕಾ ತಿಂ ಸೊಡ್ನ್ ಗೆಲ್ಯಾಂತ್. ನ್ಹಂಯ್ ತರ್ ತುಕಾ ಸಯ್ತ್ ವಯ್ರ್ ಕಾಡುಂಕ್ ಕುಮೊಕ್ ಕರ್ತಿಂ ಆಸ್‌ಲ್ಲಿಂ. ಖಂಚಿಯ್ ಸಮಾಜ್ ಜಾಂವ್ದಿ ಪೊಕ್ರಿ ಆನಿ ಪಾಡಾರ್ಯಾಂಕ್ ಕೊಣಿ ಲಾಗಿಂ ಘೆನಾ, ಹೆಂ ತುವೆಂ ಸಮ್ಜಾಜೆ. ತಶೆಂ ಆನಿ ಮುಕಾರ್ ಪುಣಿ ತುಜೆಂ ಪೊಕ್ರಿಪಣ್ ಸೊಡ್ನ್ ಸೊಡ್, ಬರ್ಯಾ ಥರಾನ್ ಜಿಯೆ ಆನಿ ಮ್ಹಾಕಾ ತ್ರಾಸ್ ಜಾಯ್ನಾತ್‌ಲ್ಲ್ಯಾ ಬರಿ ಪಳೆ, ತುಜಿ ಜಿಣಿ ಬದ್ಲಿ.” ಆವಯ್ಚಿ ಹಿ ಬೂದ್‌ಬಾಳ್ ಆಯ್ಕೊನ್ ಹಸ್ತಿ ಪೀಲ್ ಆಪ್ಣಾಚಿ ಚೂಕ್ ಒಳ್ಕಾಲೆಂ. ‘ಮ್ಹಜೆ ಆವಯ್ನ್ ಹಾಚ್ಯಾ ಪಯ್ಲೆಂ ಸಯ್ತ್ ಮ್ಹಾಕಾ ಥೊಡೆ ಹಿಶಾರೆ ದೀವ್ನ್ ಮ್ಹಾಕಾ ತಿದ್ವುಂಕ್ ಪ್ರೇತನ್ ಕೆಲಾಂ ತರೀ ಹಾಂವ್ ತೆಂ ಆಯ್ಕಾನಾಸ್ತಾಂ ಆತಾಂ ಹಾಂವ್ ಹೆ ದುರ್ಗತಿಕ್ ಪಾವ್ಲಿಂ’ ಮ್ಹಣ್ ತಾಕಾ ಸುಸ್ತಾಲೆಂ. ‘ಆತಾಂ ಆಪುಣ್ ಖುದ್ ಕಶ್ಟಾಂತ್ ಶಿರ್ಕಾಲ್ಯಾಂ. ದೆಕುನ್ ಆವಯ್ನ್ ಕಿತೆಂಯ್ ಬರ್ಯಾಕ್ ಸಾಂಗ್ಚೆಂ ಮಾಂದುನ್ ಘೆಜೆ’ ಮ್ಹಣ್ ತಾಕಾ ಭೊಗ್ಲೆಂ. ಆಪ್ಣಾಚಿ ಚೂಕ್ ಒಳ್ಕಲ್ಲ್ಯಾನ್ ‘ಆನಿ ಮುಕಾರ್ ತಶೆಂ ಬಿಲ್ಕುಲ್ ಕರ್ಚಿನಾ’ ಮ್ಹಣ್ ತಾಣೆ ಉತರ್ ದಿಲೆಂ. ಆವಯ್ನ್ ಸಂತೊಸ್ ಪಾವೊನ್ ಪಿಲಾಕ್ ವಯ್ರ್ ಕಾಡ್ಲೆಂ.

ಜಾಂವ್ಚೆಂ ಸಗ್ಳೆಂ ಬರ್ಯಾಕ್‌ಚ್



ಏಕಾ ರಾಯಾಚ್ಯಾ ಆಸ್ತಾನಾಂತ್ ಏಕ್ ಮಂತ್ರಿ ಆಸ್‌ಲ್ಲೊ. ಕೊಣೆಂಯ್ ಕಿತೆಂಯ್ ವಿಚಾರ್ಲ್ಯಾರ್ ವಾ ಖಂಚೆಂಯ್, ಕಸಲೆಂಯ್ ಏಕ್ ಘಡಿತ್ ಜಾಯ್ತ್ ತರ್ 'ಸಗ್ಳೆಂ ಜಾಂವ್ಚೆಂ ಆಮ್ಚ್ಯಾ ಬರ್ಯಾಕ್‌ಚ್' ಮ್ಹಣ್ಚಿ ತಾಚಿ ಏಕ್ ಸವಯ್. ತಾಣೆ ಉಟ್‌ಲ್ಯಾ-ಬಸ್‌ಲ್ಯಾಕ್ ಅಶೆಂ ಸಾಂಗ್ಚೆಂ ಆಯ್ಕೊನ್ ರಾಯ್ ತಾಪ್ಲೊ. ರಾಯಾನ್ ಮಂತ್ರಿಚಿ ಪರಿಕ್ಷಾ ಕರ್ಚೆಖಾತಿರ್ ಏಕ್ ದೀಸ್ ಆಪ್ಲೆಂ ಧಾಕ್ಟೆಂ ಬೋಟ್ ಕಾತರ್ಲೆಂ. ರಾಯಾಕ್ ಆತಾಂ ಚಾರ್‌ಚ್ ಬೋಟಾಂ. ರಾಯ್ ಆಪ್ಣಾಚೊ ಹಾತ್ ತ್ಯಾ ಮಂತ್ರಿಕ್ ದಾಕವ್ನ್ ತಾಚಿ ಅಬಿಪ್ರಾಯ್ ಕಿತೆಂ ಮ್ಹಣ್ ವಿಚಾರಿಲಾಗ್ಲೊ. ಮಂತ್ರಿಚೆಂ ಹರ್ಯೆಂಚೆಂ ರಜಾರ್ 'ಸಗ್ಳೆಂ ಜಾಂವ್ಚೆಂ ಆಮ್ಚ್ಯಾ ಬರ್ಯಾಕ್‌ಚ್' ಮ್ಹಣಾಲೊ. ಹೆಂ ಆಯ್ಕೊನ್ ರಾಯಾಚೊ ರಾಗ್ ತಕ್ಲೆಕ್ ಚಡ್ಲೊ. ಹೆಂ ಉತರ್ ಸತ್ ಮ್ಹಣ್ ಕಳ್ತಾ ಪರ್ಯಾಂತ್ ಮಂತ್ರಿಕ್ ಜಯ್ಲಾಂತ್ ದವ್ರುಂಕ್ ತಾಣೆ ಹುಕುಮ್ ದಿಲಿ. ಆಪ್ಣೆಂ ಜಯ್ಲಾಕ್ ವೆಚೆಂ ಸಯ್ತ್ ಆಪ್ಣಾಚ್ಯಾ ಬರ್ಯಾಕ್‌ಚ್ ಮ್ಹಣ್ ಸಾಂಗಾಲಾಗ್ಲೊ.

ಥೊಡೆ ದೀಸ್ ಪಾಶಾರ್ ಜಾಲೆ. ರಾಯ್ ಏಕ್ ದೀಸ್ ಬೊಂಟೆಕ್ ಮ್ಹಣ್ ಲಾಗ್ಶಿಲ್ಯಾ ರಾನಾಕ್

ಗೆಲೊ. ರಾಯಾಚೊ ಪಾಟ್ಲಾವ್ ಕರುಂಕ್ ಸಾದ್ಯ್ ನಾಸ್ತಾಂ ತಾಚೆ ಸೊಜೆರ್ ಆನಿ ಅಂಗ್‌ರಕ್ಷಕ್ ಪಾಟಿಂ ಉರ್ಲೆ. ಕಟೀಣ್ ವೊತಾಚಿ ದಾವ್ ಆನಿ ಧಗ್. ತಶೆಂ ರಾಯ್ ರಾನಾಂತ್ ಭೊಂವೊನ್ ಥಕೊನ್ ಗೆಲೊ. ತಾಕಾ ಮಸ್ತ್ ಪುರಾಸಣ್ ಭೊಗ್ಲಿ. ದೆಕುನ್ ಎಕಾ ವ್ಹಡ್ ರುಕಾಮುಳಾಂತ್ ಬಸೊನ್ ಪುರಾಸಣ್ ಕಾಡ್ಯಾಂ ಮ್ಹಣ್ ಚಿಂತುನ್ ಬಸ್ಲಾ ಮಾತ್ರ್ ಏಕ್ ಶಿಂವ್ ಗೊರೊಜ್ ಮಾರಿತ್ ತಾಚೆ ಕುಶಿಕ್ ಯೇಂವ್ಕ್ ಲಾಗ್ಲೆಂ. ರಾಯಾನ್ ಶಿಂವಾಕ್ ಪಳೆಲ್ಯಾರಿ ತಾಕಾ ಉಟೊನ್ ಧಾಂವ್ಚೆ ತಿತ್ಲಿ ಪುರ್ಸತ್ ನಾತ್‌ಲ್ಲಿ. ಜಾಲ್ಲೆಂ ಜಾತಾ ಮ್ಹಣ್ ರಾಯ್ ಭಿಯೆನಾಸ್ತಾಂ ಘಟ್ ಬಸ್ಲೊ. ಶಿಂವ್ ರಾಯಾಚ್ಯಾ ಲಾಗಿಂ ಯೇವ್ನ್ ಸಕಯ್ಲ್ ಥಾವ್ನ್ ವಯ್ರ್ ಮ್ಹಣಾಸರ್ ಹುಂಕೊಂಕ್ ಲಾಗ್ಲೊ. ಉಪ್ರಾಂತ್ ಏಕ್ ಘಡಿಭರ್ ರಾವೊನ್ ತೆಣೆ-ಹೆಣೆ ಪಳೆವ್ನ್ ರಾಯಾಕ್ ಕಿತೆಂಚ್ ತೊಂದ್ರ್ ಕರಿನಾಸ್ತಾಂ ಚಲ್ತಚ್ ರಾವ್ಲೊ. ಥೊಡ್ಯಾ ವೆಳಾನ್ ರಾಯ್ ಉಟ್ಲೊ ಆನಿ ಘೊಡ್ಯಾರ್ ಬಸೊನ್ ತಾಚ್ಯಾ ರಾವ್ಳೆರಾಕ್ ಗೆಲೊ.

ರಾವ್ಳೆರಾಕ್ ಪಾವ್‌ಲ್ಲ್ಯಾ ಕೂಡ್ಲೆ ರಾಯಾನ್ ಸರ್ವ್ ಮಂತ್ರಿಂಕ್ ಆಪವ್ನ್ ಸಬಾ ಚಲಯ್ಲಿ. ಮ್ಹಜ್ಯಾ ಬುದ್ವಂತ್ ಮಂತ್ರಿಂನೊ, ಹಾಂವ್ ಥಕೊನ್ ರಾನಾಂತ್ ಎಕಾ ರುಕಾಮುಳಾಂತ್ ವಿಶೆವ್ ಘೆತಾನಾ ಏಕ್ ಶಿಂವ್ ಮ್ಹಜೆ ಸರ್ಶಿನ್ ಯೇವ್ನ್ ಸಗ್ಳೆಂ ಆಂಗ್ ಹುಂಗೊನ್ ಮಾಗಿರ್ ಚಲ್ಲೆಂ. ತಾಣೆ ಕಿತ್ಯಾಕ್ ಮ್ಹಾಕಾ ಧರ್ನ್ ಖಾವ್ನಾ ಮ್ಹಣ್ ತುಮಿ ಸಾಂಗ್ಯಾತ್‌ಗಿ? ಮ್ಹಾಕಾ ಕಿತ್ಯಾಕ್ ತಾಣೆ ಕಿತೆಂಚ್ ತೊಂದ್ರ್ ಕರುಂಕ್‌ನಾಂತ್?

ಥಂಯ್ ಹಾಜರ್ ಆಸ್‌ಲ್ಲ್ಯಾ ಮಂತ್ರಿನ್ ಸಾಂಗ್ಲೆಂ, ರಾಯಾಂನೊ, ಶಿಂವ್ ಘಾಯ್ ಜಾಲ್ಲ್ಯಾ ಖಿಂಚ್ಯಾಯ್ ಮನ್ಶ್ಯಾಕ್ ಆಪಡ್ನಾ ವಾ ತಾಂಚೊ ಜೀವ್ ಕಾಡಿನಾ. ತಕ್ಷಣ್ ರಾಯಾಕ್ ಆಪ್ಣಾಚೆಂ ಏಕ್ ಬೊಟ್ ನಾತ್‌ಲ್ಲೆಂ ಆನಿ 'ಸಗ್ಳೆಂ ಜಾಂವ್ಚೆಂ ಆಮ್ಚ್ಯಾ ಬರ್ಯಾಕ್‌ಚ್' ಮ್ಹಣ್ ಸಾಂಗೊನ್ ಆಸ್‌ಲ್ಲ್ಯಾ ಮಂತ್ರಿಚ್ಯಾ ಉತ್ರಾಂಚೊ ಉಡಾಸ್ ಆಯ್ಲೊ. ತಕ್ಷಣ್ ತೊ ಜಯ್ಲಾಕ್ ಗೆಲೊ ಆನಿ ಮಂತ್ರಿಕ್ ಸುಟ್ಕಾ ದಿಲಿ. ಉಪ್ರಾಂತ್ ತೆ ಸಬೆಂತ್ ತಾಣೆ ಮಂತ್ರಿಕ್ ಸನ್ಮಾನ್ ಕೆಲೊ. ಮಂತ್ರಿಕ್ ಜಯ್ಲಾಂತ್ ಘಾಲ್ನ್ ಅಕ್ಮಾನ್ ಕೆಲ್ಲ್ಯಾಕ್ ತೊ ಚುರ್ಚುರ್ಲೊ ಆನಿ ಭೊಗ್ಸಾಣೆಂ ಮಾಗಾಲಾಗ್ಲೊ.

ಇಶ್ಟಾ, ಹಾಂವೆಂ ಮ್ಹಜೆಂ ಬೊಟ್ ಕಾತರ್ಲೆಲೆಂ ಬರ್ಯಾಕ್‌ಚ್ ಪಡ್ಲೆಂ ಮ್ಹಣ್ ಕಾಂಯ್ಚ್ ದುಬಾವ್ ನಾಸ್ತಾಂ ರುಜು ಜಾಲೆಂ. ಪುಣ್ ತುಕಾ ಜಯ್ಲಾಂತ್ ಘಾಲ್ಲ್ಯಾನ್ ತುಕಾ ಕಿತೆಂ ಬರೆಪಣ್ ಜಾಲೆಂ? ಮ್ಹಣ್ ಮಂತ್ರಿಲಾಗಿಂ ವಿಚಾರಿಲಾಗ್ಲೊ ರಾಯ್.

ರಾಯಾಂನೊ, ಹಾಂವ್ ಜಯ್ಲಾಂತ್ ನಾತ್‌ಲ್ಲೊಂ ತರ್, ಖಂಡಿತ್ ಜಾವ್ನ್ ಹಾಂವ್ ತುಮ್ಚೆ ಸಾಂಗಾತಾ ಶಿಕಾರೆಕ್ ಯೆತೊಂ ಆಸ್‌ಲ್ಲೊಂ. ತವಳ್ ಮ್ಹಜ್ಯಾ ಆಂಗಾರ್ ಕಸಲೆಚ್ ಘಾಯ್ ನಾತ್‌ಲ್ಲೆ ಪಳೆವ್ನ್ ಶಿಂವ್ ತುಮ್ಕಾಂ ಸೊಡ್ನ್ ಮ್ಹಾಕಾ ಖಾತೊ ಆಸ್‌ಲ್ಲೊ. ಮಂತ್ರಿನ್ ಸಾಂಗ್‌ಲ್ಲೆಂ ಆಯ್ಕೊನ್ ರಾಯ್ ಭಾರಿಚ್ ಪ್ರಬಾವಿತ್ ಜಾಲೊ. ತೊ ತ್ಯಾ ಮಂತ್ರಿಕ್ ವೆಂಗುನ್ ಹೊಗಳ್ಸುಂಕ್ ಲಾಗ್ಲೊ. ಕಿತೆಂಯ್ ಜಾಂವ್ ತುಜಿಂ ತಿಂ ಉತ್ರಾಂ ಬೋವ್ ಮೊಲಾದಿಕ್ ಮ್ಹಣ್ ಪಾಟ್ ಥಾಪಡ್ನ್ ಸಾಂಗಾಲಾಗ್ಲೊ. ●

ಚೊರಿ ಗಳ್ಯಾಕ್ ದೊರಿ

ಎಕಾ ಗಾಂವಾಂತ್ ವಿಲ್ಲಿ ಮ್ಹಳ್ಳ್ಯಾ ನಾಂವಾಚೊ ಭುರ್ಗೊ ಆಸ್‌ಲ್ಲೊ. ತಾಚೊ ಬಾಪುಯ್ ಸರ್‌ಲ್ಲೊ, ಆವಯ್ ಭಾರಿಚ್ ಕೊಂಡಾಟ್ಯಾನ್ ವಿಲ್ಲಿಕ್ ಪಳಯ್ತಾಲಿ. ತಾಣೆ ಕಿತೆಂ ಚುಕಿ ಕೆಲ್ಯಾರಿ ಮಾರಿನಾತ್‌ಲ್ಲಿ. ಜ್ಯೋರ್ ಸಯ್ತ್ ಕರಿನಾತ್‌ಲ್ಲಿ. ತಶೆಂ ಆಪ್ಣಂ ಕರ್ಚೆಂ ಸರ್ವ್ ಸಾರ್ಕೆಂ ಮ್ಹಣ್ ವಿಲ್ಲಿ ಚಿಂತಾಲೊ ಆನಿ ತಾಕಾ ಖುಶಿ ಆಯಿಲ್ಲ್ಯಾ ಪರ್ಮಾಣೆ ಚಲ್ತಾಲೊ.

ಏಕ್ ದೀಸ್ ಸೆಜಾರ್ಯಾಚ್ಯಾ ಘರಾ ಗೆಲ್ಲೊ ತೊ ಥಂಯ್ ಆಸ್‌ಲ್ಲೆಂ ಪೆನ್ನ್ ಚೋರ್ನ್ ಹಾಡ್ನ್ ಆಯ್ಲೊ. ಆವಯ್ ಕಿತೆಂಚ್ ಉಲಯ್ಲಿನಾ, ಹೆರಾಂಚಿ ವಸ್ತ್ ಚೊರುಂಕ್ ನಜೊ, ತಿ ಚೂಕ್, ವಾ ತೆಂ ಹಾಡ್‌ಲ್ಲೆಂ ಪೆನ್ನ್ ಪಾಟಿಂ ವ್ಹರ್ನ್ ದಿ ಮ್ಹಣ್ ತಿಣೆ ಕಿತೆಂಚ್ ವಿಲ್ಲಿಕಡೆ ಸಾಂಗ್ಲೆಂ ನಾ. ತಶೆಂ ವಿಲ್ಲಿನ್ ದಿಸಾಂ ದೀಸ್ ಕಿತೆಂ ಪುಣಿ ಚೊರುಂಕ್ ಸುರು ಕೆಲೆಂ. ವರ್ಸಾಂ ಧಾಂವ್ಲಿಂ. ವಿಲ್ಲಿ ಆತಾಂ ವಾಡ್‌ಲ್ಲೊ ತರ್ನಾಟೊ. ಆವಯ್ಚೊ ಕೊಂಡಾಟೊ ವಿಪ್ರೀತ್ ಜಾಲ್ಲೊ ಆನಿ ಚೊರ್ವಣ್ ಕರ್ಚ್ಯಾಂತ್ ಭಾರಿಚ್ ನಿಪುಣ್ ಆನಿ ಪ್ರವೀಣ್ ಜಾಲ್ಲೊ. ಚೊರ್ಚೆಂ ತಾಕಾ ಸದಾಂಚೆಂ ಜಾಲೆಂ. ಆವಯ್ ಮೊನಿ ಜಾವ್ನ್ ಪಳೆಂವ್ನ್‌ಚ್ ಆಸ್‌ಲ್ಲಿ.

ಚೋರ್ ಆಪುಣ್ ಕಿತ್ಲೊ ಬುದ್ವಂತ್ ಆನಿ ಹುಶಾರ್ ಮ್ಹಣ್ ಚಿಂತ್ಲ್ಯಾರೀ ಏಕ್ ದೀಸ್ ನಾ ತರ್ ಏಕ್ ದೀಸ್ ಖಂಡಿತ್ ಸಾಂಪಡ್ತಾಚ್. ಚೊರಿ ಕೆದ್ನಾಂಯ್ ಗಳ್ಯಾಕ್ ದೊರಿ. ಅಶೆಂ ಹೊ ವಿಲ್ಲಿ ಸಯ್ತ್ ಚೊರಿ ಕರ್ತಾನಾ ಸಾಂಪಡ್ಲೊ. ಸರ್ವಾಂನಿ ಮೆಳೊನ್ ತಾಕಾ ಸರ್ಸರಿ ಪೊಪಾಯ್ಲೆಂ ಆನಿ ಪೊಲಿಸಾಂಚ್ಯಾ ಹಾತಾಂತ್ ಒಪ್ಸಿಲೆಂ. ತನ್ಕಿ ಕರ್ತಾನಾ ತಾಣೆ ಸಬಾರ್ ಚೊರಿಯೊ ಕೆಲ್ಯಾತ್ ಮ್ಹಣ್ ಕಳೊನ್ ಆಯ್ಲೆಂ. ಅಸಲೊ ಅಟ್ಟಾಂಗ್ ಚೋರ್ ಸಮಾಜಿಂತ್ ಆಸೊಂಕ್ ನ್ಹಜೊ ಮ್ಹಣ್ ನ್ಯಾಯಾದಿಶಾನ್ ವಿಲ್ಲಿಕ್ 'ಫಾಶಿ' ಶಿಕ್ಶಾ ದಿಲಿ. ತಾಕಾ 'ಫಾಶಿ' ದಿಂವ್ಚೊ ದೀಸ್ ಆಯ್ಲೊ. ''ತುಜಿ ನಿಮಾಣಿ ಆಶಾ ಕಿತೆಂ?'' ಫಾಶೆಕ್ ಚಡಂವ್ಚ್ಯಾ ಪಯ್ಲೆಂ ತಾಚೆಲಾಗಿಂ ವಿಚಾರ್ಲೆಂ. ''ಮ್ಹಾಕಾ ಮ್ಹಜೆ ಆವಯ್ಕ್ ಮೆಳೊಂಕ್ ಜಾಯ್'' ಮ್ಹಣಾಲೊ ವಿಲ್ಲಿ.

ಕೂಡ್ಲೆ ತಾಚೆ ಆವಯ್ಕ್ ಆಪವ್ನ್ ಹಾಡ್ಲೆಂ. ಪುತಾಚಿ ಹಿ ಸ್ಥಿತಿ ಪಳೆವ್ನ್ ತಿ ರಡಾಲಾಗ್ಲಿ. ವಿಲ್ಲಿಕ್ ಫಾಶೆಚಿ ಶಿಕ್ಶಾ ದಿಲ್ಲ್ಯಾ ತ್ಯಾ ನ್ಯಾಯಾದಿಶಾಕ್ ದುರ್ಸೊನ್ ಯೆಟುಂಕ್‌ಲಾಗ್ಲಿ, ತಾಕಾ ಶಿರಾಪುಂಕ್ ಲಾಗ್ಲಿ.

ವಿಲ್ಲಿನ್ ತಾಚೆ ಆವಯ್ಕ್ ಆಪಯ್ಲೆಂ. ಆವಯ್ ತಾಚೆ ಸರ್ಶಿಂ ಆಯ್ಲಿ. ''ಮಾಂಯ್ ಹಾಂವ್ ತುಕಾ ಏಕ್ ಘುಟಾಚೊ ವಿಶಯ್ ಸಾಂಗ್ತಾಂ, ಚಿಕ್ಕೆ ಲಾಗಿಂ ಯೇ'' ಮ್ಹಣಾಲೊ. ಘುಟ್ ಸಾಂಗೊಂಕ್ ಮ್ಹಣ್ ತಿಚ್ಯಾ ಕಾನಾಲಾಗಿಂ ತಾಣೆ ತೊಂಡ್ ವ್ಹೆಲೆಂ ಆನಿ ತಿಚ್ಯಾ ಕಾನಾಕ್ ಘಟ್ಟ್ ಚಾಬೊನ್ ಕಾನಾಚೊ ಕುಡ್ಕೊ ಕಾಡ್ಲೊ. ಆವಯ್ ದುಕಿನ್ ಕಿಂಕ್ರಾಟ್ ಮಾರುಂಕ್ ಲಾಗ್ಲಿ. ಕಾನಾಂತ್ಲ್ಯಾನ್ ರಗತ್ ದೆಂವೊಂಕ್ ಲಾಗ್ಲೆಂ.

“ಅಶೆಂ ತುವೆಂ ಕಿತ್ಯಾಕ್ ಕೆಲೆಂಯ್?” ಮ್ಹಣ್ ವಿಚಾರ್ತಾನಾ, “ಹಾಂವೆಂ ಕೆಲ್ಲೆಂ ಹೆಂ ಸಾರ್ಕೆಂಚ್. ಹಾಂವ್ ಲ್ಹಾನ್ ಪ್ರಾಯೆರ್ ಚೊರ್ಪಣ್ ಕರ್ತಾನಾ ಮ್ಹಾಕಾ ಜರ್ ತುವೆಂ ಚೊರುಂಕ್ ನಜೊ, ತೆಂ ಪಾಡ್ ಕಾಮ್, ತೆಂ ಏಕ್ ವ್ಹಡ್ ಪಾತಕ್, ಅಶೆಂ ಮ್ಹಾಕಾ ಶಿಕ್ಶಾ ದೀವ್ನ್ ಬೂದ್‌ಬಾಳ್ ಸಾಂಗ್‌ಲ್ಲಿ ತರ್ ಹಾಂವ್ ಇತ್ಲೊ ವ್ಹಡ್ ಚೋರ್ ಜಾಂವ್ಕ್ ನಾತ್‌ಲ್ಲೊಂ. ಮ್ಹಾಕಾ ಅಸಲಿ ಗತ್ ಯೆತಿನಾತ್‌ಲ್ಲಿ. ದೆಕುನ್ ಹಾಂವೆಂಚ್ ತುಜೊ ಕಾನ್ ಚಾಬೊನ್ ತುಕಾ ಶಿಕ್ಶಾ ದಿಲಿ. ಸರ್ವ್ ಆವಯಾಂಕ್ ಹೆಂ ಏಕ್ ಲಿಸಾಂವ್ ಜಾಂವ್ದಿ ಮ್ಹಳ್ಳಿ ಮ್ಹಜಿ ಆಶಾ” ಮ್ಹಣಾಲೊ ಪೂತ್.

ಲ್ಹಾನ್‌ಪಣಾರ್ ಕಿತೆಂ ತರೀ ಪಾಡ್ ಸವಯೊ, ಆಸ್ಲ್ಯಾರ್ ತ್ಯೊ ತೆದಾಳಾಚ್ ಕಿಮ್ಚುನ್ ಉಡಯ್ಜೆ. ಭುರ್ಗ್ಯಾಂಕ್ ಬರೆ ವಾಟೆಕ್ ಪಾವಯ್ಜೆ ಮ್ಹಳ್ಳೆಂಚ್ ಶಿಕಜೆ ಜಾಲ್ಲೆಂ ಲಿಸಾಂವ್.

◆◆◆

ಕಾವ್ಳೊ ತೊ ಕಾವ್ಳೊಚ್

ಏಕೆ ಹಳ್ಳೆಂತ್ ಏಕ್ ಕಾವ್ಳೊ ಆಸ್‌ಲ್ಲೊ. ಆಪುಣ್ ಕಾಳೊ ಮ್ಹಣ್ ತಾಕಾ ಖಂತ್ ಆನಿ ಭಾರಿಚ್ ಬೆಜಾರಾಯ್. ಲಾಗ್ಶಿಲ್ಯಾ ಗಾದ್ಯಾಂನಿ ಪಾರ್ವ್ಯಾಂಚೊ ಹಿಂಡ್ ಯೆತಾಲೊ. ತಾಂಕಾಂ ಪಳವ್ನ್, ‘ಹೆ ಪಾರ್ವೆ ಮ್ಹಜೆ ಪ್ರಾಸ್ ಬರೆ ಸೊಬಿತ್ ಆಸಾತ್. ಮ್ಹಜೊ ರಂಗ್ ಮಾತ್ರ್ ಕಾಳೊ. ಹಾಂವೆಂಯ್ ಪಾರ್ವ್ಯಾಂ ಬರಿ ದಿಸಾಜೆ’ ಮ್ಹಣ್ ತಾಚಿ ಆಶಾ ಆಸ್‌ಲ್ಲಿ.

ತ್ಯಾ ದೆಕುನ್ ಏಕ್ ದೀಸ್ ರಂಗ್ ತಯಾರ್ ಕರ್ಚ್ಯಾ ಎಕ್ಲ್ಯಾಗೆರ್ ಕಾವ್ಳೊ ಗೆಲೊ ಆನಿ ಕಿರವ್ನ್ ದವರ್‌ಲ್ಲೊ ರಂಗ್ ಪುರಾ ಆಪ್ಲ್ಯಾ ಸಗ್ಳ್ಯಾ ಆಂಗಾಕ್ ಸಾರಯ್‌ಲಾಗ್ಲೊ. ಆಪುಣ್ ಆತಾಂ ಪಾರ್ವ್ಯಾಬರಿಚ್ ದಿಸ್ತಾಂ ಮ್ಹಣ್ ತೊ ಮಸ್ತ್ ಖುಶಿ ಪಾವ್ಲೊ.

ಆತಾಂ ತಾಕಾ ಏಕ್ ಆಲೊಚೆನ್ ಆಯ್ಲಿ. ತೊ ಉಬೊನ್ ವಚೊನ್ ಪಾರ್ವ್ಯಾಂಚ್ಯಾ ಹಿಂಡಾಂತ್ ಸೆರ್ವಾಲೊ. ತಾಂಕಾಂ ಹೊ ಏಕ್ ಕಾವ್ಳೊ ಮ್ಹಣ್ ಕಳಿತ್‌ನಾಸ್ತಾಂ ತೊ ಏಕ್ ಪಾರ್ವೊ ಜಾಯ್ಜೆ ಮ್ಹಣ್ ಚಿಂತುನ್ ತಾಂಚ್ಯಾ ಸಾಂಗಾತಾ ರಾವೊಂಕ್ ತಾಣಿ ಸೊಡ್ಲೆಂ. ಥೊಡೆ

ದೀಸ್ ಕಾವ್ಳೊ ಸಯ್ತ್ ಆಪುಣ್ ಏಕ್ ಪಾರ್ವೊಚ್ ಮ್ಹಳ್ಳ್ಯಾಬರಿ ಪಾರ್ವ್ಯಾಂ ಸಂಗಿಂ ಜಿಯೆಂವ್ಕ್ ಲಾಗ್ಲೊ.

ಏಕ್ ದೀಸ್ ಪಾರ್ವ್ಯಾಂ ಸಾಂಗಾತಾ ಹೊ ಕಾವ್ಳೊ ರುಕಾರ್ ಬಸೊನ್ ಆಸ್ಲ್ಲೊ. ಲಾಗ್ಸಾರ್ಚ್ ಕೊಣೆಂಗಿ ಶಿತ್ ಘಾಲ್ಲೆಂ. ಶಿತಾಚಿ ರಾಸ್ ಪಳೆವ್ನ್, ಆಪುಣ್ ಪಾರ್ವೊ ಮ್ಹಣ್ ಚಿಂತುನ್ ಪಾರ್ವ್ಯಾಂ ಸಾಂಗಾತಾ ಆಸ್ಲ್ಯಾರಿ, ಉಡಾಸ್ ವಿಸ್ರೊನ್ ಎಕಾಚ್ಯಾಣೆ ‘ಕಾ...ಕಾ... ಕಾ...ಕಾ’ ಮ್ಹಣ್ ಬೊಬ್ ಮಾರುಂಕ್ ಲಾಗ್ಲೊ. ಜಲ್ಮಾಗೂಣ್ ಖಂಯ್ ವೆತಾ? ತಶೆಂ ಜಾಲಿ ಕಾವ್ಳ್ಯಾಚಿ ಗತ್.

ಕಾವ್ಳ್ಯಾನ್ ‘ಕಾ...ಕಾ...ಕಾ’ ಮ್ಹಳ್ಳೆಂಚ್ ಪಾರ್ವೆ ಪುರಾ ಘುಡ್ಬಡ್ಲೆ, ‘ಅರೆ ಮಲಾಮತಿ. ಹೊ ಆಮ್ಚ್ಯಾ ಸಾಂಗಾತಾ ಆಸ್ಚೊ ಪಾರ್ವೊ ನ್ಹಯ್. ರಂಗ್ ಸಾರಯಿಲ್ಲೊ ಏಕ್ ಕಾವ್ಳೊ’ ಮ್ಹಣ್ ತಾಂಕಾಂ ಸಮ್ಜಾಲೆಂ. ದೆಕುನ್ ಸರ್ವ್ ಪಾರ್ವೆ ಸಾಂಗಾತಾ ಮೆಳ್ಳೆ ಆನಿ ಕುಟಿ ಮಾರ್ನ್ ಕಾವ್ಳ್ಯಾಕ್ ತಾಂಚ್ಯಾ ಹಿಂಡಾಂತ್ಲೊ ಧಾಂವ್ಡಾಂವ್ಕ್ ಲಾಗ್ಲೆ.

‘ಕಾ...ಕಾ...ಕಾ’ ಮ್ಹಳ್ಳೆ ವರ್ವಿಂ ಆಪ್ಣಾಚಿ ಹಿ ಗತ್ ಜಾಲಿ ಮ್ಹಣ್ ತಕ್ಲಿ ಹುನ್ ಕರುಂಕ್ ಲಾಗ್ಲೊ ತೊ ಕಾವ್ಳೊ. ಉಪ್ರಾಂತ್ ಆಪ್ಲ್ಯಾ ಆದ್ಲ್ಯಾ ಕಾವ್ಳ್ಯಾಂಚ್ಯಾ ಪಂಗ್ಡಾಕ್ ಸೊದುನ್ ಗೆಲೊ. ಪುಣ್ ತ್ಯಾ ಕಾವ್ಳ್ಯಾಂನಿ ಸಯ್ತ್ ಹ್ಯಾ ರಂಗ್ ಬದ್ಲಯಿಲ್ಲ್ಯಾ ಕಾವ್ಳ್ಯಾಕ್ ತಾಂಚೆ ಸಾಂಗಾತಾ ರಾವೊಂಕ್ ಸೊಡ್ಲೆಂನಾ. ತಾಂಣಿ ಸಯ್ತ್ ಹ್ಯಾ ಕಾವ್ಳ್ಯಾಕ್ ಧಾಂವ್ಡಾಯ್ಲೆಂ.

ಆತಾಂ ಹೊ ರಂಗ್ ಸಾರಯಿಯ್ಲೊ ಕಾವ್ಳೊ ಪಾರ್ವೊಯ್ ನ್ಹಯ್ – ಕಾವ್ಳೊಯ್ ನ್ಹಯ್ ಮ್ಹಳ್ಳೆಬರಿ ಎಕ್ಸುರೊ ಜಾಲೊ. ತಾಚೆ ಚಡಿತ್ ಆಶೆಕ್ ತೊಚ್ ದುರ್ಸಾಲೊ ಆನಿ ದೂಖ್ ಪಾವ್ಲೊ. ಆಪ್ಣಾಚ್ಯಾ ಆಂಗಾಕ್ ರಂಗ್ ಸಾರಯಿಲ್ಲ್ಯಾನ್ ಹೆ ಪುರಾ ರಗ್ಡೆ ಜಾಲೆ ಮ್ಹಣ್ ತೊ ಚುರ್ಚುರ್ಲೊ.

●

ಉಂದ್ರಾಂಚೊ ಸಂವಾರ್

ಸುಮಾರ್ ತೆಂಪಾ ಆದಿಂ ಘಡ್‌ಲ್ಲಿ ಗಜಾಲ್ ಹಿ. ತ್ಯಾ ಎಕಾ ಗಾಂವಾಂತ್ ಲೊಕಾಚೊ ಸಂಕೊ ಇಲ್ಲೊ ಉಣೊ. ತಶೆಂ ತ್ಯಾ ಗಾಂವ್ಚ್ಯೊ ಲೋಕ್ ಸಂತೊಸಾನ್, ಶಾಂತಿ-ಸಮಾದಾನಾನ್ ಜಿಯೆತಾಲೊ. ಆನಿ ಕಿತೆಂಯ್ ತಾಂಚಿಂ ದುರಾಂ ನಾತ್‌ಲ್ಲಿಂ.

ಪುಣ್ ಕಿತೆಂ ಕರ್ಚೆಂ, ಮನ್ಶ್ಯಾಚೆ ಉಪದ್ರ್ ನಾತ್‌ಲ್ಲೆ ತರೀ ಖಂಯ್‌ಥಾವ್ನ್‌ಗಿ ಸಬಾರ್ ಉಂದಿರ್ ಗಾಂವಾಕ್ ಆಯ್ಲೆ. ಆತಾಂ ಖಂಯ್ ಪಳೆಲ್ಯಾರಿ ಉಂದಿರ್‌ಚ್ ಉಂದಿರ್, ಲೇಕ್ ಕರುಂಕ್ ಜಾಯ್ನಾ ತಿತ್ಲೆ. ಲ್ಹಾನ್, ವ್ಹಡ್, ಥೊಡೆ ಲಾಚಾರ್ ಆನಿ ಥೊಡೆ ದಾಟೆ-ಮೊಟೆ. ಹರ್‌ಎಕಾ ಘರಾಂನಿ ಉಂದ್ರಾಂಚಿ ರಾಸ್‌ಚ್ ರಾಸ್. ರಾಂದ್ಚ್ಯಾ ಕುಡಾಂತ್ ಹಾಂಣೆ ಕರ್ಚಿ ದೆಸ್ಪಾಟ್ ಸಾಂಗ್ಚಿ ನ್ಹಯ್. ಕಸಲೆಂ ಖಾಣ್ ವ್ಹರ್ನ್ ದವರ್ಲ್ಯಾರಿ ಘಡಿಯೆ ಭಿತರ್ ನಪಂಯ್ಚ್. ಪುರಾ ಖಾವ್ನ್ ಮುಗ್ದಿತಾಲೆ. ಆಲ್ಮಾರಿ ಭಿತರ್ ರಿಗ್ಚೆಂ, ವಸ್ತುರ್–ಕಾಪ್ಡಾಂ ತೀರ್ ತೀರ್ ಕರ್ಚೆಂ. ಭಿಚಾಣೆಂ, ಬೆಡ್, ಮಾಂದ್ರ್ಯೊ ಚಾಬೊನ್ ಕಾಂತವ್ನ್ ಘಾಲ್ಚ್ಯೊ. ನಿದ್‌ಲ್ಲ್ಯಾಂಕ್ ಸಮೆತ್ ಚಾಬ್ಚೆಂ, ಹೆಂ ಸದಾಂಚೆಂ ಜಾಲೆಂ.

ಲೋಕ್ ಹ್ಯಾ ಉಂದ್ರಾಂಚ್ಯಾ ರಗ್ಳ್ಯಾಂ ಧರ್ಮಾನ್ ಥರ್ತರೊಂಕ್ ಲಾಗ್ಲೊ. ತಾಂಚೆಂ ಜಿವಿತ್ ಕಶ್ಟಾಂಚೆಂ ಜಾಲೆಂ. ಸಗ್ಳ್ಯಾಂನಿ ಉಂದ್ರಾಂಚೊ ‘ಚಿಂ... ಚಿಂ... ಚೊಂ... ಚೊಂ’ ಆವಾಜ್‌ಚ್ ಆವಾಜ್. ಹೆ ರಗ್ಳೆ ಪರ್ಯಾರ್ ಕರ್ಚೆಖಾತಿರ್ ಲೋಕ್ ಜಮೊ ಜಾಲೊ ಆನಿ ತ್ಯಾ ಗಾಂವ್ಚ್ಯಾ ಗುರ್ಕಾರಾ ಸರ್ಶಿಂ ಗೆಲೊ. ಎಕೆಕ್ಲ್ಯಾನ್ ಎಕೆಕ್ ಸಲಹಾ-ಸುಚನ್ ದೀಂವ್ಕ್ ಸುರು ಕೆಲೆಂ. ಥೊಡ್ಯಾಂನಿ ಮ್ಹಳೆಂ – ‘ಹರ್‌ಎಕಾ ಘರಾ ಆನಿ ಗಾಂವ್ಚ್ಯಾ ಸಾಂದಿ-ಮುಲ್ಯಾಂನಿ ಉಂದ್ರಾಂಚೊ ಘುಡ್ ದವರಿಜೆ ಆನಿ ತಾಂಚೊ ಸಂವಾರ್ ಕರಿಜೆ’ ಮ್ಹಳ್ಳೆಂ ಸುಚನ್ ಆಯ್ಲೆಂ. ‘ಅಶೆಂ ಕೆಲ್ಯಾರ್‌ಯಿ ಇತ್ಲ್ಯಾ ಉಂದ್ರಾಂಕ್ ಧರುಂಕ್ ಸಾದ್ಯ್‌ಚ್ ನಾ’ ಮ್ಹಣ್ ಅಬಿಪ್ರಾಯ್ ಆಯ್ಲಿ. ಅಶೆಂ ವಾದ್‌ವಿವಾದ್ ಚಡೊನ್‌ಚ್ ಗೆಲೊ ಶಿವಾಯ್ ವಿಶಯ್ ಇತ್ಯರ್ತ್ ಜಾಲೊ ನಾ.

ಹಾಂಚೊ ವಾದ್-ವಿವಾದ್ ಚಲೊನ್‌ಚ್ ಆಸ್ತಾನಾ ಥಂಯ್ ಎಕ್ಲೊ ಪಿರ್ಲುಕ್ ವ್ಹಾಜಯ್ತಲೊ ಹಾಜರ್ ಜಾಲೊ. ತೊ ಸಯ್ತ್ ಹಾಂಚೆ ಚರ್ಚೆ ಆಯ್ಕೊಂಕ್ ಪಡ್ಲೊ. ತೊ ಎಕಾ ಫೊಕಾಣಾಗಾರಾಬರಿ ದಿಸ್ತಾಲೊ. ತಾಚ್ಯಾ ಹಾತಾಂತ್ ಏಕ್ ಪಿರ್ಲುಕ್ ಆಸ್‌ಲ್ಲಿ.

“ತರ್ ತುಮಿ ಪುರಾ ಆಯ್ಕಾ”, ಉಪ್ರಾಂತ್ ತ್ಯಾ ಗಾಂವ್ಚ್ಯಾ ಗುರ್ಕಾರಾಲಾಗಿಂ ಅಶೆಂ ಮ್ಹಣಾಲೊ, “ಹಾಂವ್ ಹ್ಯಾ ಸರ್ವ್ ಉಂದ್ರಾಂಕ್ ವ್ಹರ್ತಾಂ. ಹ್ಯಾ ಕಾಮಾಕ್ ಮ್ಹಾಕಾ ತುಮಿ ಕಿತೆಂ ದಿಶ್ಯಾತ್”?

ಹೆಂ ಆಯ್ಕೊನ್ ಲೊಕಾಚಿ ಆತುರಾಯ್ ಚಡ್ಲಿ. “ನಿಜಾಯ್ಕಿ ತುಂ ಹ್ಯಾ ಸರ್ವ್ ಉಂದ್ರಾಂಕ್ ಹಾಂಗಾ ಥಾವ್ನ್ ವ್ಹರ್ತಾಯ್‌ಗಿ? ತುಜ್ಯಾ ಉಂದ್ರಾಚ್ಯಾ ಘುಡಾಂತ್ ಇತ್ಲೆ ಉಂದಿರ್

ಸೊಂಬ್ರಾತ್‌ಗಿ?''

''ಮ್ಹಜೆಲಾಗಿಂ ಫುಡ್ ಆನಿ ಕಾಂಯ್ ನಾ. ಪುಣ್ ಹ್ಯಾ ಗಾಂವಾಂತ್ ಏಕ್‌ಚ್ ಏಕ್ ಉಂದಿರ್ ನಾತ್‌ಲ್ಲೆಬರಿ ಕರ್ಚಿ ಜವಾಬ್ದಾರಿ ಮ್ಹಜಿ. ಹಾಂವ್ ತುಮ್ಕಾಂ ಭಾಸ್ ದಿತಾಂ. ಹಾಚೆ ವರ್ನಿ ವರ್ತೆಂ ತುಮ್ಕಾಂ ಕಿತೆಂ ಜಾಯ್?''

''ಹಾಂಗಾಸರ್ ಉಂದಿರ್ ನಾತ್‌ಲ್ಲೆಬರಿ ಕೆಲ್ಯಾರ್ ತುಕಾ ಜಾಯ್‌ತಿತ್ಲೊ ದುಡು ದಿತಾಂವ್. ಆಮ್ಕಾಂ ಜಿವಿತ್ ಬೋವ್ ಕಶ್ಟಾಂಚೆಂ ಜಾಲಾಂ'' ಮ್ಹಣ್ ಲೋಕ್ ಸಾಂಗಾಲಾಗ್ಲೊ.

''ಮ್ಹಾಕಾ 5000 ರುಪಯ್ ದಿಲ್ಯಾರ್ ಹಾಂವ್ ಹೆಂ ಕಾಮ್ ತಿರ್ಸಿತಾಂ. ಹಾಕಾ ತುಮ್ಚಿ ಒಪ್ಪಿಗೆಮೂ?'' ಜಾಯ್ತ್ ಮ್ಹಣ್ ಥಂಯ್ ಹಾಜರ್ ಜಾಲ್ಲೊ ಲೋಕ್ ಒಪ್ಪಾಲೊ.

ಆತಾಂ ಸುರು ಜಾಲಿ ತಾಚಿ ಪಿರ್ಲುಕ್ ವ್ಹಾಜವ್ಣಿ. ಪಿರ್ಲುಕ್ ವ್ಹಾಜಯ್ತಾಂ ವ್ಹಾಜಯ್ತಾಂ ತ್ಯಾ ಗಾಂವ್ಚ್ಯಾ ಸರ್ವ್ ಸಾಂದಿ-ಮುಲ್ಯಾಂನಿ, ರಸ್ತ್ಯಾಂನಿ ಚಮ್ಕಾತೆಚ್ ಗೆಲೊ. ಸಕ್ಡಾಂಕ್ ಅಜ್ಯಾಪ್. ಏಕ್ 'ಮ್ಯಾಜಿಕ್ ಮ್ಹಳ್ಳೆಬರಿ ಆಸ್‌ಲ್ಲೆ ಉಂದಿರ್ ಪುರಾ ತಾಚೆ ಪಿರ್ಲುಕೆಚ್ಯಾ ನಾದಾಕ್ ಉಡೊನ್-ಉಡೊನ್ ಮ್ಹಳ್ಳ್ಯಾಪರಿಂ ತಾಚೊ ಪಾಟ್ಲಾವ್ ಕರಿಲಾಗ್ಲೆ.

ತ್ಯಾ ಗಾಂವಾಂತ್ ಏಕ್ ನ್ಹಂಯ್ ಆಸ್‌ಲ್ಲಿ. ಪಿರ್ಲುಕ್ ವ್ಹಾಜಯ್ತಲೊ ತಾಚಿ ಪಿರ್ಲುಕ್ ವ್ಹಾಜವ್ನ್ ವ್ಹಾಜವ್ನ್ ನ್ಹಂಯ್ ಸರ್ಶಿಂ ಗೆಲೊ ಆನಿ ನ್ಹಂಯ್ ಉತ್ರೊಂಕ್ ಲಾಗ್ಲೊ.

ಉದಕ್ ಆಸಾ ತರೀ ಉಂದ್ರಾಂನಿ ತಾಚೊ ಪಾಟ್ಲಾವ್ ಕೆಲೊ. ಪುಣ್ ತಾಂಕಾಂ ಉದ್ಕಾಂತ್ ಚಡ್ ವಚೊಂಕ್ ಜಾಂವ್ಕ್‌ನಾ. ಥೊಡೆ ಉದ್ಕಾಚ್ಯಾ ಲೊಟಾಕ್ ವ್ಹಾಳೊನ್ ಗೆಲೆ. ಉರ್‌ಲ್ಲೆ ಥೊಡೆ ಬುಡೊನ್ ಮೆಲೆ.

ಪಿರ್ಲುಕೆಗಾರ್ ಪಾಟಿಂ ತ್ಯಾ ಗಾಂವಾಕ್ ಆಯ್ಲೊ. ಏಕ್‌ಚ್ ಏಕ್ ಉಂದಿರ್ ಥಂಯ್ ನಾತ್‌ಲ್ಲೊ. ಲೋಕ್ ಭಾರಿ ಖುಶಿ ಜಾಲೊ. ಪಿರ್ಲುಕೆಗಾರಾನ್ ತಾಚೆ 5000 ರುಪಯ್ ವಿಚಾರ್ಲೆ. ''ಉಂದಿರ್ ಧಾಂವ್ಡಾಂವ್ಕ್ ತುಕಾ ಆಮಿ ತಿತ್ಲೆ ಪಯ್ಶೆ ದೀಜೆಗಿ?'' ಲೋಕ್ ಉಲ್ಟೆಂ ಗುಮಟ್ ಮಾರಿಲಾಗ್ಲೊ.

''ಅರೆ ಮಲಾಮತಿ, ತುಮಿಚ್ ತುಮ್ಚ್ಯಾ ಗುರ್ಕ್ಯಾರಾ ಸಮೊರ್ 5000 ದಿತಾಂವ್ ಮ್ಹಣ್ ಭಾಸಾಯಿಲ್ಲೆಂ. ಆತಾಂ ಕಿತೆಂ ಜಾಲೆಂ? ಕಾರ್ಯೆಂ ಜಾಲೆಂ, ವಯ್ಜ್ ಮೆಲೊ ಮ್ಹಳ್ಳ್ಯಾಬರಿ ಜಾಲಿಮೂ ತುಮ್ಚಿ ಗಜಾಲ್. ಉತರ್ ದೀವ್ನ್ ಆತಾಂ ಚುಕಾರಿ ಮಾರುಂಕ್ ತುಮ್ಕಾಂ ಲಜ್ ದಿಸಾನಾಂಗಿ?''

ಜಾಲ್ಯಾರಿ ಲೋಕ್ ಹಾಚೆಂ ಉಲೊಣೆಂ ಆಯ್ಕೊಂಚ್ಯೆ ಸ್ಥಿತೆರ್ ನಾತ್‌ಲ್ಲೊ. ಪಯ್ಶೆ ದೀನಾ ಜಾಲ್ಯಾರ್ ಹೊ ಚಡ್ ಮ್ಹಳ್ಯಾರ್ ಕಿತೆಂ ಕರಿತ್ ಮ್ಹಳ್ಳಿ ತಾಂಚಿ ಅಬಿಪ್ರಾಯ್. ದೆಕುನ್ ತೆ ಪಯ್ಶೆ ದೀಂವ್ಕ್ ಒಪ್ಪಾಲೆನಾಂತ್.

“ಜಾಯ್ತ್ ತರ್, ತುಮ್ಚಿ ಗಜಾಲ್ ಅಶಿಗಿ? ತುಮ್ಚ್ಯಾ ಉತ್ರಾಂಕ್ ಮೊಲ್ ನಾ ತರ್ ಹಾಂವೆಂಯ್ ಕರ್ಚೆಂ ವೆಗ್ಳೆಂಚ್ ಆಸಾ,” ಮ್ಹಣೊನ್ ತಾಣೆ ಪರ್ತ್ಯಾನ್ ತಾಚಿ ಪಿರ್ಲ್ಲಿಕ್ ಭಾಯ್ರ್ ಕಾಡ್ಲಿ ಆನಿ ಎಕೆ ವಿಶೇಸ್ ಶಯ್ಲಿನ್ ವ್ಹಾಜಂವ್ಕ್ ಸುರು ಕೆಲೆಂ. ಹೆಂ ಸಂಗೀತ್ ಆಯ್ಕ್ಯಾಲೆಂಚ್ ಅಜ್ಯಾಪ್ ಮ್ಹಳ್ಳೆಪರಿಂ ಲ್ಹಾನ್ ಭುರ್ಗಿಂ ಬಾಳಾಂ ಪುರಾ ತಾಚೆ ಸರ್ಕಿಂ ಆಯ್ಲಿಂ. ತೊ ರಾನಾಚೆ ಕುಶಿನ್ ಪಿರ್ಲ್ಲಿಕ್ ವ್ಹಾಜವ್ನ್ ಚಲೊಂಕ್ ಲಾಗ್ಲೊ. ಸರ್ವ್ ಭುರ್ಗಿಂ ತಾಚೊ ಪಾಟ್ಲಾವ್ ಕರಿಲಾಗ್ಲಿಂ. ತಾಂಚ್ಯಾ ಆವಯ್-ಬಾಪಾಂಯ್ನ್ ವಚಾನಾಕಾತ್ ಮ್ಹಳ್ಯಾರಿ, ತಾಂಚೆಂ ಉತರ್ ಮಿರ್ವೊನ್ ಪಿರ್ಲ್ಲಿಕೆಗಾರಾ ಪಾಟ್ಲ್ಯಾನ್ ಗೆಲಿಂ. ತಾಚೆ ಪಿರ್ಲ್ಲಿಕೆಚ್ಯಾ ಮದುರ್ ಆವಾಜಾಕ್ ತಿಂ ಪಿಸ್ವಾಲ್ಲಿಂ. ನಿಮಾಣೆಂ ಲೋಕ್ ಸಮ್ಜಾಲೊ, ಕಿತೆಂ ತರೀ ವಿಶೇಸ್ ಆಸಾ ಮ್ಹಣ್. ದೆಕುನ್ ತಾಂಣಿ ಉಟಾಉಟಿಂ 5000 ರುಪಯ್ ಜಮೊ ಕೆಲೆ ಆನಿ “ತುಂ ಆಮ್ಚ್ಯಾ ಭುರ್ಗ್ಯಾಂಕ್ ಉಂದ್ರಾಂಕ್ ವ್ಹೆಲ್ಲೆಬರಿ ವ್ಹರಿನಾಕಾ. ತಾಂಕಾಂ ಸೊಡ್ನ್ ಸೊಡ್ ಆನಿ ಅಳೆ ಹೆ ತುಜೆ ಪಯ್ಶೆ ಕಾಣ್ಘೆ” ಮ್ಹಣ್ ವಿನತಿ ಕರಿಲಾಗ್ಲೆ.

ಪಿರ್ಲ್ಲಿಕೆಗಾರಾನ್ ತೆ ಪಯ್ಶೆ ಘೆತ್ಲೆ ಆನಿ ಪಿರ್ಲ್ಲಿಕ್ ವ್ಹಾಜವ್ನ್ ಪರ್ತ್ಯಾನ್ ಗಾಂವಾ ತೆವ್ಶಿನ್ ಪಾಟಿಂ ಪರ್ತಾಲೊ. ಭುರ್ಗಿಂ ಪಾಟಿಂ ಗಾಂವಾಕ್ ಆಯ್ಲಿಂ ಆನಿ ತಾಂಚ್ಯಾ ತಾಂಚ್ಯಾ ಘರಾ ಗೆಲಿಂ. ಲೊಕಾಕ್ ತಾಂಚಿಂ ಭುರ್ಗಿಂ ಪಾಟಿಂ ಆಯಿಲ್ಲಿಂ ಪಳೆವ್ನ್ ಮಸ್ತ್ ಸಂತೊಸ್ ಜಾಲೊ.

◆◆◆

ಮಾಜ್ರಾಚಿ ಚಮತ್ಕಾರಿ

ಏಕ್ ವ್ಹಡ್ ರಾನಾಚೆ ದೆಗೆನ್ ಏಕ್ ಮಾಜಾರ್ ಆನಿ ಪೆಟೊ ಮೊಗಾನ್ ಜಿಯೆತಾಲಿಂ. ತಾಂಣಿ ಸಾಂಗಾತಾಚ್ ಶಿಕಾರೆಕ್ ವೆಚೆಂ, ಮಾಸ್ಳಿ ಧರುಂಕ್ ವೆಚೆಂ, ಭೊಂವ್ಡೆಕ್ ವೆಚೆಂ ಆನಿ ಸಾಂಗಾತಾ ನಿದ್ಚೆಂ ಆಸ್ಲ್ಲೆಂ. ಮಾಜರ್ ಭಿಂವ್ಕುರೆಂ ತರೀ ಭಾರಿಚ್ ಹಿಕ್ಮತೆಚೆಂ ಜಾವ್ನಾಸ್ಲ್ಲೆಂ. ಪುಣ್ ಪೆಟೊ ಮಾತ್ರ್ ಭಾರಿಚ್ ಹಂಕಾರಿ ಆನಿ ಜಬ್ಬೊರ್ ಉಲೊಣ್ಯಾಗಾರ್ ಜಾವ್ನಾಸ್ಲ್ಲೊ.

ಪೆಟೊ ಕೆದಾಳಾಯ್ ಆಪ್ಣಾಚಿ ವಡ್ವಿಕಾಯ್ ಆನಿ ಬಹಾದ್ದುರಿ ಉಲಯ್ತಾಲೊ. “ಆಮ್ಚೆ ದುಸ್ಮಾನ್ ಶಿಕಾರೆಗಾರ್ ಆಯ್ಲ್ಯಾರ್ ತಾಂಚೆಥಾವ್ನ್ ಚುಕವ್ನ್ ಘೆಂವ್ಚೆ ಉಪಾವ್ ಮ್ಹಾಕಾ ಕಳಿತ್ ಆಸಾತ್. ನ್ಹಯ್ ತರ್ ಆಮ್ಕಾಂ ತೆ ಶಿಕಾರೆಗಾರ್ ವ್ಹರ್ನ್ ಸಾಂಕಳ್ ಘಾಲ್ನ್ ಬಾಂದುನ್ ಘರ್ ರಾಕೊಂಕ್ ಕರ್ತಾತ್” ಮ್ಹಣ್ ಸಾಂಗಾಲಾಗ್ಲೊ.

“ಅಯ್ಯಯ್ಯೊ! ತೆ ಶಿಕಾರೆಗಾರ್‌ವೆ. ತೆ ಆಮ್ಕಾಂ ಧರ್ನ್ ವ್ಹರ್ತಾತ್ ಆನಿ ಮಾಸ್ ಕರ್ನ್ ಖಾತಾತ್. ತ್ಯಾ ಖಾತಿರ್ ಆಮಿ ಭಾರಿಚ್ ಜಾಗ್ರುತ್ಕಾಯೆನ್ ಆಸಾಜೆ. ದೆಕುನ್ ತುಕಾ ಕಳಿತ್

ಆಸ್‌ಲ್ಲ್ಯಾ ಉಪಾವಾಂ ಪಯ್ಕಿ ಮ್ಹಾಕಾ ಏಕ್ ಸಾಂಗ್ ಪಳಯಾಂ?'' ಮ್ಹಣ್ ಮಾಜ್ರಾನ್ ಪೆಟ್ಯಾಲಾಗಿಂ ವಿಚಾರ್ಲೆಂ.

''ಖಂಡಿತ್ ಜಾಪ್ ಸಾಂಗ್ತಾಂ. ಪುಣ್ ತುವೆಂ ಎದೊಳ್ ಪರ್ಯಾಂತ್ ತ್ಯಾ ಶಿಕಾರೆಗಾರಾಂ ಥಾವ್ನ್ ಕಶೆಂ ಚುಕವ್ನ್ ಘೆತ್ಲೆಂಯ್? ತುಕಾ ಮ್ಹಜೆಲಾಗಿಂ ಆಸ್ಚೆ ಶೆಂಬೊರ್ ಉಪಾವ್ ಕಳಿತ್‌ನಾಂತ್ ತರೀ ಏಕ್ ಪುಣಿ ಕಳಿತ್ ಆಸಾಜೆ ನ್ಹಂಯ್‌ವೇ?''

ಹಾಕಾ ಜಾಪ್ ದೀಜೆ ಮ್ಹಣ್ತಾನಾ ಕಿತೆಂಗಿ ಪಯ್ಮಿಲ್ಯಾನ್ ಆವಾಜ್ ಜಾಲ್ಲ್ಯಾನ್ ಭಿಯಾನ್ ಮಾಜರ್ ಥಂಡ್ ಪಡ್ಲೆಂ. ಕಿತೆಂಗಿ ಮ್ಹಣ್ ಪಳಂವ್ಚ್ಯಾ ಖಾತಿರ್ ರುಕಾರ್ ಚಡೊನ್ ಹೆಣೆ-ತೆಣೆ ತಿಳ್ತಾನಾ ಪಯ್ಮಿಲ್ಯಾನ್ ಥೊಡೆ ಶಿಕಾರೆಗಾರ್ ಯೆಂವ್ಚೆ ದಿಸ್ಲೆ.

ತ್ಯಾ ಶಿಕಾರೆಗಾರಾಂಲಾಗಿಂ ಹಾತೆರಾಂ ಆನಿ ಜಾಳಾಂ ಆಸ್‌ಲ್ಲಿಂ. ರುಕಾರ್ ಥಾವ್ನ್ ದೆಂವ್‌ಲ್ಲೆಂಚ್ ''ಇಶ್ಟಾ, ತುಂ ಆತಾಂಚ್ ಹಾಂಗಾ ಥಾವ್ನ್ ಧಾಂವ್ ನಾ ತರ್ ತುಕಾ ಕಳಿತ್‌ಆಸ್‌ಲ್ಲ್ಯಾ ಉಪಾವಾಂ ಪಯ್ಕಿ ಏಕ್ ವಾಪರ್'' ಮ್ಹಣ್ ಮಾಜ್ರಾನ್ ಪೆಟ್ಯಾಕ್ ಕಳಯ್ಲೆಂ.

ಹೆಂ ಆಯ್ಕೊನ್ ಪೆಟೊ ಭಿಯಾನ್ ಕಾಂಪ್ಲೊ. ತಾಕಾ ಕಿತೆಂ ಕರ್ಚೆಂ ಮ್ಹಣ್ ಸಮ್ಜೊಂಕ್ ನಾ. ''ತರ್ ತುಂ ಕಿತೆಂ ಕರ್ತಾಯ್? ತುಂ ಮ್ಹಜೆ ವಿಶ್ಯಾಂತ್ ಫಿಕಿರ್ ಕರಿನಾಕಾ. ಮ್ಹಾಕಾ ಕಳಿತ್ ಆಸ್ಚೊ ಉಪಾವ್ ಏಕ್‌ಚ್'' ಮ್ಹಣ್ ಸರ್‌್ರ ಕರ್ನ್ ರುಕಾರ್ ಚಡ್ಲೆಂ, ಆನಿ ಲಿಪೊನ್ ಬಸ್ಲೆಂ.

ತಿತ್ಲ್ಯಾರ್ ಶಿಕಾರೆಗಾರ್ ತೆ ವಾಟೆನ್ ಪಾಶಾರ್ ಜಾಲೆ. 'ಆತಾಂ ಮ್ಹಜ್ಯಾ ಇಶ್ಟಾ ಪೆಟ್ಯಾಚಿ ಗಜಾಲ್ ಕಿತೆಂ ಜಾಲಿಗಾಯ್? ತೊ ಶಿಕಾರೆಗಾರಾಂಚ್ಯಾ ಜಾಳಾಕ್ ಸಾಂಪ್ಡಾಲೊಗಿ ವಾ ಚುಕೊನ್ ಧಾಂವ್ಲೊಗಿ ಮ್ಹಣ್ ಮಾಜ್ರ್ಯಾಕ್ ಕಳ್ಳೆಂನಾ.

ಅಶೆಂ ಥೊಡೆ ದೀಸ್ ಪಾಶಾರ್ ಜಾಲೆ. ಪೆಟ್ಯಾಚೊ ಪಾತ್ತೊ ನಾ. ಪುಣ್ ಏಕ್ ದೀಸ್ ಅಪ್ಚಿತ್ ಮಾಜ್ರ್ಯಾಕ್ ಭೆಟ್ಲೊ. ಪೆಟ್ಯಾಚೆ ಗೊಮ್ಟ್ಯಾಕ್ ಏಕ್ ಪಾಟೊ ಬಾಂದ್‌ಲ್ಲೊ. ತೊ ಶಿಕಾರೆಗಾರಾಂಚೆಂ ಘರ್ ರಾಕ್ಚೆಂ ಕಾಮ್ ಕರ್ನ್ ತಾಂಚೊ ಗುಲಾಮ್ ಜಾಲ್ಲೊ.

''ಏ ಮಾಜ್ರ್ಯಾ, ದಯಾ ಕರ್ನ್ ಮ್ಹಾಕಾ ರುಕಾರ್ ಚಡ್ಚಿ ವಿದ್ಯಾ ಸಾಂಗೊನ್ ದಿಶಿಗಿ? ತುವೆಂ ಹೊ ಉಪಾವ್ ಮ್ಹಾಕಾ ಪಯ್ಲೊಚ್ ಕಳಯಿಲ್ಲೊ ತರ್ ಹಾಂವ್ ರುಕಾರ್ ಚಡೊನ್ ಬಚಾವ್ ಜಾತೊಂ. ಆತಾಂ ಜಾಲ್ಯಾರಿ ತುವೆಂ ಮ್ಹಾಕಾ ತೊ ಉಪಾವ್ ಶಿಕವ್ಯೆತ್ ನ್ಹಯ್‌ವೆ?''

''ನಾ, ಹಾಂವ್ ಬಿಲ್ಕುಲ್ ತುಕಾ ಶಿಕಯ್ನಾಂ'' ಮ್ಹಣಾಲೆಂ ಮಾಜಾರ್.

''ತುವೆಂ ತಶೆಂ ಮ್ಹಣೊಂಕ್ ಕಾರಣ್ ಕಿತೆಂ?'' ಮ್ಹಣ್ ಪೆಟ್ಯಾನ್ ವಿಚಾರ್ತಾನಾ ''ಮ್ಹಜಿ ಬುದ್ವಂತ್ಕಾಯ್ ತುಕಾ ಶಿಕಯ್ಲ್ಯಾರ್ ತುಂ ಸಯ್ತ್ ಮ್ಹಜೆ ಸಾಂಗಾತಾ ರುಕಾರ್ ಚಡ್ತಾಯ್. ತಿ ವ್ಹಡ್ಲಿ ಗಜಾಲ್ ನ್ಹಯ್. ಪುಣ್ ತ್ಯಾ ಶಿಕಾರೆಗಾರಾಂಕ್ ಪಳೆವ್ನ್ ತುಂ ಘೊಂಕ್ಯೆ ತರ್, ತುವೆಂ ನ್ಹಯ್ ಹಾಂವೆಂ ಸಯ್ತ್ ಶಿಕಾರೆಗಾರಾಂಚ್ಯಾ ಹಾತಿಂ ಸಾಂಪ್ಡಾಜೆ ಪಡತ್. ತುಂ ಸಾಂಗಾತಾ

ಆಸ್ಲ್ಯಾರ್ ಮ್ಹಾಕಾ ಕೋಣ್ ರಾಕ್ತಾ?'' ಮ್ಹಣಾಲೆಂ ಮಾಜಾರ್.

ಮಾಜ್ರ್ಯಾಚಿಂ ಉತ್ರಾಂ ಆಯ್ಕೊನ್ ಪೆಟೊ ಖುಬಾಳ್ಳೊ, ಆನಿ ಮಾಜ್ರ್ಯಾಕ್ ಧರ್ನ್ ಲಗಾಡ್ ಕಾಡ್ಯಾಂ ಮ್ಹಣ್ ಉಡ್ಲೊಚ್. ಪುಣ್ ಮಾಜಾರ್ ತಾಚ್ಯಾ ಘಾಸಾಂತ್ಲೆಂ ಚುಕೊನ್ ಸರಾರಾಂ ರುಕಾರ್ ಚಡ್ಲೆಂ. ''ರಾವ್, ಕಶೆಂಯ್ ಪುಣಿ ಸಾದನ್ ಕರ್ನ್ ಹಾಂವ್ ತುಜೊ ಉಪಾವ್ ಶಿಕ್ತಾಂ. ತೊ ಶಿಕ್ಚ್ಯಾಖಾತಿರ್ ಹಾಂವ್ ತುಜೊ ಗು ಖಾಂವ್ಕಿ ಲಜೆನಾ ವಾ ಪಾಟಿಂ ಮುಕಾರ್ ಪಳೆನಾ,'' ಮ್ಹಣ್ ಮಾಜ್ರ್ಯಾಲಾಗಿಂ ಸವಾಲ್ ಉಡವ್ನ್ ಗೆಲೊ. ಹೆಂ ಆಯ್ಕೊನ್ ಮಾಜ್ರ್ಯಾನ್ ಹಾಚೆಖಾತಿರ್ ದುಸ್ರೊಚ್ ಉಪಾವ್ ಕೆಲೊ. ಪೆಟೊ ಪೊಂತ್ ಮಾರ್ನ್ ಗೆಲಾ, ತಶೆಂ ಆಪ್ಣಾಚೊ ಉಪಾವ್ ಪೆಟೊ ಶಿಕತ್ ಮ್ಹಳ್ಳ್ಯಾ ಭಿಯಾನ್ ಏಕ್ ಧಾಕ್ಟುಲೊ ಫೊಂಡ್ ಕಾಡ್ನ್, ತಾಂತುಂ ಹಾಗೊನ್ ಮಾಗಿರ್ ಹಾತಾಂನಿ ಮಾತಿ ವೋಡ್ನ್ ಧಾಂಪುಂಕ್ ಸುರು ಕೆಲೆಂ. ತಶೆಂ ಹಿ ಸವಯ್ ಮಾಜ್ರ್ಯಾಚೆ ಸಂತತೆಕ್ ಲಾಗೊನ್ ಆಯ್ಲಿ. ಅಶೆಂ ಲೊಕಾನ್ ಮಾಜ್ರ್ಯಾಚಿ ಏಕ್ ಕಾಣಿ ಘಡ್ಲಿ.

◆◆◆

ಪಾಚ್ವ್ಯಾ ರಂಗಾಚಿ ಸಿಸ್ಲಿ

ಬಶಿರಾಕ್ ತ್ಯಾ ಗಾಂವಾಂತ್ ಒಳ್ಕನಾತ್ಲ್ಲೆ ಕೊಣೀ ನಾತ್ಲ್ಲೆ. ತಾಚಿ ಏಕ್ ಆಂಗಡ್ ಆಸ್ಲ್ಲಿ. ತಿ ಜಿನ್ಸಾಚಿ ವಾ ಜವ್ಣೆಚಿ ನ್ಹಯ್, ತಿ ಪರ್ನಿಂ ಕಾಗ್ದಾಂ, ಖಾಲಿ ಬೊತ್ಲ್ಯೊ ಜಮವ್ನ್ ವಿಕ್ರೊ ಕರ್ಚಿ ಏಕ್ ಧಾಕ್ಟಿ ಕಟ್ಲೆರಿ ಅಂಗಡ್. ಬಶಿರಾನ್ ಪರ್ನಿಂ ಕಾಗ್ದಾಂ ಕಾಣ್ಘೆಂವ್ಚಿಂ ಆನಿ ತಾಚೆ ಬಾಯ್ಲೆನ್ ಮುಮ್ತಾಜಾನ್ ಕಾಗ್ದಾಂ ಲೊಕಾಟೆ ತಯಾರ್ ಕರ್ಚೆ ಆನಿ ಬಶಿರಾನ್ ತೆ ವಿಕ್ಚೆ. ಜಿನ್ಸಾಚ್ಯಾ ಆಂಗ್ಡಿಂಕ್, ಪಟಾಕ್ಯೊ ವಿಕ್ತೆಲ್ಯಾಂಕ್ ಆನಿ ಕಾಗದ್ ತಯಾರ್ ಕರ್ಚ್ಯಾ ಕಾರ್ಕ್ಯಾನ್ಯಾಂಕಿ ತೊ ಪರ್ನಿಂ ಕಾಗ್ದಾಂ ವಿಕ್ತಾಲೊ. ಉಣ್ಯಾ ಮೊಲಾಕ್ ಬೊತ್ಲಿ-ಸಿಸ್ಲ್ಯೊ ಕಾಣ್ಘೆವ್ನ್ ಗ್ಯಾಸ್ ಫ್ಯಾಕ್ಟರಿಕ್ ಧಾಡ್ತಾಲೊ.

ಏಕೆ ಸಾಂಜೆ ವೆಳಾ ತಾಚೆ ಆಂಗ್ಡಿಕ್ ಏಕ್ಲೊ ಏಕ್ ಧಾಕ್ಟಿ ಪಾಚ್ವಿ ಸಿಸ್ಲಿ ಘೆವ್ನ್ ಆಯ್ಲೊ. ಏಕ್ದಮ್ ದುಬ್ಳೊ ಮನಿಸ್ ತೊ. ''ಧನ್ಯಾ ಹಾಂವೆಂ ಸಕಾಳಿಂಥಾವ್ನ್ ಕಿತೆಂಚ್ ಖಾಂವ್ಕ್ನಾ, ಹಿ ಸಿಸ್ಲಿ ಘೆವ್ನ್ ಮ್ಹಾಕಾ ಥೊಡೆ ಪಯ್ಶೆ ದಿಯಾ'' ಮ್ಹಣ್ ಸಾಂಗಾಲಾಗ್ಲೊ.

''ಸಿಸ್ಲಿ ಮಸ್ತ್ ಲ್ಹಾನ್ ಜಾಲಿ, ಹಿ ಆಮ್ಕಾಂ ನಾಕಾ,'' ಬಶಿರಾನ್ ಮ್ಹಣ್ತಾನಾ, ''ತಶೆಂ ಸಾಂಗಾನಾಕಾ ಸಾಯ್ಬಾ, ಮ್ಹಾಕಾ ಭಿಕ್ ಮಾಗೊನ್ ಸವಯ್ ನಾ. ದೆಕುನ್ ಹಿ ಸಿಸ್ಲಿ ಘೆವ್ನ್ ಮ್ಹಾಕಾ ಏಕ್ ರುಪಯ್ ದಿಲ್ಲೊ ತರ್ ಮಸ್ತ್ ಉಪ್ಕಾರ್ ಜಾತೊ. ತುಮ್ಚೆಂ ನಾಂವ್ ಸಾಂಗೊನ್ ಹಾಂವ್ ಏಕ್ ಪೊಳೊ ನಾ ತರ್ ಏಕ್ ಚಪಾತಿ ಪುಣಿ ಖಾತಾಂ.''

ಕಶ್ಟ್-ಸುಖ್ ಕಿತೆಂ ಮ್ಹಳ್ಳೆಂ ದುಬ್ಳಿಕಾಯೆಂತ್ ಜಿಯೆವ್ನ್ ಆಸ್‌ಲ್ಲ್ಯಾ ಬಶಿರಾಕ್ ಕಳಿತ್ ಆಸ್‌ಲ್ಲೆಂ. ದೆಕುನ್ ಏಕ್ ರುಪಯ್ ದೀವ್ನ್ ತಾಣೆ ತಿ ಸಿಸ್ಲಿ ಘೆತ್ಲಿ. ತಿ ಲ್ಹಾನ್ ಸಿಸ್ಲಿ, ತಾಂತುಂ ಅರ್ಧೊ ಲೊಟ್ಯಾ ತಿತ್ಲೆಂ ಉದಕ್ ಮಾತ್ರ್ ಸೊಂಬ್ತಾಲೆಂ. ತಾಚೆರ್ ಏಕ್ ಚೀಟ್ ಚಿಡ್ಕಾಯಿಲ್ಲಿ, ತಾಂತುಂ ಉರ್ದು ಭಾಶೆನ್ ಬರಯಿಲ್ಲೆಂ, 'ಉದಕ್ ಭರ್ನ್, ದೆವಾಲಾಗಿಂ ಮಾಗೊನ್ ಏಕಾ ವೊರಾ ಉಪ್ರಾಂತ್ ಉದಕ್ ಪಿಯೆಲ್ಯಾರ್ ಪಿಡಾ ಸಂಪೂರ್ಣ್ ಗೂಣ್ ಜಾತಾ.' ಬಶಿರಾನ್ ತೆ ಚಿಟಿ ಪಯ್ಲೆಂ ವಾಚ್ಲೆಂ. ತಾಂತುಂ ಬರಯಿಲ್ಲೆಂ ತೆಂ ಸತ್‌ಗಿ -ಘಟ್‌ಗಿ ಮ್ಹಣ್ ಸಮ್ಜೊಂಕ್ ತಾಕಾ ಮನ್ ಜಾಲೆಂ. ಕೂಡ್ಲೆ ತಾಣೆ ಉದಕ್ ತೆ ಸಿಸ್ಲೆಂತ್ ಭರ್ಲೆಂ, ಉಪ್ರಾಂತ್ ದೆವಾಲಾಗಿಂ ಮಾಗ್ಲೆಂ. ಏಕಾ ವೊರಾ ಉಪ್ರಾಂತ್ ತೆಣೆಚ್ ಪಾಶಾರ್ ಜಾಂವ್ಚ್ಯಾ ಏಕಾ ಪಿಡೆಸ್ತಾಕ್ ಪಳೆವ್ನ್ ತಾಕಾ ತಾಣೆ ಆಪಯ್ಲೆಂ. ತೊ ಏಕ್ ಕೊಡ್ಕಾರ್ ಜಾವ್ನಾಸ್‌ಲ್ಲೊ, ಆಂಗಾ-ಪಾಂಗಾಕ್ ಥೊಡೆಶೆ ಘಾಯ್ ಆಸ್‌ಲ್ಲೆ. ತೆ ಬೊತ್ಲಿಂತ್ಲೆಂ ಉದಕ್ ಪಿಯೆಂವ್ಕ್ ತಾಕಾ ಸಾಂಗ್ತಾನಾ, "ಮ್ಹಾಕಾ ಉದಕ್ ನಾಕಾ, ಧಾ ಪಯ್ಶೆ ದಿಯಾ" ಮ್ಹಣ್ ತೊ ಮಾಗಾಲಾಗ್ಲೊ. ತಾಕಾ ಧಾ ಪಯ್ಶೆ ದೀವ್ನ್ ಬೊತ್ಲಿಂತ್ಲೆಂ ಒಕತ್ ಪಿಯೆ ಮ್ಹಣ್ ಬಶಿರಾನ್ ಸಾಂಗ್ಲೆಂ. ಕಸಲೆಂ ಅಜ್ಯಾಪ್, ತ್ಯಾ ಕೊಡ್ಕಾರಾನ್ ತೆಂ ಉದಕ್ ಪಿಯೆಲ್ಲೆಂಚ್ ತೊ ಸಂಪೂರ್ಣ್ ಗೂಣ್ ಜಾಲೊ. ತಾಚ್ಯಾ ಆಂಗಾರ್ ಆಸ್‌ಲ್ಲೆ ಘಾಯ್ ಪುರಾ ನಪಂಯ್ಚ್ ಜಾಲೆ.

ಬಶಿರಾನ್ ದಿಲ್ಲ್ಯಾ ತೆ ಸಿಸ್ಲೆಂತ್ಲೆಂ ಉದಕ್ ಪಿಯೆವ್ನ್ ಗೂಣ್ ಜಾಲ್ಲ್ಯಾ ತ್ಯಾ ಪಿಡೆಸ್ತಾನ್ ಗಾಂವ್ಚ್ಯಾ ಸರ್ವಾಂಕಿ ಹಿ ಗಜಾಲ್ ಸಾಂಗ್ಲಿ. ಹೆಂ ಆಯ್ಕೊನ್ ವಿವಿದ್ ರಿತಿಂಚ್ಯಾ ಪಿಡೆಂನಿ ವಳ್ವಳ್ಚೆ ಪಿಡೆಸ್ತ್ ಬಶಿರಾಚ್ಯಾ ದುಕಾನಾಕ್ ಯೇಂವ್ಕ್ ಸುರು ಜಾಲೆ. ಬಶೀರ್ ಸರ್ವಾಂಕಿ ತೆ ಸಿಸ್ಲೆಂತ್ಲೆಂ ಒಕತ್ ದೀವ್ನ್ ಗೂಣ್ ಕರ್ತಾಲೊ. ಪಿಡಾ ಗೂಣ್ ಜಾಲ್ಲೆ ಮನಿಸ್ ಬಶಿರಾಕ್ ಪಾಂಚ್ ವಾ ಧಾ ವಾ ತಾಂಚ್ಯಾ ಅನ್ಕುಲಾ ಪರ್ಮಾಣೆ ಥೊಡೆ ರುಪಯ್ ದೀವ್ನ್ ವೆತಾಲೆ. ಏಕಾ ಘಂಟ್ಯಾಕ್ ಏಕೆ ಸಿಸ್ಲೆಚೆಂ ಉದಕ್ ಏಕಾ ಪಿಡೆಸ್ತಾಕ್ ಮಾತ್ರ್ ದೀಂವ್ಕ್ ಜಾತಾ ಜಾಲ್ಲ್ಯಾನ್ ಹೆರಾಂನಿ ಏಕ್ ಘಂಟೊ ರಾಕಾಜೆ ಪಡ್ತಾಲೆಂ. ಅಶೆಂ ದಿಸಾಕ್ 8 ವಾ 9 ಜಣಾಂಕ್ ತೊ ಒಕತ್ ದೀವ್ನ್ ತಾಂಚಿ ಪಿಡಾ ಗೂಣ್ ಕರ್ತಾಲೊ.

ಬಶಿರಾಚ್ಯಾ ಕಟ್ಲೆರಿ ವ್ಯಾರಾ ವರ್ವಿಂ ದಿಸಾಕ್ ಧಾ-ವೀಸ್ ರುಪಯ್ ಮಾತ್ರ್ ಲಾಬ್ ಜಾವ್ನ್ ಮೆಳ್ತಾಲೆ. ಆತಾಂ ವಯ್ಜ್ ಜಾವ್ನ್ ತಾಚಿ ಜೋಡ್ ಚಡ್‌ಲ್ಲಿ, ಥೊಡೆ ಗ್ರೇಸ್ತ್ ಮನಿಸ್ ದೊನ್ಶಿಂ-ತಿನ್ಶಿಂ- ಪಾಂಯ್ಶಿಂ ಸಯ್ತ್ ದಿತಾಲೆ.

ಕಟ್ಲೆರಿ ಆಂಗ್ಡಿಂತ್ ಬಸೊನ್ ಏಕಾಚ್ಯಾಸೆಂ ಏಕ್ ವಯ್ಜ್ ಜಾವ್ನ್ ದಿಸಾಕ್ ಶೆಂಬೊರಾಗಟ್ಲ್ಯಾನ್ ಜೊಡ್ಚೆಂ ಪಳೆವ್ನ್ ಪತಿಣ್ ಮುಮ್ತಾಜಾಕ್ ಅಜ್ಯಾಪ್ ಜಾಲೆಂ. ಕಾಂಯ್ ಶಿಕಪ್ ನಾತ್‌ಲ್ಲೊ ಆಪ್ಣಾಚೊ ಪತಿ ಕಸಲೆಂ ಒಕತ್ ದಿತಾ, ನಿಜಾಯ್ಕಿ ಪಿಡೆಸ್ತ್ ಗೂಣ್ ಜಾತಾಗಿ ಮ್ಹಣ್ ಪರೀಕ್ಶಾ ಕರ್ಚೆಖಾತಿರ್ ಮುಮ್ತಾಜ್ ಏಕ್ ದೀಸ್ ಪುರ್ಸತ್ ಕರ್ನ್ ಬಶಿರಾಚ್ಯಾ ದುಕಾನಾಕ್ ಆಯ್ಲೆಂ. ಬಶೀರ್ ಕಿತೆಂ ಕರ್ತಾಂ ತೆಂ ಪಳೆಂವ್ಕ್ ಆತುರಾಯ್, ದೆಕುನ್ ಏಕಾ ಜಾಗ್ಯಾರ್ ಬಸೊನ್ ಪಳಯ್ತಾಲೆಂ.

ಗಜಾಲ್ ಕಿತೆಂ ಮ್ಹಳ್ಳೆಂ ತೆಂ ಸಮ್ಜಾಲೆಂ.

ಅಶೆಂ ದೋನ್ ಮಯ್ನೆ ಪಾಶಾರ್ ಜಾಲೆ. ಬಶಿರಾನ್ ಸುಮಾರ್ 400-500 ಪಿಡೆಸ್ತಾಂಕ್ ಹೆ ಆವ್ದೆಂತ್ ಗೂಣ್ ಕೆಲ್ಲೆಂ. ಏಕಾ ದಿಸಾಕ್ 8-9 ಜಣಾಂಕ್ ಮಾತ್ರ್ ಒಕತ್ ದಿತಾಲೊ. ಹ್ಯಾ ದೋನ್ ಮಯ್ನ್ಯಾಂನಿ ತಾಚಿ ಜೋಡ್ ಧಾ ಹಜಾರಾಂಕ್ ಮಿಕ್ವಾಲ್ಲಿ.

ಸಿಸ್ಲಿ ವ್ಹಡ್ ಆಸೊನ್ ಮಸ್ತ್ ಉದಕ್ ಸೊಂಬಾತ್ ತರ್ ಆಪ್ಣಾಚ್ಯಾ ಪತಿನ್ ಆನಿಕೀ ಚಡ್ ಜಣಾಂಕ್ ಗೂಣ್ ಕರ್ನ್ ಚಡ್ ಜೊಡ್ಯೆತ್ ಮ್ಹಣ್ ಅಂದಾಜ್ ಘಾಲಿ ಮುಮ್ತಾಜಾನ್. ಆಂಗ್ಡಿಕ್ ವಚೊನ್ ತಿ ಸಿಸ್ಲಿ ತಿಣೆ ಪಳೆಲಿ. ತಾಚೆರ್ ಆಸ್ಲ್ಲಿ ತಿ ಚೀಟ್ ಸಯ್ತ್ ವಾಚ್ಲಿ. ಮುಮ್ತಾಜಾಕ್ ಆತಾಂ ತಿ ಚೀಟ್ ಭಾರಿಚ್ ಗರ್ಜ್ ಮ್ಹಣ್ ಭೊಗ್ಲೆಂ. ಕೂಡ್ಲೆ ತಿ ಚೀಟ್ ಕಾಡ್ನ್ ಏಕಾ ವ್ಹಡ್ಲೆ ಬಾಲ್ದೆಕ್ ಚಿಡ್ಕಾಯ್ಲಿ. ತ್ಯಾ ಧಾಕ್ಟುಲೆ ಪಾಚ್ವೆ ಸಿಸ್ಲೆಕ್ ಕಾಡ್ನ್ ರಸ್ತ್ಯಾ ಪಲ್ತಡಿ ಉಡಯ್ಲಿ. ಏಕ್ ಗಾಡಿ ತೆ ಸಿಸ್ಲೆ ವಯ್ಲ್ಯಾನ್ ಪಾಶಾರ್ ಜಾವ್ನ್ ತಿ ಪಿಟೊ ಜಾಲಿ. ಮುಮ್ತಾಜ್ ಹೆಂ ಸಗ್ಳೆಂ ಕಾರ್ಬಾರ್ ಚಲಯ್ತಾನಾ ಬಶೀರ್ ಆಂಗ್ಡಿಂತ್ ನಾತ್ಲ್ಲೊ. ಇಲ್ಲ್ಯಾ ವೆಳಾನ್ ತೊ ಪಾಟಿಂ ಆಯ್ಲೊ. ಕಿತೆಂಗಿ ವಾಗ್ ಮಾರ್ಲ್ಲೆಬರಿ ಬಾಯ್ಲೆನ್ ಆಪ್ಣೆಂ ಕೆಲ್ಲ್ಯಾ ವ್ಹಡ್ ಕಾಮಾ ವಿಶ್ಯಾಂತ್ ಬಶಿರಾಕ್ ಕಳಯ್ಲೆಂ. “ಆತಾಂ ಜಾಲ್ಯಾರ್ ತುವೆಂ ಮಾಗ್ಣೆಂ ಕರ್ನ್ ಹ್ಯಾ ಬಾಲ್ದೆಂತ್ ಆಸ್ಲ್ಲೆಂ ಉದಕ್ ಸಬಾರ್ ಪಿಡೆಸ್ತಾಂಕ್ ದಿವ್ಯೆತ್. ಏಕಾ ದಿಸಾಕ್ ಹಜಾರಾಂ ವಯ್ರ್ ತುವೆಂ ಜೊಡ್ಯೆತ್” ಮ್ಹಣೊನ್ ಪಯ್ಯ್ಯಾಂಚೊ ಅಂಗಾಲಾಪ್ ಲಾಗ್ಲ್ಲ್ಯಾ ಮುಮ್ತಾಜಾನ್ ತಿಚ್ಯಾ ಪತಿಲಾಗಿಂ ಸಾಂಗ್ಲೆಂ.

ಬಶಿರಾಕ್ ಕಿತೆಂಗಿ ದುಬಾವ್. ತಿ ಸಿಸ್ಲಿ ಗೆಲಿ ನ್ಹಂಯ್ಗಿ ಮ್ಹಣ್ ತಾಕಾ ಏಕೆ ವಾಟೆನ್ ದೂಖ್. ಜಾಲ್ಯಾರೀ ಬಾಯ್ಲೆಚೆಂ ಉತರ್ ಆಯ್ಕೊನ್ ಮಾಗ್ಣೆಂ ಕರ್ನ್ ತೆ ಬಾಲ್ದೆಂತ್ಲೆಂ ಉದಕ್ ಏಕಾ ವ್ಹೊರಾ ಉಪ್ರಾಂತ್ ಥಂಯ್ ಆಯಿಲ್ಲ್ಯಾ ಪಿಡೆಸ್ತಾಂಕ್ ತಾಣೆ ದಿಲೆಂ. ಪುಣ್ ಕೊಣಾಯ್ಚಿ ಪಿಡಾ ಗೂಣ್ ಜಾಲಿನಾ. ಆಯಿಲ್ಲೆ ಸಕ್ಕಡ್ ಗಾಳಿ ಯೆಟುನ್ ಗೆಲೆ. ಮೆಳ್ಲ್ಲೆಂ ಪಾವಾನಾಸ್ತಾಂ ಚಡ್ ಅಂಗಾಲಾಪ್ ಕೆಲ್ಯಾರ್ ಜಾಂವ್ಚೆಂ ಇತ್ಲೆಂಚ್.

●

ಧವೊ ಘೊಡೊ

ಎಕಾ ಸಾವ್ಕಾರಾಕಡೆ ಸಬಾರ್ ಘೊಡೆ ಆಸ್‌ಲ್ಲೆ. ತ್ಯಾ ಘೊಡ್ಯಾಂ ಪಯ್ಕಿ ಏಕ್ ಧವೊ, ಸೊಬಿತ್, ನಿತಳ್, ನಿರ್ಮಳ್ ಘೊಡೊ ಆಸ್‌ಲ್ಲೊ. ತಾಚೆಂ ಆಂಗ್ ಧವ್ಯಾ ಕುಪಾಬರಿ ಭಾರಿಚ್ ಸೊಬ್ತಾಲೆಂ. ತೊ ಘೊಡೊ ಬರೊ ಪುಡ್ಪುಡಿತ್ ಆಸ್‌ಲ್ಲೊ. ಹ್ಯಾ ಘೊಡ್ಯಾಕ್ ಪಳಯ್ಲ್ಯಾರ್ ಸಾವ್ಕಾರಾಕ್ ವರ್ತೊ ಮೋಗ್. ಹೆರ್ ಘೊಡ್ಯಾಂ ಪ್ರಾಸ್ ಹ್ಯಾ ಧವ್ಯಾ ಘೊಡ್ಯಾಕ್ ಭಾರಿಚ್ ನಾಜೂಕಾಯೆನ್ ಪಳಯ್ತಾಲೊ. ಸದಾಂನೀತ್ ಯೇವ್ನ್ ತ್ಯಾ ಘೊಡ್ಯಾಕಡೆ ಉಲಂವ್ಚೆಂ, ತಾಚಿ ಪಾಟ್ ಥಾಪುಡ್ನ್ ತಾಕಾ ಪೊಶೆಂವ್ಚೆಂ, ಇಲ್ಲೆಂ ಹೆಣೆ ತೆಣೆ ಭೊಂವ್ಡಾಂವ್ಕ್ ವ್ಹರ್ಚೆಂ ಆಸ್‌ಲ್ಲೆಂ ತಾಣೆ. ಎಕೇಕ್‌ಪಾವ್ಟಿಂ ತಾಚೆರ್ ಬಸೊನ್ ಸವಾರಿ ಸಯ್ತ್ ಕರ್ತಾಲೊ. ತಾಚ್ಯಾ ಸಯ್ರ್ಯಾಂ–ಧಯ್ರ್ಯಾಂಕ್, ಇಶ್ಟಾಂ-ಮಂತ್ರಾಂಕ್ ಆಪ್ಣಾಚೊ ಘೊಡೊ ದಾಕಯ್ತಾಲೊ. ಅಶೆಂ ಸರ್ವ್ ತ್ಯಾ ಧವ್ಯಾ ಘೊಡ್ಯಾಕ್ ಪಳೆವ್ನ್ ಮೆಚ್ವಾತಾಲೆ. ಸಂತೊಸ್ ಪಾವ್ತಾಲೆ.

ಹೆಂ ಪುರಾ ಪಳಯಿಲ್ಲೊ ಧವೊ ಘೊಡೊ ಆಪ್ಣ ಇತ್ಲ್ಯಾಕ್‌ಚ್ ಸಂತೊಸ್ ಪಾವ್ತಾಲೊ. ಆಪುಣ್ ಹೆರ್ ಘೊಡ್ಯಾಂ ಪ್ರಾಸ್ ಭಾರಿಚ್ ಊಂಚಿ, ಉರ್‌ಲ್ಲೆ ಪುರಾ ಕೀಳ್, ಉಪ್ಕಾರಾಕ್ ಪಡಾನಾತ್‌ಲ್ಲೆ ಮ್ಹಳ್ಳೊ ಮನೋಭಾವ್ ತಾಕಾ ಉದೆಲ್ಲೊ. ತ್ಯಾ ದೆಕುನ್ ಹೆರ್ ಘೊಡ್ಯಾಂ ಸಾಂಗಾತಾ ಹಂಕಾರಾನ್ ಚಲ್ತಾಲೊ. ಹೆರ್ ಘೊಡೆ ತಾಂಚ್ಯಾ ಇತ್ಲ್ಯಾಕ್ ಉದಕ್ ಪಿಯೆವ್ನ್ ಆಸ್ತಾನಾ ತಾಂಚ್ಯಾ ಪಾಟ್ಲ್ಯಾನ್ ಯೇವ್ನ್ ತಾಂಕಾಂ ಲಾತ್ ಮಾರ್ನ್ ಖೊಟಾಯ್ತಾಲೊ, ಮಾಗಿರ್ ವ್ಹಡ್ಲ್ಯಾನ್ ಹಾಸ್ತಾಲೊ.

‘‘ಹಂಕಾರಾನ್ ಉಡಾನಾಕಾ ವಾ ಕೆಂಕಾರ್ನಾಕಾ. ಆಜ್ ನಾ ತರ್ ಫಾಲ್ಯಾಂ ತುಜಿ ಚರಬ್ ಜಿರ್ತೆಲಿ ಆನಿ ತುಕಾ ಘಾವೊತಿ ಶಿಕ್ಷಾ ಲಾಬ್ತೆಲಿ’’ ಮ್ಹಣ್ ತಾಂಚ್ಯಾ ಪಯ್ಕಿ ಏಕ್ ಮ್ಹಾಲ್ಗಡೊ ಘೊಡೊ ಹ್ಯಾ ಧವ್ಯಾ ಘೊಡ್ಯಾಕ್ ಕೆದಾಳಾಯ್ ಸಾಂಗ್ತಾಲೊ.

‘‘ಮ್ಹಾಕಾ ಶಿಕ್ಷಾಗಿ? ತಿ ಕೊಣೆಂ ದಿಂವ್ಚಿ? ಮ್ಹಜ್ಯಾ ಧನ್ಯಾಕ್ ಹಾಂವ್ ಮ್ಹಳ್ಯಾರ್ ಜಾಲೆಂ. ತೊ ಮ್ಹಜೊ ವಿಪ್ರೀತ್ ಮೋಗ್ ಕರ್ತಾ. ತೊ ಮ್ಹಾಕಾ ಸದಾಂನೀತ್ ಯೇವ್ನ್ ಮಾಲಿಶ್ ಕರ್ತಾ. ಮಾಗಿರ್ ಕೊಣೆಂ ಮ್ಹಾಕಾ ಶಿಕ್ಷಾ ದಿಂವ್ಚಿ? ತುಂ ಕಿತೆಂಗಿ ಫಿಂರ್ಗಿ ಉಲಯ್ತಾಯ್?’’ ಮ್ಹಣ್ ಪಾಟಿಂ ಉಲಯ್ತಾಲೊ ತೊ ಹಂಕಾರಿ ಧವೊ ಘೊಡೊ.

‘‘ಜಾಂವ್ದಿ ಪಳಯಾಂ ತುಜೆಂ ಹೆಂ ದವ್ಲತೆನ್ ಭರ್‌ಲ್ಲೆಂ ನಡ್ತೆಂ ಪಳಯ್ತಾನಾ ಖಂಚ್ಯಾ ಧನ್ಯಾಕಿ ಸಮಾ ಜಾಂವ್ಚೆಂನಾ, ಕಳ್ಳೆಂಮೂ ತುಕಾ?’’ ಮ್ಹಣಾಲೊ ತೊ ಮ್ಹಾಲ್ಗಡೊ ಘೊಡೊ.

‘‘ಮ್ಹಾಕಾ ಪಳಯ್ತಾನಾ ತುಮ್ಕಾಂ ಸರ್ವಾಂಕ್ ಮೊಸೊರ್ ಜಾತಾ ನ್ಹಯ್‌ಗೀ? ದೆಕುನ್ ಮ್ಹಾಕಾ ಅಶೆಂ ಪುರಾ ಉಪಾದೆಸ್ ಸಾಂಗ್ತಾತ್’’ ಮ್ಹಣ್ ಧವೊ ಘೊಡೊ ಮ್ಹಣಾಲೊ.

ಏಕ್ ದೀಸ್ ಸಾವ್ಕಾರಾಚ್ಯಾ ನವ್ಕರಾ ಸಾಂಗಾತಾ ಎಕ್ಲೆಂ ಚೆಡುಂ ಹ್ಯಾ ಘೊಡ್ಯಾಕ್ ಪಳಂವ್ಕ್

ಆಯ್ಲೆಂ. ಹ್ಯಾ ಧವ್ಯಾ ಘೊಡ್ಯಾಕ್ ಪಳೆವ್ನ್ ತಾಕಾ ಭಾರಿಚ್ ಖುಶಿ ಜಾಲಿ. “ಹಾಂವ್ ಹ್ಯಾ ಘೊಡ್ಯಾಚೆರ್ ಬಸೊನ್ ಸವಾರಿ ಕರ್ತಾಂ” ಮ್ಹಣ್ ಭಾರಿಚ್ ಉಮೆದಿನ್ ಸಾಂಗಾಲಾಗ್ಲೆಂ.

“ನಾಕಾ ಪುತಾ, ತೊ ಘೊಡೊ ಇಲ್ಲೊ ಹಂಕಾರಿ. ದೆಕುನ್ ತುಂ ಹೆರ್ ಖಂಚ್ಯಾಯ್ ಘೊಡ್ಯಾ ವಯ್ರ್ ಬಸ್,” ಮ್ಹಣಾಲೊ ನವ್ಕರ್. “ನಾ.. ನಾ... ಹಾಂವ್ ತ್ಯಾಚ್ ಘೊಡ್ಯಾ ವಯ್ರ್ ಬಸ್ತಾಂ” ಮ್ಹಣ್ ಸಳ್ ಕರಿಲಾಗ್ಲೆಂ.

“ಅಬ್ಬಬ್ಬಾ... ಹ್ಯಾ ಚೆಡ್ವಾಕೀ ಹಾಂವ್‌ಚ್ ಪಸಂದ್. ಹಾಂವೆಂ ಕಿತ್ಯಾಕ್ ಹಾಕಾ ಪಾಟಿರ್ ಬಸವ್ನ್ ಸವಾರಿ ಕರಿಜೆ, ಹಾಂವೆಂ ಧನ್ಯಾಕ್ ಬಸವ್ನ್ ಸವಾರಿ ಕರ್ಚಿ” ಧವೊ ಘೊಡೊ ಉಳ್ಚೊ ಉಲಯ್ಲೊ.

ಪುಣ್ ಚೆಡ್ವಾನ್ ಹಟ್ ಸೊಡ್ಲೆಂನಾ. ಕಶೆಂಯ್ ಪುಣಿ ಕರ್ನ್ ಧವ್ಯಾ ಘೊಡ್ಯಾಚೆ ಪಾಟಿರ್ ಬಸ್ಲೆಂ. “ಹಾಂವೀ ತುಜೆ ಸಾಂಗಾತಾ ಯೆತಾಂ” ಮ್ಹಣ್ ತ್ಯಾ ನವ್ಕರಾನ್ ಸಾಂಗ್ಲ್ಯಾರೀ ತೆಂ ಆಯ್ಕ್ಯಾಲೆಂನಾ. ತಿತ್ಲ್ಯಾರ್ ಘೊಡೊ ಜ್ಯೊರಾನ್ ಮಯ್ದಾನಾರ್ ಧಾಂವಾಲಾಗ್ಲೊ. ಘೊಡೊ ನಿಯಂತ್ರಣ್ ನಾಸ್ತಾನಾ ಧಾಂವ್ಚೊ ಪಳೆವ್ನ್ ಚೆಡುಂ ಭಿಯೆಲೆಂ.

“ಹಾಂವ್‌ಚ್ ಜಾಯ್‌ಗೀ ತುಕಾ? ರಾವ್ ಕರ್ತಾಂ ತುಜಿ ಕಡಿ” ಮ್ಹಣ್ ಘೊಡ್ಯಾನ್ ಬಳಾನ್ ಆಪ್ಲೆಂ ಆಂಗ್ ಹಾಲಯ್ಲೆಂ. ಹಾಲಯಿಲ್ಲ್ಯಾ ಫೊರ್ಸಾಕ್ ತೆಂ ಚೆಡುಂ ಘೊಡ್ಯಾರ್ ಥಾವ್ನ್ ಉಸ್ಕೊನ್ ಪಯ್ಸ್ ಮಯ್ದಾನಾರ್ ಉಸಾಳ್ಳೆಂ ಆನಿ ಕಿಂಕ್ರಾಟ್ಯೊ ಘಾಲ್ನ್ ರಡೊಂಕ್ ಲಾಗ್ಲೆಂ.

ಚೆಡ್ವಾಚ್ಯೊ ಬೊಬೊ ಆಯ್ಕೊನ್ ಧನಿ ಆಯ್ಲೊ ಆನಿ ಪಡ್ಲೆಲ್ಯಾ ಆಪ್ಲೆ ಧುವೆಕ್ ಉಕ್ಲುನ್ ಕಾರಾರ್ ಬಸಯ್ಲೆಂ. ಉಪ್ರಾಂತ್ ಘೊಡ್ಯಾ ಸರ್ಶಿಂ ಯೇವ್ನ್ “ಮ್ಹಜೆ ಧುವೆಕ್ ತುವೆಂ ಸಕ್ಲಾ ಘಾಲೆಂಯ್ ನ್ಹಯ್‌ಗೀ? ಮ್ಹಜ್ಯಾ ಮೊಗಾಚೆ ಧುವೆಕ್ ಕಿತೆಂ ಪುಣೆಂ ಚಡುಣೆಂ ಜಾಯ್ಜೆ ಮಾಗಿರ್ ಪಳೆ ತುಕಾ ಕಿತೆಂ ಕರ್ತಾಂಗಿ” ಮ್ಹಣ್ ಧನಿ ಉಬಾಂಬಳ್ ಜಾವ್ನ್ ಘೊಡ್ಯಾಕ್ ಯೆಟಿಲಾಗ್ಲೊ.

“ಅಯ್ಯೊಯ್ಯೊ... ಹೆಂ ಚೆಡುಂ ಧನ್ಯಾಚೆಂ ಧುವ್ ಮ್ಹಳ್ಳೆಂ ಕಳಿತ್‌ನಾಸ್ತಾಂ ಇತ್ಲಿ ಪುರಾ ಫಜಿಂತ್ ಜಾಲಿಮೂ ಮ್ಹಣ್ ಘೊಡೊ ತಳ್ಮಳ್ಳೊ.”

ಘೊಡ್ಯಾ ದಿಸಾಂ ಉಪ್ರಾಂತ್ ಸಾವ್ಕಾರ್ ಆಪ್ಣಾ ಸಾಂಗಾತಾ ಟಾಂಗಾವಾಲ್ಯಾಕ್ ಆಪವ್ನ್ ಹಾಡ್ನ್ ಆಯ್ಲೊ. “ಪಳೆ ಹೊಚ್ ತೊ ಹಂಕಾರಿ ಘೊಡೊ, ಮ್ಹಜೆ ಧುವೆಕ್ ಸಕ್ಲಾ ಘಾಲ್ನ್ ಮಾರ್ ಕೆಲ್ಲೊ. ತೆಂ ಆತಾಂ ಹ್ಯಾ ಘೊಡ್ಯಾಕ್ ಕಾಂಟಾಳ್ತಾ. ತಾಚೆಂ ತೊಂಡ್ ಸಯ್ತ್ ಪಳಯ್ನಾ ಮ್ಹಣ್ತಾ. ಆಮ್ಕಾಂ ಹೊ ಘೊಡೊಚ್ ನಾಕಾ ಮ್ಹಣ್ತಾ, ದೆಕುನ್ ಹಾಂವೆಂ ಹೊ ತುಕಾ ವಿಕ್ಚೊ, ವ್ಹರ್ನ್ ವಚ್ ಹಾಕಾ” ಮ್ಹಣ್ ಸಾಂಗಾಲಾಗ್ಲೊ.

ಹೆಂ ಆಯ್ಕೊನ್ ಧವ್ಯಾ ಘೊಡ್ಯಾಚಿಂ ಅಂತರ್ಮಳಾಂ ಉಡ್ಲಿಂ. ಸರ್ರ್.... ಕರ್ನ್ ತಾಚಿ ಚರಬ್ ಜಿರ್ಲಿ. ‘ಆತಾಂ ಮ್ಹಾಕಾ ಹೊ ಟಾಂಗಾವಾಲೊ ವ್ಹರ್ನ್ ಬರೆಂ ಕಾಮ್ ಕರಯ್ತಲೊ, ಸದಾಂನೀತ್

ಸಾಂತೆಕ್ ಗೊಣ್ಯೊ, ಪೊಟ್ಲ್ಯೊ ಆನಿ ಹೆರ್ ಕಿತೆಂ ಪುರಾ ಸಾಮಾನ್ ಸಾಗ್ಸಿತಲೊ. ಸಗ್ಳೊ ದೀಸ್ ಬರೆಂ ಘೊಳಯ್ತಲೊ, ಸಮಾ ಕಾಮ್ ಕರಿನಾ ಜಾಲ್ಯಾರ್ ವಾ ಆಳ್ಸಾಯ್ ದಾಕಯ್ಲ್ಯಾರ್ ಪಾಟಿಕ್ ಚಾಟ್ಯೆಚೆ ಮಾರ್ ಘಾಲ್ತಲೊ. ಛೆ... ಛೆ... ಹಾಂವೆಂ ತ್ಯಾ ದೀಸ್ ತ್ಯಾ ಚೆಡ್ವಾಕ್ ತಶೆಂ ಕರುಂಕ್ ನಜೊ ಆಸ್‌ಲ್ಲೆಂ. ತ್ಯಾ ಮ್ಹಾಲ್ಗಡ್ಯಾ ಘೊಡ್ಯಾನ್ ಸಾಂಗ್‌ಲ್ಲೆಂ ತೆಂ ಆತಾಂ ಸಾರ್ಕೆಂ ಜಾಲೆಂ’ ಮ್ಹಣ್ ಆಪ್ಲ್ಯಾ ನಶಿಬಾವಿಶಿಂ ಚಿಂತುನ್ ಧವೊ ಘೊಡೊ ರಡೊಂಕ್‌ಲಾಗ್ಲೊ ಆನಿ ಪಶ್ಚಾತ್ತಾಪ್ ಪಾವ್ಲೊ.

◆◆◆

ತೆನಾಲಿರಾಮಾನ್ ಕೆಲ್ಲಿ ಹಿಕ್ಮತ್

ವಿಜಯನಗರ್ ಸಾಮ್ರಾಜಾಂತ್ಲ್ಯಾ ಕೃಷ್ಣದೇವರಾಯಾನ್ ತಾಚ್ಯಾ ಆಸ್ಥಾನಾಂತ್ ಪಂಡಿತ್ ಜಾಂವ್ಕ್ ಅಪೇಕ್ಸುನ್ ಆಯಿಲ್ಲ್ಯಾ ತೆನಾಲಿರಾಮಾಕ್ ಪರ್ವಣ್ಗಿನಾಸ್ತಾಂ ರಾವ್ಳೆರಾ ಭಿತರ್ ಆಯಿಲ್ಲ್ಯಾಕ್ ಫಾಶೆಚಿ ಶಿಕ್ಷಾ ದಿಲಿ. ಶಿಪಾಯಾಂಕ್ ಆಪವ್ನ್ ತೆನಾಲಿರಾಮಾಕ್ ಕೊಟ್ಯಾ ಭಾಯ್ರ್ ಆಪವ್ನ್ ವ್ಹರ್ನ್ ತಾಚಿ ಗೊಮ್ಟಿ ಉಸ್ಳಾಯಾ ಮ್ಹಳ್ಳಿ ಹುಕುಮ್ ದಿಲಾಗ್ಲೊ ಕೃಷ್ಣದೇವರಾಯ್.

ದುಸ್ರೆ ದಿಸಾ ಶಿಪಾಯಾಂನಿ ತಾಕಾ ಕೊಟ್ಯಾ ಭಾಯ್ರ್ ವ್ಹೆಲೆಂ. ತವಳ್ ತೆನಾಲಿರಾಮಾನ್ “ಶಿಪಾಯಾಂನೊ, ತುಮಿ ಮ್ಹಾಕಾ ಲಗಾಡ್ ಕಾಡುಂಕ್ ಹಾಂಗಾ ಆಪವ್ನ್ ಹಾಡ್ಲಾಂ ತೆಂ ಸಾರ್ಕೆಂ. ಪುಣ್ ಮ್ಹಜ್ಯಾ ಜಾತಿ-ಧರ್ಮಾಚೆ ರಿವಾಜಿ ಪರ್ಮಾಣೆ ಮೊರ್ಚ್ಯಾ ಪಯ್ಲೆಂ ನ್ಹಾಯ್ಜೆ ಮ್ಹಣ್ ಹಾಂವೆಂ ಚಿಂತ್ಲಾಂ. ತಾಕಾ ಅವ್ಕಾಸ್ ಕರ್ನ್ ದಿಯಾ” ಮ್ಹಣಾಲೊ. ಶಿಪಾಯಾಂನಿ ತಾಕಾ ಏಕ್ ವ್ಹಡ್ ತಳ್ಯಾಲಾಗಿಂ ಹಾಡ್ಲೊ. ತೆನಾಲಿರಾಮ್ ನ್ಹಾವ್ನ್ ಜಾತೆಚ್ ಥಂಯ್ಚ್ ಆಸ್ಚ್ಯಾ ಕಾಟ್ಯಾ ವಯ್ರ್ ಬಸೊನ್ ಮಾಗ್ಣೆಂ ಕರುಂಕ್ ಲಾಗ್ಲೊ. ತಾಚೆಂ ಮಾಗ್ಣೆಂ ಜಾತೆಚ್ ಶಿಪಾಯ್ ತಾಚಿ ತಕ್ಲಿ ಉಸ್ಳಾಂವ್ಕ್ ತಯಾರಿ ಕರ್ನ್ ಆಸ್‌ಲ್ಲೆ. ತೆನಾಲಿರಾಮಾನ್ ತಾಂಕಾಂ ಆಡಾವ್ನ್, “ಪಳೆಯಾ ಶಿಪಾಯಾಂನೊ, ಮಾಗ್ಣೆಂ ಜಾಲ್ಯಾ ಉಪ್ರಾಂತ್ ಹಾಂವೆಂ ಜೆವಣ್ ಕರ್ಚಿ ಏಕ್ ರಿವಾಜ್ ಆಸಾ. ಮ್ಹಾಕಾ ಜೆವ್ಣಾಚಿ ಪುಣಿ ವಿಲೆವಾರಿ ಕರ್ಯಾತ್‌ವೆ?”

ತೆದಾಳಾ ಶಿಪಾಯಾಂನಿ ಥೊಡೆ ಬೊಂಡೆ, ಕೆಳಿಂ ಆನಿ ಥೊಡ್ಯೊ ಫಳ್‌ವಸ್ತು ಹಾಡ್ನ್ ದಿಲ್ಯೊ. ತ್ಯೊ ಖಾವ್ನ್ ಜಾತೆಚ್ ತೆನಾಲಿರಾಮ ಥೊಡಿ ನೀದ್ ಕಾಡ್ತಾಂ ಮ್ಹಣ್ ಥಂಯ್ಚ್ ನಿದ್ಲೊ. ತೆನಾಲಿರಾಮಾನ್ ಅಶೆಂ ಪುರಾ ಚಾಪ್ಲ್ಯೊ ಕರ್ತಾನಾ ಶಿಪಾಯಾಂಕ್ ಕಿತೆಂ ಕರ್ಚೆಂ ಮ್ಹಳ್ಳೆಂ ಸುಸ್ತಾಲೆಂನಾ. ತೆ ಕಾಲುಬುಲೆ ಜಾಲೆ.

ಥೊಡ್ಯಾ ವೆಳಾನ್ ಜಾಂಬಾಯೊ ಕಾಡಿತ್ ಉಟ್ಲೊ ತೆನಾಲಿರಾಮ. ರಾಕೊನ್ ಆಸ್‌ಲ್ಲ್ಯಾ ಶಿಪಾಯಾಂಕ್ ಪಳೆವ್ನ್, “ಹೊ ಹಾಂವ್ ವಿಸ್ರೊನ್ ಗೆಲೊಂ. ಜಾಂವ್ದಿ ರಾಯಾಚೆ ತಾಕಿದೆ ಪರ್ಮಾಣೆ ತುಮಿ ಮ್ಹಾಕಾ ಮಾರಿಜೆ ನ್ಹಂಯ್ವೆ? ಹಾಂವ್ ಮೊರ್ಚ್ಯಾ ಪಯ್ಲೆಂ ಖಂಚ್ಯಾಯ್ ತಳ್ಯಾಂತ್ ದೆಂವ್ರೊನ್ ಅರ್ಧೆಂ ಬುಡೊನ್ ಮಾಗ್ಣೆಂ ಕರ್ಚೊ ವೇಳ್ ಪಳೆವ್ನ್, ತುಮ್ಚಿ ತಲ್ವಾರ್ ಉಬ್ರಾವ್ನ್ ಮ್ಹಜಿ ತಕ್ಲಿ ಉಸ್ಕಾವ್ನ್ ಸೊಡಾ” ಮ್ಹಣಾಲೊ.

ಶಿಪಾಯ್ ಒಪ್ಲೆ. ಪುಣ್ ತೆನಾಲಿರಾಮಾಚಿ ತಕ್ಲಿ ಉಸ್ಕಾಂವ್ಕ್ ತಾಂಕಾಂ ಜಾಲೆಂನಾ. ಕಿತ್ಯಾಕ್ ತಲ್ವಾರ್ ಉಬ್ರಾಯ್ತಾನಾ ತೊ ಉದ್ಕಾ ಭಿತರ್ ಬುಡ್‌ಲ್ಲ್ಯಾನ್ ತೆ ನಿರಾಶಿ ಜಾಲ್ಲೆ. ಉದ್ಕಾಂತ್ ಬುಡ್‌ಲ್ಲೊ ತೆನಾಲಿರಾಮ ವಯ್ರ್ ಯೇವ್ನ್, “ಶಿಪಾಯಾಂನೊ, ಎಕಾಚ್ ಮಾರಾಕ್ ತುಮಿ ಮ್ಹಜಿ ತಕ್ಲಿ ಉಸ್ಕಾಯ್ಲಿನಾ. ದೆಕುನ್ ಹಿ ಗಜಾಲ್ ತುಮಿ ರಾಯಾಕ್ ಕಳಯಾ. ತಾಚಿ ಮುಕ್ಲಿ ಹುಕುಮ್ ಕಿತೆಂ ತಿ ಕಳ್ತಾ ಪರ್ಯಾಂತ್ ಹಾಂವ್ ಹಾಂಗಾಚ್ ರಾವ್ತಾಂ” ಮ್ಹಣಾಲೊ ತೆನಾಲಿರಾಮ್.

ಹಿ ಗಜಾಲ್ ರಾಯಾಕ್ ಕಳಿತ್ ಜಾಲಿ. ಕಸಲೊ ಪುಣಿ ಉಪಾವ್ ಕರ್ನ್ ತೊ ವಾಂಚ್ಲಾ ಮ್ಹಳ್ಳೆಂ ರಾಯಾಕ್ ಸುಸ್ತಾಲೆಂ. ಕಿತೆಂಯ್ ಜಾಂವ್ ಆತಾಂ ದುಸ್ರೆ ಪಾವ್ಟಿಂ ಕಿತೆಂ ಕರ್ತಾ ತೆಂ ಪಳೆಜೆ ಮ್ಹಣೊನ್ ಶಿಪಯಾಂಲಾಗಿಂ, “ತುಮ್ಕಾಂ ತಾಚಿ ತಕ್ಲಿ ಕಾಡುಂಕ್ ಕಶೆಂಯ್ ಜಾಂವ್ಕ್ ನಾ. ಆತಾಂ ಏಕ್ ಕಾಮ್ ಕರಾ. ಉದ್ಯಾನ್‌ವನಾಚ್ಯಾ ಭಾಯ್ರ್ ಏಕ್ ವ್ಹಡ್ ಪೊಂಡ್ ಕಾಡ್ನ್ ತೆನಾಲಿರಾಮಾಕ್ ಗೊಮ್ಟೆ ತಿತ್ತುನ್ ಪೂರ್ನ್, ಹಸ್ತಿ ಕರ್ನ್ ತಾಚಿ ಗೊಮ್ಟಿ ಗುಡ್ಡಾವ್ನ್ ತಾಕಾ ಲಗಾಡ್ ಕಾಡಾ. ತಶೆಂ ಪರ್ತ್ಯಾನ್ ಹಿಕ್ಮತ್ ಕರ್ನ್ ಚುಕಾರಿ ಮಾರಿತ್ ತರ್ ತಾಕಾ ಹಾಂಗಾ ರಾವೈರಾಕ್ ಆಪವ್ನ್ ಹಾಡಾ” ಮ್ಹಣ್ ಹುಕುಮ್ ದಿಲಾಗ್ಲೊ.

ಶಿಪಾಯಾಂನಿ ಏಕ್ ವ್ಹಡ್ ಫೊಂಡ್ ಕಾಡ್ಲೊ ಆನಿ ತೆನಾಲಿರಾಮಾಕ್ ತಾಂತುಂ ರಾವವ್ನ್ ಗೊಮ್ಟೆ ತಿತ್ತುನ್ ಪುರ್ಲೊ. ಉಪ್ರಾಂತ್ ದೊಗೀ ಹಸ್ತ್ ಹಾಡುಂಕ್ ಗೆಲೆ. ತಿತ್ಲ್ಯಾರ್ ಏಕ್ ಧೊಬಿ ವಸ್ತುರ್ ಪಾಟಿರ್ ವ್ಹಾವವ್ನ್ ತೆಚ್ ವಾಟೆನ್ ಪಾಶಾರ್ ಜಾಲೊ. ವಸ್ತುರಾಚಿ ಪೊಟ್ಲಿ ವ್ಹಾವವ್ನ್ ವ್ಹಾವವ್ನ್ ತಾಚ್ಯಾ ಪಾಟಿಕ್ ಬಾವ್ ಪಡ್‌ಲ್ಲಿ. ಧೊಬಿಗಾರಾಕ್ ಪಳೆಲ್ಲೆಂಚ್ ತೆನಾಲಿರಾಮಾಚಿ ತಕ್ಲಿ ಖಂಯ್ಗಿ ಧಾಂವ್ಲಿ. ಕೂಡ್ಲೆ ತ್ಯಾ ಧೊಬಿಕ್ ತಾಣೆ ಆಪಯ್ಲೆಂ. ತಕ್ಲಿ ಮಾತ್ರ್ ವಯ್ರ್ ಆಸ್‌ಲ್ಲ್ಯಾ ತೆನಾಲಿರಾಮಾಕ್ ಪಳೆವ್ನ್ “ಹೆಂ ಕಿತೆಂ ತುಜಿ ಗಜಾಲ್? ತುಕಾ ಕೊಣೆಂ ಅಶೆಂ ಪುರ್ಲಾಂ?” ಧೊಬಿಗಾರ್ ವಿಚಿತ್ರ್ ಥರಾನ್ ವಿಚಾರಿಲಾಗ್ಲೊ.

“ಕಿತೆಂ ಸಾಂಗ್ಚೆಂ ಮಾಮಾ ಮ್ಹಜಿ ಗಜಾಲ್? ವ್ಯಾಪ್ತೆನ್ ಹಾಂವೀ ತುಜೆಬರಿಚ್ ಏಕ್ ಧೊಬಿವಾಲೊ. ಸದಾಂನೀತ್ ವಸ್ತುರಾಚ್ಯೊ ವ್ಹಡ್ಲ್ಯೊ ಪೊಟ್ಲ್ಯೊ ವ್ಹಾವವ್ನ್ ಮ್ಹಜಿ ಪಾಟ್ ಸಯ್ತ್ ಬಾಗ್ಲ್ಯಾನ್ ಗೆಲ್ಲಿ. ತಶೆಂ ವಯ್ಜ್ಯಾನ್ ಅಶೆಂ ಕರುಂಕ್ ಸಲಹಾ ದಿಲಿ. ಹ್ಯಾ ವಿದಾನಾಂತ್ ಬಾಗ್ಲ್ಯಾನ್ ಗೆಲ್ಲಿ ಪಾಟ್ ನೀಟ್ ಜಾತಾ ಖಂಯ್. ಆತಾಂ ಬೋವ್‌ಶಾ ಮ್ಹಜಿ ಪಾಟ್ ನೀಟ್ ಜಾಲ್ಯಾ ಜಾಯ್ಜೆ” ಮ್ಹಣಾಲೊ ತೆನಾಲಿರಾಮ್. ಧೊಬಿಗಾರಾಕೀ ಆಪ್ಣಾಚಿ ಪಾಟ್ ನೀಟ್ ಜಾಲ್ಯಾರ್ ಬರೆಂ ಆಸ್‌ಲ್ಲೆಂ ಮ್ಹಣ್ ಭೊಗ್ಲೆಂ. ಅಶೆಂ ತಾಣೆ ತೆನಾಲಿರಾಮಾಕ್ ವಯ್ರ್ ಕಾಡ್ಲೊ ಆನಿ ಆಪುಣ್ ದೆಂವ್ಲೊ. ತೆನಾಲಿರಾಮಾನ್ ಸರಾರಾಂ ಮಾತಿ ಭರ್ಲಿ. ಆಪ್ಣಾಚಿಯಿ ಪಾಟ್ ಥೊಡ್ಯಾಚ್ ವೆಳಾನ್ ನೀಟ್ ಜಾತೆಲಿ ಮ್ಹಳ್ಳಿ ಪಾತ್ಯೆಣಿ ಧೊಬಿಗಾರಾಚಿ. “ಭಾವಾ, ಆಮಿ ದೊಗೀ ಧೊಬಿಗಾರ್. ದಯಾಕರ್ನ್ ಹಿ ವಸ್ತುರಾಚಿ ಪೊಟ್ಲಿ ರಾವ್ಯೆರಾಕ್ ವ್ಹರ್ನ್ ಪಾವಿತ್ ಕರ್ಶಿಗಿ?” ಮ್ಹಣ್ ಧೊಬಿವಾಲ್ಯಾನ್ ತೆನಾಲಿರಾಮಾಕ್ ಸಾಂಗ್ಲೆಂ.

‘ಪಿಡೆಸ್ತಾನ್ ಆಶೆಲ್ಲೆಂಯ್ ದೂದ್ - ವಯ್ಜ್ಯಾನ್ ಸಾಂಗ್‌ಲ್ಲೆಂಯ್ ದೂದ್‌ಚ್’ ಮ್ಹಳ್ಳೆಬರಿ ಜಾಲೆಂ ತೆನಾಲಿರಾಮಾಕ್. ತೊ ವಸ್ತುರಾಚಿ ಪೊಟ್ಲಿ ಘೆವ್ನ್ ರಾವ್ಯೆರಾ ತೆವ್ಶಿನ್ ಗೆಲೊ. ಹೆಣೆ ಇಲ್ಲ್ಯಾ ವೆಳಾನ್ ಶಿಪಾಯ್ ಹಸ್ತ್ ಘೆವ್ನ್ ಯೆಂವ್ಚೆಂ ಪಳೆವ್ನ್ ಧೊಬಿಗಾರಾಕ್ ಭ್ಯೆಂ ದಿಸ್ಲೆಂ. ತೊ ಕಾವ್ಜೆಲೊ ಆನಿ ವ್ಹಡ್ಲ್ಯಾನ್, “ಆಪ್ಣಾಕ್ ವಾಂಚಯಾ, ವಾಂಚಯಾ” ಮ್ಹಣ್ ಬೊಬ್ ಮಾರಿಲಾಗ್ಲೊ. ಶಿಪಾಯಾಂಕ್ ಹೆಂ ವಿಚಿತ್ರ್ ದಿಸ್ಲೆಂ. ದುಸ್ರೆ ಪಾವ್ಟಿಂಯಿ ತೆನಾಲಿರಾಮಾನ್ ಚುಕಾರಿ ಮಾರ್ಲಿ ಮ್ಹಳ್ಳೆಂ ಕಳೊನ್ ತ್ಯಾ ಫೊಂಡಾಂತ್ ಆಸ್‌ಲ್ಲ್ಯಾ ಧೊಬಿಗಾರಾಕ್ ವಯ್ರ್ ಕಾಡಿಲಾಗ್ಲೆ. ಶಿಪಾಯ್ ರಾಯಾಸರ್ಶಿಂ ಧಾಂವ್ಲೆ, ತೆದಾಳಾ ತೆನಾಲಿರಾಮಾಯಿ ಆಸ್ಥಾನಾಂತ್ ಆಸ್‌ಲ್ಲೊ. ಶಿಪಾಯಾಂನಿ ರಾಯಾಲಾಗಿಂ ಗಜಾಲ್ ವಿವರಿಲಿ. ಕೃಷ್ಣದೇವರಾಯ್ ತೆನಾಲಿರಾಮಾಚಿ ಹುಶಾರ್ಗಾಯ್ - ಬುದ್ವಂತ್‌ಕಾಯ್ ಪಳೆವ್ನ್ ವಿಜ್ಮಿತ್ ಪಾವ್ಲೊ. “ಶಹಬಾಸ್ ತೆನಾಲಿರಾಮಕೃಷ್ಣ. ತುಂ ನಿಜಾಯ್ಕಿ ಭಾರಿ ಬುದ್ವಂತ್ ಮನಿಸ್. ತುಜಿ ಪರೀಕ್ಶಾ ಕರ್ಚೆಖಾತಿರ್‌ಚ್ ಹಾಂವೆಂ ಇತ್ಲೆಂ ಸಗ್ಳೆಂ ಕೆಲ್ಲೆಂ. ತುಂ ಹೆ ಪರಿಕ್ಶೆಂತ್ ಜಿಕ್ಲೊಯ್. ದೆಕುನ್ ತುಕಾ ಮ್ಹಜ್ಯಾ ಆಸ್ಥಾನಾಂತ್ ಪಂಡಿತ್ ಜಾವ್ನ್ ವಿಂಚ್ತಾಂ” ಮ್ಹಣಾಲೊ ರಾಯ್.

●

ಆಸ್ತಾನಾಂತ್ಲೊ ಪೈಲ್ವಾನ್

ಎಕಾ ಗಾಂವಾಂತ್ ಏಕ್ ನಾಂವಾಡ್ದಿಕ್ ಕುಸ್ತಿ ಖೆಳ್ಗಾಡಿ ಆಸ್‌ಲ್ಲೊ. ತ್ಯಾ ಗಾಂವಾಂತ್ ತೊ ಎಕ್ದಮ್ ಲೊಕಾಮೊಗಾಳ್ ಜಾಲ್ಲ್ಯಾನ್ ಥಂಯ್ಚ್ಯಾ ರಾಯಾನ್ ತಾಕಾ ತಾಚ್ಯಾ ಆಸ್ತಾನಾಕ್ ಆಪವ್ನ್ ಸನ್ಮಾನ್ ಕೆಲೊ ಆನಿ ಇನಾಮಾಂ-ಬಿರುದ್ ದೀವ್ನ್ ಆಸ್ತಾನಾಂತ್‌ಚ್ ತ್ಯಾ ಕುಸ್ತೆಗಾರಾಕ್ ರಾವಯ್ಲೊ. ಕೋಣ್ ಪಳೆ ಹ್ಯಾ ಕುಸ್ತಿ ಖೆಳ್ಗಾಡ್ಯಾಕ್ ಸಲ್ವಯ್ತಾ ತಾಕಾ ಏಕ್ ಲಾಕ್ ರುಪಯ್ ಇನಾಮ್ ಜಾವ್ನ್ ಮೆಳ್ತಲೊ ಮ್ಹಣ್ ತಾಣೆ ದಾಂಗ್ರೊ ಮಾರ್ಲೊ. ಹೆಂ ಇನಾಮ್ ಆಪ್ಣಾಂವ್ಚೆಖಾತಿರ್ ಸಬಾರ್ ಜಣ್ ಕುಸ್ತೆಕ್ ಯೇವ್ನ್ ಸಲ್ವೊನ್ ಗೆಲೆ.

ಏಕ್ ದೀಸ್ ರಾಯಾಚ್ಯಾ ಆಸ್ತಾನಾಕ್ ಎಕ್ಲೊ ಅಸ್ಕತ್ ಕುಡಿಚೊ ‘ಕಡ್ಡಿ ಪೈಲ್ವಾನ್’ ಆಯ್ಲೊ ಆನಿ ಆಪುಣ್ ತ್ಯಾ ಕುಸ್ತೆಗಾರಾಕ್ ಸಲ್ವಯ್ತಾಂ ಮ್ಹಣಾಲೊ. ಹ್ಯಾ ಕಡ್ಡಿ ಪೈಲ್ವಾನಾಕ್ ಪಳೆವ್ನ್ ಥಂಯ್ ಹಾಜರ್ ಆಸ್‌ಲ್ಲೆ ‘ಗೊಳ್ಳ್’ ಕರ್ನ್ ಹಾಸ್ಲೆ. ಹಾಚೆ ವರ್ವಿಂ ಹೆಂ ಕಾಮ್ ಸಾದ್ಯ್‌ಗಿ ಮ್ಹಣ್ ತಾಂಚೆ ಭಿತರ್ ಉಲವ್ನ್ ತಮಾಶೆ ಕರ್ತಾಲೆ.

ಆಮ್ಚ್ಯಾ ಆಸ್ತಾನಾಂತ್ಲ್ಯಾ ಪೈಲ್ವಾನಾಕ್ ತುವೆಂ ಪಳಯ್ಲಾಂಯ್ಗಿ ಮ್ಹಣ್ ರಾಯಾನ್ ಸವಾಲ್ ಕೆಲೆಂ.

ಹಾಂವೆಂ ತಾಕಾ ಪಳೆವ್ನಾ. ಪುಣ್ ತೊ ಕಿತ್ಲೊಯಿ ವ್ಹಡ್ ವಾ ಬಳ್ವಂತ್ ಕುಸ್ತೆಗಾರ್ ಜಾಂವ್ದಿ ತಾಕಾ ಸಲ್ವೊಂಚೊ ಉಪಾವ್ ಮ್ಹಾಕಾ ಕಳಿತ್ ಆಸಾ. ಆತಾಂ ತುಮ್ಚ್ಯಾ ಪೈಲ್ವಾನಾಕ್ ಆಪಯಾ ಮ್ಹಳ್ಳೆಂಚ್ ಆಸ್ತಾನಾಂತ್ಲ್ಯಾ ಪೈಲ್ವಾನಾಕ್ ಆಪವ್ನ್ ಹಾಡ್ಲೊ. ಹ್ಯಾ ಶಿರ್ಪುಟೆ ವೆಕ್ತಿಕ್ ಪಳೆವ್ನ್, ಅಸಲ್ಯಾ ಭಾಗೆಟ್ಯಾ ವೆಕ್ತಿಲಾಗಿಂ ಕುಸ್ತಿ ಕರ್ಚಿ ಮ್ಹಳ್ಯಾರ್ ಮ್ಹಾಕಾ ಅಕ್ಮಾನ್. ಹಾಂವ್ ಖಂಡಿತ್ ಜಾವ್ನ್ ಹೆ ವೆಕ್ತಿಲಾಗಿಂ ಕುಸ್ತಿ ಖೆಳನಾ ಮ್ಹಣಾಲೊ ಆಸ್ತಾನಾಂತ್ಲೊ ಪೈಲ್ವಾನ್.



ತ್ಯಾ ಕಡ್ಡಿ ಪೈಲ್ವಾನಾಕ್ ಹಾಚಿಂ ಉತ್ರಾಂ ಆಯ್ಕೊನ್ ರಾಗ್ ಆಯ್ಲೊ. ಮ್ಹಜೆ ಲಾಗಿಂ ಕುಸ್ತೆಕ್ ದೆಂವನಾ ತರ್ ತೊ ಆಪ್ಣಾಚಿ ಸಲ್ವಣಿ ಒಪ್ಪೊಂದಿ. ಮ್ಹಾಕಾ ಏಕ್ ಲಾಕ್ ಇನಾಮ್ ಮೆಳ್ಲ್ಲೆ ಬರಿ ಜಾತೆಲೆಂ.

ತರ್ ಏಕ್ ಲಾಕ್ ರುಪ್ಯಾಂಖಾತಿರ್ ತುಂ ಮೊರೊಂಕ್ ತಯಾರ್ ಆಸಾಯ್‌ಗಿ? ರಾಯಾಚ್ಯಾ ಕುಸ್ತೆಗಾರಾನ್ ವಿಚಾರ್ಲೆಂ.

ಕೊಣಾಚೊ ಜೀವ್ ವೆತಾ ಮ್ಹಣ್ ಕುಸ್ತಿ ಕರ್ನ್ಚ್ ಪಳಯ್ಜೆ. ಪಯ್ಲೆಂ ಕುಸ್ತೆಕ್ ತಯಾರ್ ಜಾ. ಕಿತ್ಯಾಕ್ ಚುಕಾರಿ ಮಾರುಂಕ್ ಪಳೆತಾಯ್? ಮ್ಹಣ್ ಶಿರ್ಪುಟ್ಯಾನ್ ತಮಾಶೆ ಕರಿತ್ ಸಾಂಗ್ಲೆಂ. ಆಸ್ತಾನಾಂತ್ಲ್ಯಾ ಪೈಲ್ವಾನಾಕ್ ಹೆಂ ಆಯ್ಕೊನ್ ಪಿಂತೆಗ್ ಕದಳ್ಳೊ. ಆತಾಂ ರಾಯಾನ್ ಕುಸ್ತಿ ಕರುಂಕ್ ಹುಕುಮ್ ಜ್ಯಾರಿ ಕೆಲಿ. ದೊಗೀ ಕುಸ್ತೆಕ್ ದೆಂವ್ಲೆ.

ದೊಗಾಂಯ್ನಿ ಕುಸ್ತಿ ಸುರು ಕರ್ಚ್ಯಾ ಪಯ್ಲೆಂ ಏಕಾಮೆಕಾಚೆ ಹಾತ್ ಮೆಳಯ್ಲೆ. ತೆದಾಳಾ ತೊ ಕಡ್ಡಿ ಪೈಲ್ವಾನ್ ಲೋವ್ ತ್ಯಾ ಪೈಲ್ವಾನಾಚ್ಯಾ ಕಾನಾಂತ್ ಅಶೆಂ ಪುಸ್ಪುಸ್ಲೊ. ಹಾಂವ್ ಪಯ್ಸಿಲ್ಯಾ ರಾನಾಂತ್ಲೊ ನಿವಾಸಿ. ಥಂಯ್ಸರ್ ಮಸ್ತ್ ಜಣ್ ಪೊಟಾಕ್ ನಾಸ್ತಾಂ ಕಂಗಾಲ್ ಜಾವ್ನ್ ವಳ್ವಳ್ತಾತ್. ಲ್ಹಾನ್-ಭುರ್ಗಿಂ ಸಯ್ತ್ ಭುಕೆನ್ ಚಡ್ಪಡೊನ್ ಆಸಾತ್. ತುಂ ಹೆ ಕುಸ್ತೆಂತ್ ಸಲ್ವಾಶಿ ತರ್ ಮ್ಹಾಕಾ ಏಕ್ ಲಾಕ್ ರುಪಯ್ ಮೆಳ್ತಾ. ತ್ಯಾ ಪಯ್ಶ್ಯಾಂನಿ ಹಾಂವೆಂ ತ್ಯಾ ಭುಕೆಸ್ತ್ ಲೊಕಾಚಿ ಭುಕ್ ಥಾಂಬವ್ಯೆತ್. ತುವೆಂ ಕರ್ಚ್ಯಾ ಹ್ಯಾ ತ್ಯಾಗಾ ವರ್ವಿಂ ದೇವ್ ತುಕಾ ಮೆಚ್ವತಲೊ ಆನಿ ತುಜೆರ್ ತಾಚಿಂ ಧಾರಾಳ್ ಆಶೀರ್ವಾದ್ ಘಾಲ್ತಲೊ.

ಹೆಂ ಆಯ್ಕೊನ್ ಆಸ್ತಾನಾಂತ್ಲ್ಯಾ ಪೈಲ್ವಾನಾಕ್ ದೂಖ್ ಭೊಗ್ಲೆಂ. ದೆಕುನ್ ತೊ ಮ್ಹಣಾಲೊ, ತುವೆಂ ಆಶೆಲ್ಲ್ಯಾ ಪರ್ಮಾಣೆಚ್ ಜಾಂವ್ದಿ. ಹಾಂವ್ ತುಜೆ ಲಾಗಿಂ ಕುಸ್ತಿ ಕೆಲ್ಲೆ ಬರಿ ನಟನ್ ಕರ್ತಾಂ. ತುಂ ಮ್ಹಜೆರ್ ಆಕ್ರಮಣ್ ಕರ್ನ್ ಮ್ಹಜೆವರ್ನಿ ಏಕ್ ಹಾತ್ ವಯ್ರ್ ಮ್ಹಳ್ಳೆಬರಿ ಕುಸ್ತಿ ಖೆಳ್. ಥೊಡೊ ವೇಳ್ ತಶಿಚ್ ಕುಸ್ತಿ ಕರ್ನ್ ಜಾತಚ್ ಹಾಂವ್ ಸಲ್ವಾಲ್ಲೆ ಬರಿ ಕರ್ತಾಂ ಮ್ಹಣಾಲೊ. ಕುಸ್ತಿ ಸುರು ಜಾಲಿ. ದೊಗೀ ಸಕತ್ ಮಿರ್ವೊನ್ ಕುಸ್ತಿ ಕರ್ಚೆ ಬರಿ ದಿಸ್ತಾಲೆ. ನಿಮಾಣೆಂ ಆಸ್ತಾನಾಂತ್ಲೊ ಪೈಲ್ವಾನ್ ಪಡ್ಲೊ ಆನಿ ಶಿರ್ಪುಟೊ ತಾಚ್ಯಾ ಪೊಟಾ ವಯ್ರ್ ಬಸ್ಲೊ.

ಶಾಬಾಸ್... ಶಾಬಾಸ್... ಮ್ಹಣ್ ಸರ್ವ್ ಬೊಬಾಟುಂಕ್ ಲಾಗ್ಲೆ. ಕಡ್ಡಿ ಪೈಲ್ವಾನ್ ಜಿಕ್‌ಲ್ಲ್ಯಾನ್ ತಾಕಾ ಬಿರುದ್ ದೀವ್ನ್ ಸತ್ಕಾರ್ ಕೆಲೊ ಆನಿ ಏಕ್ ಲಾಕ್ ರುಪಯ್ ಇನಾಮ್ ದೀವ್ನ್ ಧಾಡ್ಲೆಂ. ಪುಣ್ ಆಸ್ತಾನಾಂತ್ಲ್ಯಾ ಪೈಲ್ವಾನಾಕ್ ಸಕ್ಡಾಂನಿ ತಮಾಶೆ ಕೆಲೆ ಆನಿ ತಾಕಾ ತಾತ್ಸಾರಾನ್ ಪಳೆಂವ್ಕ್ ಲಾಗ್ಲೆ. ಲೊಕಾಚೆಂ ಅಣ್ಕಣೆಂ, ದುರ್ಸೊಣೆಂ ಆಯ್ಕೊನ್ ಆಸ್ತಾನಾಂತ್ಲೊ ಪೈಲ್ವಾನ್ ಘರಾ ಗೆಲೊ. ಘರ್ಚ್ಯಾಂನಿ ಸಯ್ತ್ ತಾಕಾ ಹಿಣ್ಸಿಲೊ. ಪುಣ್ ಭುಕೆನ್ ವಳ್ವಳ್ಚ್ಯಾ ಭುರ್ಗ್ಯಾಂ ಆನಿ ಲೊಕಾಖಾತಿರ್ ಆನಿ ದೆವಾಚಿಂ ವಿಂಚ್ಣಾರ್ ಬೆಸಾಂವಾಂ ಘೆಂವ್ಚ್ಯಾಖಾತಿರ್ ಸಲ್ವೊನ್ ತಾಣೆ ಹೊ ಏಕ್ ಮ್ಹಾನ್ ಸಾಕ್ರಿಫಿಸ್ ಕೆಲ್ಲೊ. ತೆಂ ಕೊಣಾಯ್ಕಿ ಕಳಿತ್ ನಾತ್‌ಲ್ಲೆಂ.

‘ಡೊಲಿ’ ಮಾಂಕೊಡ್ ಜಾಲೆಂ

ತೊ ಏಕ್ ಕುದ್ರೊ. ಥಂಯ್ಸರ್ ಏಕ್ ವ್ಹಡ್ಲಿಮಾಂಯ್ ಜಿಯೆತಾಲಿ. ತಿ ಪಿಕಿ ಮ್ಹಾತಾರಿ ತರೀ ತಿಕಾ ಏಕ್ ನಾತ್ ಆಸ್‌ಲ್ಲಿ. ತಾಚೆಂ ನಾಂವ್ ಡೊಲಿ. ಡೊಲಿಚಿಂ ಆವಯ್-ಬಾಪುಯ್ ತೆಂ ಲ್ಹಾನ್ ಆಸ್ತಾನಾಚ್ ಅಂತರ್‌ಲ್ಲ್ಯಾನ್ ತೆಂ ಆಜ್ಯೆಚೆ ಪಾಸೈನ್ ವಾಡ್ಲೆಂ. ಆಜ್ಯೆನ್ ಸಯ್ತ್ ಆವಯ್-ಬಾಪುಯ್ ನಾತ್‌ಲ್ಲೆಂ ಅನಾತ್ ಭುರ್ಗೆಂ ಮ್ಹಣ್ ಮೊಗಾನ್ ಆನಿ ಕೊಂಡಾಟ್ಯಾನ್ ತಾಕಾ ವಾಗಯ್ಲೆಂ. ಡೊಲಿ ಬರೆಂ ಬುದ್ವಂತ್ ಆನಿ ಶಾಣೆಂ ಭುರ್ಗೆಂ. ತಶೆಂಚ್ ಪೊಕ್ರಿ ಸಯ್ತ್. ನಾತಿಚಿ ಹುಶಾರ್ಗಾಯ್ ಆನಿ ಪೊಕ್ರಿಪಣಾಂ ಪಳೆವ್ನ್ ಆಜ್ಯೆಕ್ ಭಾರಿ ಖುಶಿ ಜಾತಾಲಿ. ತಾಚೊ ಮುಗ್ದ್ ಹಾಸೊ ತಿಕಾ ಮಸ್ತ್ ಸಂತೊಸ್ ಹಾಡ್ತಾಲ್ಯೊ. ನಾತಿಲಾಗಿಂ ಉಲವ್ನ್, ಖೆಳೊನ್ ಆನಿ ಹಾಸೊನ್ ತಿಚೊ ವೇಳ್ ಬರೊ ಪಾಶಾರ್ ಜಾತಾಲೊ.

ಡೊಲಿ ಘರ್ಚೆಂ ಕಾಮ್ ಸರ್ವ್ ಕರ್ತಾಲೆಂ. ರಾಂದಪ್ ಸಯ್ತ್ ತಾಣೆಚ್ ಕರ್ಚೆಂ. ಆಜ್ಯೆನ್ ಸಾಂಗ್‌ಲ್ಲೆಂ ಕಾಮ್ ಸಗ್ಳೆಂ ಕರ್ತಾಲೆಂ. ಆಜಿ ಸಕಾಳಿಂ ಕಾಮಾಕ್ ಮ್ಹಣ್ ಘರ್ ಸೊಡ್ನ್ ವಚತ್ ತರ್ ಸಾಂಜ್ ಜಾತಾನಾ ಪಾಟಿಂ ಯೆತಾಲಿ. ಅಶೆಂ ಏಕ್ ದೀಸ್ ಘರಾಥಾವ್ನ್ ಭಾಯ್ರ್ ಸರ್ತಾನಾ ಆಜ್ಯೆನ್ ನಾತಿಕ್ ಅಶೆಂ ಮ್ಹಳೆಂ: “ಪಳೆ ಪುತಾ ಆಜ್ ಶಿತ್ ಕರುಂಕ್ ಮೊಡ್ಕಿ ದವರ್ತಾನಾ ಏಕ್‌ಚ್ ಏಕ್ ತಾಂದ್ವ್ಯಾಚೊ ಕಣ್ ಘಾಲ್ಯಾರ್ ಪುರೊ, ಕಳ್ಳೆಂಮೂ?”

ಆಜ್ಯೆನ್ ಸಾಂಗ್‌ಲ್ಲೆಂ ಆಯ್ಕೊನ್ ಡೊಲಿಕ್ ಚಿಕ್ಕೆ ಅಜ್ಯಾಪ್ ಭೊಗ್ಲೆಂ ತರೀ ತಾಣೆ ಕಿತೆಂಚ್ ಪಾಟಿಂ ಸಾಂಗ್ಲೆಂನಾ. ತಾಣೆ ರಾಂದ್ಪಾ ಕುಡಾಕ್ ವಚೊನ್ ಕಾಮ್ ಸುರು ಕೆಲೆಂ. ಶಿತ್ ಕರುಂಕ್ ಮ್ಹಣ್ ರಾಂದ್ಣಿ ವಯ್ರ್ ಮೊಡ್ಕಿ ದವರ್ಲಿ ಆನಿ ಉದಕ್ ವೊತ್ಲೆಂ. ಉದಕ್ ತಾಪೊನ್ ಯೆತಾಲೆಂ. ಹ್ಯಾ ಉದ್ಕಾಂತ್ ಏಕ್ ಕಣ್ ತಾಂದು ಘಾಲ್ನ್ ಶಿತ್ ಕಶೆಂ ಕರ್ಚೆಂ? ತೆಂ ಪುರ್ತೆಂ ಘುಸ್ಪಡ್ಲೆಂ. ಕಿತೆಂಯ್ ಜಾಂವ್ ಮೊಡ್ಕೆಕ್ ಕಾಲ್ಬೊ ಪಾವ್ ತಾಂದು ಘಾಲ್ನ್ ಶಿತ್ ಕರ್ಚೆಂ ಬರೆಂ ಮ್ಹಣ್ ತಾಂದು ಬರೊ ಕರ್ನ್ ಧುವ್ನ್ ಘಾಲೊ.

ಸಳ್ಸಳ್ಯಾ ಉದ್ಕಾಂತ್ ತಾಂದು ಉಕ್ಡೊಂಕ್ ಲಾಗ್ಲೊ. ಥೊಡ್ಯಾ ವೆಳಾನ್ ಮೊಡ್ಕಿ ಭರೊನ್ ವೊಮ್ತೊಂಕ್ ಲಾಗ್ಲಿ. ಶಿತಾಚೆ ಮೊಡ್ಕೆಥಾವ್ನ್ ಉತ್ರ್ಯಾ ಸಾಂಗಾತಾ ಶಿತ್ ಏಕಾ ತೊಡಾಂತ್ ವ್ಹಾಳ್ಚ್ಯಾಪರಿಂ ವ್ಹಾಳೊಂಕ್ ಲಾಗ್ಲೆಂ. ಡೊಲಿ ಹೆಂ ಪಳೆವ್ನ್ ಭಿಯೆಲೆಂ. ಹೆಂ ಕಸಲೆಂ ವಿಚಿತ್ರ್ ನವೆಂಸಾಂವ್ ಮ್ಹಣ್ ಶೆರ್ಮೆಲೆಂ. ಪುಣ್ ನೀಸ್ ವ್ಹಾಳೊನ್‌ಚ್ ಆಸ್‌ಲ್ಲೊ. ತೆಂ ಭಾಯ್ರ್ ಧಾಂವ್ಲೆಂ. ನಿಸಾ ಸಾಂಗಾತಾ ಶಿತ್ ತಾಚೊ ಪಾಟ್ಲಾವ್ ಕರಿತ್ ವ್ಹಾಳೊನ್ ವೆತಾಲೆಂ. ತಿತ್ಲ್ಯಾರ್ ಆಜಿ ಥಂಯ್ಸರ್ ಪಾವ್ಲಿ.

ಘರಾಂತ್ ಘಡ್‌ಲ್ಲೆಂ ಘಡಿತ್ ಪಳೆವ್ನ್ ತಿ ಶೆರ್ಮೆಲಿ ತರೀ ತಿಕಾ ಕಾರಣ್ ಕಳ್ಳೆಂ. ನಾತಿನ್ ಆಪ್ಣಾಚೆಂ ಉತರ್ ಆಯ್ಕಾನಾಸ್ತಾಂ ನಾಕಾ ಜಾಲ್ಲೆಂ ಕೆಲಾಂ ಮ್ಹಣ್ ತಿಚೊ ರಾಗ್ ಮಸ್ತಕಾರ್ ಚಡ್ಲೊ. ಲಾಗ್ಸಾರ್ ಆಸ್‌ಲ್ಲೊ ಕೋಲ್ ಘೆವ್ನ್ ನಾತಿಸರ್ಶಿಂ ಧಾಂವ್ಲಿ. “ಹಾಂವೆಂ ಸಾಂಗ್‌ಲ್ಲೆಂ

ಕಿತೆಂ? ತುವೆಂ ಕೆಲಾಂಯ್ ಕಿತೆಂ?'' ಮ್ಹಣ್ ಗಾಳಿ ಯೆಟುನ್ ಪುರ್ಪುರೊಂಕ್ ಲಾಗ್ಲಿ.

''ವ್ಹಡ್ಲಿಮಾಂಯ್... ವ್ಹಡ್ಲಿಮಾಂಯ್ ಮ್ಹಾಕಾ ಮಾಫ್ ಕರ್. ಹಾಂವೆಂ ಕಾಂಯ್ ಚೂಕ್ ಕರುಂಕ್ನಾ. ತಿತ್ಲ್ಯಾ ಉದ್ಕಾಂತ್ ಏಕ್ ತಾಂದ್ಳ್ಯಾಚೊ ಕಣ್ ಘಾಲ್ನ್ ಶಿತ್ ಕರುಂಕ್ ಮ್ಹಾಕಾ ಕಳೊಂಕ್ ನಾ. ತಶೆಂ ಕಾಲ್ದೊ ಪಾವ್ ತಾಂದು ಮಾತ್ರ್ ಘಾಲೊ. ಚಡ್ ಘಾಲುಂಕ್ ನಾ'' ಮ್ಹಣ್ ಡೊಲಿ ರಡೊನ್‌ಚ್ ತಾಚೆಂ ಬಾವ್‌ಲ್ಲೆಂ ತೊಂಡ್ ಕಾಣ್ಘೆವ್ನ್ ಸಾಂಗಾಲಾಗ್ಲೆಂ.

ಜಾಲ್ಯಾರಿ ಆಜಿ ಆಯ್ಕಾಲಿನಾ, ರಾಗ್ ತಡ್ವುಂಕ್ ಜಾಯ್ನಾಸ್ತಾಂ ಬೆತಾಂತ್ ಡೊಲಿಚೆ ಪಾಟಿಕ್ ಚಾರ್ ವೊಡ್ಲಿಂ ಆನಿ ಹಾಂಗಾಥಾವ್ನ್ ನಿಕಾಳ್ ಮ್ಹಣ್ ರಾಗಾನ್ ಘೊರ್ಜೊಂಕ್ ಲಾಗ್ಲಿ. ಮಾರ್ ಪಡ್‌ಲ್ಲೆಂಚ್ ಡೊಲಿ ಧರ್ಣಿಕ್ ಶೆವ್ಟಾಲೆಂ. ಹೆಂ ಪಳೆವ್ನ್ ಆಜಿ ಘುಡ್ಬಡ್ಲಿ. ತಿತ್ಲ್ಯಾರ್ ಡೊಲಿ ರಾವ್‌ಲ್ಲ್ಯಾ ಜಾಗ್ಯಾರ್ ಏಕ್ ಮಾಂಕೊಡ್ ದಿಶ್ಟಿಕ್ ಪಡ್ಲೊ.

''ಪಳೆ ವ್ಹಡ್ಲಿಮಾಂಯ್ ತುವೆಂ ಮ್ಹಾಕಾ ಕಿತ್ಯಾಕ್ ಮಾರ್ಲೆಂಯ್? ಆನಿ ತುಜೆ ಪಾಂಯ್ ದಾಂಬ್ಟೆ ಕೊಣೆ? ಪಾನ್ವೊಡ್ ಧಾಡಾವ್ನ್ ದೀಂವ್ಕ ಕೋಣ್ ಆಸಾತ್? ರಾಂದಪ್ ಆನಿ ಹೆರ್ ಕಾಮ್ ಕೊಣೆಂ ಕರ್ಚೆಂ? ತುವೆಂ ಆನಿ ಉಲಂವ್ಚೆಂ ಆನಿ ಕಾಣಿಯೊ ಸಾಂಗ್ಚ್ಯೊ ಕೊಣಾಲಾಗಿಂ? ತುಂ ಆನಿ ಎಕ್ಲಿ ಎಕ್ಸುರಿ ನ್ಹಂಯ್ಗಿ? ಪಳೆ ಹಾಂವ್ ಆತಾಂ ಏಕ್ ಮಾಂಕೊಡ್ ಜಾಲ್ಯಾಂ ಆನಿ ಹಾಂವೆಂ ರುಕಾರ್ ಉಡ್ಕಣಾಂ ಘಾಲ್ನ್ ಜಿಯೆಜೆ'' ಮ್ಹಣ್ ಮಾಂಕ್ಡಾನ್ ಸಾಂಗ್‌ಲ್ಲೆಂಚ್ ಆಜಿ ಬಿಕ್ಳೊನ್ ಬಿಕ್ಳೊನ್ ರಡೊಂಕ್ ಲಾಗ್ಲಿ. ಮಾತ್ಯಾಕ್ ಹಾತ್ ಮಾರ್ನ್ ಥಂಯ್ಚ್ ಬಸ್ಲಿ.

ಆಜ್ಯೆಚಿ ಕಿತೆಂಯ್ ಪರ್ವಾ ಕರಿನಾಸ್ತಾಂ ಮಾಂಕೊಡ್ ಧಾಂವ್ವೊನ್ ವಚೊನ್ ರುಕಾರ್ ಉಡ್ಕಣಾಂ ಮಾರುಂಕ್ ಲಾಗ್ಲೊ. ಡೊಲಿ ಮಾಂಕೊಡ್ ಜಾವ್ನ್, ಫಳ್‌ವಸ್ತು ಖಾವ್ನ್ ಲಾಗ್ಗಿಲ್ಯಾ ರಾನಾಂತ್ ಜಿಯೆಂವ್ಕ ಲಾಗ್ಲೆಂ.

ಆತಾಂ ಆಜ್ಯೆಕ್ ಸಾಂಗಾತಾ ಕೊಣಿ ನಾಸ್ತಾಂ ಬೆಜಾರ್ ಜಾತಾಲೆಂ, ಉಬ್ಗೊಣ್ ಭೊಗ್ತಾಲಿ. ರಾಗಾಚ್ಯಾ ಭರಾನ್ ದರ್ವಡೊನ್ ಆಪ್ಣೆಂ ಕಿತೆಂ ಅನಾಹುತ್ ಆದಾರ್ಲೆಂ ಮ್ಹಣ್ ಗಳ್ಗಳ್ಯಾಂ ರಡ್ತಾಲಿ. ತ್ಯಾ ದಿಸಾಥಾವ್ನ್ ತ್ಯಾ ಕುದ್ರ್ಯಾರ್ ಜಿಯೆಂವ್ಚ್ಯಾ ಹೆರ್ ಆವಯ್-ಬಾಪಾಂಯ್ನಿ ಆನಿ ಮ್ಹಾಲ್ಗಡ್ಯಾಂನಿ ಭುರ್ಗ್ಯಾಂಕ್ ಬೆತಾಂತ್ ಮಾರ್ಚೆಂ ರಾವಯ್ಲೆಂ. ತಾಂಚಿಂ ಭುರ್ಗಿಂ ಸಯ್ತ್ ಡೊಲಿಬರಿ ಮಾಂಕೊಡ್ ಜಾಯ್ನಾಯೆ ಮ್ಹಳ್ಳಿ ತಾಂಚಿ ಭಿರಾಂತ್.

ಡೊಲಿ ಆಜ್ಯೆನ್ ಸಾಂಗ್‌ಲ್ಲೆಪರಿಂ ಕರಿನಾಸ್ತಾಂ ಆಯ್ಕಾನಾಸ್ತಾಂ ಚೂಕ್ ಕರ್ನ್, ಆಜ್ಯೆಚೆ ಮಾರ್ ಖಾವ್ನ್ ಮಾಂಕೊಡ್ ಜಾಲೆಂ. ಆಮ್ಕಾಂ ಸಯ್ತ್ ತಶೆಂ ಘಡೊಂಕ್ ನಜೊ ಮ್ಹಣ್ ತ್ಯಾ ಕುದ್ರ್ಯಾರ್ ಜಿಯೆಂವ್ಚಿಂ ಹೆರ್ ಭುರ್ಗಿಂ ಸಯ್ತ್ ಮ್ಹಾಲ್ಗಡ್ಯಾಂಚೆಂ ಉತರ್ ಮಿರ್ವೊನ್ ಚಲನಾಂತ್ ಖಂಯ್. ಕೆದಾಳಾ ಪುಣಿ ತಾಂಚೆಂ ಉತರ್ ಮಿರ್ವೊನ್ ಚಲೊನ್, ತಾಂಚ್ಯಾ ರಾಗಾಕ್ ಬಲಿ ಜಾವ್ನ್ ಬೆತಾಂತ್ ಮಾರ್ ಪಡ್ಲ್ಯಾರ್ ಆಮಿ ಸಯ್ತ್ ಮಾಂಕೊಡ್ ಜಾವ್ನ್ ಜಿಯೆಜೆ ಪಡ್ತೆಲೆಂ ಮ್ಹಳ್ಳಿ ಸಮ್ಜಣಿ ತಾಂಚೆ ಮದೆಂ ಆಸಾ ಖಂಯ್. ●

ಬೊಲ್ವ್ಯಾಚಿ ಹಿಕ್ಮತ್

ಏಕ್ ಪ್ರಾಯ್ಚಂತ್ ಸಿಸರ್ ಏಕೆ ಹಳ್ಳೆಂತ್ಲ್ಯಾ ಗಾದ್ಯಾ ಲಾಗ್ಸಾರ್ಚ್ಯಾ ತಳ್ಯಾಂತ್ ಖಂಯ್‌ಥಾವ್ನ್ಗಿ ಯೇವ್ನ್ ಜಿಯೆತಾಲಿ. ಉದ್ಕಾಖಾತಿರ್ ವಾ ಉಂಬ್ಯೊಂಕ್ ಆಯಿಲ್ಲಿಂ ಬಾಯ್ಲ್ ಮನ್ಶ್ಯಾಂ, ಚೆಡ್ವಾಂ, ಉಪ್ಯೆಂವ್ಕ್ ಆಯಿಲ್ಲೆ ಭುರ್ಗೆ ಪುಣಿ ತಳ್ಯಾಕ್ ದೆಂವ್ಲ್ಯಾರ್ ತಾಂಬ್ಯಾ ಪಾಂಯಾಂಕ್ ಧರ್ನ್ ಉದ್ಕಾಂತ್ ಬುರ್ಬುರೆಂ ವೋಡ್ನ್ ವ್ಹರ್ನ್ ಭೊಕಾಯ್ತಾಲಿ. ದೆಕುನ್ ಹಳ್ಳೆಂತ್ಲೊ ಲೋಕ್ ತ್ಯಾ ತಳ್ಯಾಲಾಗಿಂ ವಚೊಂಕ್ ಭಿಯೆತಾಲೊ.

ಏಕಾ ವರ್ಸಾ ಬರ್ಗಾಲ್ ಆಯಿಲ್ಲ್ಯಾನ್, ತ್ಯಾ ತಳ್ಯಾಂತ್ಲೆಂ ಉದಕ್ ಸುಕೊನ್ ವಚೊನ್ ರೇಂವ್, ಫಾತೊರ್ ಮಾತ್ರ್ ಉರ್ಲಿ. ತಿ ಸಿಸರ್ ತೆಣೆ ಪಾಶಾರ್ ಜಾಂವ್ಚ್ಯಾ ಸರ್ವಾಂಲಾಗಿಂ ಆಪ್ಣಾಚೆ ಕಶ್ಟ್ ಸಾಂಗೊನ್ ರಡೊನ್ ಆಪ್ಣಾಕ್ ಕುಮೊಕ್ ಕರಾ ಮ್ಹಣ್ ಪರಾತ್ತಾಲಿ. ಪುಣ್ ಕೋಣೇ ತಿಕಾ ಕುಮೊಕ್ ಕರುಂಕ್ ಮುಕಾರ್ ಆಯ್ಲಿಂನಾಂತ್. ಏಕ್ ದೀಸ್ ಏಕಾ ಮ್ಹಾತಾರ್ಯಾನ್ ಹೆ ಸಿಸ್ರಿಚೆಂ ರಡ್ಣೆಂ ಆಯ್ಕೊನ್ ತಾಚಿ ಪಾಪ್ ಬಿರ್ಮತ್ ಪಾವೊನ್, “ಸಿಸ್ರೆ ತುಂ ಮ್ಹಜ್ಯಾ ಪಾಟ್ಲ್ಯಾನ್ ಯೆ. ಸಗ್ಳ್ಯಾ ವರ್ಸಾ ಉದಕ್ ಆಸ್ಚೊ ಜಾಗೊ ಹಾಂವ್ ತುಕಾ ದಾಕಯ್ತಾಂ” ಮ್ಹಣಾಲೊ. ಸಿಸ್ರೆಕ್ ಭಾರಿಚ್ ಖುಶಿ ಜಾಲಿ ಆನಿ ತಿ ತ್ಯಾ ಮ್ಹಾತಾರ್ಯಾ ಪಾಟ್ಲ್ಯಾನ್ ಭಾಯ್ರ್ ಸರ್ಲಿ. ಸಾಂಗ್‌ಲ್ಲ್ಯಾ ಪ್ರಕಾರ್ ತ್ಯಾ ಮ್ಹಾತಾರ್ಯಾನ್ ಲಾಗ್ಶಿಲ್ಯಾ ಏಕೆ ನ್ಹಂಯ್ಕ್ ಆಪವ್ನ್ ವ್ಹೆಲೆಂ ಆನಿ ತಿ ನ್ಹಂಯ್ ತೆ ಸಿಸ್ರಿಕ್ ದಾಕಯ್ಲಿ. ಉದಕ್ ಪಳೆಲ್ಲೆಂಚ್ ತಿ ಸಿಸರ್ ಸರಾರಾಂ ವಚೊನ್ ಉದ್ಕಾಂತ್ ದೆಂವ್ರೊನ್ ನ್ಹಂಯ್ ದೆಗೆರ್ ರಾವ್‌ಲ್ಲ್ಯಾ ಮ್ಹಾತಾರ್ಯಾಚೊ ಪಾಂಯ್ ಚಾಬೊನ್ ಧರಿಲಾಗ್ಲಿ.

“ಹೇ ಸಿಸ್ರೆ, ಹೆಂ ಕಿತೆಂ ತುಜಿಂ ಕಾಮಾಂ! ತುವೆಂ ಮ್ಹಜೊ ಪಾಂಯ್ ಕಿತ್ಯಾಕ್ ಧರ್ಲಾಯ್?”

“ಮ್ಹಾಕಾ ಕಳಿತ್ ಆಸಾ ತೊ ತುಜೊ ಪಾಂಯ್ ಮ್ಹಣ್. ದೆಕುನ್‌ಚ್ ಧರ್ಲಾ ಕಳ್ಳೆಂಮೂ.”

“ದಯಾಕರ್ನ್ ಮ್ಹಜೊ ಪಾಂಯ್ ಏಕ್‌ಪಾವ್ಟಿಂಚ್ಯಾಕ್ ಸೊಡ್ನ್ ಸೊಡ್.”

“ಸೊಡಿನಾ, ಬಿಲ್ಕುಲ್ ಸೊಡಿನಾ, ಮನ್ಶ್ಯಾಚೆಂ ಮಾಸ್ ಖಾಯ್ನಾಸ್ತಾನಾ ಸಬಾರ್ ದೀಸ್ ಜಾಲೆ. ಆತಾಂ ಕಾಂಯ್ಚ್ ಕಶ್ಟ್ ನಾಸ್ತಾಂ ಮೆಳ್‌ಲ್ಲಿ ಶಿಕಾರಿ ಹಾಂವ್ ಕಿತ್ಯಾಕ್ ಸೊಡ್ತಾಂ.?”

“ತುಂ ನಿಜಾಯ್ಕಿ ಏಕ್ ಅನುಪ್ಕಾರಿ ಮ್ಹಣ್ಯೆತ್.”

ಅಶೆಂ ಹಾಂಚೆ ಮದೆಂ ಉಲೊಣೆಂ ಜಾತಾನಾ ಏಕ್ ಬೊಲ್ವೊ ಉದಕ್ ಪಿಯೆಂವ್ಕ್ ತೆ ನ್ಹಂಯ್‌ಲಾಗಿಂ ಆಯ್ಲೊ.

ಮ್ಹಾತಾರ್ಯಾನ್ ಸಿಸರ್ ಆನಿ ಆಪ್ಣಾಮದೆಂ ಜಾಲ್ಲಿ ಗಜಾಲ್ ತ್ಯಾ ಬೊಲ್ವ್ಯಾ ಮಾಮಾಲಾಗಿಂ ಸಾಂಗ್ಲಿ. ತಾಣೆ ತರ್, ತುವೆಂ ಮ್ಹಾಕಾ ಖಾವ್ಯೆತ್ ಮ್ಹಣ್ ಸಾಂಗ್ಲ್ಯಾರ್ ತುಂ ತಾಣೆ ಸಾಂಗ್‌ಲ್ಲ್ಯಾ ಬರಿಚ್ ಕರ್ ಮ್ಹಣ್ ಸಾಂಗಾಲಾಗ್ಲೊ.

“ತುವೆಂ ಸಾಂಗ್‌ಲ್ಲ್ಯಾಬರಿಚ್ ಜಾಂವ್ದಿ. ತುಜ್ಯಾ ಉತ್ರಾಂಕ್ ಹಾಂವ್ ಒಪ್ತಾಂ.” ಸಿಸ್ರೆನ್ ಜಾಪ್ ದಿಲಿ. ತೆಣೆ ಬೊಲ್ಲೊ ತೀರ್ಪ್ಗಾರ್ ಜಾಂವ್ಕ್ ಒಪ್ವಾಲೊ.

“ಹೆ ಸಿಸ್ರೆಕ್ ತುವೆಂ ಖಂಯ್‌ಥಾವ್ನ್ ಆಪವ್ನ್ ಹಾಡ್ಲೆಂಯ್. ಮ್ಹಾಕಾ ತೊ ಜಾಗೊ ದಾಕಯ್ಶಿಗಿ?” ಮ್ಹಣ್ ಬೊಲ್ಲೊ ತ್ಯಾ ಮಾತಾರ್ಯಾಲಾಗಿಂ ವಿಚಾರಿಲಾಗ್ಲೊ. ಜಾಯ್ತ್ ಮ್ಹಣಾಲೊ ಮ್ಹಾತಾರೊ. ಸಿಸರ್ ಆನಿ ಬೊಲ್ಲೊ ಕರ್ನ್ ತ್ಯಾ ಸುಕ್‌ಲ್ಲ್ಯಾ ತಳ್ಯಾಲಾಗಿಂ ಆಯ್ಲಿಂ. ಸಿಸರ್ ತ್ಯಾ ತಳ್ಯಾಕ್ ದೆಂವ್ತಾನಾ ಬೊಲ್ಲ್ಯಾನ್ ಹಾಳೂ ಮಾತಾರ್ಯಾಚ್ಯಾ ಕಾನಾಲಾಗಿಂ ಹೆ ಸಿಸ್ರೆಚ್ಯಾ ಉತ್ರಾಂಕ್ ಭುಲೊನ್ ಪಳೆ ಖಂಚಿ ಗತ್ ತುಕಾ ಆಯ್ಲಿ ಮ್ಹಣ್. ಆತಾಂ ತುಂ ತೆಣೆ ಧಾಂವ್. ಹಾಂವ್ ಹೆ ವಾಟೆನ್ ಧಾಂವ್ತಾಂ ಮ್ಹಣ್ ಸಾಂಗೊನ್ ದೊಗೀ ತೆಣೆ ಹೆಣೆ ಧಾಂವೊನ್ ತೆ ಸಿಸ್ರೆಚ್ಯಾ ಘಾಸಾಂತ್ಲೆ ಸುಟ್ಲೆ. ಮ್ಹಾಕಾ ತ್ಯಾ ಬೊಲ್ಲ್ಯಾನ್ ಮೋಸ್ ಕೆಲೊ. ಏಕ್ ದೀಸ್ ನಾ ತರ್ ಆನ್‌ಎಕಾ ದಿಸಾ ತ್ಯಾ ಬೊಲ್ಲ್ಯಾಕ್ ಬೂದ್ ಶಿಕಯ್ಜೆ ಮ್ಹಣ್ ಸಿಸ್ರಿನ್ ನಿರ್ಧಾರ್ ಕೆಲೊ.

ಎಕೆ ಗುಂಡ್ಯೆಂತ್ ಇಲ್ಲೆಂ ಉದಕ್ ಆಸ್‌ಲ್ಲೆಂ ಪಳೆವ್ನ್, ತ್ಯಾ ಖರ್ಕಟ್ಯಾ ವ್ಹೊತಾಚಿ ಧಗ್ ಸೊಸುಂಕ್ ಜಾಯ್ನಾಸ್ತಾಂ ಬೊಲ್ಲ್ಯಾಕ್ ಬರಿ ತಾನ್ ಲಾಗ್‌ಲ್ಲ್ಯಾನ್ ತೊ ಉದಕ್ ಪಿಯೆಂವ್ಕ್ ತ್ಯಾ ತಳ್ಯಾಕ್ ದೆಂವ್ಲೊ. ಥಂಯ್ಚ್ ಎಕಾ ಬೊಲ್ಯಾಂತ್ ಆಸ್‌ಲ್ಲೆ ಸಿಸ್ರೆನ್ ಉಡೊನ್ ತ್ಯಾ ಬೊಲ್ಲ್ಯಾಚೊ ಪಾಂಯ್ ಧರ್ಲೊ. ಬೊಲ್ಲೊ ಕಾಂಯ್ ತಿತ್ಲೊ ಭೆಂಕ್ರೊ ನ್ಹಯ್. ಆಪ್ಣಾಚೊ ಪಾಂಯ್ ಸಿಸ್ರೆನ್ ಧರ್ಲ್ಯಾರೀ ಕಾಂಯ್ಚ್ ಕಳಿತ್ ನಾತ್‌ಲ್ಲೆ ಬರಿ. ಸಿಸ್ರೆ, ಮ್ಹಜೊ ಪಾಂಯ್ ಮ್ಹಣ್ ತ್ಯಾ ರುಕಾಚೆಂ ಪಾಳ್ ಕಿತ್ಯಾಕ್ ಚಾಬೊನ್ ಧರ್ಲಾಂಯ್ ಮ್ಹಣ್ ವಿಚಾರಿ. ಹೆಂ ಆಯ್ಕಾಲ್ಲೆ ಸಿಸ್ರೆನ್ ಬೊಲ್ಲ್ಯಾಚೊ ಪಾಂಯ್ ಸೊಡ್‌ಲ್ಲೊಚ್ ಬೊಲ್ಲೊ ಎಕ್ದಮ್ ಪಾಟಿಂ ಉಡೊನ್, ಸಿಸ್ರೆಕ್ ತಮಾಶೆ ಕರಿತ್ ರಾನಾ ಭಿತರ್ ಲಿಪ್ಲೊ.

ಸಿಸ್ರೆನ್ ಪ್ರೇತನ್ ಸೊಡ್ಲೆಂನಾ. ಬೊಲ್ಲ್ಯಾಕ್ ರುಮ್ಡಾಂ ಮ್ಹಳ್ಯಾರ್ ಎಕ್ದಮ್ ಆಶಾ ಮ್ಹಣ್ ತಿಕಾ ಕಳಿತ್ ಆಸ್‌ಲ್ಲೆಂ. ದೆಕುನ್ ಲಾಗ್ಶಿಲ್ಯಾ ಎಕಾ ರುಕಾಥಾವ್ನ್ ಝುಡ್‌ಲ್ಲಿಂ ರುಮ್ಡಾಂ ಸಗ್ಳಿಂ ಎಕ್ಟಾಂಯ್ ಕರ್ನ್, ವ್ಹಡ್ಲಿ ರಾಸ್ ಘಾಲ್ನ್ ಥಂಯ್ಚ್ ಎಕಾ ಬೊಲ್ಯಾಂತ್ ಲಿಪೊನ್ ರಾವ್ಲಿ. ಬೊಲ್ಲೊ ಹುಂಗೊನ್ ಹುಂಗೊನ್ ತ್ಯಾ ರುಕಾಲಾಗಿಂ ಯೆತಾನಾ ಲಾಗ್ಶಿಲ್ಯಾ ಬೊಲ್ಯಾಂತ್ ಸಿಸ್ರೆಚೆ ದೊಳೆ ಫಳ ಫಳ ಜಾಂವ್ಚೆ ಪಳೆವ್ನ್, ತುಂ ಕಿತ್ಲೆಂ ಪ್ರೇತನ್ ಕರ್ಶಿ ತರೀ ಹಾಂವ್ ತುಜ್ಯಾ ಘಾಸಾಕ್ ಸಾಂಪ್ಡಾ ಸೊನಾ ಮ್ಹಣ್ ಬೊಲ್ಲ್ಯಾನ್ ಆಪ್ಲ್ಯಾ ಪಾಂಯಾಂಕ್ ಬೂದ್ ಸಾಂಗ್ಲಿ.

ಸಿಸರ್ ರಾಗಾನ್ ತಾಪ್ಲಿ. ಜಾಲ್ಯಾರಿ ಕಿತೆಂ ತರೀ ಉಪಾವ್ ಕರ್ನ್ ತ್ಯಾ ಬೊಲ್ಲ್ಯಾಕ್ ಧರಿಜೆ ಮ್ಹಣ್ ತಿಚೆಂ ಹಟ್. ಥೊಡ್ಯಾ ದಿಸಾಂ ಉಪ್ರಾಂತ್ ಸಿಸರ್ ಮೆಲ್ಲ್ಯಾಬರಿ ಕರ್ನ್ ವಾಟೆರ್ ಆಡ್ ಪಡ್ಲಿ. ತೆಣೆ ಪಾಶಾರ್ ಜಾಂವ್ಚ್ಯಾ ಬೊಲ್ಲ್ಯಾಕ್ ಸಿಸ್ರೆಕ್ ಪಳೆವ್ನ್ ದುಬಾವ್ ಜಾಲೊ. ಲಾಗ್ಸಾರ್ ಯೇವ್ನ್ ಬಿರ್ಮತ್ ಪಾವ್‌ಲ್ಲ್ಯಾಬರಿ ಕರ್ನ್, ಅಯ್ಯಯ್ಯೊ ಹೆ ಸಿಸ್ರಿ ತುಂ ಇತ್ಲೆ ವೆಗಿಂ ಕಶಿ ಮರಣ್ ಪಾವ್ಲಿಯ್. ಜರ್‌ತರ್ ತುಂ ನೀಜ್ ಜಾವ್ನ್ ಮೆಲ್ಯಾಯ್ ತರ್ ತುಜ್ಯಾ ಮುಕ್ಲ್ಯಾ ಪಾಂಯಾಂಚೆಂ ಬೊಟ್ ಚಿಕ್ಕೆ ಹಾಲಯ್ಶಿಗಿ? ಮ್ಹಣ್ತಾನಾ ತ್ಯಾ ಭೆಂಕ್ರೆ ಸಿಸ್ರೆನ್ ತಶೆಂಚ್ ಕೆಲೆಂ. ಬೊಲ್ಲೊ ತಕ್ಶಣ್ ತ್ಯಾ

ಮ್ಹಾತಾರ್ಯಾಸರ್ಯಿಂ ಧಾಂವ್ರೊನ್, ತಿ ದರಿದ್ರ್ ಸಿಸರ್ ಆಸ್ತಾ ಪರ್ಯಾಂತ್ ಕೊಣಾಯ್ಕಿ ಶಾಂತಿ ಸಮಾದಾನ್ ನಾ. ತಶೆಂಚ್ ಆಮ್ಕಾಂ ಬಚಾವಿಯಿ ನಾ. ತ್ಯಾ ಖಾತಿರ್ ತಿಕಾ ಲಗಾಡ್ ಕಾಡ್ಚೆಂಚ್ ಬರೆಂ ಮ್ಹಣ್ ಸಾಂಗ್ಲೆಂ. ಅಶೆಂ ತಾಂಣಿ ತೆ ಹಳ್ಳೆಂತ್ಲ್ಯಾಂಕ್ ಕುಡ್ಸುನ್, ದಾಂಡೆ - ತೊಣ್ಕೆ, ವ್ಹಡ್ ವ್ಹಡ್ ಫಾತೊರ್ ಘೆವ್ನ್ ಸಿಸ್ರೆಕ್ ಧಾಂವ್ಡಾವ್ನ್ ಮಾರ್ನ್ ತಿಕಾ ಲಗಾಡ್ ಕಾಡ್ಲೊ. ಬೊಲ್ಪ್ಯಾನ್ ಕೆಲ್ಲಿ ಹಿಕ್ಮತ್ ಸಾರ್ಕಿ ಜಾಲಿ. ಬೊಲ್ಪ್ಯಾಕಿ ಖುಶಿ, ತೆ ಹಳ್ಳೆಂತ್ಲ್ಯಾ ಲೊಕಾಕಿ ಖುಶಿ ತಿ ಸಿಸರ್ ಮೆಲ್ಲಿ ಪಳೆವ್ನ್, ಲೋಕ್ ಸಮಾದಾನಾನ್ ದೀಸ್ ಕಾಡಿಲಾಗ್ಲೊ.

◆◆◆

ಹಸ್ತಿನ್ ಕೆಲ್ಲಿ ಚಮತ್ಕಾರಿ

ರಾನಾಂತ್ ಏಕ್ ಕೊಲೊ ಜಿಯೆತಾಲೊ. ತಾಚ್ಯಾ ಘರಾ ಲಾಗಿಂಚ್ ಏಕ್ ಕೊಬಾಚೆಂ ತೋಟ್ ಆಸ್‌ಲ್ಲೆಂ. ತ್ಯಾ ರಾನಾಂತ್ ಹಸ್ತಿ ಆಸ್‌ಲ್ಯೊ. ತಾಂಚೆ ಪಯ್ಕಿ ಏಕ್ ಹಸ್ತ್ ಸದಾಂನೀತ್ ತ್ಯಾ ಗಾದ್ಯಾಕ್ ಯೇವ್ನ್ ಕೊಬು ಖಾತಾಲಿ. ದೆಕುನ್ ಹೆ ಹಸ್ತಿಕ್ ಬೂದ್ ಶಿಕಯ್ಜೆ ಮ್ಹಣ್ ಚಿಂತುನ್ ಖಂಯ್‌ಥಾವ್ನ್‌ಗಿ ಏಕ್ ಜಾಳ್ ಹಾಡ್ನ್ ಹಾಕಾ ಸಾಂಪ್ಡಾಂವ್ಕ್ ತೆಂ ಜಾಳ್ ವಾಟೆರ್ ಆಡ್ ಬಾಂದ್ತಾಲೊ. ಪುಣ್ ಹೆಂ ಜಾಳ್ ತ್ಯಾ ದಡಂಗ್ ಹಸ್ತಿಕ್ ಖಂಚೆಂ ಲೇಕ್? ಆಪ್ಣಾಚೆಂ ಪ್ರೇತನ್ ನಿರ್ಫಳ್ ಜಾತಾ ಮ್ಹಣ್ ಭೊಗ್ಲ್ಯಾರೀ ಕೊಲ್ಯಾನ್ ಮಾತ್ರ್ ತೆಂ ಜಾಳ್ ಘಾಲ್ಚೆಂ ರಾವಯ್ಲೆಂಚ್ ನಾ. ಹ್ಯೊ ಪುರಾ ಕೊಲ್ಯಾಚ್ಯೊಚ್ ಬುದಿ ಜಾಯ್ಜೆ ಮ್ಹಣ್ ಹಸ್ತ್ ಸುರು ಸುರು ಮನಾಂತ್‌ಚ್ ಹಾಸ್ತಾಲಿ. ಕ್ರಮೇಣ್ ಕೊಲ್ಯಾಚೆ ಉಪದ್ರ್ ಪಳೆವ್ನ್ ತೆ ಹಸ್ತಿಚೊ ರಾಗ್ ತಳ್ಮಾಟ್ಯಾಕ್ ಚಡ್ಲೊ. ಹ್ಯಾ ಕೊಲ್ಯಾಕ್ ಕಶೆಂ ಪುಣಿ ಬೂದ್ ಶಿಕಯ್ಜೆ ಮ್ಹಣ್ ಚಿಂತುಂಕ್ ಪಡ್ಲಿ ತಿ ಹಸ್ತ್.

ಏಕ್ ದೀಸ್ ಕೊಲ್ಯಾನ್ ಘಾಲ್ಲ್ಯಾ ತ್ಯಾ ಜಾಳಾಕ್ ಪಾಂಯ್ ದವರ್‌ಲ್ಲೆ ಹಸ್ತಿನ್ ಪಡ್‌ಲ್ಲೆಬರಿ ಕೆಲೆಂ ಆನಿ ಮತ್ ಚುಕ್‌ಲ್ಲೆಬರಿ ಕರ್ನ್ ಹಾಲನಾಸ್ತಾಂ ನಿದ್ಲಿ. ಹಸ್ತ್ ಪರ್ತಾಲ್ಲಿಚ್ ಕೊಲ್ಯಾಚೊ ಸಂತೊಸ್ ಸಾಂಗ್ಚೊ ನ್ಹಯ್. ಕೊಲೊ ಘಟ್ಟ್ ಉಡ್ಕಾಣಾಂ ಘಾಲಿಲಾಗ್ಲೊ. ಧಾಂವ್ರೊನ್ ವಚೊನ್ ಆಪ್ಲೆ ಬಾಯ್ಲೆಕ್ ಹಿ ಖಬರ್ ಕಳಯ್ಲಾಗ್ಲೊ. ಉಪ್ರಾಂತ್ ಹೆಣೆ-ತೆಣೆ ಧಾಂವ್ರೊನ್ ಆಪ್ಲ್ಯಾ ಇಶ್ಟಾಂಕ್ ಹಿ ಖಬರ್ ಕಳಯ್ಲಾಗ್ಲೊ. ಪಯ್ಸಿಲ್ಯಾ ಸಯ್ರ್ಯಾ-ಧಯ್ರ್ಯಾಂಕ್

ಯೇಂವ್ಕ್ ಆಪವ್ಣೆಂ ಪಾಟಯ್ಲೆಂ.

ಘರಾ ಮುಕಾರ್ ಸರ್ವ್ ಈಶ್ಟ್-ಮಂತ್ರ್, ಸಯ್ರಿಂ-ದಯ್ರಿಂ ಹಾಜರ್ ಜಾಲ್ಲಿಂಚ್ ಕೊಲಿಣೆನ್ ಆಪ್ಲ್ಯಾ ಘೊವಾನ್ ಕೆಲ್ಲ್ಯಾ ಕಾರ್ಬಾರಾ ವಿಶ್ಯಾಂತ್ ವ್ಹಡ್ಲೆಂ ಗುಮಟ್ ವ್ಹಾಜಂವ್ಕ್ ಸುರು ಕೆಲೆಂ. ತಾಣೆ ಕೆದೆ ವ್ಹಡ್ ಹಸ್ತಿಕ್ ಧರ್ಲ್ಲಾಂ ತೆಂ ತುಮ್ಕಾಂ ಕಳಿತ್ ಆಸಾಮೂ? ತಾಚೆಂ ಧಯ್ರ್ ಜಾವ್ಯೆತ್ ತಶೆಂ ಅಶೆಂ ಲಟ್ಟ್.ಲಂಗ್...ಪುಸ್ಕ್ ಮ್ಹಣೊನ್ ಬಹಾದ್ದುರಿ ಉಲಯ್ಲಾಗ್ಲಿ ಕೊಲಿಣ್.

ಆಯಿಲ್ಲ್ಯಾ ಸರ್ವ್ ಸಯ್ರ್ಯಾ-ಧಯ್ರ್ಯಾಂಕ್, ಇಶ್ಟಾ-ಮಂತ್ರಾಂಕ್ ಘೆವ್ನ್ ಹಸ್ತ್ ಪಡ್ಲ್ಲ್ಯಾ ಜಾಗ್ಯಾ ತೆವ್ಳಿನ್, ಕೊಯ್ತ್ಯಾ ಸುರಿಯೊ, ಧಾಕ್ಟ್ಯಾ ಕುರಾಡ್ಯೊ ಘೆವ್ನ್ ಕೊಲೊ ಭಾಯ್ರ್ ಸರ್ಲೊ. ಸಾಂಗಾತಾ ಆಯಿಲ್ಲ್ಯಾ ಕೊಲಿಣ್ಯಾಂನಿ ಚಿಕ್ಕೆ ಪಯ್ಸ್ ಕಡ್ಯೆಕ್ ಜಾಯ್ ಜಾಲ್ಲೊ ಮಸಾಲೊ, ಆಳ್ಯಾನ್ ವಾಟುಂಕ್ ಸುರು ಕೆಲೆಂ. ಹಸ್ತಿಚ್ಯಾ ಭೊಂವಾರಿಂ ಯೇವ್ನ್ ಸಬಾರ್ ಕೊಲೆ ರಾವ್ಲೆ. ತಾಂತುಂ ಥೊಡೆ ದೊಳೆ ದಿಸಾನಾತ್ಲ್ಲೆ, ಥೊಂಟೆ ಕೊಲೆ ಆಸ್ಲ್ಲೆ. ತುಮಿ ಹೆ ಹಸ್ತಿಲಾಗಿಂ ರಾವಾನಾಕಾತ್. ಎಕಾಚ್ಯಾಣೆ ಕರ್ನ್ ಹಸ್ತ್ ಉಟಾತ್ ತರ್ ತುಮ್ಕಾಂ ಧಾಂವ್ರೊಂಕ್ ಜಾಂವ್ಚೆಂ ನಾ. ತುಮಿ ಸುಲಬಾಯೆನ್ ಶಿರ್ಕಾತೆಲ್ಯಾತ್. ದೆಕುನ್ ತುಮಿ ಪಯ್ಸ್ ವಚಾ. ತುಮ್ಕಾಂ ಮಾಗಿರ್ ಖಾಣಾಚಿ ವಿಲೆವಾರಿ ಆಮಿ ಕರ್ತಾಂವ್, ಮ್ಹಳ್ಳೆಂಚ್ ತೆ ಥೊಂಟೆ ಕೊಲೆ ಏಕ್ ಫರ್ಲಾಂಗ್ ಪಯ್ಸ್ ವಚೊನ್ ಬಸ್ಲೆ ಆನಿ ಆಂಯ್ಡೆ ಗಳಯ್ತ್ ಪಳೆಂವ್ಕ್ ಲಾಗ್ಲೆ.

ಉರ್ಲ್ಲೆ ದಾದ್ಲೆ ಕೊಲೆ ಥೊಡೆ ಕೊರ್ಬ್ಟೊಂತ್ ಘೆವ್ನ್ ವಯ್ರ್ ರಾವ್ಲ್ಯಾರ್ ಥೊಡೆ ಸಕಯ್ಲ್ ರಾವ್ಲೆ ಆನಿ ಕಿತೆಂ ಕೊರ್ಬ್ಟೊಂತ್ ಧರ್ನ್ ವೊಡ್ತಾ ಮ್ಹಣ್ತಾನಾ ಪರ್ತಾಲ್ಲಿ ಹಸ್ತ್ ಧಡಕ್ ಕರ್ನ್ ಉಟೊನ್ ಉಬಿ ರಾವ್ಲಿ. ಹೆಂ ಪಳೆವ್ನ್ ಕೊಲ್ಯಾಂಕ್ ಸಂಸಾರ್ ಆಸಾಗಿ! ಹಸ್ತಿಚ್ಯಾ ಆಂಗಾರ್ ಚಡ್ಲ್ಲೆ ಕೊಲೆ ಸಗ್ಳೆ ದಡ-ಬಡ ಕರ್ನ್ ಸಕ್ಲಾ ಉಸಾಳ್ಳೆ. ಹಸ್ತ್ ರಾಗಾನ್ ಉಚಾಂಬಳ್ ಜಾವ್ನ್ ಮೆಳ್ಲ್ಲ್ಯಾ ಮೆಳ್ಲ್ಲ್ಯಾ ಕೊಲ್ಯಾಂಕ್ ಸೊಂಡ್ಯೆಂತ್ ಧರ್ನ್ ಫುಟ್ಬೊಲಾಬರಿಂ ಪಯ್ಸ್ ಉಸ್ಕಾಯ್ತಾನಾ ಆನಿ ಥೊಡ್ಯಾಂಕ್ ಪಾಂಯಾಂತ್ ಚಿಲ್ಲಿಲಾಗ್ಲಿ. ಒಟ್ಟಾರೆ ಕೊಲ್ಯಾಂಚೊ ಭೊಂಗೊಸ್ತಳ್ಚ್ ಭೊಂಗೊಸ್ತಳ್. ಮಾರ್ ಖೆಲ್ಲೆ ಕೊಲೆ ಆಪ್ಟೊನ್-ದಾಪ್ಟೊನ್, ವಾಂಚ್ಲ್ಯಾರ್ ಭಿಕ್ ಮಾಗೊನ್ ಪುಣಿ ಖಾತೆಲ್ಯಾಂವ್ ಮ್ಹಣ್ ಪಿಡ್ಬೊ ಜಾಲೆ. ಪಯ್ಸ್ ಬಸೊನ್ ಆಸ್ಲ್ಲೆ ಥೊಂಟೆ ಕೊಲೆ ಸಯ್ತ್ ಧಾಂವ್ಲೆ. ಹಸ್ತಿಚೆಂ ಮಾಸ್ ಶಿಂದುನ್ ರಾಂದುಂಕ್ ಮ್ಹಣ್ ಹಾಡ್ಲ್ಲ್ಯೊ ಸುರ್ಯೊ, ಕೊಯ್ತ್ಲೆ, ಕುರಾಡ್ಯೊ, ಆಯ್ದಾನಾಂ, ಸಗ್ಳೆಂ ಸೊಡ್ನ್ ಧಾಂವ್ಲೆ. ಇಶ್ಟಾ –ಮಂತ್ರಾಂಕ್, ಸಯ್ರ್ಯಾ-ಧಯ್ರ್ಯಾಂಕ್ ಆಪವ್ನಾಯಿ ತಾಂಕಾಂ ಹಸ್ತಿಚೆಂ ಮಾಸ್ ಖಾಂವ್ಚೆಂ ಭಾಗ್ ಫಾವೊ ಜಾಲೆಂ ನಾ. ಘರಾ ಪಾವ್ಲ್ಲೆ ಕೊಲಿಣೆನ್ ಆಪ್ಲ್ಯಾ ದಾದ್ಲ್ಯಾಕ್ ಸರ್ಸರಿ ಯೆಟುಂಕ್ ಸುರು ಕೆಲೆಂ. ಪಾಪ್ ಕೊಲೊ ಖಿರ್ಯೆವ್ನ್ ಖಿರ್ಯೆವ್ನ್ ಬಾಯ್ಲೆಚ್ಯೊ ಗಾಳಿ ಆಯ್ಕೊನ್ ಎಕಾ ಮುಲ್ಯಾಂತ್ ಥಂಡ್ ಬಸ್ಲೊ.

●

ಕೋಣ್ ಜಿಕ್ಲೊ?

ಎಕಾ ಗ್ರೇಸ್ತ್ ಸಾವ್ಕಾರಾನ್ ಏಕ್ ಗಡ್ದ್ ಜೆವ್ಣಾಚಿ ವೆವಸ್ತಾ ಕರ್ನ್ ಗಾಂವ್ಚ್ಯಾ ವ್ಹಡ್ ವೆಕ್ತಿಂಕ್ ಜೆವ್ಣಾಕ್ ಆಪಯ್ಲೆಂ. ತಶೆಂ ಜೆವಣ್ ಜಾವ್ನ್ ಸಕ್ಕಡ್ ಉಲೊಣ್ಯಾಂತ್ ಆನಿ ಹೆರ್ ಗಜಾಲಿಂನಿ ಮಗ್ನ್ ಜಾಲ್ಲೆ. ಹಾಜರ್ ಜಾಲ್ಲೆ ಚಡಾವತ್ ಶಿಕ್ಪಿಚ್. ಅಶೆಂ ಉಲಯ್ತಾಂ ಉಲಯ್ತಾಂ ಜೀವಾವ್ದಿ ಆನಿ ಫಾಶಿ ದಿಂವ್ಚೆ ಶಿಕ್ಷೆ ವಿಶ್ಯಾಂತ್ ಚರ್ಚಾ ಸುರು ಜಾಲಿ. ಸಾವ್ಕಾರೀ ಹಾಂತುಂ ಸೆರ್ವಾಲೊ. ಮ್ಹಾಕಾ ಹ್ಯಾ ದೊನೀ ಶಿಕ್ಷೆಂ ವಿಶ್ಯಾಂತ್ ಕಾಂಯ್ ಅನ್ಭೋಗ್ ನಾ ತರೀ ಹಾಂವ್ ಮಾತ್ರ್ ಫಾಶಿ ದಿಂವ್ಚಿ ಶಿಕ್ಷಾ ಬರಿ ಮ್ಹಣ್ತಾಂ. ಕಿತ್ಯಾಕ್ ಹ್ಯಾ ವರ್ವಿಂ ಅಪ್ರಾದಿ ಕೂಡ್ಲೆ ಮೊರ್ತಾ. ಪುಣ್ ಜೀವಾವ್ದಿ ಶಿಕ್ಷೆಂತ್ ತೊ ಸವ್ಕಾಸ್ ಮೊರ್ತಾ. ಏಕ್‌ಚ್ ಪಾವ್ಟಿಂ ಮೆಲ್ಯಾರ್ ಭಾರಿ ಬರೆಂ ಆನಿ ಕಶ್ಟ್ ಉಣೆ ಜಾತಾತ್, ನಾ ತರ್ ಮಸ್ತ್ ವಳ್ವಳಾಜೆ ಆನಿ ಹಿಂಸಾ ಸೊಸಿಜೆ ಪಡ್ತಾ.

ಹ್ಯಾ ದೊನೀ ಶಿಕ್ಷೆಂನಿ ಹಿಂಸಾ ಜಾಂವ್ಚಿ ತೆಂ ಖಂಡಿತ್. ದೊನೀ ಶಿಕ್ಷೆಂಚೊ ಇರಾದೊ ಏಕ್‌ಚ್. ಮನ್ಶ್ಯಾಚೊ ಜೀವ್ ಕಾಡ್ಚೊ ಮ್ಹಣಾಲೊ ಥಂಯ್ಚ್ ಬಸೊನ್ ಆಸ್‌ಲ್ಲೊ ವೆಕ್ತಿ. ತಿತ್ಲ್ಯಾರ್ ಲಾಗ್ಸಾರ್‌ಚ್ ಆಸ್‌ಲ್ಲೊ ವಕೀಲ್ ಎಕ್ಲೊ ಉಟ್ಲೊ. ಫಾಶಿ ದಿಂವ್ಚಿ ಶಿಕ್ಷಾ ಆನಿ ಜೀವಾವ್ದಿ ಶಿಕ್ಷಾ ದೊನೀ ಬರ್ಯೊಚ್. ಪುಣ್ ಹಾಂವ್ ಮಾತ್ರ್, ತಸಲಿ ಪರಿಗತ್ ಉದೆತ್ ತರ್ ಜೀವಾವ್ದಿ ಶಿಕ್ಷಾಚ್ ಅಪೇಕ್ಷಿತಾಂ. ಕೂಡ್ಲೆ ಮೊರ್ಚ್ಯಾಪ್ರಾಸ್ ಕಶ್ಟ್ ಸೊಸುನ್‌ಚ್ ವಾಂಚ್ಚೆಂ ಬರೆಂ.

ತೆಂ ಸಾದ್ಯ್ನಾ... ತುಂ ಜಯ್ಲಾಂತ್ಲ್ಯಾ ತ್ಯಾ ಕಾಳೊಕಾಚ್ಯಾ ಕುಡಾಂತ್ ಎಕ್ಸುರೊ ಜಾವ್ನ್ ಪಾಂಚ್ ವರ್ಸಾಂ ಸಯ್ತ್ ಕಾಡ್ಚೊನಾಂಯ್. ಸಾವ್ಕಾರ್ ಆವೆಶಾನ್ ಮ್ಹಣಾಲೊ.

ಪಾಂಚ್ ವರ್ಸಾಂ ಕಿತ್ಯಾ... ಪಂದ್ರಾ ವರ್ಸಾಂ ಜಾಲ್ಯಾರೀ ಹಾಂವ್ ಜಯ್ಲಾಂತ್ ವಾಂಚಾನ್, ತರ್ನಾಟ್ಯಾ ವಕಿಲಾನ್ ಸಾಂಗ್ಲೆಂ.

ಹಾಂಗಾಸರ್ ಹಾಜರ್ ಜಾಲ್ಲ್ಯಾ ಮಿತ್ರಾಂನೊ ಆಯ್ಕಾ - ಹಾಂವ್ ಏಕ್ ಶರ್ತ್ ದವರ್ತಾಂ, ಆನಿ ಹಾಚೆಖಾತಿರ್ ಪಾಂಚ್ ಲಾಕ್ ರುಪಯ್ ಆಯ್ವಜ್ ದವರ್ತಾಂ. ಎಕಾದಾವೆಳಾ ಹೊ ವೆಕ್ತಿ ಪಂದ್ರಾ ವರ್ಸಾಂ ಜಯ್ಲಾಂತ್ ರಾವೊನ್ ಪಾಟಿಂ ಯೇತ್ ತರ್ ಹಾಕಾ ಹೊ ಆಯ್ವಜ್ ಇನಾಮ್ ಜಾವ್ನ್ ದಿತಾಂ – ಅಶೆಂ ಸಾವ್ಕಾರಾನ್ ಸರ್ವಾಂ ಹುಜ್ರಿಂ ಸಾಂಗ್ಲೆಂ.

ಜಾಯ್ತ್... ತುವೆಂ ಭಾಸಾಯಿಲ್ಲೆಂ ಹೆಂ ಇನಾಮ್ ದಿಂವ್ಚೆಂ ಜಾಲ್ಯಾರ್ ಹಾಂವ್ ಹಾಕಾ ರಾಕೊನ್ ರಾವ್ತಾಂ ಮ್ಹಣಾಲೊ ವಕೀಲ್.

ಸಾವ್ಕಾರಾಲಾಗಿಂ ಜಾಯ್ ತಿತ್ಲೆಂ ಧನ್-ದಿರ್ವೆಂ ಆಸ್‌ಲ್ಲೆಂ. ಸರ್ವ್ ತಾತಾಂಚ್ಯಾ ಘರಾ ಪಾಟಿಂ ಪರ್ತಾತಾನಾ ಸವ್ಕಾರಾನ್ ವಕಿಲಾಕ್ ತಮಾಶೆ ಕರ್ನ್, ಇಶ್ಟಾ... ವಾರ್ಯಾರ್ ರಾವ್ವೆರಾಂ ಬಾಂದಿನಾಕಾ.

ತುಕಾ ಅವ್ಕಾಸ್ ದಿತಾಂ. ಹೆಂ ಶರ್ತ್ ಪಾಟಿಂ ಕಾಡುಂಕ್. ಮ್ಹಾಕಾ ಹೆ ಪಾಂಚ್ ಲಾಕ್ ರುಪಯ್ ತಿತ್ಲೆ ಮಹತ್ವಾಚೆ ಕಾಂಯ್ ನ್ಹಯ್. ಪುಣ್ ತುಜೆಂ ಜಿವಿತ್ ವ್ಹಡ್ ಮಹತ್ವಾಚೆಂ. ತುಜೆ ವಿಶ್ಯಾಂತ್ ಚಿಂತಾನಾ ಮ್ಹಾಕಾ ಬಿರ್ಮತ್ ದಿಸ್ತಾ.

ಪುಣ್ ವಕೀಲ್ ಮಾತ್ರ್ ತಾಣೆ ಘಾಲ್ಲೆಂ ಶರ್ತ್ ಪಾಟಿಂ ಕಾಡುಂಕ್ ಒಪ್ಪಾಲೊನಾ. ತಶೆಂ ತಾಂಚ್ಯಾ ದೊಗಾಂ ಮದೆಂ ಏಕ್ ಠರಾವ್ ಜಾಲೊ. ವಕಿಲಾನ್ ಸಾವ್ಕಾರಾಚ್ಯಾ ತೋಟಾಚ್ಯಾ ಎಕಾ ಕುಡಾಂತ್ ಕಯ್ದಿ ಜಾಂವ್ಚೆಂ, ಭಾಯ್ಲ್ಯಾನ್ ತೇಗ್ ಜಣ್ ರಾಕ್ವಲಿ. ವಕಿಲಾನ್ ಖಂಯ್ ಭಾಯ್ರ್ ವಚೊಂಕ್ ನಾ, ಕೊಣಾಯ್ಕಿ ಭೆಟೊಂಕ್ ನಾ ಆನಿ ಕೊಣಾಯ್‌ಲಾಗಿಂ ಉಲಂವ್ಕ್ ಸಯ್ತ್ ನಾ. ಪುಣ್ ತ್ಯಾ ಕುಡಾಂತ್ ತಾಣೆ ಬೂಕ್ ವಾಚ್ಯೆತ್, ಪತ್ರಾಂ ಬರವ್ಯೆತ್, ಸಂಗೀತ್-ವ್ಹಾಜಾಂತ್ರಾಂ ಖೆಳ್ಯೆತ್. ತಾಕಾ ಕಸಲಿಯ್ ವಸ್ತ್ ಜಾಯ್ಜೆ ತರ್ ಎಕಾ ಕಾಗ್ದಾ ಕುಡ್ಕ್ಯಾರ್ ಬರವ್ನ್ ಜನೆಲಾಂತ್ಲ್ಯಾನ್ ತ್ಯಾ ರಾಕ್ವಲ್ಯಾಲಾಗಿಂ ದಿಲ್ಯಾರ್ ತೊ ಜಾಯ್ ಜಾಲ್ಲ್ಯೊ ವಸ್ತು ಸಗ್ಳ್ಯೊ ಹಾಡ್ನ್ ದಿತಾ. ಅಶೆಂ ಉತ್ರಾಂ-ವಾಂಟೊ ಜಾಲೊ.

ಏಕ್ ವರ್ಸ್ ವಕೀಲ್ ಜಯ್ಲಾಂತ್ ಆಸ್ತಾನಾ ತಾಕಾ ಮಸ್ತ್ ಉಬ್ದೇಸ್ ಭೊಗ್ಲೆ. ತೊ ಪುರ್ತೊ ಥಕ್‌ಲ್ಲೊ. ತಾಕಾ ಮಸ್ತ್ ದೂಖ್ ಭೊಗ್‌ಲ್ಲೆಂ. ತೊ ಮಸ್ತ್ ಕಾಣಿಯೆ ಬೂಕ್ ವಾಚ್ತಾಲೊ, ಪದಾಂ ಮ್ಹಣ್ತಾಲೊ, ಸಂಗೀತ್ ವ್ಹಾಜಯ್ತಾಲೊ.

ದುಸ್ರ್ಯಾ ವರ್ಸಾ ಸಂಗೀತ್ ಆಯ್ಕೊಂಚೆಂ ರಾವಯ್ಲೆಂ. ಆತಾಂ ವರ್ಸಾಂ ಪಾಶಾರ್ ಜಾತಾಂ ಜಾತಾಂ ಥೊಡೆ ಬರೆ ಗರ್ಜೆಚೆ ಬೂಕ್ ವಾಚ್ತಾಲೊ. ಅಶೆಂ ಪಾಂಚ್ ವರ್ಸಾಂ ಜಾತಾನಾ ಪರ್ತ್ಯಾನ್ ಸಂಗೀತ್ ಆಯ್ಕೊಂಕ್ ಲಾಗ್ಲೊ. ಬರೊ ಜೆವ್ತಾಲೊ, ಆರಾಮ್ ಜಾವ್ನ್ ನಿದ್ತಾಲೊ. ಥೊಡೆಪಾವ್ಟಿಂ ಆಪ್ಣಾಯಿತ್ಲ್ಯಾಕ್ ಕಿತೆಂಗಿ ಉಲಯ್ತಾಲೊ ಆನಿ ಸಬಾರ್ ಪಾವ್ಟಿಂ ಕಿತೆಂಗಿ ಚಿಂತುನ್ ರಡ್ತಾಲೊ.

ಸವ್ಯಾ ವರ್ಸಾ ಸಬಾರ್ ನವ್ಯೊ ನವ್ಯೊ ಭಾಸೊ ಶಿಕ್ಲೊ. ಚರಿತ್ರೆಕ್ ಸಂಬಂದ್ ಜಾಲ್ಲೆ ಬೂಕ್ ವಾಚ್ಲೆ. ಧಾವ್ಯಾ ವರ್ಸಾಚೆ ಆವ್ದೆಂತ್ ತಾಣೆ ಸಯ್ಕ್ಯಾಂ ವಯ್ರ್ ಬೂಕ್ ವಾಚ್‌ಲ್ಲೆ. ಅಶೆಂ ಬೈಬಲ್ ಸಯ್ತ್ ವಾಚುಂಕ್ ತಾಣೆ ಸುರು ಕೆಲೊ. ನಿಮಾಣೆಂ ದೋನ್ ವರ್ಸಾಂ ಆಸಾ ಮ್ಹಣ್ತಾನಾ ಚಿಕಿತ್ಸಾಶಾಸ್ತ್ರ್, ರಸಾಯನ್ ಶಾಸ್ತ್ರ್, ವೈಜ್ಞಾನಿಕ್ ಬೂಕ್ ತಶೆಂ ಶೇಕ್ಸ್‌ಪಿಯರಾಚೆ ಪುಸ್ತಕ್ ಸಯ್ತ್ ವಾಚ್ಲೆ.

ಆತಾಂ ಜಯ್ಲಾಂತ್ಲ್ಯಾ ಕುಡಾಥಾವ್ನ್ ಭಾಯ್ರ್ ಯೆಂವ್ಚೊ ದೀಸ್ ಲಾಗಿಂ ಆಯ್ಲೊ. ಸಾವ್ಕಾರಾಕ್ ತಕ್ಲಿ ಹುಸ್, ಆಪ್ಣಾಚೆ ಪಾಂಚ್ ಲಾಕ್ ರುಪಯ್ ಉಸಾಳ್ತಾತ್ ಮ್ಹಣೊನ್. ಇತ್ಲೊ ವ್ಹಡ್ ಮುದ್ಲೊ ಆಪ್ಣೆಂ ತ್ಯಾ ವಕಿಲಾಕ್ ದಿಲ್ಯಾರ್ ಆಪುಣ್ ದಿವಾಳಿ ಜಾತಲೊಂ ತೆಂ ಖಂಡಿತ್ ಮ್ಹಣ್ ಭೊಗ್ಲೆಂ ತಾಕಾ. ದೆಕುನ್ ತಾಣೆ ಏಕ್ ಉಪಾವ್ ಕೆಲೊ. ತ್ಯಾ ಜಯ್ಲಾಂತ್ಲ್ಯಾ ವಕಿಲಾಕ್ ಲಗಾಡ್ ಕಾಡುಂಕ್ ತಾಣೆ ಮಾಂಡ್ಣಿ ಕೆಲಿ. ರಾತಿಂ ತೀನ್ ವೊರಾರ್ ಉಟೊನ್ ತಾಚ್ಯಾ ಕುಡಾ ಸರ್ಶಿಂ ಗೆಲೊ. ರಾಕ್ವಲಿ ತಾತಾಂಚ್ಯಾ ಕುಡಾಕ್ ವಚೊನ್ ನಿದ್‌ಲ್ಲೆ. ಖುನ್

ಹಾಂವೆಂ ಕೆಲ್ಯಾರೀ ಅಪ್ರಾದ್ ರಾಕ್ವಲ್ಯಾಂಚೆರ್ ಪಡ್ತಲೊ. ಹಾಂವೆಂ ಬಚಾವ್ ಜಾವ್ಯೆತ್. ಪುಣ್ ಕುಡಾ ಭಿತರ್ ತಿಳ್ತಾನಾ ಏಕ್ ವಾತ್ ಜಳ್ತಾಲಿ. ವಕೀಲ್ ನಿದೆಂತ್ ಆಸ್‌ಲ್ಲೊ. ಲಾಗ್ಸಾರ್ ಥೊಡೆ ಉಗ್ತೆ ಕರ್ನ್ ದವರ್ಲ್ಲೆಲೆ ಬೂಕ್ ಆಸ್‌ಲ್ಲೆ. ಬೀಗ್ ಕಾಡ್ನ್ ಸಾವ್ಕಾರ್ ಭಿತರ್ ಪಾವ್ಲೊ. ವಕಿಲಾಚೆರ್ ದೀಶ್ಟ್ ಘಾಲ್ತಾನಾ ತೊ ಸಗ್ಳೊ ಜಿರ್‌ಲ್ಲೊ. ಕಾತಿಚೆರ್ ಮಿರ್ಯೊ ಪಡ್‌ಲ್ಲ್ಯೊ, ಕೇಸ್ ಪಿಕೆ ಜಾಲ್ಲೆ, ಖಾಡ್ ಹರ್ದ್ಯಾ ಮ್ಹಣಾಸರ್ ವಾಡ್‌ಲ್ಲೆಂ. ತಾಕಾ ಪಳೆತಾನಾ, ತಾಚಿ ಪ್ರಾಯ್ ಚಾಳಿಸ್ ಆನಿ ಪಾಂಚ್ ಮ್ಹಣ್ ಕೊಣೆ ಸಾಂಗ್ಚ್ಯಾರ್ ನಾತ್‌ಲ್ಲೆ.

ಜಾಲ್ಯಾರಿ ಆಪ್ಣೆಂ ಆಯಿಲ್ಲೆಂ ಕಾಮ್ ತಿರ್ಸಿಜೆ ಮ್ಹಣ್ ಲಾಗ್ಶಿಲೆಂ ಉಶೆಂ ತಾಣೆ ಕಾಡ್ನ್ ತೊಂಡಾಕ್ ದಾಂಬುನ್ ಧರ್ಯಾಂ ಮ್ಹಣ್ತಾನಾ ಮೆಜಾ ವಯ್ರ್ ಆಸ್ಚೆಂ ಕಾಗದ್ ತಾಣೆ ಪಳೆಲೆಂ. ಕಿತೆಂ ಬರಯ್ಲಾಂ ತೆಂ ವಾಚ್ಯಾಂ ಮ್ಹಣ್ ಮನ್ ಜಾಲೆಂ ಸಾವ್ಕಾರಾಕ್. 'ಫಾಲ್ಯಾಂ ರಾತಿಂ ಬಾರಾ ವೊರಾರ್ ಹಾಂವ್ ಹೆ ಬಂದೆಂತ್ಲೊ ಮುಕ್ತ್ ಜಾತಾಂ. ಹಾಂವ್ ಮಾಗಿರ್ ಏಕ್ ಸ್ವತಂತ್ರ್ ವೆಕ್ತಿ. ಜಾಲ್ಯಾರಿ ಹೆ ಬಂದೆಂತ್ಲೊ ಭಾಯ್ರ್ ಯೆಂವ್ಚ್ಯಾ ಪಯ್ಲೆಂ ಏಕ್ ವಿಶಯ್ ಸಾಂಗೊಂಕ್ ಆಶೆತಾಂ: ಹ್ಯಾ ಕುಡಾಂತ್ ಹಾಂವೆಂ ಪಂದ್ರಾ ವರ್ಸಾಂ ಪಾಶಾರ್ ಕೆಲ್ಯಾಂತ್. ಹೆ ಆವ್ದೆಂತ್ ಹಾಂವೆಂ ಸಬಾರ್ ಬೂಕ್ ವಾಚುನ್ ಸಂಸಾರಾಂತ್ಲ್ಯಾ ಸಂಗ್ತಿಂ ವಿಶ್ಯಾಂತ್ ಪರಿಪೂರ್ಣ್ ಗಿನ್ಯಾನ್ ಜೊಡ್ಲಾಂ. ಹಾಂವ್ ಸರ್ವಾಂಪ್ರಾಸ್ ಏಕ್ ಉಂಚ್ಲೊ ಜ್ಞಾನಿ. ಹ್ಯಾ ಸಂಸಾರಾಂತ್ಲ್ಯೊ ಸರ್ವ್ ವಸ್ತು ಫಕತ್ ಫಟ್, ಮೋಸ್. ದುಡ್ವಾ-ಗ್ರೇಸ್ತ್‌ಕಾಯೆವರ್ವಿಂ ಸುಖ್-ಶಾಂತಿ ಖಂಡಿತ್ ಮೆಳನಾ. ಕೊಣಾಲಾಗಿಂ ಚಡ್ ಪಯ್ಶೆ ಆನಿ ಕೋಣ್ ಚಡ್ ಗ್ರೇಸ್ತ್‌ಗಿ ತೊ ವ್ಹಡ್ಲೊ ದುಖಿ. ಪಳೆತಾನಾ ಮಾತ್ರ್ ಸುಖಿ ಮ್ಹಳ್ಳೆಬರಿ ದಿಸ್ತಾ. ಶರ್ತ್ ಜಿಕ್ಲ್ಯಾ ಮಾಗಿರ್ ಮ್ಹಾಕಾ ಮೆಳ್ಚೊ ದುಡು ಮಾತ್ರ್ ಹಾಂವ್ ಘೆಂವ್ಚೊನಾ. ದೆಕುನ್ ಫಾಲ್ಯಾಂ ರಾತಿಂ ಬಾರಾ ವಾಜುಂಕ್ ಪಾಂಚ್ ಮಿನುಟಾಂ ಆಸ್ತಾನಾಚ್ ಹಾಂವ್ ಹ್ಯಾ ಕುಡಾಥಾವ್ನ್ ಧಾಂವ್ತಲೊಂ, ಮ್ಹಣ್ ತ್ಯಾ ಪತ್ರಾಂತ್ ಬರಯಿಲ್ಲೆಂ.

ಪತ್ರ್ ವಾಚುನ್ ಸಾವ್ಕಾರ್ ಗಳ್ಗಳ್ಯಾಂ ರಡ್ಲೊ. ತಾಣೆ ಬಾಗ್ವೊನ್ ತ್ಯಾ ಕಯ್ದಿಚ್ಯಾ ಕಪಾಲಾಚೆರ್ ಉಮೊ ದೀವ್ನ್ ಕುಡಾಥಾವ್ನ್ ಭಾಯ್ರ್ ಯೇವ್ನ್ ಆಪ್ಣಾಚ್ಯಾ ಘರಾ ಗೆಲೊ. ತೊ ದುಖಾನ್ ಭರ್‌ಲ್ಲೊ. ತಾಚ್ಯಾ ಜಿಣಿಯೆಂತ್ ತಾಕಾ ತಶೆಂ ಕೆದಾಳಾಯ್ ಭೊಗುಂಕ್ ನಾತ್‌ಲ್ಲೆಂ ಆನಿ ನಿಮಾಣ್ಯಾ ದಿಸಾ ತ್ಯಾ ಕಯ್ದಿ ವಕಿಲಾನ್ ತಾಣೆ ಕಿತೆಂ ಬರಯಿಲ್ಲೆಂಗಿ ತಶೆಂಚ್ ಕೆಲ್ಲೆಂ. ತೊ ತ್ಯಾ ಜಯ್ಲಾಥಾವ್ನ್ ಪರಾರಿ ಜಾಲ್ಲೊ. ತಾಕಾ ತೊ ದುಡು ನಾಕಾ ಆಸ್‌ಲ್ಲೊ. ಕಸಲಿ ವಿಚಿತ್ರ್ ಬದ್ಲಾವಣ್ ವಕಿಲಾಥಂಯ್ ಜಾಲ್ಲಿ.

ಶೆಂಬೊರ್ ವರ್ಸಾಂಚೆಂ ಆವ್ಕ್

ದೆವಾನ್ ಮೊನ್ಜಾತಿಂಕ್ ಆಪವ್ನ್ ತಾಂಕಾಂ ಸರಾಸರ್ ಪನ್ನಾಸ್ ವರ್ಸಾಂ ಆವ್ಕ್ ದಿಲೆಂ. ಮನಿಸ್ ದೆವಾಸರ್ಶಿಂ ಪಾವ್ತಾನಾ ಇಲ್ಲೊ ವೇಳ್ ಜಾಲ್ಲೊ. ತವಳ್ ದೆವಾಲಾಗಿಂ 25 ವರ್ಸಾಂಚೆಂ ಆವ್ಕ್ ಮಾತ್ರ್ ಬಾಕಿ ಉರ್‌ಲ್ಲೆಂ. ದೆಕುನ್ ಉರ್‌ಲ್ಲೆಂ 25 ವರ್ಸಾಂಚೆಂ ಆವ್ಕ್ ದೆವಾನ್ ಮನ್ಶ್ಯಾಕ್ ಫಾವೊ ಕೆಲೆಂ.

ಹೆಂ ಆವ್ಕ್ ಮನ್ಶ್ಯಾಕ್ ಖಂಯ್ ಪಾವ್ತಾ? ದೆಕುನ್ ಮನ್ಶ್ಯಾನ್ ದೆವಾಲಾಗಿಂ ಪರಾತ್ಲೆಂ. ಧನಿಯಾ, ಆಮ್ಕಾಂ 25 ವರ್ಸಾಂಚೆಂ ಆವ್ಕ್ ಕಿತೆಂಚ್ ಪಾವನಾ. ಇಲ್ಲೆಂ ಚಡ್ ವರ್ಸಾಂಚೆಂ ಆವ್ಕ್ ದಿಲ್ಲೆಂ ಜಾಲ್ಯಾರ್ ಬರೆಂ ಆಸ್‌ಲ್ಲೆಂ. ದೆಕುನ್ ದೆವಾನ್ ಸಾಂಗ್ಲೆಂ ಮ್ಹಜೆಲಾಗಿಂ ಆತಾಂ ಕಾಂಯ್ಚ್ ನಾ. ಖಂಚ್ಯಾಯ್ ಮೊನ್ಜಾತಿಂಕ್ ದಿಲ್ಲೆಂ ಆವ್ಕ್ ಚಡ್ ಜಾಲೆಂ ಮ್ಹಣ್ ದಿಸ್ತಾ ತರ್ ತ್ಯಾ ಮೊನ್ಜಾತಿ ಲಾಗ್ಚೆಂ ಕಾಣ್ಘೆ.

ಅಶೆಂ ಮನಿಸ್ ಮೊನ್ಜಾತಿಂಕ್ ಸೊದುನ್ ವೆತಾಸ್ತಾನಾ ಪಯ್ಲೆಂ ತಾಕಾ ಗಾಡಾಂವ್ ಸಾಂಪಡ್ಲೆಂ. ದೆಕುನ್ ತಾಣೆ ಗಾಡ್ವಾಲಾಗಿಂ ಮ್ಹಾಕಾ ದೆವಾನ್ ದಿಲ್ಲೆಂ ಆವ್ಕ್ ಉಣೆಂ ಮ್ಹಣ್ ಭೊಗ್ತಾ. ದೆಕುನ್ ತುಜ್ಯಾಂತ್ಲೆಂ ಇಲ್ಲೆಂ ಮ್ಹಾಕಾ ದಿಶಿಗಿ? ಮ್ಹಣ್ ವಿಚಾರ್ಲ್ಲ್ಯಾಕ್ ಗಾಡಾಂವ್ ತಾಚ್ಯಾ ವಾಂಟ್ಯಾಕ್ ಫಾವೊ ಜಾಲ್ಲ್ಯಾಂತ್ಲೊ ಅರ್ದೊ ವಾಂಟೊ ಮ್ಹಳ್ಯಾರ್ 25 ವರ್ಸಾಂ ದೀಂವ್ಕ್ ಒಪ್ಲೆಂ.

ಆತಾಂ ಹೆಂ 25 ಕುಡ್ಸುನ್ ಮನ್ಶ್ಯಾಚೆಂ ಆವ್ಕ್ 50 ಜಾಲೆಂ. ಜಾಲ್ಯಾರಿ ಮನ್ಶ್ಯಾಕ್ ಸಮಾದಾನ್ ಜಾಂವ್ಕ್ ನಾ ಆನಿ ಥೊಡಿ ವಾಟ್ ಚಲ್ತಾನಾ ಏಕ್ ಪೆಟೊ ಮೆಳ್ಳೊ. ದೆಕುನ್ ಪೆಟ್ಯಾಲಾಗಿಂ ತುಕಾ ಮೆಳ್‌ಲ್ಲ್ಯಾ ಆವ್ಕಾಂತ್ಲೊ ಇಲ್ಲೊ ವಾಂಟೊ ಮ್ಹಾಕಾ ದಿಶಿಗಿ ಮ್ಹಣ್ ಮನಿಸ್ ವಿಚಾರ್ತಾನಾ ಪೆಟ್ಯಾಕ್ ಕಿತೆಂಗಿ ಭೊಗ್ಲೆಂ. ಆಪ್ಣಾಚೊ ಜೀವ್‌ಚ್ ಕಿತೆಂಗಿ 'ಧರ್ಣಿಕ್ ಭಾರ್ ಶಿತಾಕ್ ಖಾರ್' ಮ್ಹಳ್ಳೆಬರಿ ಜಾಲಾ ತೆಂ ಚಿಂತುನ್, 25 ವರ್ಸಾಂಚೆಂ ಆವ್ಕ್ ಮನ್ಶ್ಯಾಕ್ ದೀಂವ್ಕ್ ಪೆಟೊ ಒಪ್ಲೊ.

ಮನ್ಶ್ಯಾಚೆಂ ಆವ್ಕ್ ಆತಾಂ 75-ಕ್ ಪಾವ್ಲೆಂ. ಅಶೆಂ ಹೆಂ 75 ವರ್ಸಾಂಚೆಂ ಆವ್ಕ್ ಘೆವ್ನ್ ವಾಟ್ ಮುಕಾರಿತಾನಾ ಮಾಂಕೊಡ್ ಮೆಳ್ಳೊ. ತಾಚೆಲಾಗಿಂಯ್ ಥೊಡ್ಯಾ ವರ್ಸಾಂಚೆಂ ಆವ್ಕ್ ಮ್ಹಾಕಾ ದೀ ಮ್ಹಣ್ತಾನಾ, ಆಪ್ಣೆಂ ಹಿಂ 50 ವರ್ಸಾಂ ಹ್ಯಾ ಸಂಸಾರಾಂತ್ ಕಶಿಂ ಪಾಶಾರ್ ಕರ್ಚಿಂ ಮ್ಹಣ್ ಚಿಂತುನ್ ಆಪ್ಣಾಚಿಂ 25 ವರ್ಸಾಂ ಮಾಂಕ್ಡಾನ್ ಮನ್ಶ್ಯಾಕ್ ದಿಲಿಂ.

ಆಪ್ಣಾಚೆಂ ಆವ್ಕ್ ಶೆಂಬೊರ್ ವರ್ಸಾಂಚೆ ಗಡಿಕ್ ಪಾವ್‌ಲ್ಲೆಂಚ್ ಮನಿಸ್ ಪಾಟಿಂ ದೆವಾಸರ್ಶಿಂ ವಚೊನ್ ಗಜಾಲ್ ಸಗ್ಳಿ ವಿವರಿಲಾಗ್ಲೊ. ದೆಕುನ್ ದೆವಾನ್ ಮನ್ಶ್ಯಾಲಾಗಿಂ, ತುವೆಂ ತುಜ್ಯಾ ಆವ್ಕಾಚೆಂ ಪಯ್ಲೆಂ ಕಂತ್ 25 ವರ್ಸಾಂ ಮ್ಹಜೆಥಾವ್ನ್ ಘೆತ್ಲ್ಯಾಂಯ್. ತಶೆಂ ಜಾಲ್ಲ್ಯಾನ್ ತುಂ ಮನ್ಶ್ಯಾಬರಿಚ್ ಪಯ್ಲೆಂಚಿಂ 25 ವರ್ಸಾಂ ಸಾರ್ತಾಯ್. ಉಪ್ರಾಂತ್ಲಿಂ 25 ವರ್ಸಾಂ ಗಾಡ್ವಾಲಾಗ್ಚಿಂ ಘೆತ್‌ಲ್ಲ್ಯಾನ್ ತುಂ ತೆ ಆವ್ದೆಂತ್ ಗಾಡ್ವಾಬರಿಂ ಕಶ್ಟ್ ಕಾಡ್ನ್ ಜಿಯೆತಾಯ್. ಉರ್‌ಲ್ಲಿಂ 25

ವರ್ಸಾಂ ಪೆಟ್ಯಾನ್ ತುಕಾ ದಿಲ್ಯಾಂತ್ ಜಾಲ್ಲ್ಯಾನ್ ತುಂ ಹೆ ಆವ್ದೆಂತ್ ಪೆಟ್ಯಾಬರಿಚ್ ದೀಸ್ ಕಾಡ್ತಲೊಯ್. ತುಕಾ ತುಜಿ ಬಾಯ್ಲ್ ವಾ ಭುರ್ಗಿಂ-ಬಾಳಾಂ ಕೋಣಿ ಗುಮಾನ್ ಕರ್ಚಿಂನಾಂತ್. ತುವೆಂ ಸಾಂಗ್ಲ್ಲೆಂ ಕಿತೆಂಚ್ ಆಯ್ಕೊಂಚಿಂನಾಂತ್. ತುಕಾ ಭೆಶ್ಟಾಯ್ತೆಲಿಂ. ತವಳ್ ತುವೆಂ ಪೆಟ್ಯಾಬರಿ ‘ಗುರ್... ಗುರ್... ಗುರ್’ ಕರ್ನ್ಚ್ ಆಸಾಜೆ ಪಡ್ತೆಲೆಂ ಆನಿ ನಿಮಾಣೆಂ 25 ವರ್ಸಾಂ ತುವೆಂ ಮಾಂಕ್ಡಾಲಾಗ್ಚಿಂ ವಿಚಾರ್ನ್ ಆಪ್ಣಾಯ್ಲ್ಯಾಂಯ್. ತ್ಯಾ ವೆಳಾರ್ ತುಜಿ ಗತ್ ‘ಕರೆಂಟ್’ ಲಾಗ್ಲ್ಲ್ಯಾ ಮಾಂಕ್ಡಾಬರಿ ಜಾತೆಲಿ. ಜರ್ತರ್ ತುಂ 75 ವರ್ಸಾಂವರ್ನಿ ಚಡ್ ವಾಂಚ್ಲೊ ಜಾಲ್ಯಾರ್, ತುಜೆಂ ರೂಪ್, ಸಾರ್ಕೆಂ, ಬೂದ್, ಚಾರೊ, ಕರ್ತುವಾಂ ಸಗ್ಳಿಂ ಮಾಕ್ಡಾಂಕ್ ಸರಿ ಜಾವ್ನ್ ಆಸ್ತೆಲಿಂ. ಮಾಂಕ್ಡಾಕ್ ಪಳೆವ್ನ್ ಚೆಶ್ಟಾಯೊ ಕರಿತ್ ಹಾಸ್ಚೆಬರಿ ತುಕಾ ಪಳೆವ್ನ್ ಸರ್ವ್ ಹಾಸ್ತೆಲೆ, ಅಶೆಂ ಸಾಂಗೊನ್ ಮನ್ಸ್ಯಾಕ್ ದೆವಾನ್ ದಾಡ್ಲೆಂ.

ತಶೆಂ ಜಾಲ್ಲ್ಯಾನ್ ಆಜೂನ್ ಸಂಸಾರಾಂತ್ ಮನ್ಸ್ಯಾಚೆಂ ಜಿವಿತ್ ದೆವಾನ್ ಸಾಂಗ್ಲ್ಲ್ಯಾ ಪರ್ಮಾಣೆಚ್ ಚಲೊನ್ ಆಸಾ.

◆◆◆

ಕೋಟ್ ಚೊರ್ಲ್ಲೊ ಮಾಂಕೊಡ್

ಪಾವ್ಸಿಲೆ ದೀಸ್ ಸುರು ಜಾಲ್ಲೆ. ರಾನಾಂತ್ ಜ್ಯೋರ್ ಪಾವ್ಸ್ ಪಡ್ತಾಲೊ. ಹಿಂವ್ ಚಡೊನ್ಚ್ ಆಸ್ಲ್ಲೆಂ. ರಾನಾಂತ್ಲ್ಯಾ ಮೊನ್ಜಾತಿ ತಾಂಚೆಂ ಆಂಗ್ ಊಬ್ ದವರುಂಕ್ ವಸ್ತುರ್ ಶಿಂವ್ಚೆ ಸರ್ಬರಾಯೆರ್ ಆಸ್ಲ್ಲ್ಯೊ. ಬಿಂಗು ಮ್ಹಳ್ಯಾ ಮಾಂಕ್ಡಾಕ್ ಮಾತ್ರ್ ಕಸಲಿಚ್ ಪರ್ವಾ ನಾತ್ಲ್ಲಿ. ತೊ ‘ಫಕಿರಾಕ್ ಫಿಕಿರ್ ನಾ’ ಮ್ಹಳ್ಯಾಬರಿ ನಾಕಾ ಜಾಲ್ಲ್ಯೊ ಚೆಶ್ಟಾಯೊ ಕರ್ನ್ ವೇಳ್ ಪಾಶಾರ್ ಕರ್ತಾಲೊ. ತೊ ಏಕ್ ವ್ಹಡ್ ಆಳ್ಶಿ. ಜವಾಬ್ದಾರಿ ಕಿತೆಂ ತಿ ತಾಕಾ ಕಳಿತ್ ನಾತ್ಲ್ಲಿ. ಕಿತೆಂಯ್ ಕಾಮ್ ಕರಿನಾಸ್ತಾಂ ತೆಣೆ-ಹೆಣೆ ಭೊಂವೊನ್, ತಾಂಚೆ-ಹಾಂಚೆಲಾಗಿಂ ಹಾತ್ ವೊಡ್ಡಾವ್ನ್ ಮೆಳ್ಲ್ಲೆಂ ಖಾವ್ನ್ ‘ಬಿಂದಾಸ್’ ಜಿಣಿ ಜಿಯೆತಾಲೊ.

ದೀಸ್ ವೆತಾಂ ವೆತಾಂ ಪಾವ್ಸಾಚೊ ಭೊರೊ ಚಡ್ಲೊ. ತಶೆಂಚ್ ಹಿಂವ್ಯೀ ಚಡೊನ್ಚ್ ಗೆಲೆಂ. ಏಕ್ ದೀಸ್ ಹೊ ಬಿಂಗು ಹಿಂವಾನ್ ಆಂಕ್ಡುನ್ ರಾನಾಂತ್ಲೆ ವಾಟೆರ್ ಚಲೊನ್ ವೆತಾಲೊ. ತಾಚೊ ಈಶ್ಟ್ ಪಿಂಗು ತಾಕಾ ವಾಟೆರ್ ಭೆಟ್ಲೊ. ಹಿಂವಾನ್ ಆಂಕುಡ್ಲ್ಯಾ ಬಿಂಗುಕ್ ಪಳೆವ್ನ್, ಕಿತೆಂ ಭಾರಿ ಕಾಂಪೊನ್ಚ್ ವೆತಾಯ್? ಹಿಂವಾಕ್ ಕಾಂಯ್ ನವೆಂ ವಸ್ತುರ್ ಪುಣಿ ಶಿಂವೊಂಕ್ನಾಂಯ್ ಜಾಯ್ಜೆ ಮ್ಹಣ್ ಪಿಂಗು ವಿಚಾರಿಲಾಗ್ಲೊ.

ತುಂ ಏಕ್ ಬರೆಂ ಸಾಂಗ್ತಾಯ್. ಉಬೆಚೆಂ ವಸ್ತುರ್ ಶಿವಂವ್ಕ್ ಪಯ್ಶೆ ಕಿತೆಂ ವಯ್ರ್ ಥಾವ್ನ್ ಪಡ್ತಾತ್‌ವೆ? ತುಕಾ ತಿತ್ಲಿ ಪಾಪ್ ಬಿರ್ಮತ್ ಆಸಾ ತರ್ ತುಜೆಂ ವಸ್ತುರ್ ಮ್ಹಾಕಾ ದಿ. ಥೊಡೊ ವೇಳ್ ಫಾಲ್ನ್ ಮಾಗಿರ್ ಪಾಟಿಂ ದಿತಾಂ ಮ್ಹಣ್ ಕಾಂಪೊನ್ ಕಾಂಪೊನ್ ದಾಂತ್ ಕಿರ್ಲೊನ್‌ಚ್ ಬಿಂಗು ಉಲಯ್ಲೊ.

ತುಕಾ ಮ್ಹಜೆಂ ಆಂಗ್ಲೆಂ ದೀನ್ ತರ್ ಹಾಂವೆಂ ಕಿತೆಂ ಹಿಂವಾನ್ ಮೊರಾಜೆಗಿ? ಹ್ಯಾ ಕಟೀಣ್ ಹಿಂವಾಕ್ ಕೆದಾಳಾಯ್ ಉಬೆಚೆಂ ಆಂಗ್ಲೆಂ ಫಾಲ್ನ್ಚ್ ರಾವಾಜೆ. ನಾ ತರ್ ಶೆಳ್, ಖೊಂಕ್ಲಿ, ತಾಪ್ ಯೆತಾ ಮ್ಹಣ್ ಮ್ಹಜಿ ವ್ಹಡ್ಲಿಮಾಂಯ್ ಸದಾಂನೀತ್ ಸಾಂಗೊನ್‌ಚ್ ಆಸಾ. ತಶೆಂ ಮ್ಹಾಕಾ ತಾಪ್ ಯೇತ್ ತರ್ ಕೊಣೆಂ ಒಕತ್ ಹಾಡ್ಚೆಂ? ಕೊಣೆಂ ದಾಕ್ತೆರಾಲಾಗಿಂ ವೆಚೆಂ? ತೆಂ ನ್ಹಯ್ ಆಸ್ತಾಂ ಎಕ್ಲ್ಯಾಚೆಂ ವಸ್ತುರ್ ಆನ್‌ಎಕ್ಲ್ಯಾನ್ ನ್ಹೆಸ್ಚೆಂ ಭಲಾಯ್ಕೆಕ್ ಬರೆಂ ನ್ಹಂಯ್. ಹೆಂ ಸಗ್ಳೆಂ ಕಳಿತ್‌ನಾಂಗಿ ತುಕಾ?

ತುಕಾ ತುಜೆಂ ಆಂಗ್ಲೆಂ ದೀಂವ್ಕ್ ಜಾತಾ ಮ್ಹಣ್ ಅಶೆಂ ಪುರಾ ಉಲಯ್ನಾಕಾ. ತುಕಾ ತರ್ ದೀಂವ್ಕ್ ಮನ್ ನಾ ತರ್ ಹಾಂವ್ ಹೆರ್ ಕೊಣಾಂಯ್‌ಲಾಗಿಂ ವಿಚಾರ್ನ್ ನ್ಹೆಸೊಂಕ್ ಕಿತೆಂಯ್ ಪುಣಿ ಹಾಡ್ತಾಂ ಮ್ಹಣ್ ಕಾಂಪೊನ್‌ಚ್ ಬಿಂಗು ಮುಕಾರ್ ಗೆಲೊ. ರಾನಾಂತ್ ಆಸ್‌ಲ್ಲ್ಯಾ ಸಕ್ಕಡ್ ಮಾಂಕ್ಡಾಂಕ್ ಮೆಳೊನ್ ಹಿಂವಾಕ್ ಆಪ್ಣಾಕ್ ನ್ಹೆಸೊಂಕ್ ಏಕ್ ಆಂಗ್ಲೆಂ ದಿಯಾತ್ ಮ್ಹಣ್ ಮಾಗೊಂಕ್ ಲಾಗ್ಲೊ. ಪುಣ್ ಕೊಣೆಂಯ್ ತಾಕಾ ನ್ಹೆಸ್ಚ್ಯಾಕ್ ಕಿತೆಂಚ್ ದಿಲೆಂನಾ. ಅಶೆಂ ನಿರಾಶಿ ಜಾವ್ನ್ ಯೆತಾನಾ ತಾಕಾ ಏಕ್ ಆಲೊಚೆನ್ ಝುಳ್ಕಾಲಿ.

ಶೀದಾ ಟಿಂಗು ಮಾಂಕ್ಡಾಗೆರ್ ಗೆಲೊ. ತಾಕಾ ಭೆಶ್ಟಾವ್ನ್ ತರಿ ತಾಚೆಂ ಆಂಗ್ಲೆಂ ವಾ ಕೋಟ್ ಹಾಡ್ಯೆತ್ ಮ್ಹಣ್ ತಾಚಿ ಮಾಂಡ್ಣಿ. ಘರಾ ವೆತಾನಾ ಟಿಂಗು ನಾತ್‌ಲ್ಲೊ. ಬಿಂಗು ಭಿತರ್ ರಿಗ್ಲೊಚ್. ಭೊಂವಾರಿಂ ಪಳೆತಾನಾ ಥಂಯ್ಸರ್ ವುಲ್ಲನಾಚೊ ತಾಂಬ್ಡೊ ಕೋಟ್ ತಾಕಾ ದಿಸ್ಲೊ. ಸಟ್ ಕರ್ನ್ ವಚೊನ್ ತಾಣೆ ತೊ ಕೋಟ್ ಕಾಡ್ಲೊ ಆನಿ ಖಾಕ್ಯೆಂತ್ ದವರ್ನ್ ತಾಚ್ಯಾ ಘರಾ ಧಾಂವ್ಲೊ.

ಕಿತೆಂಚ್ ವಾಂವ್ಟ್ ವಾ ಖರ್ಚ್ ಕರಿನಾಸ್ತಾಂ ನವೊ ಕೋಟ್ ಆಪ್ಣಾಕ್ ಮೆಳ್ಳೊ ಮ್ಹಣ್ ಬಿಂಗುಕ್ ಭಾರಿಚ್ ಖುಶಿ. ದುಸ್ರೆ ದೀಸ್ ತೊ ಕೋಟ್ ಶಿರ್ಕಾವ್ನ್ ಭಾರಿ ವ್ಹಡಾ ಮರ್ಜೆನ್ ರಾನಾಂತ್ಲ್ಯಾ ರಸ್ತ್ಯಾಂನಿ ಭೊಂವೊಂಕ್ ಲಾಗ್ಲೊ. ಆತಾಂ ತಾಕಾ ಹಿಂವ್ ಖಾಯ್ನಾತ್‌ಲ್ಲೆಂ. ಆಂಗ್ ಬರೆಂ ಉಬ್ ಆಸೊನ್ ತೊ ಹಿಂವಾನ್ ಕಾಂಪಾನಾತ್‌ಲ್ಲೊ. ಹರ್ಯೆಂಚೆಬರಿ ತಾಕಾ ಪಿಂಗು ಮೆಳ್ಳೊ. ಬಿಂಗುಚ್ಯಾ ಆಂಗಾರ್ ತಾಂಬ್ಡೊ ಕೋಟ್ ಪಳೆವ್ನ್ ಅಜ್ಯಾಪೊನ್, ಕೋಟ್ ಪುಣಿ ಭಾರಿ ಬರೊ ಆಸಾ. ಖಂಯ್‌ಥಾವ್ನ್ ಹಾಡ್ಲೊಯ್? ಪಿಂಗುನ್ ವಿಚಾರ್ಲೆಂ.

ಖಂಯ್‌ಥಾವ್ನ್‌ಗಿ ಹಾಡ್ಲೊ. ತೆಂ ಸಗ್ಳೆಂ ತುಕಾ ಕಿತ್ಯಾಕ್? ತುಜೊ ವಿಚಾರ್ತಾನಾ ವ್ಹಡ್ಲ್ಯಾ ಜಣಾಬರಿ ಕರ್ನ್ ದೀಂವ್ಕ್ ಜಾಯ್ನಾ ಮ್ಹಣ್ ಶೀದಾ ಗೆಲೊಯ್, ಬಿಂಗು ಸಾಂಗಾಲಾಗ್ಲೊ. ಪಿಂಗು ಕಿತೆಂಚ್ ಜಾಪ್ ದೀನಾಸ್ತಾಂ ಮುಕಾರ್ ಚಲ್ಲೊ.

ಟಿಂಗು ಖಿಂಯ್ಸಿ ಭಾಯ್ರ್ ಭೊಂವ್ಡೆಕ್ ಗೆಲ್ಲೊ ತೊ ಘರಾ ಯೇವ್ನ್ ಪಳೆತಾನಾ ತಾಚೊ ಕೋಟ್ ನಾ. ನಪಂಯ್ಸ್ ಜಾಲಾ. ಅಯ್ಯೋ ಮ್ಹಜೊ ನೊವೊ ಕೋಟ್ ಖಿಂಯ್ ಗೆಲೊ? ಕೊಣೆಂ ವ್ಹೆಲೊ? ಎದೊಳ್ ಆಮ್ಗೆರ್ ಕೊಣೆ ಚೋರ್ ರಿಗ್‌ಲ್ಲೊ ನಾ. ಚೊರ್ಪಣ್ ಜಾಲ್ಲೆಂ ನಾ. ತಾಕಾ ರಡೊಂಕ್ ಆಯ್ಲೆಂ. ತೆಂ ರಡ್ಕುರೆಂ ತೊಂಡ್ ಘೆವ್ನ್ ರಾನಾಂತ್ಲ್ಯಾ ಮೊಸ್ಸಾತಿಂಲಾಗಿಂ ಆಪ್ಣಾಚೊ ಕೋಟ್ ಪುಣಿ ತುಮಿ ಪಳೆಲಾಗಿ ವಾ ತುಮ್ಕಾಂ ಮೆಳ್ಳಾಗಿ ಮ್ಹಣ್ ವಿಚಾರಿತ್ ಗೆಲೊ. ತಶೆಂ ತಾಕಾ ವಾಟೆರ್ ಪಿಂಗು ಮೆಳ್ಳೊ. ರಡೊನ್‌ಚ್, ಭಾವಾ ಪಿಂಗು ಮ್ಹಜೊ ನವೊ ತಾಂಬ್ಡ್ಯಾ ರಂಗಾಚೊ ಕೋಟ್ ಹಾಂವ್ ನಾತ್‌ಲ್ಲ್ಯಾ ವೆಳಾ ಘರಾ ಭಿತರ್ ರಿಗೊನ್ ಕೊಣೆಂಗಿ ಚೊರ್ಲಾ. ಖಿಂಯ್ ಗೆಲಾ, ಕಿತೆಂ ಜಾಲಾ, ಕೊಣೆ ಚೊರ್ಲಾ ಮ್ಹಳ್ಳೆಂಚ್ ಕಳಿತ್ ನಾ. ಹಾಂವೆಂ ತೊ ಕೋಟ್ ಮೊಲಾಕ್ ಹಾಡ್ನ್ ಏಕ್ ದೀಸ್ ಸಯ್ತ್ ಜಾಂವ್ಕ್ ನಾ. ಆತಾಂ ಮ್ಹಾಕಾ ಘಾಲುಂಕ್ ಕೋಟ್ ನಾ.

ಪಿಂಗುಕ್ ಆತಾಂ ಗಜಾಲ್ ಕಿತೆಂ ತಿ ಕಳ್ಳಿ. ತೊ ತಾಂಬ್ಡೊ ಕೋಟ್ ಬಿಂಗುನ್ ನ್ಹೆಸ್‌ಲ್ಲ್ಯಾನ್ ತಾಣೆಚ್ ಚೊರ್ಲಾ ಮ್ಹಣ್ ಸಮ್ಜೊನ್ ತಾಣೆ ಗಜಾಲ್ ಟಿಂಗುಕ್ ವಿವರಿಲಿ. ದೊಗಿ ಬಿಂಗುಕ್ ಸೊದುನ್ ಗೆಲೆ. ಬಿಂಗು ಆಸ್ವೆಲಾಚೆ ಆಂಗ್ಡಿ ಬಸೊನ್ ಕಾಫಿ ಪಿಯೆತಾಲೊ. ಥಂಯ್ ಜಿರಾಫೆ ಮಾಮ್, ದುಕೊರ್ ಮಾಮ್, ಚಿತಳ್ ಮಾಮ್, ಬೊಕ್ರೊ ಮಾಮ್ ಸಯ್ತ್ ಬಸೊನ್ ಚ್ಹಾ ಫಳ್ಹಾರ್ ಘೆವ್ನ್ ಆಸ್‌ಲ್ಲೆ. ಪಿಂಗು ಆನಿ ಟಿಂಗು ಗೆಲ್ಲೆಚ್ - ವ್ಹಯ್‌ರೆ ಚೊರಾ ಬಿಂಗು ಹಾಂವ್ ಘರಾ ನಾತ್‌ಲ್ಲೊ ವೇಳ್ ಪಳೆವ್ನ್, ಘರಾ ಭಿತರ್ ರಿಗೊನ್ ಮ್ಹಜೊ ನವೊ ಕೋಟ್ ಚೋರ್ನ್ ಹಾಡ್ಲಾಯ್ ಆನಿ ತೊ ಘಾಲ್ನ್ ಗತ್ತಾರ್ ಭೊಂವ್ತಾಯ್. ಬರೆ ಮರ್ಯಾದಿನ್ ಮ್ಹಜೊ ಕೋಟ್ ನಿಕ್ಳಾವ್ನ್ ದಿ.

ಟಿಂಗುನ್ ಅಶೆಂ ಸಾಂಗ್‌ಲ್ಲೆಂಚ್ ಬಿಂಗುಕ್ ಪಿಂತೆಗ್ ಚಡ್ಲೊ. ರಾಗಾನ್ ಬಿಂಗುಚೆಂ ನಾಕ್ ಆನಿಕೀ ತಾಂಬ್ಡೆಂ ಜಾಲೆಂ. ತೊಂಡಾಕ್ ಆಯಿಲ್ಲ್ಯಾಬರಿ ಉಲಯ್ನಾಕಾ. ಹೊ ಕೋಟ್ ಮ್ಹಜೊ. ತುಜೊ ಮ್ಹಣೊಂಕ್ ಸಾಕ್ಸ್ ವಾ ಆದಾರ್ ಕಿತೆಂ?

ಟಿಂಗುಕ್ ರಡೊಂಕ್ ಆಯ್ಲೆಂ. ರಡೊನ್‌ಚ್ ಮ್ಹಣಾಲೊ. ತ್ಯಾ ಕೊಟಾಚೊ ರಂಗ್ ತಾಂಬ್ಡೊ. ಹ್ಯಾ ಬೊಕ್ರ್ಯಾ ಮಾಮಾನ್‌ಚ್ ತೊ ಶಿಂವ್‌ಲ್ಲೊ. ಜಾಯ್ ಜಾಲ್ಯಾರ್ ತಾಚೆಲಾಗಿಂ ವಿಚಾರ್. ಹೆಂ ಆಯ್ಕೊನ್ ಬೊಕ್ರ್ಯಾ ಮಾಮಾಕಿ ಬೆಜಾರ್ ಜಾಲೆಂ. ಆನಿ ಬಿರ್ಮತ್ ಪಾವೊನ್ ಬಿಂಗು ಸರ್ಶಿಂ ಯೇವ್ನ್ ತಾಣೆ ಘಾಲ್ಲೊ ಕೋಟ್ ಹಾಂವೆಂ ಶಿಂವ್‌ಲ್ಲೊ. ಕೊಟಾಚ್ಯಾ ಕೊಲರಾಚೆರ್ 'ಬೊಕ್ರೊ ಟೇಯ್ಲರಿಂಗ್' ಮ್ಹಳ್ಳಿ ಮ್ಹಜ್ಯಾ ನಾಂವಾಚಿ ಸ್ಲಿಪ್ ತಾಕಾ ಘಾಲ್ಯಾ ಮ್ಹಣಾಲೊ.

ಸಕ್ಡಾಂನಿ ಪಳೆಲೆಂ. ವ್ಹಯ್, ಬೊಕ್ರ್ಯಾ ಮಾಮಾನ್ ಸಾಂಗ್‌ಲ್ಲೆಂ ಸಾರ್ಕೆಂ ಮ್ಹಣ್ ತಾಂಕಾಂ ಸರ್ವ್ಯಾಂಕ್ ಕಳ್ಳೆಂ. ಉಪಾವ್‌ನಾಸ್ತಾಂ ಬಿಂಗು ಆಪ್ಣಾಚಿ ಚೂಕ್ ಒಳ್ಕಾಲೊ. ಸಕ್ಡಾಂನಿ ಮೆಳೊನ್ ತಾಕಾ ರಾನಾಂತ್ಲೊ ರಾಯ್ ಜಾವ್ನಾಸ್ಚ್ಯಾ ಶಿಂವಾ ಸರ್ಶಿಂ ವ್ಹೆಲೆಂ. ಥಂಯ್ ಶಿಂವಾನ್ ವಿಚಾರ್ ಕೆಲೊ. ಗಜಾಲ್ ಆಯ್ಕೊನ್ ಶಿಂವ್ ರಾಯ್ ರಾಗಾನ್ ಪೆಟೊನ್, ಮ್ಹಜ್ಯಾ ರಾಜ್ಯಾಂತ್

ಎದೊಳ್ ಪರ್ಯಾಂತ್ ಚೊರಿ ಮ್ಹಳ್ಳಿ ಜಾಂವ್ಕ್ ನಾ. ಹೆಂ ಪಯ್ಲೆಂ ಘಡಿತ್ ಜಾಲ್ಲ್ಯಾನ್ ಹ್ಯಾ ಪಾವ್ಟಿಂ ತಾಕಾ ಜೀವ್‌ದಾನ್ ದಿಲಾ. ಪುಣ್ ಶಿಕ್ಷಾ ಮಾತ್ರ್ ಆಸಾ. ಏಕ್ ಸಗ್ಳಿ ರಾತ್ ಘರಾ ರಾವನಾಸ್ತಾಂ ರಾನಾಂತ್ ಪಾವ್ಸಾಕ್ ಆನಿ ಹಿಂವಾಕ್, ತೆಂಯ್ ನಾಗ್ಡೊಚ್ ತಾಣೆ ರಾವಾಜೆ. ಬಿಂಗುನ್ ಶಿಕ್ಷಾ ಭೊಗುನ್ ಜಾತಚ್, ಆನಿ ಆಪುಣ್ ಕೆದಿಂಕ್‌ಚ್ ಚೊರ್ಯೊನಾ - ಆಳ್ಶಿಪಣ್ ಆದಾರ್ಯೊನಾ, ಕಾಮಾಕ್ ವಚೊನ್ ಜೊಡ್ತಲೊಂ ಮ್ಹಣ್ ಪ್ರತಿಜ್ಞಾ ಕೆಲಿ. ತಶೆಂಚ್ ತಾಣೆ ತಿ ಕಾರ್ಯಾನ್ ಕರ್ನ್ ದಾಕವ್ನ್ ಸರ್ವಾಂಚೆ ಮೆಚ್ವಣೆಕ್ ಫಾವೊ ಜಾಲೊ.

◆◆◆

ರಾನಾಂ ಹುಲ್ಪಾಲಿಂ - ಮಯ್ದಾನಾಂ ಜಾಲಿಂ

ಫ್ರಾನ್ಸ್ ದೆಶಾಂತ್ ಆದಿಂ, ಆತಾಂ ಆಸ್‌ಲ್ಲೆಬರಿ ಮಯ್ದಾನಾಂಚ್ ನಾತ್‌ಲ್ಲಿಂ ಖಂಯ್. ಆತಾಂ ಮಯ್ದಾನಾಂ ಆಸ್ಚ್ಯಾ ಪ್ರದೆಶಾಂನಿ ವಿಸ್ತಾರ್ ರಾನಾಂ ಆಸ್‌ಲ್ಲಿಂ ಮ್ಹಣ್ತಾತ್. ಥಂಯ್ ಕಶಿಂ ಮಯ್ದಾನಾಂ ಜಾಲಿಂ ವಾ ಉಬ್ಜಾಲಿಂ ಮ್ಹಣ್ಚ್ಯಾಕ್ ಹಿ ಏಕ್ ಕಾಣಿ ಸಾಕ್ಸ್.

ತ್ಯಾ ಏಕಾ ತೆಂಪಾರ್, ರಾನಾ ದೆಗೆನ್‌ಚ್ ಏಕ್ ದುಬ್ಳೊ ರಯ್ತ್ ತಾಚೆ ಬಾಯ್ಲೆ ಸಾಂಗಾತಾ ಜಿಯೆತಾಲೊ. ತೊ ಥಂಯ್ ಹಾಂಗಾ ಕಾಮ್ ಕರ್ನ್, ಕೂಲ್ ಜಾವ್ನ್ ಆಪ್ಣಾಕ್ ಮೆಳ್‌ಲ್ಲ್ಯಾ ಭಾಕ್ರ್ಯಾ ವಾ ಉಂಡೆ ಘರಾ ಹಾಡ್ತಾಲೊ, ಬಾಯ್ಲ್ ಘರ್ಚೆಂ ಕಾಮ್ ಕರ್ನ್ ಆಸ್ತಾಲಿ.

ಏಕ್ ದೀಸ್ ಹೊ ರಯ್ತ್ ಹರ್ಯೆಂಚೆಬರಿ ತಾಚೆಂ ಕಾಮ್ ಸಂಪವ್ನ್ ದೋನ್ ಭಾಕ್ರ್ಯಾಂ ಸಾಂಗಾತಾ ರಾನಾಚೆ ವಾಟೆರ್ ಚಲೊನ್ ಯೆತಾಲೊ. ತಿತ್ಲ್ಯಾರ್ ಏಕ್ ಬೊಲ್ಪೊ ಮುಕಾರ್ ಆಯ್ಲೊ. ತೊ ಎಕ್ದಮ್ ಭಾಗೆಟೊ ಜಾಲ್ಲೊ. ರಯ್ತಾಕ್ ಪಳೆವ್ನ್, ತೊಂಡ್ ಇಲ್ಲೆಂ ಉಗ್ತೆಂ ಕರ್ನ್ ತೊ ಪುಸ್ಪುಸೊಂಕ್ ಲಾಗ್ಲೊ. ಹೆಂ ಪಳೆವ್ನ್ ರಯ್ತ್ ಥರ್ತರ್ಲೊ ಆನಿ ಥಂಯ್ಚ್ ರೂಕ್ ಜಾಲ್ಲ್ಯಾಬರಿಂ ರಾವ್ಲೊ. ಭಿಯಾನ್ ತಾಕಾ ಧಾಂವೊಂಕಿ ಪಾಂಯ್ ಪರ್ತಾಲೆನಾಂತ್. ಬೊಲ್ಪ್ಯಾಲಾಗಿಂ ಝುಗಡ್ಯಾಂ ಮ್ಹಳ್ಯಾರ್ ತಾಚೆಲಾಗಿಂ ಕಿತೆಂಚ್ ಆಯ್ದಾಂ ನಾತ್‌ಲ್ಲಿಂ. ದೆಕುನ್ ತಾಣೆ ಉಪಾವಾನ್, ಬೊಲ್ಪ್ಯಾ ಮಾಮಾ, ತುಕಾ ಭುಕ್ ಲಾಗ್ಲ್ಯಾ ಮ್ಹಣ್ ದಿಸ್ತಾ ಮ್ಹಣ್ ಸಾಂಗ್ಲೆಂ. ಆನಿ ತಾಚೆಲಾಗಿಂ ಆಸ್‌ಲ್ಲೆ ಭಾಕ್ರೆಚೊ ಏಕ್ ಕುಡ್ಕೊ ಬೊಲ್ಪ್ಯಾಕ್ ಉಡಯ್ಲೊ.

ಬೊಲ್ಪ್ಯಾನ್ ತೊ ಕುಡ್ಕೊ ಖೆಲೊ. ಆತಾಂ ಭಾಕ್ರೆಚೆ ಧಾಕ್ಟೆ ಧಾಕ್ಟೆ ಕುಡ್ಕೆ ಘಾಲಿತ್ ರಯ್ತ್ ಮುಕಾರ್ ಗೆಲೊ. ಬೊಲ್ಪೊ ತೆ ಕುಡ್ಕೆ ಖಾವ್ನ್ ತಾಚ್ಯಾ ಪಾಟ್ಲ್ಯಾನ್‌ಚ್ ವೆತಾಲೊ.

ರಯ್ತ್ ಘರಾ ಪಾವ್ತಾನಾ ಆಕ್ರೆಚೊ ಕುಡ್ಕೊ ಮಾತ್ರ್ ಹಾತಾಂತ್ ಉರ್‌ಲ್ಲೊ. ತೊಯ್ ತಾಣೆ ಉಡಯ್ಲೊ ಆನಿ ಭಾಕ್ರಿ ಮುಗ್ದಾಲಿ. ಬೊಲ್ಪ್ಯಾ ಮಾಮಾ, ಕಿತೆಂಯ್ ಜಾಂವ್ ಮ್ಹಾಕಾ ತುವೆಂ ವಾಂಚಯ್ಲ್ಲೆಂಯ್ ಮ್ಹಣೊನ್ ತಾಣೆ ಹಾತ್ ಫಾಪುಡ್ಲೊ ಆನಿ ಭಿತರ್ ಗೆಲೊ. ಜಾಲ್ಯಾರೀ ಬೊಲ್ಪೊ ಘರಾ ಮುಕಾರ್‌ಚ್ ಬಸೊನ್ ಆಸ್‌ಲ್ಲೊ.

ಆಪ್ಣಾಚೊ ಪತಿ ರಿತ್ಯಾ ಹಾತಾಂನಿ ಆಯ್ಲ್ಲಾ ತೆಂ ಪಳೆವ್ನ್, ಆಜ್ ಕಿತೆಂ ಖಾಲಿ ಹಾತಾಂನಿ ಆಯ್ಲ್ಲಾಯ್? ತುಂ ಭಾಕ್ರ್ಯೊ ಹಾಡ್ತಾಯ್ ಮ್ಹಣ್ ಹಾಂವ್ ಇಲ್ಲೆಂ ನಿಸ್ತೆಂ ಕರ್ನ್ ತುಕಾ ರಾಕೊನ್ ಆಸಾಂ ಮ್ಹಣ್ ಬಾಯ್ಲ್ ಪುರ್ಪುರ್ಲಿ. ಪಯ್ಲೆಂಚ್ ಭಿಯೆವ್ನ್ ಆಸ್‌ಲ್ಲ್ಯಾ ರಯ್ತಾಕ್ ಬಾಯ್ಲೆಚಿಂ ಉತ್ರಾಂ ಆಯ್ಕೊನ್ ಜೀಬ್ ಪರ್ತಾನಾ ಜಾಲಿ. ತಾಣೆ 'ಬ್ಚೆ.. ಬ್ಚೆ... ಬ್ಚೆ....' ಕರ್ನ್ ಬೊಲ್ಪೊ ಬಸ್‌ಲ್ಲ್ಯಾಕಡೆ ಹಾತ್ ದಾಕಯ್ಲೊ.

ಓಹೋ ಗಜಾಲ್ ಅಶಿಗಿ? ತುವೆಂ ಭಿಯಾನ್ ಭಾಕ್ರ್ಯೊ ಉಡಯ್ಲ್ಯೊಯ್ ಆಸ್ತೆಲ್ಯೊ. ಆನಿ ಆಮಿ ಪೊಟಾಕ್ ಕಿತೆಂ ಖಾಂವ್ಚೆಂ? ಬಾಯ್ಲ್ ರಾಗಾನ್ ಮ್ಹಣಾಲಿ.

ತಿತ್ಲೆ ಕಶ್ಟ್-ವಾಂವ್ಟ್ ಕಾಡ್ನ್ ಮೆಳ್‌ಲ್ಲ್ಯೊ ಭಾಕ್ರ್ಯೊ ತ್ಯಾ ದಳಿದ್ರ್ ಬೊಲ್ಪ್ಯಾಕ್ ಉಡಯ್ಲ್ಯೊಯ್? ಆತಾಂ ವೆಗಿಂ ಬಾಗಿಲ್ ಘಾಲ್. ನಾ ತರ್ ಆಮ್ಕಾಂ ದೊಗಾಂಯ್ಕಿ ತೊ ಭೊಕಾಂವ್ಕ್ ಆಸಾ. ಆತಾಂ ಯೇ ಆಮಿ ತೆಂ ನಿಸ್ತೆಂ ಪುಣಿ ಖಾವ್ಯಾಂ ಮ್ಹಳೆಂ ಬಾಯ್ಲೆನ್.

ಬಾಯ್ಲೆನ್ ದಿಲ್ಲೆಂ ತೆಂ ನಿಸ್ತೆಂ ರಯ್ತಾನ್ ತ್ಯಾ ಬೊಲ್ಪ್ಯಾ ಮುಕಾರ್ ದವರ್ಲೆಂ. ತಾಣೆ ತೆಂಯಿ ಖೆಲೆಂ. ರಯ್ತಾಚಿ ಬಾಯ್ಲ್ ಮಾತ್ರ್ ನಿಸ್ತೆಂ ಖಾತಾಂ ಖಾತಾಂ ತ್ಯಾ ಬೊಲ್ಪ್ಯಾಕ್ ಸರ್ಸರಿ ಗಾಳಿ ಮಾರ್ನ್‌ಚ್ ಆಸ್‌ಲ್ಲಿ. ತಿಚ್ಯೊ ಗಾಳಿ ರಾವ್ಲ್ಯಾ ಉಪ್ರಾಂತ್ ಬೊಲ್ಪೊ ಉಟೊನ್ ಗೆಲೊ.

ರಯ್ತಾನ್ ಆನಿ ತಾಚೆ ಬಾಯ್ಲೆನ್ ಏಕ್ ಗಾಯ್ ಕಾಣ್ಘೆಜೆ ಮ್ಹಣ್ ಪಯ್ಶೆ ಜಮವ್ನ್ ದವರ್‌ಲ್ಲೆ. ತಶೆಂ ಏಕ್ ಗಾಯ್ ಘೆಂವ್ಚೆ ತಿತ್ಲೆ ಪಯ್ಶೆ ಜಮೊ ಜಾಲ್ಲ್ಯಾನ್ ರಯ್ತ್ ತೆ ಪಯ್ಶೆ ಘೆವ್ನ್ ಗಾಯ್ ಕಾಣ್ಘೆಯಾಂ ಮ್ಹಣ್ ಚಿಂತುನ್ ಸಾಂತೆಕ್ ಗೆಲೊ. ಗಾಯೊ ಆಸ್‌ಲ್ಲ್ಯೊ ತರೀ ಮೋಲ್ ಎಕ್ದಮ್ ವಿಪ್ರೀತ್ ಆಸ್‌ಲ್ಲೆಂ. ತಾಚೆಲಾಗಿಂ ಆಸ್ಚೆ ಪಯ್ಶೆ ಉಣೆ ಪಡ್ಲೆ. ತೊ ನಿರಾಶಿ ಜಾವ್ನ್ ಸಾಂತೆಂತ್ ಭೊಂವ್ತಾನಾ ಏಕ್ ದಾಟೊ-ಮೊಟೊ ಮನಿಸ್ ತಾಚೆ ಸರ್ಶಿಂ ಆಯ್ಲೊ. ತಾಚೆಂ ತೊಂಡ್ ಬೊಲ್ಪ್ಯಾಚ್ಯಾ ತೊಂಡಾಬರಿ ದಿಸ್ತಾಲೆಂ. ತುಂ ಕಿತೆಂ ಭಾರಿಚ್ ಬೆಜಾರಾಯೆನ್ ಆಸಾಯ್? ತುಂ ಗಾಯ್ ಘೆಂವ್ಕ್ ಆಯ್ಲ್ಲಾಯ್‌ಮೂ? ಮ್ಹಣ್ ವಿಚಾರಿಲಾಗ್ಲೊ.

ವ್ಹಯ್ ಸಾಯ್ಬಾ, ಪುಣ್ ಕಿತೆಂ ಕರ್ಚೆಂ ಮ್ಹಜೆಲಾಗಿಂ ಜಾಯ್ ಪುರ್ತೆ ಪಯ್ಶೆನಾಂತ್.

ತುಂ ಕಾಂಯ್ ಖಂತ್ ಕರಿನಾಕಾ. ಮ್ಹಜೆ ಸಾಂಗಾತಾ ಯೆ. ಮ್ಹಜ್ಯಾ ಗೊಟ್ಯಾಂತ್ ಬರ್ಯೊ ಬರ್ಯೊ ಗಾಯೊ ಆಸಾತ್. ತುಕಾ ಪಸಂದ್ ಜಾಲ್ಲಿ ಘೆವ್ನ್ ವಚ್ ಮ್ಹಣಾಲೊ ತೊ.

ರಯ್ತ್ ತಾಚೆ ಸಾಂಗಾತಾ ಗೆಲೊ. ತೆ ಎಕಾ ವ್ಹಡ್ಲ್ಯಾ ಗೊಟ್ಯಾಸರ್ಶಿಂ ಪಾವ್ಲೆ. ತಾಂತುಂ ಮಸ್ತ ಬರೆ ಜಾತಿಚ್ಯೊ, ವಿವಿದ್ ನಮುನ್ಯಾಚ್ಯೊ ಗಾಯೊ ಆಸ್‌ಲ್ಲ್ಯೊ. ಆತಾಂ ಹಾಂತ್ಲಿ ತುಜೆ ಪಸಂದೆಚಿ ಏಕ್ ಗಾಯ್ ವಿಂಚ್ ಮ್ಹಣಾಲೊ ತೊ ವೆಕ್ತಿ.

ರಯ್ತಾನ್ ತಶೆಂಚ್ ಕೆಲೆಂ ಆನಿ ತಾಚೆಂ ಮೊಲ್ ಕಿತ್ಲೆಂ ಮ್ಹಣ್ ವಿಚಾರ್ತಾನಾ, ತುವೆಂ ಏಕ್ ಧೆಡ್ಕಿಯಿ ದೀಜೆ ಮ್ಹಣ್ ನಾ. ಹಾಂವ್ ಬರ್ಯಾಕ್ ಬರೊ... ಪಾಡಾಕ್ ಪಾಡ್. ಅಶೆಂ ಸಾಂಗೊನ್ ಗಾಯ್ಚೆ ಗೊಮ್ಟೆಕ್ ದೊರಿ ಬಾಂದುನ್, ತಿ ಗಾಯ್ ರಯ್ತಾಕ್ ದಿಲಿ.

ರಯ್ತ್ ದಾಕ್ಯೆಣೆನ್‌ಚ್ ಹೆಂ ಕಿತೆಂ ತುಕಾ ಮ್ಹಜೆ ವಯ್ರ್ ಇತ್ಲಿ ಬಿರ್ಮತ್. ಕಾರಣ್ ವಿಚಾರ್ಯೆತ್‌ಗಿ? ಮ್ಹಣ್ ವಿಚಾರುಂಕ್ ಲಾಗ್ಲೊ.

ತುವೆಂ ತ್ಯಾ ದೀಸ್ ಜೊಡ್‌ಲ್ಲ್ಯೊ ಭಾಕ್ರ್ಯೊ ಕೊಣಾಕ್ ದಿಲ್ಲ್ಯೊ ಮ್ಹಣ್ ತುಕಾ ಉಡಾಸ್ ಆಸಾಗಿ? ತೊಚ್ ಹಾಂವ್ ಮ್ಹಣೊನ್ ಏಕ್ ಲ್ಹಾನ್ ಕಂರ್ಡೊ ರಯ್ತಾಕ್ ದೀವ್ನ್, ಹಿ ಏಕ್ ಮ್ಹಜಿ ಕಾಣಿಕ್ ಮ್ಹಣ್ ಸಾಂಗೊನ್ ತುಜೆ ಬಾಯ್ಲೆಕ್ ದೀಜೆ. ಹಾಚೆ ಭಿತರ್ ಕಿತೆಂ ಆಸಾ ಮ್ಹಣ್ ತಿಚೆ ಶಿವಾಯ್ ಹೆರ್ ಕೊಣೆಂಯ್ ಪಳೆಂವ್ಕ್ ನಜೊ. ತಿಣೆ ಎಕ್ಸುರಿ ಆಸ್ತಾನಾ ಮಾತ್ರ್ ಪಳೆಜೆ. ಹೆಂ ಹಾಂವೆಂ ಸಾಂಗ್‌ಲ್ಲೆಂ ಸಗ್ಳೆಂ ಉಡಾಸಾನ್ ತಿಕಾ ಕಳಯ್ ಮ್ಹಣಾಲೊ.

ಹೆಂ ಆಯ್ಕೊನ್ ರಯ್ತಾಕ್ ಸಂತೊಸ್ ಜಾಲೊ, ಸಾಂಗಾತಾ ಅಜ್ಯಾಪ್ ಸಯ್ತ್ ಪಾವ್ಲೊ. ತೊ ಗಾಯ್ ಆನಿ ಕಂರ್ಡೊ ಘೆವ್ನ್ ಘರ್ಚೆ ವಾಟೆಕ್ ಲಾಗ್ಲೊ. ಪುಣ್ ತ್ಯಾ ಕಂರ್ಡ್ಯಾಂತ್ ಕಿತೆಂ ವಿಚಿತ್ರ್ ಆಸಾಗಿ ಮ್ಹಣ್ ಪಳೆಂವ್ಕ್ ಹರ್ ಮೆಟಾಂ-ಮೆಟಾಂಕ್ ತಾಚಿ ಆತುರಾಯ್ ಚಡ್ಲಿ. ಕಂರ್ಡೊ ತಾಣೆ ಹಾಲವ್ನ್ ಪಳೆಲೊ. ಕಿತೆಂಯ್ ಆವಾಜ್ ನಾ. ಹುಂಗೊನ್ ಪಳೆಲೊ, ಕಾನಾಲಾಗಿಂ ದವರ್ಲೊ. ಪುಣ್ ಕಿತೆಂ ಆಸಾ ಮ್ಹಳ್ಳೆಂ ಕಳ್ಳೆಂನಾ ತಾಕಾ.

ರಾನಾಂತ್ ಮುಕಾರ್ ಚಲ್ತಾಂ ಚಲ್ತಾಂ ತಾಕಾ ಆತುರಾಯ್ ತಡ್ವುಂಕ್ ಜಾಲಿನಾ. ಬಾಯ್ಲೆ-ಘೊವಾ ಮದೆಂ ಘುಟ್ ತರೀ ಕಸಲೊ? ಅಶೆಂ ಚಿಂತುನ್ ತಾಣೆ ಗಾಯ್ಕ್ ಏಕ್‌ಕಡೆ ಬಾಂದ್ಲೆಂ. ಬರೆಂ ತಣ್ ಆಸ್‌ಲ್ಲ್ಯಾಕಡೆ ಆರಾಮಾಯೆನ್ ಬಸ್ಲೊ ಆನಿ ಆಪ್ಣಾಚ್ಯಾ ಹಾತಾಂತ್ ಆಸ್‌ಲ್ಲ್ಯಾ ಕಂರ್ಡ್ಯಾಚೆಂ ಧಾಂಪ್ಣೆಂ ತಾಣೆ ಹಳ್ತಾರ್ ಉಗ್ತೆಂ ಕೆಲೆಂ. ಉಗ್ತೆಂ ಕೆಲ್ಲೆಂಚ್ ತಾಚ್ಯಾ ಭಿತರ್ಲೆಂ ದೃಶ್ಯ್ ಪಳೆವ್ನ್, ಜ್ಯೊರಾನ್ ಕಿಂಕ್ರಾಟ್ ಮಾರ್ನ್ ತೊ ಕಂರ್ಡೊ ತಾಣೆ ಉಡಯ್ಲೊ.

ಕಂರ್ಡ್ಯಾ ಭಿತರ್ ಥಾವ್ನ್ ಭಿರಾಂಕುಳ್ ಉಜೊ ಉಟೊನ್ ಆಸ್‌ಲ್ಲೊ. ತೊ ಉಜೊ ಸಗ್ಳ್ಯಾಂನಿ ವಿಸ್ತಾರ್ಲೊ ಆನಿ ರಾನ್ ಸಗ್ಳೆಂ ಪೆಟೊಂಕ್ ಸುರು ಜಾಲೆಂ. ಸಗ್ಳ್ಯಾಂನಿ ಉಜೊಚ್ ಉಜೊ. ಬೋವ್‌ಶಾ ಮ್ಹಜೆ ಬಾಯ್ಲೆನ್ ತ್ಯಾ ದೀಸ್ ಬೊಲ್ಪ್ಯಾಕ್ ಗಾಳಿ ಯೆಟ್‌ಲ್ಲ್ಯಾನ್ ತಾಣೆ ಫಾರಿಕ್ಪಣ್ ಕಾಣ್ಘೆಲಾಂ ಜಾಯ್ಜೆ. ಮ್ಹಜೆ ಬಾಯ್ಲೆನ್ ಹ್ಯಾ ಉಜ್ಯಾಕ್ ಲಾಸೊನ್ ಕರ್ಪಾಜೆ

ಮ್ಹಣ್‌ಚ್ ತೆಂ ಎಕ್ಲೆಂಚ್ ಆಸ್ತಾನಾ ಉಗ್ತೆಂ ಕರಿಜೆ ಮ್ಹಣ್ತಾಲೊ ಜಾಯ್ಜೆ ತೊ ಬೊಲ್ಪೊ ಚಿಂತ್ಲೆಂ ರಯ್ತಾನ್.

ರಯ್ತ್ ತಾಚ್ಯಾ ಗಾಯ್ಕ್ ಘೆವ್ನ್, ಕಸೊಯ್ ಉಜೊ ಚುಕವ್ನ್ ಘರಾ ಆಯ್ಲೊ. ಘಡ್‌ಲ್ಲಿ ಗಜಾಲ್ ಬಾಯ್ಲೆಕ್ ವಿವರಿಲಿ. ಉಪ್ರಾಂತ್ ತಿಂ ಉಟಾಉಟಿಂ ಪಯ್ಸಿಲ್ಯಾ ಗಾಂವಾಕ್ ಗೆಲಿಂ.

ತ್ಯಾ ಕಂರ್ಣ್ಯಾಥಾವ್ನ್ ಉಟ್‌ಲ್ಲೊ ಉಜೊ ಹಜಾರೊಂ ಮಯ್ಲಾಂ ವಿಸ್ತಾರೊನ್ ಸಗ್ಳೆಂ ರಾನ್ ಭಸ್ಮ್ ಜಾಲೆಂ. ತಶೆಂ ಥಂಯ್ಚೆಂ ರಾನ್ ಸಗ್ಳೆಂ ಹುಲ್ಪೊನ್ ಗೊಬೊರ್ ಜಾವ್ನ್ ಸಗ್ಳಿ ಸುವಾತ್ ಮಯ್ದಾನ್ ಜಾಲೆಂ.

◆◆◆

ಪೊಕ್ರಿ ರಾಯ್‌ಕುಂವರ್

ಎಕಾ ಗಾಂವಾಂತ್ ಏಕ್ ರಾಯ್ ಆಸ್‌ಲ್ಲೊ. ತಾಕಾ ಸುಮಾರ್ ವರ್ಸಾಂ ಮ್ಹಣಾಸರ್ ಭುರ್ಗಿಂ ಜಾಂವ್ಕ್ ನಾತ್‌ಲ್ಲಿಂ. ಆಕ್ರೇಕ್ ಎಕ್ಲೊ ಚೆರ್ಕೊ ಭುರ್ಗೊ ಜಲ್ಮಾಲೊ. ಭುರ್ಗ್ಯಾಕ್ ಜಲ್ಮ್ ದಿತೆಚ್ ರಾಣಿ ಮರಣ್ ಪಾವ್ಲಿ. ಆವಯ್ ನಾತ್‌ಲ್ಲೊ ಭುರ್ಗೊ ಮ್ಹಣ್ ರಾಯಾನ್ ಕೊಂಡಾಟ್ಯಾನ್ ತಾಕಾ ವಾಗಯ್ಲೊ. ಹಾಚೊ ಪ್ರತಿಫಳ್ ಜಾವ್ನ್ ರಾಯ್‌ಕುಂವರ್ ದುಶ್ಟ್ ಜಾಲೊ. ಪಾಡ್ ವೆಕ್ತಿಂಚೊ ಸಹವಾಸ್ ತಾಣೆ ಕೆಲೊ. ಹ್ಯಾ ಖೊಟ್ಯಾಂ ಸಾಂಗಾತಾ ಮೆಳೊನ್, ತೆಣೆ-ಹೆಣೆ ಭೊಂವೊನ್ ಥಂಯ್ಚೆ ಪರ್ಜೆಕ್ ವಿವಿದ್ ರಿತಿಂನಿ ಉಪದ್ರ್ ದೀವ್ನ್ ತಾಚೊ ವೇಳ್ ಪಾಶಾರ್ ಕರ್ತಾಲೊ. ತಾಂಚೆಂ ಬೆಳೆಂ ಸಯ್ತ್ ತೊ ನಾಸ್ ಕರ್ತಾಲೊ. ಹೊ ಏಕ್ ಸದಾಂಚೊ ಖೆಳ್ ಜಾಲೊ ತಾಕಾ. ಹಾಚೆ ವಿಶ್ಯಾಂತ್ ರಾಯಾಲಾಗಿಂ ದೂರ್ ದೀಂವ್ಕ್ ಕೊಣಾಯ್ಕಿ ಧಯ್ರ್ ನಾತ್‌ಲ್ಲೆಂ. ಅಶೆಂ ಗಾಂವ್ಚೊ ಲೋಕ್ ಮಾವ್ನ್‌ಪಣಿ ಹಾಚೆ ಉಪದ್ರ್ ಸೊಸುನ್ ಆಸ್‌ಲ್ಲೊ.

ತ್ಯಾಚ್ ಗಾಂವಾಂತ್ ಏಕ್ ಮಾಗ್-ವ್ರೊಳ್ಪಿ ಆಸ್‌ಲ್ಲೊ. ತೊ ಭಾರಿಚ್ ಮೊವಾಳ್ ಸಬಾವಾಚೊ ವೆಕ್ತಿ. ತಾಚೆಂ ಕಾಳಿಜ್ ಆನಿ ಮನ್ ಫುಲಾಬರಿ ಮೊವಾಳ್. ತೊ ಥರಾ-ಥರಾಂಚಿಂ ರಂಗಾಳ್ ಸೊಬಿತ್ ಕಾಪ್ಡಾಂ ತಾಚ್ಯಾ ಮಾಗಾಂತ್ ವ್ರೋಳ್ನ್ ತಯಾರ್ ಕರ್ತಾಲೊ. ತಾಕಾ ರಾಗ್ ಮ್ಹಳ್ಳೊ ಯೇನಾತ್‌ಲ್ಲೊ. ಕೋಣೆಂಯ್ ಕಿತೆಂಯ್ ಚೂಕ್ ಕೆಲ್ಯಾರಿ ರಾಗ್ ಕರಿನಾಸ್ತಾಂ ಶಾಂತ್‌ಪಣಾನ್ ಆಸ್ತಾಲೊ ಆನಿ ಕೊಣಾಯ್ಕಿ ಮನ್ ದುಕ್ಚೆಪರಿಂ ಉಲಯ್ನಾತ್‌ಲ್ಲೊ. ತಾಣೆ ತಯಾರ್ ಕೆಲ್ಲಿಂ ಕಾಪ್ಡಾಂ-ವಸ್ತುರಾಂ ಚಡ್ ಮೊಲಾಕ್ ವಿಕಿನಾಸ್ತಾಂ ಹಳ್ಟ್ ಆನಿ ವಾಜ್ಬಿ ಮೊಲಾಕ್ ವಿಕ್ತಾಲೊ. ತಶೆಂ ಜಾಲ್ಲ್ಯಾನ್ ಹಾಚೆರ್ ಸಕ್ಡಾಂಕ್ ಭಾರಿಚ್ ಮೋಗ್, ಅಬಿಮಾನ್ ಆನಿ ಗವ್ರವ್.

ಅಶೆಂ ಆಸ್ತಾಂ ಏಕ್ ದೀಸ್ ರಾಯ್‌ಕುಂವರ್ ತಾಚ್ಯಾ ಖೊಟ್ಯಾ ಇಶ್ಟಾಂ ಸಾಂಗಾತಾ ಶ್ಹೆರಾಂತ್ ಥಂಯ್-ಹಾಂಗಾ ಭೊಂವೊನ್ ನಿಮಾಣೆಂ ಹ್ಯಾ ಮಾಗ್-ವೊಳ್ಯಾ ಸರ್ಶಿಂ ಆಯ್ಲೊ. ತವಳ್ ತಾಚೆ ಈಶ್ಟ್, ಹೊ ಮಾಗ್-ವೊಳ್ಪಿ ಕಾಂಯ್ ಚಿಲ್ಲರಾಚೊ ಮನಿಸ್ ನ್ಹಯ್. ತಾಕಾ ಸರ್ವ್ ಬರೊ ಮಾನ್-ಮರ್ಯಾದ್ ದಿತಾತ್ ಮ್ಹಣ್ ತೊ ಗರ್ವಾನ್ ಭರ್ಲಾ. ಹಂಕಾರ್ ತಾಚ್ಯಾ ಮಾತ್ಯಾರ್ ಚಡ್ಲಾ. ಹಾಕಾ ರಾಗ್ ಮ್ಹಳ್ಯೊ ಯೇಂವ್ಕ್‌ಚ್ ಯೇನಾ ಖಂಯ್ – ಅಶೆಂ ಪುರಾ ತಾರಿಫೊ ಕರ್ನ್ ರಾಯ್‌ಕುಂವರಾಚ್ಯಾ ಕಾನಾಂತ್ ಸಾಂಗಾಲಾಗ್ಲೆ. ಹೆಂ ಸಗ್ಳೆಂ ಆಯ್ಕೊನ್ ರಾಯ್‌ಕುಂವರಾಕಿ ಕಿತೆಂಗಿ ವಿಶೇಸ್ ಭೊಗ್ಲೆಂ. ಹಾಕಾ ಆತಾಂ ಕಿತೆಂಯ್ ಪುಣಿ ಕರ್ನ್ ಚಿಡಾಯ್ಜೆ. ರಾಗ್ ಯೆತಾಗಿ ನಾಂಗಿ ಮ್ಹಳ್ಳೆಂ ಪಳೆಜೆ ಮ್ಹಣ್ ಮಾಗ್-ವೊಳ್ಯಾಚ್ಯಾ ಘರಾ ಭಿತರ್ ರಿಗ್ಲೊ.

ಮಾಗ್-ವೊಳ್ಯಾನ್ ರಾಯ್‌ಕುಂವರಾಕ್ ಸಂತೊಸಾನ್ ಸ್ವಾಗತ್ ಕೆಲೊ. ರಾಯ್‌ಕುಂವರಾನ್ ಥಂಯ್ಟ್ ಆಸ್‌ಲ್ಲೆಂ ಏಕ್ ಕಾಪಡ್ ದಾಕವ್ನ್, ಹ್ಯಾ ಕಾಪ್ಡಾಚೆಂ ಮೋಲ್ ಕಿತೆಂ? ಮ್ಹಣ್ ವಿಚಾರ್ಲೆಂ.

ತಾಚೆಂ ಮೋಲ್ ಪನ್ನಾಸ್ ರುಪಯ್ ಮ್ಹಣಾಲೊ ಮಾಗ್-ವೊಳ್ಪಿ. ತಿತ್ಲೆಂ ಆಯ್ಕೊನ್ ರಾಯ್‌ಕುಂವರಾನ್ ಆಪ್ಲೆ ತಲ್ವಾರಿನ್ ಕಾಪ್ಡಾಚೆ ದೋನ್ ಕುಡ್ಕೆ ಕೆಲೆ. ತರ್ ಹ್ಯಾ ಎಕಾ ಕುಡ್ಕ್ಯಾಚೆಂ ಮೋಲ್ ಕಿತ್ಲೆಂ? ಮ್ಹಣ್ ವಿಚಾರ್ಲೆಂ.

ಮಾಗ್-ವೊಳ್ಪಿ ಶಾಂತ್ ಆನಿ ಬೊಳೆ ರಿತಿನ್ ಪಂಚ್ವೀಸ್ ರುಪಯ್ ಮ್ಹಣಾಲೊ. ಪರ್ತ್ಯಾನ್ ರಾಯ್‌ಕುಂವರಾನ್ ತ್ಯಾ ಕುಡ್ಕ್ಯಾಚೆ ದೋನ್ ಕುಡ್ಕೆ ಕೆಲೆ. ಹ್ಯಾ ಎಕಾ ಕುಡ್ಕ್ಯಾಕ್ ಕಿತ್ಲೆಂ ಮೋಲ್ ಜಾತಾ? ಮ್ಹಣ್ ವಿಚಾರ್ಲೆಂ. ತರೀ ಮಾಗ್-ವೊಳ್ಯಾನ್ ರಾಗ್ ಕರಿನಾಸ್ತಾಂ ಹಾಚೆಂ ಮೋಲ್ ಸಾಡೆ ಬಾರಾ ರುಪಯ್ ಮ್ಹಣಾಲೊ.

ರಾಯ್‌ಕುಂವರಾಕ್ ಏಕ್‌ಚ್ ಹಟ್. ಕಶೆಂಯ್ ಪುಣಿ ಕರ್ನ್ ಹ್ಯಾ ಮಾಗ್-ವೊಳ್ಯಾಕ್ ಚಾಳ್ವಯ್ಜೆ ಮ್ಹಣ್. ದೆಕುನ್ ಆನಿಕೀ ಕಾಪ್ಡಾಚೆ ಕುಡ್ಕೆ-ಕುಡ್ಕೆ ಕರ್ನ್ ಮೋಲ್ ವಿಚಾರಿತ್ ಗೆಲೊ. ಪುಣ್ ಮಾಗ್-ವೊಳ್ಯಾನ್ ಕಿತೆಂಚ್ ರಾಗ್ ದಾಕಯ್ಲೊ ನಾ. ಶಾಂತ್‌ಪಣಾನ್‌ಚ್ ಕುಡ್ಕ್ಯಾಂಚೆಂ ಮೋಲ್ ಸಾಂಗಿತ್ ಆಸ್‌ಲ್ಲೊ.

ಅಶೆಂ ಕಾಪಡ್ ನಿಮಾಣೆಂ ಚಿಂದಿ-ಚಿರ್ಪಾಟ್ ಕೆಲೆಂ ರಾಯ್‌ಕುಂವರಾನ್. ಮ್ಹಾಕಾ ಹ್ಯಾ ಪಿಂದ್‌ಲ್ಲ್ಯಾ ತಿರ್ಕಾಟ್ ಜಾಲ್ಲ್ಯಾ ಕಾಪ್ಡಾಂತ್ ಕಾಂಯ್ ಉಪೆಗ್ ನಾ. ಹೆಂ ಕಾಪಡ್ ಮ್ಹಾಕಾ ನಾಕಾ ಮ್ಹಣಾಲೊ.

ಜಾಲ್ಯಾರಿ ಮಾಗ್-ವೊಳ್ಪಿ ರಾಗಾರ್ ಜಾಲೊ ನಾ. ವ್ಹಯ್ ಹೆ ಕುಡ್ಕೆ ತುಕಾ ಕಾಂಯ್ ಉಪ್ಕಾರಾಕ್ ಪಡಾನಾಂತ್ ತೆಂ ಖರೆಂ. ಹಾಂತುಂ ಮ್ಹಾಕಾ ಕಾಂಯ್ ಬೆಜಾರ್ ನಾ. ಮಾಗ್-ವೊಳ್ಯಾನ್ ಶಾಂತ್ ರಿತಿನ್ ಮೊವಾಳಾಯೆನ್ ಮ್ಹಳ್ಳಿಂ ಉತ್ರಾಂ ಆಯ್ಕೊನ್ ರಾಯ್‌ಕುಂವರ್ ನಿರಾಶಿ ಜಾಲೊ. ತಾಕಾ ಚಾಳ್ವಯ್ಜೆ - ರಾಗ್ ಹಾಡಯ್ಜೆ, ತಾಚೆಲಾಗಿಂ ಝುಗಡಿಜೆ ಮ್ಹಣ್

ನಾಕಾರಿ ಚಿಂತ್ನಾಂ ಮತಿಂತ್ ಘೆವ್ನ್ ಆಯಿಲ್ಲ್ಯಾ ತಾಕಾ ಮಾಗ್-ವ್ರೊಳ್ಳ್ಯಾಚೆಂ ಬರೆಂ ಮನ್ ಪಳೆವ್ನ್ ಅಜ್ಯಾಪ್ ಜಾಲೆಂ. ಅಸಲ್ಯಾ ಸಬಾವಾಚ್ಯಾ ವೆಕ್ತಿಕ್ ತಾಣೆ ಎದೊಳ್ ಪರ್ಯಾಂತ್ ತಾಚೆ ಜಿಣ್ಯೆಂತ್ ಪಳೆಂವ್ಕ್ ನಾತ್ಲ್ಲೆಂ. ತೊ ತಾಚ್ಯಾ ತ್ಯಾ ಪಾಡ್ ಕರ್ತುಂವಾಂ ಆನಿ ನಡ್ತ್ಯಾಂ ವಿಶ್ಯಾಂತ್ ಚುರ್ಚುರ್ಲೊ ಆನಿ ತಾಕಾ ಲಜ್ ಭೊಗ್ಲಿ. ದೆಕುನ್ ತಾಣೆ ಪನ್ನಾಸ್ ರುಪಯ್ ಮಾಗ್-ವ್ರೊಳ್ಳ್ಯಾಕ್ ದೀವ್ನ್; ಮ್ಹಾಕಾ ಕಾಪಡ್ ನಾಕಾ ತರೀ ತಾಚೆಂ ಮೊಲ್ ಕಾಣ್ಘೆ. ತುಕಾ ನಶ್ಟ್ ಕರುಂಕ್ ಮ್ಹಾಕಾ ಮನ್ ನಾ ಮ್ಹಣಾಲೊ ರಾಯ್‌ಕುಂವರ್.

ಮಾಗ್-ವ್ರೊಳ್ಳ್ಯಾನ್ ತೆ ಪಯ್ಶೆ ಘೆತ್ಲೆನಾಂತ್. ಹ್ಯಾ ಕಾಪ್ಡಾಚ್ಯಾ ಕುಡ್ಕ್ಯಾಂನಿ ತುಕಾ ಕಾಂಯ್ ಪ್ರಯೋಜನ್ ನಾ ತಶೆಂ ಮ್ಹಾಕಾಯ್ ನಾ. ತಶೆಂ ಜಾಲ್ಲ್ಯಾನ್ ಮ್ಹಾಕಾ ಹೆ ಪಯ್ಶೆ ನಾಕಾತ್ ಮ್ಹಣಾಲೊ ತೊ.

ಹಾಂವ್ ರಾಯ್‌ಕುಂವರ್. ಮ್ಹಜೆಲಾಗಿಂ ರಾಸ್ ರಾಸ್ ಪಯ್ಶೆ-ದುಡು-ಭಾಂಗಾರ್ ಆಸಾ. ಹೆ ಚಿಲ್ಲರ್ ಪನ್ನಾಸ್ ರುಪಯ್ ಮ್ಹಾಕಾ ಕಾಂಯ್ಚ್ ನ್ಹಂಯ್. ಪುಣ್ ತುಂ ದುಬ್ಳೊ. ತುಕಾ ನಶ್ಟ್ ಜಾಲಾ ಜಾಲ್ಯಾರ್ ತೊ ಹಾಂವೆಂಚ್ ಭರ್ತಿ ಕರಿಜೆ ನ್ಹಯ್ವೇ? ಮ್ಹಣೊನ್ ಆಪ್ಣಾಕ್‌ಚ್ ಹೊಗೊಳ್ಸುಂಕ್ ಲಾಗ್ಲೊ.

ಮಾಗ್-ವ್ರೊಳ್ಳಿ ಶಾಂತ್‌ಪಣಾನ್‌ಚ್ ಮ್ಹಣಾಲೊ: ಮ್ಹಾಕಾ ಜಾಲ್ಲೊ ಹೊ ನಶ್ಟ್ ತುಜ್ಯಾ ಹ್ಯಾ ಪನ್ನಾಸ್ ರುಪ್ಯಾಂನಿ ಭರ್ತಾ ಮ್ಹಳ್ಳಿ ತುಜಿ ಅಬಿಪ್ರಾಯ್ ಸಾರ್ಕಿ ನ್ಹಯ್. ಹಿ ತುಜಿ ಸಮ್ಜಣಿ ಖಂಡಿತ್ ಚೂಕ್ ಜಾವ್ನಾಸಾ. ಹಜಾರೊಂ ರಯ್ತ್ಯಾಂನಿ ದೀಸ್-ರಾತ್, ಕಶ್ಟ್-ಘಾಮ್ ಕಾಡ್ನ್ ಕಾಪ್ಸಾಚೆಂ ಬೆಳೆಂ ಕರ್ನ್ ಕಾಪುಸ್ ಕೆಲಾ. ಮ್ಹಜೆಂ ಬಾಯ್ಲ್ ಪಿಡೇಸ್ತ್ ತರಿ ತಾಣೆ ಕಶ್ಟಾಂ-ವಾಂಪ್ಶಿನ್ ಸುತ್ ತಯಾರ್ ಕೆಲಾಂ ಆನಿ ಹ್ಯಾ ಸುತಾನ್ ತೀನ್-ಚಾರ್ ದೀಸ್ ಖಳ್ಮಿತ್ ನಾಸ್ತಾಂ ವಾವ್ರುನ್ ಹಾಂವೆಂ ಹೆಂ ಕಾಪಡ್ ತಯಾರ್ ಕೆಲಾಂ. ಅಶೆಂ ಇತ್ಲ್ಯಾ ಜಣಾಂಚೊ ವಾವ್ರ್-ವಾಂವ್ಟ್ ಸಾರ್ತಕ್ ಜಾಯ್ಜೆ ಜಾಲ್ಯಾರ್ ಹೆಂ ಕಾಪಡ್ ವಾ ವಸ್ತುರ್ ಕೊಣೆಂಯ್ ಪುಣಿ ನ್ಹೆಸೊನ್ ಸಂತೊಸ್ ಭೊಗಾಜೆ. ತಸಲೊ ಸಂತೊಸ್ ಹ್ಯಾ ಪಯ್ಶ್ಯಾಂವರ್ವಿಂ ಮೆಳನಾ... ಖಂಡಿತ್ ಮೆಳನಾ.

ಮಾಗ್-ವ್ರೊಳ್ಳಿ ಮೊವಾಳಾಯೆನ್ ತಾಚಿಂ ಭೊಗ್ಣಾಂ ಸಾಂಗೊನ್‌ಚ್ ವೆತಾಲೊ. ಹಾಚೆಂ ಉಲೊಣೆಂ ಆಯ್ಕ್ಯಾತ್ ಆಸ್‌ಲ್ಲ್ಯಾ ರಾಯ್‌ಕುಂವರಾಚೆಂ ಮನ್ ಬರ್ಬ್ಯಾಬರಿ ಕರ್ಗೊಂಕ್ ಲಾಗ್ಲೆಂ. ತಾಚ್ಯಾ ಬಾಪಾಯ್ನ್ ಆಪ್ಣಾಕ್ ಏಕ್‌ಪಾವ್ಟಿಂ ಪುಣಿ ಅಸಲಿಂ ನ್ಯಾಯ್-ನಿತಿಚಿಂ ಉತ್ರಾಂ ವಾ ಕಿತೆಂಚ್ ಬೂದ್‌ಬಾಳ್ ಸಾಂಗ್‌ಲ್ಲಿನಾ. ತಕ್ಶಣ್ ತಾಚೆಂ ಮನ್-ಕಾಳಿಜ್ ಪರಿವರ್ತನ್ ಜಾಲೆಂ. ದೊಳ್ಯಾಂನಿ ದುಕಾಂ ಪಾಜಾರ್ಲಿಂ. ಮಾಗ್-ವ್ರೊಳ್ಳ್ಯಾಚ್ಯಾ ಪಾಂಯಾಂಕ್ ಪಡೊನ್, ಮ್ಹಜಿ ಚೂಕ್ ಜಾಲಿ, ಮ್ಹಜೊ ಅಪ್ರಾದ್ ಭೊಗ್ಸಿ, ಆನಿ ಮುಕಾರ್ ಅಸಲ್ಯೊ ಚುಕಿ ಆದಾರ್ಚ್ಯೊನಾ, ತುವೆಂ ಮ್ಹಜೆ ದೊಳೆ ಉಗಡ್ಲೆಯ್. ಆಜ್‌ಥಾವ್ನ್ ಹಾಂವ್ ಬರಿ ಜಿಣಿ ಆದಾರ್ತಲೊಂ ಮ್ಹಣ್ ಸಾಂಗೊನ್ ತಾಚ್ಯಾ ಸಾಂಗಾತ್ಯಾಂ ಸಾಂಗಾತಾ ಪಾಟಿಂ ಗೆಲೊ. ●



ರಾಕ್ಸೊಸ್ ಮಾಸ್ಳಿ

ದರ್ಯಾತಡಿಚ್ಯಾ ಎಕೆ ಹಳ್ಳೆಂತ್ ಏಕ್ ಮ್ಹಾತಾರಿ ಜಿಯೆತಾಲಿ. ತಿಕಾ ಏಕ್ ನಾತು ಆಸ್‌ಲ್ಲೊ. ತೊ ಬರೊ ಮೊಟೊ ಆಸ್‌ಲ್ಲ್ಯಾನ್ ತಾಕಾ 'ಗುಂಡಣ್ಣ' ಮ್ಹಣ್ ಆಪಯ್ತಾಲೆ. ಸಾಹಸಿ ಕಾಮಾಂ ಕರ್ಚಿಂ ಮ್ಹಳ್ಯಾರ್ ತಾಕಾ ಭಾರಿಚ್ ಉರ್ಬಾ. ದೆಕುನ್ ತಾಕಾ ಸರ್ವ್ ಹೊಗಳ್ಸಿತಾಲೆ. ಹೊ ಲಾಗ್ಗಿಲ್ಯಾ ದರ್ಯಾಕ್ ವಚೊನ್ ಮಾಸ್ಳ್ಯೊ ಧರ್‍ನ್ ಮೆಳ್‌ಲ್ಲ್ಯಾ ಪಯ್ಶ್ಯಾನ್ ಘರ್ ಸಾಂಬಾಳ್ನ್ ಆಜಿಯೆ ಸಾಂಗಾತಾ ಸುಖಾನ್ ಜಿಯೆತಾಲೊ.

ಪುಣ್ ಥೊಡ್ಯಾ ದಿಸಾಂಥಾವ್ನ್ ಮೊಗ್ರಾಂಕ್ ಏಕ್ ಸಮಸ್ಸೊ ಉಬ್ಜಾಲೊ. ದರ್ಯಾಂತ್ ಏಕ್ ವ್ಹಡ್ ಜಯ್ತ್ ಮಾಸ್ಳಿ ಯೇವ್ನ್ ಧಾಕ್ಟ್ಯಾ ಧಾಕ್ಟ್ಯಾ ಮಾಸ್ಳ್ಯಾಂಕ್ ಗೀಳ್ನ್, ಮಾಸ್ಳಿ ಧರುಂಕ್ ವೆಚ್ಯಾ ಮೊಗ್ರಾಂಕ್ ಸಯ್ತಿ ಭಾರಿಚ್ ಧೊಶಿ ದಿತಾಲಿ. ಥೊಡ್ಯಾಂಕ್ ತಿಣೆ ಚಾಬೊನ್ ಘಾಯ್ ಸಯ್ತ್ ಕೆಲ್ಲೆ. ಹೆ ಮಾಸ್ಳೆ ಧರ್‍ಮಾನ್ ಮೊಗ್ರಾಂಕ್ ಮಾಸ್ಳಿ ಮೆಳೊಂಕ್ ತೊಂದ್ರೆ ಜಾಲೆ. ತೆಂ ನ್ಹಯ್ ಆಸ್ತಾಂ ತೆ ದರ್ಯಾಕ್ ವಚೊನ್ ಮಾಸ್ಳಿ ಧರುಂಕ್ ಭಿಯೆತಾಲೆ. ಗುಂಡಣ್ಣಾಕ್ ಹೆಂ ಪಳೆವ್ನ್ ಸೊಸುಂಕ್ ಜಾಲೆಂ ನಾ. ತ್ಯಾ ರಾಕ್ಸಾ ಕಾಸ್ತಾಚೆ ಮಾಸ್ಳೆಕ್ ಆಪುಣ್ ಜಿವ್ಯಿಂ ಮಾರ್ತಾಂ ಮ್ಹಣ್ ತಾಣೆ ಭಾಸ್ ದಿಲಿ. ಸುರು ಥಂಯ್ಚೊ ಲೋಕ್ ಒಪ್ಪಾಲೊ ನಾ. ಉಪ್ರಾಂತ್ ತೊ ಏಕ್ ಸಾಹಸಿ ತರ್‍ನಾಟೊ ಮ್ಹಣ್ ಕಳ್‌ಲ್ಲ್ಯಾನ್ ತೆ ಮಾಸ್ಳೆಕ್ ಮಾರುಂಕ್ ತಾಂಣಿ ಸಯ್ ಘಾಲಿ.

ಸರ್ಪ್ ಮೊಗ್ರಾಂನಿ ಒಟ್ಟು ಮೆಳೊನ್ ಏಕ್ ವಿಶೇಸ್ ದೋಣ್ ತಯಾರ್ ಕೆಲಿ. ತಾಂತುಂ ಎಕ್ಲ್ಯಾಕ್‌ಚ್ ಬಸೊಂಕ್ ಸಾದ್ಯ್ ಆಸ್‌ಲ್ಲೆಂ ಆನಿ ತೆ ರಾಕ್ಲೊಸ್ ಮಾಸ್ಳೆವರ್ನಿ ಹಿ ದೋಣ್ ಲ್ಹಾನ್ ಆಸ್‌ಲ್ಲಿ. ಗುಂಡಣ್ಣಾ ಥೊಡ್ಯೊ ಲಾಂಬ್ ದಾಟ್ ಘಟ್ ತಲ್ವಾರಿ ಘೆವ್ನ್ ಆಜಿಯೆಚೊ ಆನಿ ಸರ್ಪ್ ಹಳ್ಳೆಗಾರಾಂಚೊ ಆಶೀರ್ವಾದ್ ಕಾಣ್ಘೆವ್ನ್ ದೋಣೆರ್ ಬಸ್ಲೊ ಆನಿ ತೆ ಮಾಸ್ಳೆಚೆ ಶಿಕಾರೆಕ್ ಭಾಯ್ರ್ ಸರ್ಲೊ. ದರ್ಯೊ ಭಾರಿಚ್ ಶಾಂತ್ ಆಸ್‌ಲ್ಲೊ. ತಶೆಂ ಜಾಲ್ಲ್ಯಾನ್ ತಾಕಾ ಸರ್ಪ್ ರಿತಿನ್ ಅನ್ಕೂಲ್ ಆಸ್‌ಲ್ಲೆಂ. ದೊನ್ಪಾರ್ ಜಾಲೊ. ಸುರ್ಯೊ ಮಾತ್ಯಾ ವಯ್ರ್ ಯೇವ್ನ್ ರಾವ್ಲೊ. ತಶೆಂ ದರ್ಯಾಂತ್ಲ್ಯೊ ಮಾಸ್ಳ್ಯೊ ತೆಣೆ ಹೆಣೆ ಉಪ್ಟೆಂವ್ಚ್ಯೊ ಸಾರ್ಕ್ಯೊ ದಿಸ್ತಾಲ್ಯೊ. ತಿ ವ್ಹಡ್ ಮಾಸ್ಳಿ ಖಿಂಯ್ ಪುಣಿ ದಿಸ್ತಾಗಿ ಮ್ಹಣ್ ಗುಂಡಣ್ಣ ಸೊದ್ತಾಲೊ. ತಿತ್ಲ್ಯಾರ್ ದರ್ಯಾ ಪಂದಾ ರೆಂವೆಚ್ಯಾ ದೋನ್ ಗುಡ್ಯಾಂ ಮದೆಂ ತಿ ಮಾಸ್ಳಿ ನೀದ್ ಕಾಡುನ್ ಆಸ್ಚಿ ತಾಕಾ ದಿಸ್ಲಿ.

ತಕ್ಶಣ್ ಗುಂಡಣ್ಣಾ — ಏ ರಾಕ್ಲೊಸ್ ಮಾಸ್ಳೆ, ಧಯ್ರ್ ಆಸ್ಲ್ಯಾರ್ ಮ್ಹಜೆ ಕಡೆ ಲಡಾಯೆಕ್ ಯೆ ಮ್ಹಣ್ ಬೊಬ್ ಮಾರ್ನ್ ಆಪಯ್ಲಾಗ್ಲೊ. ಹೆಂ ಆಯ್ಕೊನ್ ಉಬಾಂಬಳ್ ಜಾಲ್ಲ್ಯಾ ತೆ ರಾಕ್ಲೊಸ್ ಮಾಸ್ಳೆನ್ ಎಕಾ ತಾಟ್ಯಾಕ್ ಆಪವ್ನ್ ವೆಗಿಂ ವಚೊನ್ ತಾಚಿ ದೋಣ್ ವೊಮ್ತಿ ಘಾಲ್ ಮ್ಹಣ್ ಆದೇಶ್ ದಿಲೊ. ತಾಟೊ ಭಾರಿಚ್ ಫೊರ್ಸಾನ್ ದೋಣ್ ವೊಮ್ತಿ ಘಾಲುಂಕ್ ವೆತಾನಾ ಗುಂಡಣ್ಣಾನ್ ತಲ್ವಾರ್ ಕಾಣ್ಘೆವ್ನ್ ತ್ಯಾ ತಾಟ್ಯಾಕ್ ತೊಪ್ಲಿ. ತೊ ತಾಟೊ ಮೆಲೊ. ಪರ್ತ್ಯಾನ್ ತೆ ಮಾಸ್ಳೆಕ್ ತಾಣೆ ಲಡಾಯೆಕ್ ಆಪಯ್ತಾನಾ ರಾಕ್ಲೊಸ್ ಮಾಸ್ಳೆನ್ ಎಕಾ ಸಾಂಕ್ಟೆರಾಕ್ ಧಾಡ್ಲೆಂ. ತಿತ್ಲ್ಯಾರ್ ತಾಣೆ ತಲ್ವಾರಿಂತ್ ತ್ಯಾ ಸಾಂಕ್ಟೆರಾಕ್ ಖಲಾಸ್ ಕೆಲೆಂ. ಇತ್ಲೆಂ ಪುರಾ ಜಾಲ್ಯಾರೀ ತಿ ರಾಕ್ಲೊಸ್ ಮಾಸ್ಳಿ ತ್ಯಾ ಜಾಗ್ಯಾಥಾವ್ನ್ ಹಾಲೊಂಕ್ ನಾ. ಹೆಂ ಪಳೆವ್ನ್ ಪರ್ತ್ಯಾನ್ ಏಕ್‌ಪಾವ್ಟಿಂ ತಿಕಾ ಲಡಾಯೆಕ್ ಆಪಯ್ಲೆಂ. ತುಕಾ ಕಿತೆಂ ಮ್ಹಜೆ ಕಡೆ ಲಡಾಯ್ ಕರುಂಕ್ ಭ್ಯೆಂ ದಿಸ್ತಾಗಿ ಮ್ಹಣ್ ಚಿಡಾಯ್ಲಾಗ್ಲೊ. ತುಂ ಲಡಾಯೆಕ್ ಯೇನಾಸ್ತಾಂ ಹೆರಾಂಕ್ ಧಾಡ್ಟೆಂ ಪಳೆತಾನಾ ತುಂ ಏಕ್ ಭಿವ್ಕುರ್ಯಾ ಬರಿ ದಿಸ್ತಾಯ್. ಧಯ್ರ್ ಆಸ್ಲ್ಯಾರ್ ಯೆ ಲಡಾಯ್ ಕರ್ ಮ್ಹಣ್ತಾನಾ ತೆ ರಾಕ್ಲೊಸ್ ಮಾಸ್ಳೆನ್ ವೆಗಾನ್ ತೊಂಡ್ ಎದೆಂ ವ್ಹಡ್ ಉಗ್ತೆಂ ಕರ್ನ್ ಯೇವ್ನ್ ದೋಣಿ ಸಮೇತ್ ಗುಂಡಣ್ಣಾಕ್ ಗಿಳ್ಳೆಂ. ಗುಂಡಣ್ಣಾಕ್ ಜಾಯ್ ಜಾಲ್ಲೆಂಯ್ ತೆಂಚ್. ದೆಕುನ್‌ಚ್ ತಾಣೆ ಹೆರ್ ಮೊಗ್ರಾಂ ಕಡೆ ಸಾಂಗೊನ್ ತಿ ಲ್ಹಾನ್ ದೋಣ್ ತಯಾರ್ ಕೆಲ್ಲಿ. ತೆ ಮಾಸ್ಳೆನ್ ತಿ ದೋಣ್ ಗಿಳ್‌ಲ್ಲಿಚ್ ಸಟ್ ಕರ್ನ್ ತಾಣೆ ತಾಚೆ ಕಡೆ ಆಸ್ಚ್ಯಾ ಹಾತೆರಾಂನಿ ತೆ ಮಾಸ್ಳೆಚೆಂ ಪೊಟ್ ಚಿರ್ಲೆಂ, ಆನಿ ಭಾಯ್ರ್ ಆಯ್ಲೊ. ಮಾಸ್ಳಿ ದಡ್ಬಡೊನ್ ಮೆಲಿ. ಉಪ್ರಾಂತ್ ಮಾಸ್ಳೆಚ್ಯಾ ಪೊಟಾಂತ್ ಆಸ್‌ಲ್ಲಿ ದೋಣ್ ಭಾಯ್ರ್ ಕಾಡ್ನ್, ದೋಣಿ ಪಾಟ್ಲ್ಯಾನ್ ಮಾಸ್ಳೆಕ್ ಬಾಂದುನ್ ಹಳ್ಳೆ ತೆವ್ಶಿನ್ ಗೆಲೊ. ಗುಂಡಣ್ಣಾನ್ ತೆ ಮಾಸ್ಳೆಕ್ ಮಾರ್ನ್ ಹಾಡ್‌ಲ್ಲೆಂ ಪಳೆವ್ನ್ ಹಳ್ಳೆಂತ್ಲೆ ಸರ್ಪ್ ನಾಚೊನ್ ಉಡ್ಯಾಕ್ಣಾಂ ಘಾಲುಂಕ್ ಲಾಗ್ಲೆ. ವ್ಹಡ್ಲಿಮಾಂಯ್ಕ್ ಸಯ್ತ್ ನಾತ್ವಾಚೆಂ ಕಾರ್ಭಾರ್ ಪಳೆವ್ನ್ ಭಾರಿಚ್ ಖುಶಿ ಜಾಲಿ. ಹಳ್ಳೆಂತ್ಲ್ಯಾ ಲೊಕಾನ್ ಗುಂಡಣ್ಣಾಕ್ ಇನಾಮ್ ದೀವ್ನ್ ವ್ಹಡ್ ಸತ್ಕಾರ್ ಕೆಲೊ.

ಜೊನಿ ಕಲಾಕಾರ್

ಜೊನಿ ಮ್ಹಳ್ಳೊ ಎಕ್ಲೊ ಚಿತ್ರ್ ಕಲಾಕಾರ್ ಆಸ್‌ಲ್ಲೊ, ತೊ ನಾಟಕ್ ಕಂಪ್ಣೆಂತ್ ಕಾಮಾಕ್ ಸೆರ್ವಾಲ್ಲೊ, ವಿವಿದ್ ನಮುನ್ಯಾಂಚಿಂ ದೃಶ್ಯಾಂ – ಜಾಂವ್ದಿ ತಿಂ ರಾವ್ಳೆರಾಚಿಂ, ರಸ್ತ್ಯಾಚಿಂ, ಬಾಂದ್ಪಾಚಿಂ, ಉದ್ಯಾನ್‌ವನಾಚಿಂ ಪಿಂತ್ರಾವ್ನ್ ರಂಗ್ ಸಜವ್ಣಿ ಕರ್ನ್ ಪಡ್ದೆ ತಯಾರ್ ಕರ್ತಾಲೊ. ಅಶೆಂ ಪಡ್ದೆ ಪಿಂತ್ರಾಂವ್ಚ್ಯಾಂತ್ ತೊ ಎಕ್ದಮ್ ಹುಶಾರ್ ಆಸ್‌ಲ್ಲೊ. ತಾಣೆ ರಾನಾಚೆಂ ದೃಶ್ಯ್ ಪಿಂತ್ರಾವ್ನ್ ಏಕ್ ಪಡ್ದೊ ತಯಾರ್ ಕೆಲ್ಲೊ. ಪುಣ್ ನಾಟಕ್ ಕಂಪ್ಣೆಚ್ಯಾ ಮ್ಹಾಲಕಾಕ್ ತೊ ತಿತ್ಲೊ ಪಸಂದ್ ಜಾಂವ್ಕ್ ನಾ. ‘‘ತುಂ ಶ್ಹೆರಾಂತ್ ಬಸೊನ್ ರಾನಾಚೆಂ ದೃಶ್ಯ್ ಪಿಂತ್ರಾಯ್ಲಿ ತರ್ ತೆಂ ತಿತ್ಲೆಂ ಸಹಜ್ ದಿಸ್ಚೆಂನಾ. ದೆಕುನ್ ತುಂ ಖಂಚ್ಯಾಯ್ ಎಕಾ ರಾನಾಕ್ ವಚೊನ್ ಥಂಯ್ ಚಾರ್-ಪಾಂಚ್ ದೀಸ್ ರಾವೊನ್ ಥೊಡಿಂ ಚಿತ್ರಾಂ ತಯಾರ್ ಕರ್ನ್ ಹಾಡ್. ಮಾಗಿರ್ ತುಕಾ ಹಾಂಗಾ ಪಡ್ದ್ಯಾರ್ ಸಮಾಂ ಕರ್ನ್ ಪಿಂತ್ರಾವ್ಯೆತ್’’ ಮ್ಹಣಾಲೊ. ಜೊನಿಕಿ ಧನ್ಯಾಚೆಂ ಸುಚನ್ ಸಾರ್ಕೆಂ ಮ್ಹಣ್ ಭೊಗ್ಲೆಂ. ಪಿಂತ್ರಾಂವ್ಕ್ ಜಾಯ್ ಪಡ್ಚ್ಯೊ ಸರ್ವ್ ವಸ್ತು ಘೆವ್ನ್ ಎಕಾ ರಾನಾಕ್ ತೊ ಗೆಲೊ.

ರಾನಾಂತ್ ಖಂಯ್ ಚಡ್ ರೂಕ್, ವಾಲಿ-ಫುಲಾಂ, ಬೊಲಿಂ ಆಸಾತ್‌ಗಿ ಮ್ಹಣ್ ಪಳೆವ್ನ್ ಏಕ್ ಜಾಗೊ ತಾಣೆ ವಿಂಚ್ಲೊ ಆನಿ ದೃಶ್ಯಾಂ ಸೊಡಂವ್ಕ್ ಬಸ್ಲೊ. ತಿತ್ಲ್ಯಾರ್ ಲಾಗ್ಲ್ಯಾ ಎಕಾ ವ್ಹಡ್ಲ್ಯಾ ಬೊಲ್ಯಾಂತ್, ಸರಸರ-ಬರಬರ ಮ್ಹಳ್ಳೊ ಆವಾಜ್ ಜಾಲೊ. ಜೊನಿ ತೆಣೆ ಪಳೆತಾ ತರ್ ಕಿತೆಂ ಪಳೆತಲೊ. ಏಕ್ ವ್ಹಡ್ ಜಯ್ತ್ ದಾಟೊಮೊಟೊ ವಾಗ್ ತೊ ಆಸ್‌ಲ್ಲೆ ಕುಶಿನ್ ಯೇವ್ನ್ ಆಸ್‌ಲ್ಲೊ. ವಾಗ್ ಎಕಾಚ್ಯಾಣೆ ಮನ್ಶ್ಯಾ ವಯ್ರ್ ಉಡ್ತಾ ಮ್ಹಣ್ ತಾಕಾ ಕಳಿತ್ ಆಸ್‌ಲ್ಲೆಂ. ಹೆಂ ಚಿಂತುನ್ ತೊ ಭಿಯಾನ್ ಕಾಂಪೊಂಕ್ ಲಾಗ್ಲೊ. ಆತಾಂ ಕಿತೆಂ ಕರ್ಚೆಂ? ಆಪ್ಣಾಚೊ ಜೀವ್ ಕಸೊ ವಾಂಚಂವ್ಚೊ? ಅಶೆಂ ಚಿಂತ್ತಾಸ್ತಾನಾ ವಾಗ್ ಲಾಗಿಂ ಯೇವ್ನ್ ಪಾವ್ಲೊಚ್.

ತಿತ್ಲ್ಯಾರ್ ವಾಗ್‌ಚ್ ತಾಚೆಲಾಗಿಂ ಉಲಯ್ಲೊ. ‘‘ಕಿತೆಂ ಮನ್ಶ್ಯಾ? ಮೊನ್ಜಾತಿಂಪಯ್ಕಿ ಬೋವ್ ಖೊಟಿ ಮೊನ್ಜಾತ್ ಮ್ಹಳ್ಯಾರ್ ಮನಿಸ್. ಆಮಿ ಕಿತೆಂ ಜಾಲ್ಯಾರಿ, ಆಮ್ಚಿ ಭುಕ್ ಥಾಂಬಂವ್ಕ್ ಮೊನ್ಜಾತಿಂಕ್‌ಚ್ ಧರ್ನ್ ಖಾತಾಂವ್. ಮನಿಸ್ ಜಾಲ್ಲೆ ತುಮಿ ಕಿತೆಂ ಕರ್ತಾತ್? ತುಮ್ಚ್ಯಾ ಮುಕೆಲ್ಯಾಖಾತಿರ್ ಆಮ್ಚಿ ಶಿಕಾರಿ ಕರ್ತಾತ್. ಆಮ್ಚೆಂ ಮಾಸ್ ಖಾವ್ನ್ ಗಮ್ಮತ್ ಮಾರ್ತಾತ್. ಮೊನ್ಜಾತಿ ಘುರಾಕ್ ವ್ಹರ್ನ್ ಥಂಯ್ ಆಮ್ಕಾಂ ಫಿಚಾರ್ ಕರ್ನ್, ಆಮ್ಕಾಂ ಸಾರ್ಕೆಂ ಪೊಸಿನಾಸ್ತಾಂ ಹಿಂಸಾ ದಿತಾತ್. ಸರ್ಕಸಾಂತ್ ಆಮ್ಕಾಂ ಬಾವ್ಲಿ ನಾಚಯಿಲ್ಲ್ಯಾ ಬರಿ ನಾಚಯ್ತಾತ್. ಆಯ್ಕಾನಾ ಜಾಲ್ಯಾರ್ ಚಾಟ್ಯೆಂತ್ ಮಾರ್ತಾತ್. ಬೊಡ್ಯೆಂತ್ ತೊಪ್ತಾತ್. ಚುಕೊನ್ ಎಕಾದಾವೆಳಾ ಹಳ್ಳೆಕ್ ಪೆಂಟೆಕ್ ರಿಗ್ಲ್ಯಾರ್ ಆಮ್ಕಾಂ ಧಾಂವ್ಡಾವ್ನ್ ವ್ಹರ್ನ್ ಮಾರ್ತಾತ್’’ ಮ್ಹಳ್ಳಿ ವ್ಹಡ್ಲಿ ಲದಿನ್‌ಚ್ ಸಾಂಗೊಂಕ್ ಲಾಗ್ಲೊ ವಾಗ್. ‘‘ತೆಂ ಕಿತೆಂಯ್ ಜಾಂವ್. ತುಂ ಆತಾಂ ರಾನಾಕ್ ಆಯ್ಲಾಯ್.

ತರ್ ಹಾಂವೆಂ ಕಿತ್ಯಾಕ್ ತುಕಾ ಮಾರ್ನ್ ಖಾಂವ್ಕ್ ನಜೊ?'' ವಾಗ್ ಇಲ್ಲೊ ಗರಮ್ ಜಾವ್ನ್‌ಚ್ ಉಲಯ್ಲೊ.

'ಆತಾಂ ಹಾಂವ್ ಭಿಯೆಲೊಂ ಜಾಲ್ಯಾರ್ ಮ್ಹಜ್ಯಾ ಜಿವಾಕ್ ಖಂಡಿತ್ ಸಂಚಿಕಾರ್' ಮ್ಹಣ್ ಜೊನಿನ್ ಚಿಂತ್ಲೆಂ. ದೆಕುನ್ ಆಸ್‌ಲ್ಲೆಂ ಧಯ್ರ್ ಸಗ್ಳೆಂ ಆರಾವ್ನ್ ಹಾಲಾನಾಸ್ತಾಂ ಗಪ್-ಚಿಪ್ ರಾವ್ಲೊ. ಆನಿ ಲೋವ್ ಮ್ಹಣಾಲೊ, ''ಏ ವಾಗಾ, ತುವೆಂ ಎದೊಳ್ ಸಾಂಗ್‌ಲ್ಲಿ ಗಜಾಲ್ ಸಗ್ಳಿ ಸಾರ್ಕಿಚ್. ಪುಣ್ ಹಾಂವ್ ಹೆರ್ ಮನ್ಶ್ಯಾಂಬರಿ ನ್ಹಂಯ್, ಹಾಂವ್ ಏಕ್ ಗರೀಬ್ ಚಿತ್ರ್ ಕಲಾಕರ್. ಹ್ಯಾ ಸೊಬಿತ್ ಸುಂದರ್ ಅರಣ್ಯಾಂತ್ಲಿಂ ದೃಶ್ಯಾಂ ಪಿಂತ್ರಾಂವ್ಕ್ ಹಾಂಗಾ ಆಯ್ಲಾಂ. ಹಾಂವೆಂ ಬರಯಿಲ್ಲೆಂ ಚಿತ್ರ್ ಆತಾಂ ಪೂರ್ಣ್ ಜಾಂವ್ಚ್ಯಾರ್ ಆಸಾ. ಪಳೆ ಕಿತ್ಲೆಂ ಸುಂದರ್ ದಿಸ್ತಾ ಪಳೆ'' ಮ್ಹಣಾಲೊ ಜೊನಿ.

ವಾಗ್ ಚಿಕ್ಕೆ ಲಾಗಿಂ ಆಯ್ಲೊ. ಜೊನಿನ್ ಸೊಡಯಿಲ್ಲೆಂ ಚಿತ್ರ್ ಪಳೆವ್ನ್ ತಾಕಾ ಖುಶಿ ಜಾಲಿ. ''ತುವೆಂ ಪಿಂತ್ರಾಯಿಲ್ಲೆಂ ರಾನಾಚೆಂ ದೃಶ್ಯ್ ಭಾರಿ ಬರೆಂ ಜಾಲಾಂ. ತುಂ ಮೊನ್ಜಾತಿಂಚಿಂ ಚಿತ್ರಾಂ ಬರಿಂ ಕರ್ನ್ ಸೊಡಯ್ತಾಯ್ಗೀ?''

''ಓಹೋ ತಾಕಾ ಕಿತೆಂ ಖಂಯ್, ತೆಂ ಖಂಚೆಂ ವ್ಹಡ್ಲೆಂ ಕಾಮ್. ಹಾಚೆಪ್ರಾಸ್ ಸೊಬಿತ್ ಕರ್ನ್ ಮೊನ್ಜಾತಿಂಕ್ ಹಾಂವ್ ಸೊಡಯ್ತಾಂ. ತುವೆಂ ಜರ್ 'ಸೈ' ಮ್ಹಳೆಂಯ್ ತುಕಾ ಆಸ್‌ಲ್ಲ್ಯಾ ಬರಿಚ್ ಸೊಡಯ್ತಾಂ'' ಮ್ಹಣಾಲೊ ಜೊನಿ.

''ತಶೆಂಗಿ ತರ್. ಹಾಂವ್ ಕಸೊ ಆಸಾಂ ಆನಿ ಕಸೊ ದಿಸ್ತಾಂ ಮ್ಹಣ್ ಪಳೆಂವ್ಕ್ ಮ್ಹಾಕಾ ಏಕ್ ಚಿತ್ರ್ ಜಾಯ್ಜೆ ಮ್ಹಳ್ಳಿ ಮ್ಹಜಿ ಆಶಾ. ಜಾಯ್ತ್ ತರ್ ಸೊಡಯ್.''

''ಖಂಡಿತ್ ಸೊಡಯ್ತಾಂ. ಪುಣ್ ಏಕ್ ಶರ್ತ್. ತುಜೆಂ ಹೆಂ ಗಂಬೀರ್ ರೂಪ್, ರಂಗ್ ಆನಿ ಆಂಗಾರ್ ಆಸ್‌ಲ್ಲೆ ತೆ ಪಾಟೆ ಭಾರಿಚ್ ಆಕರ್ಶಿಕ್ ಜಾವ್ನಾಸಾತ್. ತೆ ಬರೆ ಕರ್ನ್ ಪಿಂತ್ರಾಯ್ಜೆ ಜಾಲ್ಯಾರ್ ಅಳೆ ತುವೆಂ ತ್ಯಾ ಖಡ್ಪಾ ವಯ್ರ್ ಬಸಾಜೆ. ತೆವ್ಶಿನ್-ಹೆವ್ಶಿನ್ ಹಾಲೊಂಕ್ ನಜೊ ಕಳ್ಳೆಂಮೂ?'' ಜೊನಿಚಿ ತಾಕಿದ್.

ವಾಗ್ ಹಾಚ್ಯಾ ಉತ್ರಾಂಕ್ ಭುಲೊನ್ ಒಪ್ಲೊ. ಉಪ್ರಾಂತ್ ತ್ಯಾ ಎಕಾ ಉಬಾರಾಯೆಚ್ಯಾ ಖಡ್ಪಾರ್ ಜೊನಿನ್ ಸಾಂಗ್‌ಲ್ಲ್ಯಾಬರಿ ಬಸ್ಲೊ. ಜೊನಿಕಿ ಭಿತರ್ಲ್ಯಾ ಭಿತರ್ ಕಾವ್ಜೆಣಿ. ಪುಣ್ ತಾಣೆ ಭ್ಯೆಂ ಆಸ್‌ಲ್ಲೆಬರಿ ಕಾಂಯ್ ಭಾಯ್ಲ್ಯಾನ್ ದಾಕಂವ್ಕ್ ನಾ. ಆತಾಂ ತಾಣೆ ವಾಗಾಚೆಂ ಚಿತ್ರ್ ಪಿಂತ್ರಾಂವ್ಕ್ ಕೆನ್ವಾಸಾಚೆಂ ಲುಗಟ್ ಕಾಡ್ಲೆಂ ಆನಿ ಮುಕಾರ್ ದವರ್ನ್ ಬ್ರಶ್ ಕಾಣ್ಘೆವ್ನ್ ಚಿತ್ರ್ ಬರಯಿಲ್ಲೆಬರಿ ನಟನ್ ಕರಿಲಾಗ್ಲೊ. ಇಲ್ಲ್ಯಾ ವೆಳಾನ್, ''ಏ ವಾಗಾ ಮಾಮಾ, ತುಜಿ ಮುಕ್ಲಿ ಕೂಸ್ ಪಿಂತ್ರಾವ್ನ್ ಜಾಲಿ. ಆತಾಂ ತುಂ ಘುಂವೊನ್ ಬಸ್, ಕಿತ್ಯಾಕ್ ತುಜಿ ಪಾಟ್ಲಿ ಕೂಸ್ ಪಿಂತ್ರಾಂವ್ಕ್ ಬಾಕಿ ಆಸಾ. ದೆಕುನ್ ಮ್ಹಾಕಾ ಪಾಟ್ ಕರ್ನ್ ಬಸ್. ಆಕೆರ್ ಜಾತಾ ಪರ್ಯಾಂತ್ ಉಟಾನಾಕಾ. ತೆವ್ಶಿನ್-ಹೆವ್ಶಿನ್ ಘುಂವಾನಾಕಾ'' ಮ್ಹಣ್ ವಾಗಾಕ್ ತಾಕಿದ್

ದೀಲಾಗ್ಲೊ.

ಜೊನಿನ್ ಸಾಂಗ್‌ಲ್ಲ್ಯಾಬರಿಚ್ ವಾಗ್ ಪಾಟ್ ಕರ್ನ್ ಬಸ್ಲೊ. ಆತಾಂ ಚುಕಾರಿ ಮಾರುಂಕ್ ಹೊಚ್ ಆಯಿನ್ನ್ ವೇಳ್ ಮ್ಹಣ್ ಜೊನಿನ್ ಚಿಂತ್ಲೆಂ. ತಾಚ್ಯೊ ವಸ್ತು ಪೂರಾ ತಾಣೆ ಪೊತ್ತ್ಯಾಂತ್ ಭರ್ಲ್ಯೊ. ಆನಿ ಥಂಯ್ಚ್ ಆಸ್‌ಲ್ಲ್ಯಾ ತಾಚ್ಯಾ ಸಾಯ್ಕಲಾರ್ ಬಸೊನ್ ವಾಂಚ್ಲ್ಯಾರ್ ಭಿಕ್ ಮಾಗೊನ್ ಖಾಯ್ನ್ ಮ್ಹಣ್ ಪಾಟಿಂ-ಮುಕಾರ್ ಪಳೆನಾಸ್ತಾಂ ಧಮ್ಮ್ ಬಾಂದುನ್ ಸಾಯ್ಕಲ್ ಧಾಂವ್ಡಾಯ್‌ಲಾಗ್ಲೊ ಆನಿ ಪೆಂಟೆಕ್ ಯೇವ್ನ್ ಪಾವ್ಲೊ.

ಅಪಾಯಾಂತ್ ವಾ ತೊಂದ್ರ್ಯಾಂತ್ ಸಾಂಪಡ್ಲ್ಯಾರ್ ಅಶೆಂ ಪುರಾ ಉಪಾವ್ ಕೆಲ್ಯಾರ್ ಮಾತ್ರ್ ಎಕ್ಲ್ಯಾನ್ ವಾಂಚ್ಯೆತ್. ಧಯ್ರ್ ಸಾಂಡುನ್ ಹಾತ್ -ಪಾಂಯ್ ಸೊಡ್ಚೆ ನ್ಹಯ್.

◆◆◆

ಏಕ್ ದಿನ್ ಕಾ ಸುಲ್ತಾನ್

ಆದಿಂಮಾಗಾಂ ಬಾಗ್ದಾದ್ ಶ್ಹೆರಾಂತ್ ಏಕ್ ಗ್ರೇಸ್ತ್ ವೆಪಾರಿಸ್ತ್ ಆಸ್‌ಲ್ಲೊ. ತಾಕಾ ಅಬುಹಸನ್ ಮ್ಹಳ್ಳೊ ಏಕ್ಲೊಚ್ ಪೂತ್. ಹೊ ಏಕ್ ಜವಾಬ್ದಾರಿ ಕಿತೆಂ ಮ್ಹಳ್ಳೆಂ ನೆಣಾ ಆಸ್ಚೊ, ಭುರ್ಗ್ಯಾ ಮತಿಚೊ. ಬಾಪಾಯ್ಕ್ ಕೆದಾಳಾಯ್ ತಾಚ್ಯಾ ಪುತಾಚಿಚ್ ಖಂತ್. ಅಶೆಂ ಏಕ್ ದೀಸ್ ಅಬುಹಸನಾಚೊ ಬಾಪುಯ್ ಸರ್ಲೊ. ಬಾಪಾಯ್ಚಿ ತಿ ದರಬಸ್ತ್ ಆಸ್ತ್-ಬದಿಕ್ ತಾಕಾ ಮೆಳ್ಳಿ. ತೊ ಲಗಾಮ್ ನಾತ್‌ಲ್ಲ್ಯಾ ಘೊಡ್ಯಾಪರಿಂ ಜಾಲ್ಲೊ, ಧಾರಾಳ್ ಖರ್ಚಿತಾಲೊ. ತಾಚ್ಯಾ ಇಶ್ಟಾಂ ಸಾಂಗಾತಾ ಮೆಳೊನ್ ಗಮ್ಮತಾಂ ಮಾರ್ತಾಲೊ.

ಅಶೆಂ ಕಿತ್ಲೆ ದೀಸ್ ಗಮ್ಮತ್ ಕರ್ಯೆತ್? ಹಾಚ್ಯಾ ಬಾಪಾಯ್ನ್ ಕರ್ನ್ ದವರ್‌ಲ್ಲಿ ಆಸ್ತ್-ಬದಿಕ್ ತಾಚ್ಯಾ ವಿಪ್ರೀತ್ ಖರ್ಚಾ ಧರ್ಮಾನ್ ಕರ್ಗೊನ್ ಗೆಲ್ಲಿ. ಕಶ್ಟ್ ಕಾಡ್ನ್ ಪಯ್ಶೆ ಜಮಯ್ಲ್ಯಾರ್ ನ್ಹಯ್‌ಗಿ ಬರೆಂ ಜಾಂವ್ಚೆಂ? ನಾ ಜಾಲ್ಯಾರ್ ದಿವಾಳಿಚ್. ತಶೆಂ ಅಬುಹಸನ್ ದಿವಾಳಿ ಜಾವ್ನ್ ಗ್ರೇಸ್ತ್ ಆಸ್‌ಲ್ಲೊ ದುಬ್ಳಿಕಾಯೆಕ್ ಪಡ್ಲೊ. ಮ್ಹೊಂವಾಬರಿ ರಾಸ್ ಪಡ್‌ಲ್ಲೆ ಮಿತ್ರ್ ಪುರಾ ಪಯ್ಸ್ ರಾವ್ಲೆ. ವಾಟೆರ್ ಮೆಳ್ಳ್ಯಾರೀ ಪಳೆವ್ನ್ ಪಳೆಯ್‌ನಾತ್‌ಲ್ಲ್ಯಾಬರಿ ಕರ್ನ್ ವೆತಾಲೆ.

ಸಂಸಾರ್ ಕಿತೆಂಗಿ ಮ್ಹಣ್ ಆತಾಂ ಅಬುಹಸನಾಕ್ ಕಳ್ಳೆಂ. ಹಿ ಅವಸ್ತಾ ಪಳೆವ್ನ್ ತಾಚೆಂ ಮನ್ ದುಕ್ಲೆಂ. ಪಯ್ಶ್ಯಾಂಕ್, ಗ್ರೇಸ್ತ್‌ಕಾಯೆಕ್, ಗಮ್ಮತಾಂಕ್ ಆಶೆಲ್ಲೊ ಲೋಕ್ ಮೊಗಾ -

ವಿಶ್ವಾಸಾಕ್ ಮೊಲ್ ದೀನಾಂತ್ ತೆಂ ತಾಚೆ ಮತಿಕ್ ಗೆಲೆಂ. ಆತಾಂ ಉರ್ಲ್ಲೆ ಥೊಡೆ ಪಯ್ಶೆ ಜಾಗ್ರುತ್ಕಾಯೆನ್ ಖರ್ಚ್ ಕರಿತ್ ತಾಚೆ ಆವಯ್ ಸಾಂಗಾತಾ ಜಿಯೆತಾಲೊ. ಹೆ ವರ್ಸಿಂ ತೊ ಏಕ್ ಬರೆಂ ಲಿಸಾಂವ್ ಶಿಕ್ಲೊ.

ತಾಂಗೆರ್ ತೆದ್ನಾ ತೆದ್ನಾ ಕೊಣೀ ಸಯ್ರ್ಯಾಂ-ಧಯ್ರ್ಯಾಂನಿ ಯೇಜೆ, ತಾಂಕಾಂ ಬರೆಂ ಕರ್ನ್ ಸತ್ಕಾರ್ ಕರಿಜೆ-ಸುದಾರ್ಸಿಜೆ ಮ್ಹಳ್ಳಿ ತಾಚಿ ಆಶಾ. ಪುಣ್ ಬಾಗ್ದಾದಾಂತ್ಲ್ಯಾ ಸ್ವಾರ್ತ್ಪಣಾನ್ ಭರ್ಲ್ಲ್ಯಾ ತ್ಯಾ ಲೊಕಾಕ್ ಪಳೆವ್ನ್ ತೊ ಎಕ್ದಮ್ ಕಾಂಟಾಳ್ಳೊ. ತರೀ ಭಾಯ್ಲೆ ಕೊಣೀ ಆಯ್ಲ್ಯಾರ್ ತಾಂಕಾಂ ಘರಾ ಆಪವ್ನ್ ಸತ್ಕಾರ್ ಕರ್ತಾಲೊ ಆನಿ ಸಂತೊಸ್ ಪಾವ್ತಾಲೊ.

ತೆದ್ನಾ ಹರನ್-ಅಲ್-ರಶೀದ್ ಬಾಗ್ದಾದಾಚೊ ಖಲೀಫ್ ಜಾವ್ನ್ ಆಸ್ಲ್ಲೊ. ತಾಣೆ ವೇಸ್ ಬದ್ಲುನ್ ಶ್ಹರಾಂತ್ ಥಂಯ್-ಹಾಂಗಾ ಭೊಂವ್ರೊನ್ ಲೋಕ್ ಕಸೊ ಜಿಯೆತಾ, ಜೀವನ್ ಕಶೆಂ ಸಾರ್ತಾ ಮ್ಹಳ್ಳೆಂ ಸಮ್ಜೊನ್ ಘೆಂವ್ಚಿ ಸವಯ್ ತಾಚಿ. ತಶೆಂ ಆಪ್ಣಾಚೆ ಪ್ರಜೆಚೆ ಕಶ್ಟ್-ಸುಖ್ ಸಮ್ಜೊನ್ ಘೆವ್ನ್ ತಾಂಕಾಂ ಕುಮೊಕ್ ಕರ್ತಾಲೊ. ಚುಕಿ ಕೆಲ್ಲ್ಯಾಂಕ್- ಅಪ್ರಾಧ್ಯಾಂಕ್ ಕಟೀಣ್ ಶಿಕ್ಶಾ ದಿತಾಲೊ. ತೊ ಏಕ್ ಆದರ್ಶ್ ರಾಯ್ ಜಾವ್ನಾಸ್ಲ್ಲೊ.

ಏಕ್ ದೀಸ್ ಖಲೀಫ್ ಪರ್ದೆಶ್ಯಾಚೊ ವೇಸ್ ಪಾಂಗುರ್ನ್ ತಾಚ್ಯಾ ಎಕಾ ಸೆವಕಾ ಸಾಂಗಾತಾ ರಾತಿಕ್ ಶ್ಹರಾಂತ್ ಘುಂವ್ತಾಲೊ. ತಿತ್ಲ್ಯಾರ್ ಅಬುಹಸನಾನ್ ಖಲಿಫಾಕ್ ಪಳಯ್ಲೆಂ. ತೊ ಕೋಣ್ ಮ್ಹಣ್ ತಾಕಾ ಒಳೊಕ್ ಧರುಂಕ್ ಜಾಲೆಂನಾ. ಜಾಲ್ಯಾರೀ ತಾಚೆಲಾಗಿಂ ವಚೊನ್, ತುಂ ಕೋಣ್? ಖಂಯ್ಥಾವ್ನ್ ಆಯ್ಲಾಯ್‌ಮ್ಹಣ್ ವಿಚಾರಿಲಾಗ್ಲೊ.

ಹಾಂವ್ ಏಕ್ ವೆಪಾರಿಸ್ತ್. ಪಯ್ಸ್ಲ್ಯಾ ಗಾಂವಾಥಾವ್ನ್ ಆಯ್ಲಾಂ ಮ್ಹಣಾಲೊ ಖಲೀಫ್.

ತರ್ ತುವೆಂ ಆಜ್ ಆಮ್ಗೆರ್ ರಾವೊನ್ ಜೊ ಸತ್ಕಾರ್ ಸ್ವಿಕಾರ್ ಕರಿಜೆ ಮ್ಹಣ್ ಮೊಗಾಚೆಂ ಆಪವ್ಣೆಂ ದೀಲಾಗ್ಲೊ ಅಬುಹಸನ್.

ಅಬುಹಸನಾಚ್ಯಾ ಬರ್ಯಾ ಮನಾಕ್ ಖುಶಿ ಪಾವೊನ್ ಖಲೀಫ್ ತಾಂಗೆರ್ ಗೆಲೊ. ಬರೆಂ ಜೆವಣ್ ಆನಿ ಸರ್ಬರಾಯ್ ತಾಣೆ ಕೆಲ್ಲಿ. ಜೆವ್ಣಾ ಉಪ್ರಾಂತ್ ಮಸ್ತ್ ವೇಳ್ ತೆ ಉಲಯ್ಲೆ. ಅಬುಹಸನಾಚೆಂ ಉದಾರ್ ಮನ್ ಆನಿ ಗೂಣ್ ಖಲಿಫಾಕ್ ಮೆಚ್ವಾಲೆ. ಭಾಯ್ಲ್ಯಾ ಗಾಂವಾಥಾವ್ನ್ ಆಯಿಲ್ಲ್ಯಾಂಕ್ ತುವೆಂ ಸುದಾರ್ಸುಂಚೆಂ ತುಜೆಂ ಉದಾರ್ಪಣ್ ದಾಕಯ್ತಾ, ಹ್ಯಾವರ್ಸಿಂ ತುಂ ಹ್ಯಾ ಬಾಗ್ದಾದಾಚೊ ಗವ್ರವ್ ಚಡಯ್ತಾಯ್ ಆನಿ ರಾಕ್ತಾಯ್, ಖಲೀಫ್ ಮೆಚ್ವಣೆಚಿಂ ಉತ್ರಾಂ ಉಲಯ್ಲೊ.

ದೆಕುನ್ ಅಬುಹಸನ್ ಹಾಸೊನ್‌ಚ್ ಮ್ಹಣಾಲೊ, ಅಳೇ ಸಾಯ್ಬಾ, ಎಕಾ ತೆಂಪಾರ್ ಹಾಂವ್‌ಯಿ ಭಾರಿ ಗ್ರೇಸ್ತ್ ಮನಿಸ್. ತೆದಾಳಾ 'ಗೊಡ್ ಆಸ್ಲ್ಲ್ಯಾ ಕಡೆ ಮೂಯ್ ಚಡ್' ಮ್ಹಳ್ಳೆ ಸಾಂಗ್ಣೆ ಬರಿ ಹಾಂಗಾ ಸರ್ವ್ ಯೆತಾಲೆ. ಗಮ್ಮತ್ ಮಾರ್ತಾಲೆ. ಆತಾಂ ಮ್ಹಜೆಲಾಗಿಂ ಪಯ್ಶೆ ನಾಂತ್ ಮ್ಹಣ್ತಾನಾ ಸರ್ವ್ ಪೊಳ್ಳ್ಯಾತ್. ತಶೆಂ ಜಾಲ್ಲ್ಯಾನ್ ಮ್ಹಾಕಾ ಆತಾಂ ಹ್ಯಾ

ಗಾಂವ್ಚ್ಯಾ ಲೊಕಾಚೆರ್ ವಿಶ್ವಾಸ್‌ಚ್ ಉಣೊ ಜಾಲಾ, ತಶೆಂ ಜಾಲ್ಲ್ಯಾನ್ ಹಾಂವೆಂ ಆತಾಂ ಭಾಯ್ಲ್ಯಾಂಕ್ ಮಾತ್ರ್ ಘುರಾ ಆಪಂವ್ಚೆಂ.

ಖಲೀಫ್ ಅಜ್ಯಾಪ್ ಪಾವ್ಲೊ ಅಬುಹಸನಾಚಿಂ ತಿಂ ಉತ್ರಾಂ ಆಯ್ಕೊನ್. ತೊ ಮ್ಹಣಾಲೊ, ತುಜೆಂ ಬರೆಪಣ್ ಪಳೆವ್ನ್ ಹಾಂವ್ ಖುಶ್ ಪಾವ್ಲೊಂ. ಮ್ಹಾಕಾ ವಿವಿದ್ ದೆಶಾಂನಿ ಆಸ್ಚ್ಯಾ ವ್ಹಡ್ ವ್ಹಡ್ ಗ್ರೆಸ್ತ್ ವೆಪಾರಿಸ್ತಾಂಚಿ ಒಳೊಕ್ ಆಸಾ. ಸಾಂಗ್, ತುಕಾ ಕಾಂಯ್ ಕುಮೊಕ್ ಜಾಯ್ ಜಾಲ್ಯಾರ್ ಕಳಯ್. ಖಂಡಿತ್ ಜಾವ್ನ್ ಹಾಂವ್ ತುಕಾ ಕುಮೊಕ್ ಕರ್ತಲೊಂ.

ತಶೆಂ ಕಾಂಯ್ ನಾ, ಪುಣ್ ಮ್ಹಜಿ ಏಕ್ ಆಶಾ ಆಸಾ. ಏಕ್ ದೀಸ್ ಹಾಂವ್ ಹ್ಯಾ ಬಾಗ್ದಾದಾಚೊ ಖಲೀಫ್ ಜಾಯ್ನ್ ತರ್ ಹ್ಯಾ ಶ್ಹೆರಾಂತ್ಲ್ಯಾ ಪಾಂಚ್ ಗ್ರೆಸ್ತ್ ವೆಕ್ತಿಂಕ್ ಶೆಂಬೊರ್-ಶೆಂಬೊರ್ ಚಾಟ್ಯೆಚೆ ಮಾರ್ ದಿತೊ ಆಸ್‌ಲ್ಲೊಂ. ಕಿತ್ಯಾಕ್ ಮ್ಹಳ್ಯಾರ್ ಗ್ರೆಸ್ತ್ ಮ್ಹಣ್ ನಾಂವ್ ವ್ಹೆಲ್ಲೆ ತೆ ದುಬ್ಳ್ಯಾಂಕ್ ಲುಟ್ತಾತ್-ಪಿಳ್ತಾತ್. ಹಿ ಏಕ್ ಪಿಶಿ ಆಲೊಚೆನ್ ಮಾತ್ರ್, ಜ್ಯಾರಿ ಜಾಯ್ನಾತ್‌ಲ್ಲೆಂ ಸಪಣ್ ಮ್ಹಣೊನ್ ಅಬುಹಸನ್ ಹಾಸ್ಲೊ.

ಖಲೀಫ್ ಸಯ್ತ್ ಹಾಸ್ಲೊ. ನಿಜಾಯ್ಕಿ ಹಿ ಏಕ್ ವಿಚಿತ್ರ್ ಆಶಾ ತುಜಿ. ತರಿಪುಣ್ ತುಜಿ ಆಶಾ ವೆಗಿಂಚ್ ಜ್ಯಾರಿ ಜಾಂವ್ ಮ್ಹಣ್ ಹಾಂವ್ ಮಾಗ್ತಾಂ.

ಉಪ್ರಾಂತ್ ನಿದೊಂಕ್ ವೆಚ್ಯಾ ಪಯ್ಲೆಂ ತಾಂಕಾಂ ಪಿಯೆಂವ್ಕ್ ಹಾಡ್ನ್ ದವರ್‌ಲ್ಲೆಂ ಶರ್ಬತ್ ಪಿಯೆಂವ್ಕ್ ಆಯ್ತೆ ಜಾಲೆ. ತಿತ್ಲ್ಯಾರ್ ಅಬುಹಸನ್ ಭಿತರ್ ಗೆಲ್ಲ್ಯಾನ್, ಖಲಿಫಾನ್ ಕಸಲೊಗಿ ಏಕ್ ಪಿಟೊ ತಾಚ್ಯಾ ಗ್ಲಾಸಾಂತ್ ಘಾಲೊ. ಇಲ್ಲ್ಯಾ ವೆಳಾನ್ ತೆ ದೊಗೀ ಶರ್ಬತ್ ಪಿಯೆವ್ನ್ ನಿದ್ಲೆ. ತೆಂ ಪಿಯೆಲ್ಲೆಂಚ್ ಅಬುಹಸನಾಕ್ ಘಟ್ಟ್ ನೀದ್ ಪಡ್ಲಿ. ತಾಕಾ ರಾವ್ಳೆರಾಕ್ ವ್ಹರುಂಕ್ ಖಲಿಫಾನ್ ತಾಚ್ಯಾ ಸೆವಕಾಂಕ್ ಸಾಂಗ್ಲೆಂ.

ರಾವ್ಳೆರಾಂತ್ ಪಾವ್‌ಲ್ಲೆಂಚ್ ಅಬುಹಸನಾಕ್ ಖಲಿಫಾಚೆಂ ವಸ್ತುರ್ ನ್ಹೆಸವ್ನ್ ತಾಚ್ಯಾ ಕುಡಾಂತ್ ನಿದಾಂವ್ಕ್ ಫರ್ಮಾಯ್ಲೆಂ. ಉಪ್ರಾಂತ್ ತಾಚ್ಯಾ ಅದಿಕಾರಿಂಕ್ ಆಪವ್ನ್, “ಹೊ ಫಾಲ್ಯಾಂ ಏಕಾ ದಿಸಾಕ್ ಮಾತ್ರ್ ಖಲೀಫ್ ಜಾವ್ನಾಸ್ತಲೊ. ತಾಣೆ ಕಿತೆಂಯ್ ಆದೇಶ್ ದಿಲ್ಯಾರ್ ತುಮಿ ತೆ ಪಾಳಿಜೆ. ಹೊ ಘುಟ್ ತಾಕಾ ಸಾಂಗೊಂಕ್ ನಜೊ ಮ್ಹಣ್ ಖಲೀಫಾನ್ ತಾಂಕಾಂ ಸಾಂಗ್ಲೆಂ.

ಸಕಾಳ್ ಜಾತಾನಾ ಅಬುಹಸನ್ ಉಟ್ಲೊ. ಭೊಂವ್ತಣಿ ಪಳಯ್ತಾ ತರ್ ಆಪುಣ್ ಖಂಯ್‌ಗಿ ಏಕಾ ದುಸ್ರ್ಯಾಚ್ ಜಾಗ್ಯಾರ್ ಆಸಾಂ ಮ್ಹಣ್ ಸಮ್ಜಾಲೊ ಆನಿ ತೊ ಅಜ್ಯಾಪ್ಲೊ. ಹಾಂವ್ ಖಂಯ್ ಆಸಾಂ? ಹಾಂಗಾ ಕಸೊಂ ಪಾವ್ಲೊಂ? ಅಶೆಂ ವಿಚಾರಿಲಾಗ್ಲೊ. ತಾಚ್ಯಾ ಭೊಂವ್ತಣಿ ರಾವ್‌ಲ್ಲ್ಯಾ ಅದಿಕಾರಿಂಕ್, ಸೆವಕಾಂಕ್ ಪಳೆವ್ನ್. ಹೆಂ ಕಿತೆಂ ಸಪಣ್‌ಗಾಯ್ ಮ್ಹಣ್ ಚಿಂತುನ್ ಘುಸ್ಪಡ್-ಗೊಂದೊಳಾಂತ್ ಶಿರ್ಕಾಲೊ.

ರಾಯಾಂನೊ ಉಟಾ, ದೀಸ್ ಉಜ್ವಾಡ್ಲೊ ಮ್ಹಣಾಲೊ ಏಕ್ಲೊ ಸೆವಕ್.

ಹೆಂ ಆಯ್ಕೊನ್ ಅಬುಹಸನ್ ಗಡ್ಬಡ್ಲೊ. ಹಾಂವ್ ಖಂಚ್ಯಾ ಗಾಂವ್ಚೊ ರಾಯ್? ತುಂ ಕೋಣ್? ಮ್ಹಣ್ ವಿಚಾರ್ತಾನಾ, ಹಾಂವ್ ತುಮ್ಚೊ ಸೆವಕ್ ಮ್ಹಣಾಲೊ ಸೆವಕ್. ತರ್ ಸೆವಕಾ, ಹಾಂವ್ ಖಂಯ್ ಆಸಾಂ ಮ್ಹಣ್ ಚಿಕ್ಕೆ ಸೊಡವ್ನ್ ಸಾಂಗ್ಶಿಗಿ? ತುಮಿ ತುಮ್ಚ್ಯಾ ರಾವ್ಳೆರಾಂತ್ ಆಸಾತ್.

ಮ್ಹಜ್ಯಾ ರಾವ್ಳೆರಾಂತ್? ವಿಜ್ಮಿತ್ ಪಾವೊನ್ ವಿಚಾರಿಲಾಗ್ಲೊ ಹಸನ್. ಹೆಂ ಕಿತೆಂ ಸಪಣ್‌ಚ್ ಜಾಯ್ಜೆ, ಹಾಂಗಾ ಯೆ ಆನಿ ಮ್ಹಾಕಾ ಏಕ್ ಚಿಮ್ಟೊ ಕಾಡ್, ಸೆವಕಾನ್ ತಶೆಂಚ್ ಕೆಲೆಂ. ಅಬುಹಸನಾಕ್ ಬರೆಂ ದುಕ್ಲೆಂ. ತರ್ ಹೆಂ ಸಪಣ್ ನ್ಹಯ್ ಮ್ಹಣಾಲೊ ಹಸನ್. ಗಜಾಲ್ ಸತ್‌ಚ್ ಮ್ಹಣ್ ಸುಸ್ತಾಲೆಂ ಅಬುಹಸನಾಕ್. ವ್ಹಯ್ ಹಾಂವ್ ಆತಾಂ ಖಲೀಫ್‌ಚ್ ಮ್ಹಣಾಲೊ.

ವ್ಹಯ್ ಖಂಡಿತ್ ಜಾವ್ನ್ ತುಮಿಚ್ ಖಲೀಫ್ ಮ್ಹಣಾಲೊ ಎಕ್ಲೊ ಮಂತ್ರಿ. ಥಂಯ್ಚ್ ಆಡೊಸಾಕ್ ಲಿಪೊನ್ ರಾವೊನ್ ಪಳೆವ್ನ್ ಆಸ್‌ಲ್ಲ್ಯಾ ಖಲಿಫಾಕ್ ಭಾರಿ ಖುಶಿ ಜಾಲಿ.

ಅಬುಹಸನ್ ಆತಾಂ ಉಟ್ಲೊ. ಖಲಿಫಾ ಬರಿಚ್ ಹಾಕಾ ಸನ್ಮಾನ್ ಕೆಲೊ. ಭಾಂಗಾರಾಚ್ಯಾ ತಟ್ಯಾಂನಿ ಹಾಡ್ನ್ ದವರ್‌ಲ್ಲೆಂ ಖಾಣ್-ಜೆವಣ್ ಸೆವ್ಲೆಂ. ಮಂತ್ರಿ-ಅದಿಕಾರಿ ಯೇವ್ನ್ ತಾಚ್ಯಾಕಡೆ ಘೊಡ್ಯೊ ರಾಜಕೀಯ್ ಸಂಗ್ತಿ ಚರ್ಚೆ ಕರುಂಕ್ ಪಡ್ಲೆ. ಅಶೆಂ ಕೊಣಾಕ್‌ಗಿ ಎಕ್ಲ್ಯಾಕ್ ಶಿಕ್ಶಾ ದಿಂವ್ಚೊ ಪ್ರಸ್ತಾಪ್ ಆಯ್ಲೊ. ತೆದ್ನಾ ಅಬುಹಸನಾಕ್ ಪಾಂಚ್ ಗ್ರೆಸ್ತ್ ಮನ್ಶ್ಯಾಂಚೊ ಉಡಾಸ್ ಆಯ್ಲೊ. ತ್ಯಾ ಪಾಂಚ್ ಜಣಾಂಚಿಂ ನಾಂವಾಂ ತಾಣೆ ಸಾಂಗ್ಲಿಂ ಆನಿ ತಾಂಕಾಂ ಧರ್ನ್ ರಸ್ತ್ಯಾಂನಿ ಪುರ್ಯಾಂವಾನ್ ವ್ಹರ್ನ್, ಶೆಂಬೊರ್-ಶೆಂಬೊರ್ ಚಾಟ್ಯೆಚೆ ಮಾರ್ ದೀಂವ್ಕ್ ತಾಣೆ ಫರ್ಮಾಯ್ಲೆಂ.

ಅಬುಹಸನಾನ್ ಫರ್ಮಾಯಿಲ್ಲ್ಯಾಬರಿಚ್ ಶಿಕ್ಶಾ ಜ್ಯಾರಿ ಜಾಲಿ. ಉಪ್ರಾಂತ್ ತಾಣೆ ಮಂತ್ರಿಕ್ ಆಪಯ್ಲೆಂ. ಹ್ಯಾ ಗಾಂವಾಂತ್ ಅಬುಹಸನ್ ಮ್ಹಳ್ಳೊ ಎಕ್ಲೊ ಆಸಾ. ತಾಚ್ಯಾ ಘರಾ ವಚೊನ್ ತಾಚೆ ಆವಯ್ಕ್ ಕಾಣಿಕ್ ಜಾವ್ನ್ ಏಕ್ ಹಜಾರ್ ಭಾಂಗಾರಾಚಿಂ ನ್ಹಾಣೆಂ ದೀವ್ನ್ ಯೆಯಾ ಮ್ಹಣ್ ಆದೇಶ್ ದೀಲಾಗ್ಲೊ. ಉಪ್ರಾಂತ್ ಸಗ್ಳೊ ದೀಸ್ ಬರೆ ಗಮ್ಮತಾಯೆನ್ ತಾಣೆ ಖರ್ಚಿಲೊ. ಸಂಗೀತ್, ನಾಚ್, ಮನೋರಂಜನ್, ಬರೆಂ ಬರೆಂ ರುಚಿಚೆಂ ಸ್ವಾದಿಶ್ಟ್ ಖಾಣ್-ಪೀವನ್ ಘೆವ್ನ್ ಧಾದೊಶಿ ಜಾಲೊ ತೊ. ರಾತಿಂ ಜೆವಣ್ ಜಾತೆಚ್ ಶರ್ಬತ್ ಪಿಯೆಲೊ. ಖಲಿಫಾಚ್ಯಾ ಆದೇಶಾ ಪರ್ಮಾಣೆ ತಾಂತುಂ ನೀದ್ ಯೆಂವ್ಚೊ ಪಿಟೊ ಘಾಲ್ಲೊ. ಅಬುಹಸನಾಕ್ ಆತಾಂ ಕಟೀಣ್ ನೀದ್ ಪಡ್ಲಿ. ತಾಣೆ ಘಾಲ್ಲಿ ತಿ ಮುಸ್ತಾಯ್ಕಿ ಕಾಡ್ನ್ ತಾಕಾ ತಾಚಿ ಆದ್ಲಿ ಮುಸ್ತಾಯ್ಕಿ ಘಾಲ್ನ್ ತಾಚ್ಯಾ ಘರಾ ವ್ಹರ್ನ್ ಪಾವವ್ನ್ ತಾಚ್ಯಾ ಕುಡಾಂತ್ ತಾಕಾ ನಿದಾವ್ನ್ ಯೆಯಾ ಮ್ಹಣ್ ಖಲಿಫಾಚಿ ತಾಕಿದ್ ಜಾಲಿ.

ದುಸ್ರ್ಯಾ ದೀಸ್ ಅಬುಹಸನ್ ಮಸ್ತ್ ವೇಳ್ ಕರ್ನ್ ಉಟ್ಲೊ. ತಾಕಾ ಆಜ್ಯಾಪ್ ಜಾಲೆಂ. ಅರೇ ಮಲಾಮತ್ತಿ ಹಾಂವ್ ಹಾಂಗಾ ಕಸೊ ಆಯ್ಲೊಂ? ಅಶೆಂ ಸವಾಲಾಂ ಧೊಸ್ತಾನಾ ತಾಚಿ

ಆವಯ್ ದಿಶ್ಟಿಕ್ ಪಡ್ಲಿ. ತಿಚೆಕಡೆ, ತುಜೊ ಪೂತ್ ಅಬುಹಸನ್ ಖಂಯ್ ಆಸಾ? ಮ್ಹಣ್ ತಾಣೆ ವಿಚಾರ್ಲೆಂ.

ತಿ ವಿಜ್ಮಿತ್ ಪಾವ್ಲಿ, ತಿಚ್ಯಾಚ್ ಪುತಾನ್ ಅಶೆಂ ಸವಾಲ್ ಕರ್ಚೆಂ ಪಳೆವ್ನ್. ತುಂಚ್ ಮ್ಹಜೊ ಪೂತ್ ಆನಿ ಕೋಣ್ ದುಸ್ರೊ ಪೂತ್ ಮ್ಹಾಕಾ ಆಸಾ? ಮ್ಹಣಾಲಿ ತಿ.

ಹಾಂವ್ ತುಜೊ ಪೂತ್‌ಗಿ? ತೊ ಜ್ಯೊರಾನ್ ಹಾಸ್ಲೊ. ಹಾಂವ್ ಬಾಗ್ದಾದಾಚೊ ಖಲೀಫ್.

ತಿ ಲಾಗಿಂ ಆಯ್ಲಿ. ತುಜಿ ಕಿತೆಂ ಭಲಾಯ್ಕಿ ಸಮಾ ನಾಂಗಿ? ಅಶೆಂ ಕಿತೆಂ ನಾಕಾ ಜಾಲ್ಲೆಂ ಉಲಯ್ತಾಯ್? ಮ್ಹಾಕಾ, ತುವೆಂ ಉಲಂವ್ಚೆಂ ಕಿತೆಂ ತೆಂ ಅರ್ತ್ ಜಾಯ್ನಾ ಮ್ಹಣ್ ಮೊಗಾನ್ ವಿಚಾರಿಲಾಗ್ಲಿ.

ಹಾಂವ್ ಸಾರ್ಕೊ ಆಸಾಂ. ಹಾಂವ್‌ಚ್ ತೊ ಹ್ಯಾ ಗಾಂವ್ಚೊ ಖಲೀಫ್.

ಹೆಂ ಕಿತೆಂ ಹಾಬಾ ವಿಚಿತ್ರ್ – ಆವಯ್ ಆಪ್ಣಾಯಿತ್ಲ್ಯಾಕ್‌ಚ್ ಚಿಂತುಂಕ್ ಪಡ್ಲಿ. ಕಾಲ್ ಖಲಿಫಾಚ್ಯಾ ಹುಕ್ಮೆ ಪ್ರಕಾರ್ ತ್ಯಾ ಪಾಂಚ್ ಜಣಾಂ ಗ್ರೆಸ್ತಾಂಕ್ ಚಾಟ್ಯೆಚೆ ಮಾರ್ ಪಡ್ಲ್ಯಾತ್. ತೆಂ ನ್ಹಯ್ ಆಸ್ತಾಂ ಖಲಿಫಾನ್ ಮ್ಹಾಕಾ ಏಕ್ ಹಜಾರ್ ಭಾಂಗಾರಾಚಿಂ ನ್ಹಾಣೆಂ ಧಾಡ್ನ್ ದಿಲ್ಯಾಂತ್, ಆತಾಂ ತುಂ ಖಲೀಫ್ ಮ್ಹಣ್ ಸಾಂಗ್ತಾಯ್.

ತ್ಯಾ ಪಾಂಚ್ ಜಣಾಂಕ್ ಶಿಕ್ಷ್ಯಾ ದಿಲ್ಲಿ ಆನಿ ತುಕಾ ತಿಂ ನ್ಹಾಣೆಂ ಧಾಡ್ನ್ ದಿಲ್ಲಿಂ ಹಾಂವೆಂಚ್.

ತಶೆಂ ಸಾಂಗಾನಾಕಾ ಪುತಾ. ಕೋಣೇ ಹೆಂ ಪುರಾ ಆಯ್ಕಾಲ್ಯಾರ್ ಹಾಸ್ತಿತ್, ತುಂ ನಿಜಾಯ್ಕಿ ಮ್ಹಜೊ ಪೂತ್ ಅಬುಹಸನ್.

ಇತ್ಲೆಂ ಆಯ್ಕಾಲ್ಲೆಂಚ್ ಅಬುಹಸನ್ ಖುಬಾಳ್ಳೊ. ರಾಗಾನ್ ಬೊಬ್ ಮಾರಿಲಾಗ್ಲೊ. ಹೊ ಕಿತೆಂ ಗಲಾಟೊ ಮ್ಹಣ್ ಸೆಜಾರ್ಚಿಂ ಎಕ್ಟಾಂಯ್ ಜಾಲಿಂ. ಆಯಿಲ್ಲ್ಯಾ ಸಮೆಸ್ತಾಂಲಾಗಿಂ ಆಪುಣ್ ಖಲೀಫ್‌ಚ್ ಮ್ಹಣ್ ಸಾಂಗಾಲಾಗ್ಲೊ. ಹಾಕಾ ಕಿತೆಂ ಪಿಶೆಂ ಲಾಗ್ಲಾಂ ಜಾಯ್ಜೆ, ವ್ಹರ್ನ್ ಆಸ್ಪತ್ರೆಕ್ ದಾಕಲ್ ಕರಾ ಮ್ಹಳ್ಳೆಂಚ್ ಥೊಡ್ಯಾಂನಿ ಹಾಕಾ ಧರ್ನ್ ಆಸ್ಪತ್ರೆಕ್ ವ್ಹೆಲೆಂ ಆನಿ ಎಕಾ ಕುಡಾಂತ್ ಘಾಲ್ನ್ ಬೀಗ್ ಘಾಲೆಂ.

ಬಿರ್ಮತ್ ಆವಯ್ ಸದಾಂನೀತ್ ಪುತಾಕ್ ಪಳೆಂವ್ಚೈಖಾತಿರ್ ಆಸ್ಪತ್ರೆಕ್ ವೆತಾಲಿ. ಆಪ್ಣಾಕ್ ಆಸ್‌ಲ್ಲೊ ಎಕ್ಲೊಚ್ ಪೂತ್, ತಾಕಾಯಿ ಹಿ ಗತ್ ಆಯ್ಲಿ ಮ್ಹಣ್ ತಿ ಚುರ್ಚುರ್ತಾಲಿ ಆನಿ ರಡ್ತಾಲಿ.

ಆಸ್ಪತ್ರೆಂತ್ ಆತಾಂ ಅಬುಹಸನ್ ಚಿಂತುಂಕ್ ಪಡ್ಲೊ. ಖಲೀಫ್ ತಾಚ್ಯಾ ರಾವೈರಾಂತ್ ಆಸಾ ಮ್ಹಣ್ ಸಾಂಗ್ತಾತ್, ತಶೆಂ ಮ್ಹಣ್ತಾನಾ ಹಾಂವ್ ಬಿಲ್ಕುಲ್ ಖಲೀಫ್ ನ್ಹಂಯ್. ಮಾಗಿರ್ ಅಶೆಂ ಪುರಾ ಕಶೆಂ ಜಾಲೆಂ? ತಾಕಾ ಮಿಸ್ತೆರ್ ಕಿತೆಂ ಮ್ಹಳ್ಳೊ ಸಮ್ಜಾಲೊನಾ, ಬೋವ್‌ಶಾ ಹೆಂ ಏಕ್ ಸಪಣ್‌ಚ್ ಜಾಯ್ಜೆ. ಆತಾಂ ತಾಕಾ ಇಲ್ಲೊ ದುಬಾವ್ ಮಾರುಂಕ್ ಸುರು ಜಾಲೊ.

ತೆದಾಳಾ ತಾಕಾ ತ್ಯಾ ದೀಸ್ ತಾಂಗೆರ್ ಆಯಿಲ್ಲ್ಯಾ ತ್ಯಾ ವಿದೇಶಿ ವೆಪಾರಿಚೊ ಉಡಾಸ್ ಆಯ್ಲೊ. ತಾಣೆ ಕಿತೆಂ ತರೀ ಕೆಲಾಂ ಆಸ್ತೆಲೆಂ, ತೊ ಕಾಂಯ್ ಮಂತ್ರ್ವಾದಿ ಪುಣಿಗಿ? ಅಶೆಂ ಸವಾಲಾಂ ವಯ್ರ್ ಸವಾಲಾಂ ತಾಕಾ ಧೊಸುಂಕ್ ಲಾಗ್ಲಿಂ.

ದುಸ್ರ್ಯಾ ದೀಸ್ ಆವಯ್ ತಾಕಾ ಪಳೆಂವ್ಕ್ ಆಯಿಲ್ಲ್ಯಾ ತೆದಾಳಾ ಅಬುಹಸನ್ ಮ್ಹಣಾಲೊ, ‘ಮಾಂಯ್ ಮ್ಹಾಕಾ ಘರಾ ಘುಸ್ಪಡ್ –ಗೊಂದೊಳ್ ಜಾಲ್ಲೊ. ಹಾಂವ್ ಖಲೀಫ್ ನ್ಹಂಯ್, ತುಜೊ ಪೂತ್ ಮ್ಹಳ್ಳೆಂ ನೀಜ್.’

ತಿಚೊ ಪೂತ್ ಬರೊ ಜಾಲ್ಲೊ ಪಳೆವ್ನ್ ಸಂತೊಸ್ ಪಾವ್ಲಿ. ಉಪ್ರಾಂತ್ ತಾಕಾ ಘರಾ ಆಪವ್ನ್ ವ್ಹರ್ನ್ ಗೆಲಿ.

ಚಾರ್-ಪಾಂಚ್ ದಿಸಾಂ ಉಪ್ರಾಂತ್ ಖಲೀಫ್ ಪಯ್ಲೆಂಚ್ಯಾಬರಿಚ್ ವೇಸ್ ಬದ್ಲುನ್ ಆಯ್ಲೊ. ಅಬುಹಸನಾಕ್ ತಾಕಾ ಪಳಯ್ತಾನಾ ಆದ್ಲೊ ಉಡಾಸ್ ಆಯ್ಲೊ. ಖಲೀಫ್ ಲಾಗಿಂ ಯೇವ್ನ್, ಇಶ್ಟಾ ಮ್ಹಾಕಾ ತುಂ ಇತ್ಲ್ಯಾ ವೆಗಿಂ ವಿಸ್ರಾಲೊಯ್‌ಗಿ? ತುವೆಂ ತ್ಯಾ ದೀಸ್ ಮ್ಹಾಕಾ ಕೆಲ್ಲೊ ಸತ್ಕಾರ್ ಹಾಂವ್ ಕೆದಿಂಕ್‌ಚ್ ವಿಸ್ರೊಂಚೊನಾ. ಆಜ್ ತುಂ ಮ್ಹಾಕಾ ತುಜ್ಯಾ ಘರಾ ಆಪವ್ನೆಂ ದಿನಾಂಯ್‌ಗಿ? ಮ್ಹಣಾಲೊ.

ನಾ, ಹಾಂವ್ ಆಪಯ್ನಾ, ತುಂ ಏಕ್ ಮಂತ್ರ್ವಾದಿ. ತುಜೆಥಾವ್ನ್ ಹಾಂವ್ ಮಸ್ತ್ ಕಶ್ಟಾಂಕ್ ಸಾಂಪಡ್ಲೊಂ. ಸರ್ವಾಂ ಮುಕಾರ್ ಮ್ಹಾಕಾ ಅಕ್ಮಾನ್ ಜಾಲೊ. ಆಸ್ಪತ್ರೆಕ್ ಸಯ್ತ್ ದಾಕಲ್ ಜಾಲೊಂ ಮ್ಹಣಾಲೊ ಅಬುಹಸನ್.

ಹಾಂವೆಂ ತುಕಾ ತೊಂದ್ರೆ ದಿಲೆಗೀ? ಖಲಿಫಾನ್ ಕಾಂಯ್ಚ್ ಕಳಿತ್ ನಾತ್‌ಲ್ಲೆಬರಿ ವಿಚಾರ್ಲೆಂ. ತೆದಾಳಾ ಅಬುಹಸನಾನ್ ಸಗ್ಳಿ ಗಜಾಲ್ ವಿವರಿಲಿ.

ಕಿತೆಂಯ್ ಜಾಂವ್, ತುಕಾ ಏಕ್‌ಪಾವ್ಟಿಂ ಖಲೀಫ್ ಜಾಂವ್ಚಿ ಆಶಾ ಆಸ್‌ಲ್ಲಿ, ತಿ ಜ್ಯಾರಿ ಜಾಲಿ. ತುವೆಂ ಆಶೆಲ್ಲ್ಯಾ ಪರ್ಮಾಣೆ ತ್ಯಾ ಗ್ರೇಸ್ತ್ ಮನ್ಯಾಂಕಿ ಶಿಕ್ಯಾ ಮೆಳ್ಳಿ. ಹಾಸೊನ್‌ಚ್ ಸಾಂಗಾಲಾಗ್ಲೊ ಖಲೀಫ್.

ತೆಂ ಪುರಾ ಸಾರ್ಕೆಂ. ಪುಣ್ ಹರ್‌ಎಕ್ಲ್ಯಾಚೆ ದಿಶ್ಟಿನ್ ಹಾಂವ್ ಏಕ್ ಪಿಸೊ ಜಾಲೊಂಮೂ?

ತೆಂ ಸರ್ವ್ ಆತಾಂ ವಿಸ್ರೊನ್ ಸೊಡ್.

ಹಾಕಾ ಪುರಾ ಕಾರಣ್ ತುಂಚ್ ಮ್ಹಣ್ ದಿಸ್ತಾ. ಸಾಂಗ್ ತುಂ ಮಂತ್ರ್ವಾದಿಮೂ? ಆತಾಂ ಮ್ಹಾಕಾ ಪರ್ತ್ಯಾನ್ ಖಂಚ್ಯಾ ರಗ್ಡ್ಯಾಂಕ್ ಘಾಲುಂಕ್ ಹಾಂಗಾ ಆಯ್ಲಾಯ್? ತುಕಾ ಪಳಯ್ಲ್ಯಾರ್ ಮ್ಹಾಕಾ ಭ್ಯೆಂ ದಿಸ್ತಾ ಮ್ಹಣೊನ್ ಅಬುಹಸನ್ ಥಂಯ್‌ಥಾವ್ನ್ ವಚೊಂಕ್ ಭಾಯ್ರ್ ಸರ್ಲೊ.

ಬಿಲ್ಕುಲ್ ನಾ, ಅಬುಹಸನ್ ಮ್ಹಜೆಂ ಉತರ್ ಪಾತ್ಯೆ. ಹಾಂವ್ ಮಂತ್ರ್ವಾದಿ ನ್ಹಯ್, ಮ್ಹಜೆಥಾವ್ನ್ ತುಕಾ ಕಿತೆಂ ತೊಂದ್ರೆ ಜಾಲ್ಯಾತ್ ವಾ ವಿರಾರಾಯ್ ಭೊಗ್ಲ್ಯಾ ಜಾಲ್ಯಾರ್ ಮ್ಹಾಕಾ

ಮಾಫ್ ಕರ್.

ತರ್ ತುಂ ಕೋಣ್? ಮ್ಹಣ್ ವಿಚಾರಿ ಅಬುಹಸನ್.

ಮ್ಹಾಕಾ ಸಾರ್ಕೆಂ ಪಳೆ ಆನಿ ಹಾಂವ್ ಕೋಣ್ ಮ್ಹಣ್ ಸಾಂಗ್.

ಅಬುಹಸನಾನ್ ಭಾರಿ ಸುಕ್ಕಿಮಾಯೆನ್ ಪಳಯ್ತಾನಾ ತೊ ಖಲೀಫ್ ಮ್ಹಳ್ಳೆಂ ತಾಕಾ ಕಳ್ಳೆಂ. ತೊ ಎಕ್ದಮ್ ಸಂತೊಸ್ ಪಾವ್ಲೊ ಆನಿ ತಾಚ್ಯಾ ಪಾಂಯಾಂಕ್ ಸರ್ಪಡ್ಲೊ.

ಅಬುಹಸನ್ ತುಜೆಂ ಸಾದೆಂ ವೆಕ್ತಿತ್ವ್, ತೆ ತುಜೆ ಗೂಣ್, ಸತ್ಕಾರ್ ಹೆಂ ಪುರಾ ಪಳವ್ನ್ ಮ್ಹಾಕಾ ಖುಶಿ ಜಾಲಿ. ದೆಕುನ್ ತುಕಾ ಹಾಂವ್ ಮೆಚ್ವಾಲೊಂ. ತುಕಾ ಕಿತೆಂ ಜಾಯ್ ತೆಂ ಮ್ಹಾಕಾ ಸಾಂಗ್? ಹಾಂವ್ ತೆಂ ಜ್ಯಾರಿ ಕರ್ತಲೊಂ, ಖಲೀಫ್ ಮ್ಹಣಾಲೊ.

ಮ್ಹಾಕಾ ಹೆರ್ ಕಿತೆಂಯ್ ನಾಕಾ, ಹಾಂವ್ ತಿತ್ಲೆಂ ಕಾಂಯ್ ಆಶೆನಾ. ಪುಣ್ ತುವೆಂ ಮ್ಹಾಕಾ ಈಶ್ಟ್ ಮ್ಹಣೊನ್ ಮಾಂದುನ್ ಘೆವ್ನ್ ತುಜ್ಯಾ ರಾವ್ಳೆರಾಕ್ ಮ್ಹಾಕಾ ಮನ್ ಆಯಿಲ್ಲ್ಯಾ ವೆಳಾ ಯೇವ್ನ್ ವಚೊಂಕ್ ಅವ್ಕಾಸ್ ಕರ್ನ್ ದೀಜೆ. ಇತ್ಲೆಂಚ್ ಮ್ಹಜೆಂ ಮಾಗ್ಣೆಂ ಮ್ಹಣಾಲೊ ಅಬುಹಸನ್.

ಹೊ..... ಹೊ.... ತಾಕಾ ಕಿತೆಂ ಖಂಯ್, ಖಲಿಫಾನ್ 'ಸೈ' ಘಾಲಿ. ಆಜ್‌ಥಾವ್ನ್ ತುಂ ಮ್ಹಜೊ ಮಿತ್ರ್. ತುವೆಂ ಆನಿ ಮುಕಾರ್ ಮ್ಹಜ್ಯಾ ರಾವ್ಳೆರಾಂತ್‌ಚ್ ರಾವ್ಯೆತ್. ತುಕಾ ಮನ್ ಆಯಿಲ್ಲ್ಯಾ ವೆಳಾರ್ ತುವೆಂ ಮ್ಹಾಕಾ ಮೆಳ್ಯೆತ್.

ತ್ಯಾ ದಿಸಾಥಾವ್ನ್ ಅಬುಹಸನ್ ರಾವ್ಳೆರಾಂತ್‌ಚ್ ಜಿಯೆಂವ್ಕ್‌ಲಾಗ್ಲೊ. ತವಳ್ ತವಳ್ ಆವಯ್ಚಿ ಭಲಾಯ್ಕಿ ಪಳೆಂವ್ಕ್ ಘರಾ ಯೆತಾಲೊ. ತಾಚೆ ಆವಯ್ಕಿ ಭಾರೀ ಖುಶಿ. ಅಶೆಂ ತಿಂ ಮೊಗಾನ್ ಆನಿ ಸಂತೊಸಾನ್ ಜಿಯೆಲಿಂ.

ಗೀದ್ ಆನಿ ಕೊಲೊ

ರಾನಾಂತ್ಲ್ಯಾ ಎಕಾ ಮಾಟ್ಯಾಂತ್ ಕೊಲಿಣೆನ್ ಪಿಲಾಂ ಕಾಡ್‌ಲ್ಲಿಂ. ತಾಕಾ ಭುಕ್ ಲಾಗ್‌ಲ್ಲ್ಯಾನ್ ಖಾಣ್ ಸೊದುನ್ ಗೆಲೆಂ. ಪಿಲಾಂ ಮಾಟ್ಯಾಂತ್‌ಚ್ ಆಸ್‌ಲ್ಲಿಂ. ತಾಂತ್ಲ್ಯಾ ಎಕಾ ಪಿಲಾಕ್ ಸಂಸಾರ್ ಕಸೊ ಆಸಾ ಮ್ಹಣ್ ಪಳೆಂವ್ಕ್ ಮನ್ ಜಾವ್ನ್ ತೆಂ ಭಾಯ್ರ್ ಆಯ್ಲೆಂ. ಉಜ್ವಾಡ್, ಭೊಂವ್ತಣೆ ರೂಕ್ – ಝುಡಾಂ ಪಳೆವ್ನ್ ಭಾರಿ ಸಂತೊಸ್ ಪಾವ್ಲೆಂ. ತಶೆಂ ಮುಕಾರ್-ಮುಕಾರ್ ವಚೊನ್‌ಚ್ ಆಸ್‌ಲ್ಲೆಂ.

ಕೊಲ್ಯಾಚ್ಯಾ ಪಿಲಾನ್ ಭಾಯ್ರ್ ಖಂಯ್ಗಿ ವೆಚೆಂ ಥಂಯ್ಚ್ ರುಕಾರ್ ಬಸ್‌ಲ್ಲ್ಯಾ ಕಾವ್ಳ್ಯಾನ್ ಪಳೆಲೆಂ. ತಕ್ಷಣ್ ಕಾವ್ಳ್ಯಾನ್ ಪಿಲಾಕ್ ಚತ್ರಾಯ್ ಸಾಂಗ್ಲಿ. ಏ ಪಿಲಾ, ಎಕ್ಲೊ ಎಕ್ಸುರೊ ಭಾಯ್ರ್ ಖಂಯ್ಸರೀ ವಚಾನಾಕಾ. ತುಂ ಆನಿಕಿ ಲ್ಹಾನ್. ಪಾಟಿಂ ತುಜ್ಯಾ ಘುಡಾಕ್ ವಚ್.

ಕಾವ್ಳ್ಯಾನ್ ಸಾಂಗ್‌ಲ್ಲೆಂ ಕೊಲ್ಯಾಚ್ಯಾ ಪಿಲಾಕ್ ನಾಟ್ವೊಂಕ್ ನಾ. ಪಿಲಾಕ್ ರಾಗ್ ಆಯ್ಲೊ. ಏ ಬುರ್ಶ್ಯಾ ಕಾವ್ಳ್ಯಾ ಮ್ಹಾಕಾ ಬೂದ್ ಸಾಂಗೊಂಕ್ ತುಕಾ ಕಿತ್ಲೆಂ ಧಯ್ರ್? ಹಾಂವ್ ಚತುರ್-ಬುದ್ವಂತ್ ಕೊಲ್ಯಾಚೊ ಪೂತ್? ಮ್ಹಣ್ ತುಕಾ ಕಳಿತ್‌ನಾಂಗಿ?

ಕಾವ್ಳ್ಯಾಕ್ ರಾಗ್ ಆಯ್ಲ್ಯಾರಿ ತಡ್ವುನ್ ಶಾಂತ್ ರಿತಿನ್, ತುಂ ಕೋಣ್ ಮ್ಹಣ್ ಮ್ಹಾಕಾ ಬರೆಂ ಕಳಿತ್ ಆಸಾ. ತುಕಾ ಸೊಡ್, ತುಜ್ಯಾ ಬಾಪಾಯ್ಕ್ ಆನಿ ತುಜ್ಯಾ ಆಜಾಕ್ ಸಯ್ತ್ ಒಳ್ಕಾತಾಂ. ಪಳೆ... ವಯ್ರ್ ಪಳೆ ಏಕ್ ಗೀದ್ ಉಬೊನ್ ಆಸಾ. ತಾಕಾ ತುಜೆಂ ಜಾಂವ್, ತುಜ್ಯಾ ಆವಯ್-ಬಾಪಾಯ್ಚೆಂ ಜಾಂವ್ ಕಾಂಯ್ ಭ್ಯೆಂ ನಾ. ತುಂ ತಾಚ್ಯಾ ದೊಳ್ಯಾಂಕ್ ಪಡ್ಶಿ ತರ್! ಕೂಡ್ಲೆ ಮೂಟ್ ಮಾರ್ನ್ ತುಕಾ ಉಕ್ಲುನ್ ವ್ಹರ್ತಾ ಆನಿ ರುಕಾರ್ ಬಸೊನ್ ಖಾಂವ್ಕ್ ಆಸಾ.

ಕೊಲ್ಯಾಚೊ ಪಿಲೊ ಹೆಂ ಆಯ್ಕೊನ್ ಹಾಸೊನ್‌ಚ್ ಭಾರಿ ಉಮೆದಿನ್ ಉಡೊನ್ ಖೆಳೊನ್ ಮುಕಾರ್ ಗೆಲೊ. ತಕ್ಷಣ್ ಗೀದ್ ರೊಕೆಟಾಬರಿ ಮೊಳ್ಬಾರ್‌ಥಾವ್ನ್ ದೆಂವೊನ್ ತಾಚ್ಯಾ ಪಾಂಯಾಂನ್ ದಾವ್ಲಿ ಮಾರ್ನ್ ಪಿಲಾಕ್ ಉಕ್ಲುನ್ ವ್ಹರ್ನ್ ತಾಚ್ಯಾ ಘುಡಾಕ್ ವೆಗಾನ್ ಗೆಲೊ.

ಆತಾಂ ಕೊಲ್ಯಾಚೆಂ ಪೀಲ್ ‘ಕುಂಯ್ಯೊ... ಕುಂಯ್ಯೊ’ ಮ್ಹಣ್ ಬೊಬ್ ಮಾರಿಲಾಗ್ಲೆಂ. ತಾಕಾ ದೂಕ್ ತಡ್ವುಂಕ್ ಜಾಯ್ನಾತ್‌ಲ್ಲಿ. ಏ ಕಾವ್ಳ್ಯಾ ಮಾಮಾ... ಮ್ಹಾಕಾ ವೆಗಿಂ ಬಚಾವ್ ಕರ್ ಕಾವ್ಳ್ಯಾ ಮಾಮಾ.

ಕಿತ್ಲೆಂ ಮ್ಹಳ್ಯಾರಿ ಲ್ಹಾನ್ ಪೀಲ್. ಕಾವ್ಳ್ಯಾಕ್ ಬಿರ್ಮತ್ ದಿಸ್ಲಿ. ಕಾವ್ಳೊ ತಕ್ಷಣಾ ಕೊಲಿಣೆಕ್ ಸೊದುನ್ ಧಾಂವ್ಲೊ ಆನಿ ಗಜಾಲ್ ಕಳಯ್ಲಾಗ್ಲೊ.

ಕೊಲಿಣೆಕ್ ಗಜಾಲ್ ಆಯ್ಕೊನ್ ಕಿತೆಂ ಕರಿಜೆ ಮ್ಹಣ್ ಕಳ್ಳೆಂನಾ. ಕಾವ್ಳ್ಯಾ ಮಾಮಾ ಮ್ಹಜ್ಯಾ ಪಿಲಾಕ್ ಬಚಾವ್ ಕರ್ಚಿ ಏಕ್ ವಾಟ್ ಸಾಂಗ್. ತೀನ್ ವಾಟೊ ಆಸಾತ್, ಕಾವ್ಳ್ಯಾನ್ ಸಾಂಗ್ಲೆಂ

ಆನಿ ತಾಚಿ ಸಲಹಾ ದಿಲಿ. ಪಯ್ಲೆ ಸುವಾತೆರ್ ಗಿದಾಕಡೆ ತಾಣೆ ಬಿರ್ಮತ್ ಪಾವ್ರೊನ್, ಪಿಲಾಕ್ ಸೊಡ್ ಮ್ಹಣ್ ಮಾಗೊನ್ ಪಳೆ. ತಾಂತುಂ ಫಾಯ್ದೊ ಜಾಂವ್ಕ್ ನಾ ತರ್ ಪಯ್ಶೆ ದೀವ್ನ್ ತಾಕಾ ತೃಪ್ತಿ ಕರ್. ತಶೆಂಯ್ ಆಯ್ಕಾನಾ ತರ್ ಕೂಡ್ಲೆ ಲಡಾಯ್ ಕರ್ನ್ ತಾಕಾ ಶಿಕ್ಶಾ ಲಾಯ್.

ತೊ ಗೀದ್ ತ್ಯಾಚ್ ರಾನಾಂತ್ಲ್ಯಾ ಎಕಾ ರುಕಾರ್ ರಾವ್ತಾಲೊ. ಕೊಲಿಣ್ ಉಟಾಉಟಿಂ ಗೀದ್ ಆಸ್‌ಲ್ಲ್ಯಾಕಡೆ ಗೆಲೆಂ. ರುಕಾಮುಳಾಂತ್ ರಾವ್ರೊನ್, ಏ ಗಿದಾರಾಯಾ ಮ್ಹಜೆರ್ ಬಿರ್ಮತ್ ಪಾವ್. ಮ್ಹಜ್ಯಾ ಪುತಾಕ್ ದಯಾಕರ್ನ್ ಖಾಯ್ನಾಕಾ. ತಾಕಾ ಸೊಡ್ನ್ ಸೊಡ್ ಮ್ಹಣ್ ಪರಾತಿಲಾಗ್ಲೆಂ.

ತೆಂ ಬಿಲ್ಕುಲ್ ಸಾದ್ಯ್ ನಾ. ತುಕಾ ಹೊ ಪೂತ್ ಜಾವ್ಯೆತ್. ಪುಣ್ ಮ್ಹಾಕಾ ಖೆಳ್ಚಿ ಏಕ್ ವಸ್ತ್. ಮ್ಹಜಿಂ ಪಿಲಾಂ ಹಾಚೆವಯ್ರ್ ಬಸೊನ್ ಸವಾರಿ ಕರ್ತಾತ್-ಖೆಳ್ತಾತ್ ಮ್ಹಣ್ ಗಿದಾನ್ ಇಲ್ಲೆಂ ಜ್ಯೊರಾನ್‌ಚ್ ಸಾಂಗ್ಲೆಂ.

ತುಂ ಮ್ಹಜ್ಯಾ ಪಿಲಾಕ್ ಸೊಡ್. ಹಾಂವ್ ಜಾಯ್ ತಿತ್ಲೆಂ ಧನ್-ದಿರ್ವೆಂ ದೀಂವ್ಕ್ ತಯಾರ್.

ನಾ ತೆಂ ಕೆದಿಂಚ್ ಜಾಂವ್ಚೆಂ ನಾ. ಗಿದಾಚಿ ಜಾಪ್.

ಹೆಂ ಆಯ್ಕೊನ್ ಕೊಲಿಣೆಕ್ ಪಿಂತೆಗ್ ಚಡ್ಲೊ. ಸೊಸ್ನಿಕಾಯೆಕಿ ಏಕ್ ಗಡ್ ಆಸಾ. ಕೊಲಿಣ್ ಚಾಳ್ವೊನ್, ಏ ಬುರ್ಶ್ಯಾ ಗಿದಾ, ತುವೆಂ ಜರ್ ಮ್ಹಜ್ಯಾ ಪುತಾಕ್ ಸೊಡ್ಲೆಂಯ್ ತುಕಾ ಬರೆಂ ಆಸಾ, ನಾ ತರ್ ತುಕಾ ಹಾಂವ್ ಶಿಕ್ಶಾ ದೀನಾಸ್ತಾಂ ರಾಂವ್ಚಿಂನಾ ಖಂಡಿತ್ ಮ್ಹಳೆಂ.

ಹಾಂವ್ ತಾಕಾ ಭಿಯೆನಾ ಮ್ಹಣ್ ಗಿದಾನ್ ಸಾಂಗ್ತಾನಾ, ತುಂ ತೀನ್ ಪಾವ್ಟಿಂ ತೆಂ ಉತರ್ ಸಾಂಗ್ ಮಾಗಿರ್ ಪಳೆ ಕಿತೆಂಗಿ ಮ್ಹಣ್ ತುಜಿ ಅವಸ್ತಾ ಮ್ಹಣ್ ಕೊಲಿಣ್ ಉಚಾಂಬಳ್ ಜಾವ್ನ್ ಉಲಯ್ಲೆಂ.

ಹಾಂವ್ ಭಿಯೆನಾ... ಹಾಂವ್ ಭಿಯೆನಾ... ಹಾಂವ್ ಬಿಲ್ಕುಲ್ ಭಿಯೆನಾ... ತುಂ ಕಿತೆಂ ಕರ್ತಾಯ್ ತೆಂ ಕರ್ ಮ್ಹಣ್ ಗೀದ್ ಭರ್ಮಾನ್ ಸಾಂಗಾಲಾಗ್ಲೊ.

ತ್ಯಾಚ್ ವೆಳಾರ್ ಹಳ್ಳೆಂತ್ಲೊ ಏಕ್ ವೆಕ್ತಿ ಹಾತಾಂತ್ ದೊಂದಿ ಕಾಣ್ಫೆವ್ನ್ ತೆಣೆ ಯೆಂವ್ಚೆಂ ಕೊಲಿಣೆನ್ ಪಳೆಲೆಂ. ತಕ್ಶಣ್ ವಚೊನ್ ತಿಣೆ ತಿ ದೊಂದಿ ತ್ಯಾ ಮನ್ಶ್ಯಾಲಾಗ್ಚಿ ವ್ಹೊಡ್ನ್ ಕಾಣ್ಫೆಲಿ. ತೊ ಮನಿಸ್ ಭಿಯಾನ್ ಧಾಂವ್ಲೊಚ್. ತಿ ದೊಂದಿ ಕಾಣ್ಫೆವ್ನ್ ಕೊಲಿಣ್ ರುಕಾಮುಳಾಂತ್ ರಾವ್ರೊನ್, ಏ ದರಿದ್ರ್ ಗಿದಾ, ಕೂಡ್ಲೆ ಮ್ಹಜ್ಯಾ ಪುತಾಕ್ ಸೊಡ್ನ್ ಸೊಡ್. ನಾ ತರ್ ತುಜ್ಯಾ ಘರಾಕ್ ಹಾಂವ್ ಉಜೊ ದಿತಾಂ. ಹೊ ರೂಕ್ ಧಗ.. ಧಗ.. ಕರ್ನ್ ಹುಲ್ಪಾತಾನಾ ತುಜಿ ಬಾಯ್ಲ್ ಭುರ್ಗಿಂ ಸಗ್ಳಿಂ ಜಳೊನ್-ಭಾಜೊನ್ ಕರ್ಪಾತೆಲಿಂ ಆನಿ ಮೊರ್ತೆಲಿಂ. ತುಕಾ ತುಜಿ ಬಾಯ್ಲ್ ಭುರ್ಗಿಂ ಜಾಯ್ಗೀನ್ಹಯ್ ಮ್ಹಜೆಂ ಪಿಲ್ ಜಾಯ್? ಸಾಂಗ್... ವೆಗಿಂ ಉಲಯ್ ಮ್ಹಣ್ ಧಮ್ಕಿ ದೀಲಾಗ್ಲೆಂ.

ಆತಾಂ ಗೀದ್ ಘಾಬರ್ಲೊ. ತಾಚಿಂ ಅಂತರ್ಮಳಾಂ ಉಡ್ಲಿಂ. ತಾಣೆ ಧಾಂವ್ರೊಂಕ್ ಪಳೆಲೆಂ. ಪುಣ್ ಕಿತೆಂ ಕರ್ಚೆಂ? ಬಾಯ್ಲ್ ಹುಶಾರ್ ನಾಸ್ತಾಂ ನಿದ್ಲಾಂ. ಭುರ್ಗ್ಯಾಂಕ್ ಉಬೊಂಕ್ ಪಾಕಾಟೆ ಸಯ್ತ್

ಫ್ಲುಟೊಂಕ್ನಾಂತ್. ತಾಂಕಾಂ ಬಳ್ ಸಯ್ತ್ ನಾ. ಒಟ್ಟಾರೆ ಗೀದ್ ಸಂಕಶ್ಟಾಂತ್ ಪಡ್ಲೊ. ಹೆಣೆ ದೊರೊ ತೆಣೆ ವಾಗ್ ಮ್ಹಳ್ಳೆಬರಿ ಭೊಗ್ಲೆಂ ತಾಕಾ.

ಕಿತೆಂ ವೊಗೊಚ್ ರಾವ್ಲಾಯ್.. ಪಳೆ ಹಾಂಗಾ... ಉಜೊ ಕಸೊ ಧಗ.. ಧಗ ಕರ್ನ್ ಜಳ್ತಾಗಿ ಮ್ಹಣ್ – ಕೊಲಿಣ್ ಏಕ್ ಸಾರ್ಕಿ ಬೊಬ್ ಮಾರಿಲಾಗ್ಲೆಂ. ಗೀದ್ ನಿಜಾಯ್ಕಿ ಆತಾಂ ಭಿಯೆವ್ನ್ ಕಂಗಾಲ್ ಜಾಲ್ಲೊ. ಗೀದ್ ಲೋವ್ ತಾಳ್ಯಾನ್ ಏ ಕೊಲಿಣೆ ಮ್ಹಜೆರ್ ತುಕಾ ಕಿತ್ಯಾಕ್ ಇತ್ಲೊ ರಾಗ್? ಕಿತ್ಯಾಕ್ ತುಂ ಖೆಂಪ್ಯೆನ್ ಉಲಯ್ತಾಯ್? ಮ್ಹಜಿ ಆನಿ ತುಜಿ ಇಶ್ಟಾಗತ್ ಭಾರಿ ಪರ್ನಿ. ತುಜೊ ಪೂತ್ ಭಾರಿಚ್ ಹುಶಾರ್ ಆನಿ ಬುದ್ವಂತ್. ತ್ಯಾ ದೆಕುನ್ ಮ್ಹಜ್ಯಾ ಪಿಲಾಂಕ್ ಥೊಡೆಂ ಲಿಸಾಂವ್ ಶಿಕಂವ್ಚೆಖಾತಿರ್ ಆನಿ ತಶೆಂಚ್ ಥೊಡೆ ಖೆಳ್ ಶಿಕಂವ್ಕ್ ಹಾಂವೆಂ ಆಪವ್ನ್ ಹಾಡ್ಲೆಂ. ಕಿತೆಂಯ್ ಜಾಂವ್ ಧರ್ ತಾಕಾ ತುಂ ವ್ಹರ್ ಮ್ಹಣ್ ಸಕಯ್ಲ್ ಹಾಡ್ನ್ ಸೊಡ್ಲೆಂ. ಕೊಲ್ಯಾಚೆಂ ಪೀಲ್ ಆವಯ್ಕ್ ಪಳೆವ್ನ್ ಖುಶೆನ್ ಬೊಬ್ ಮಾರಿಲಾಗ್ಲೆಂ. ಕೊಲಿಣ್ ತಿಚ್ಯಾ ಪುತಾಕ್ ಘೆವ್ನ್ ಸಂತೊಸಾನ್ ಘರಾ ಗೆಲೆಂ. 'ದೇವ್ ಬರೆಂ ಕರುಂ' ಮ್ಹಣ್ ಕಾವ್ಳ್ಯಾಚೊ ತಿಣೆ ಉಪ್ಕಾರ್ ಬಾವ್ಡುಲ್ಲೊ.

◆◆◆

ಸೊಂಸ್ಯಾಚೊ ತಮಾಸೊ

ಎಕಾ ರಾನಾಂತ್ ಏಕ್ ಸೊಬಿತ್ ಧವೊ ಸೊಂಸೊ ಆಸ್‌ಲ್ಲೊ. ಆಪುಣ್ ಸರ್ವಾಂ ಪ್ರಾಸ್ ಸೊಬಿತ್ ಮ್ಹಣೊನ್ ತಾಕಾ ಭಾರಿಚ್ ಗರ್ವ್ ಆಸ್‌ಲ್ಲೆಂ. ಹೆಣೆ-ತೆಣೆ ಪಾಶಾರ್ ಜಾಂವ್ಚ್ಯಾ ಮೊನ್ಜಾತಿಂಕ್, ಜಿವ್ದಾಳಿಂಕ್ ಕಿತೆಂ ಪುಣಿ ತಮಾಶೆ ಕರ್ಚಿ ತಾಚಿ ಸವಯ್.

ದಿವ್ದಾ ಮಾಮಾ, ದಿವ್ದಾ ಮಾಮಾ... ತುಕಾ ಪಾಂಯ್‌ಚ್ ನಾಂತ್‌ಮೂ? ಮಾತ್ಯೆಂತ್, ಕಿರೆಂಚೆಂತ್ ತುಜೆಂ ಆಂಗ್ ವೊಡ್ನ್ ಚರ್ತಾಯ್‌ಮೂ. ಛೆ... ಛೆ... ತುಜಿ ಅವಸ್ತಾ ಪಳೆತಾನಾ ಮ್ಹಾಕಾ ಬಿರ್ಮತ್ ದಿಸ್ತಾ ಮ್ಹಣೊನ್ ಹಾಸೊನ್ ತಮಾಶೆ ಕರ್ತಾಲೊ.

ತುಂ ಕಿತೆಂ ಮ್ಹಳ್ಯಾರಿ ಪೊರ್ಶೆಂ ಭಿಕಾಣ್. ದೆಕುನ್ ಕಾಂಯ್ ಕರಿನಾಸ್ತಾಂ ಸೊಡ್ತಾಂ ತುಕಾ. ನಾ ತರ್ ಮ್ಹಜೆ ಶಿಮ್ಪೆಚ್ಯಾ ಮಾರಾಚಿ ರೂಚ್ ತುಕಾ ದಾಕಯ್ತೊಂ. ನಿಕಳ್ ಆತಾಂ ಮ್ಹಣ್ ಜ್ಯೋರ್ ಕರ್ನ್ ದಿವ್ಡೊ ಸರಸರ ಕರ್ನ್ ಮುಕಾರ್ ಗೆಲೊ.

ತಿತ್ಲ್ಯಾರ್ ರುಕಾರ್ ಬಸ್‌ಲ್ಲ್ಯಾ ಮಾಂಕ್ಡಾಕ್ ಪಳೆವ್ನ್ ತುಂ ಕಿತೆಂ ಕಿಚಿ ಕಿಚಿ ಕರ್ನ್ ದಾಂತ್ ಚಾಬ್ತಾಯ್ ಆನಿ ಹೆಡಾಯ್ತಾಯ್. ಆಮ್ಚ್ಯಾ ರಾನಾಂತ್ ಗಲೀಜ್ ಮೊನ್ಜಾತ್ ಮ್ಹಳ್ಯಾರ್ ತುಂಬ್. ಮಾತೆಂ ಖೊರ್ಪುಂಚೆಂ, ಆಂಗಾರ್ ಆಸ್ಚ್ಯೊ ಉವೊ ಕಾಡ್ನ್ ತೊಂಡಾಂತ್ ಘಾಲ್ಚ್ಯೊ... ಥು... ಥು... ಥು... ಮ್ಹಣೊನ್ ಕೊಲಾಂವ್ಕ್ ಲಾಗ್ಲೊ.

ತಶೆಂ ಪೂರಾ ಸಾಂಗೊಂಕ್ ನಜೊ ಪುತಾ. ಹೆರಾಂಕ್ ತಮಾಶೆ ಕರುಂಕ್ ನಜೊ. ತೆಂ ಬರೆಂ ನ್ಹಯ್. ತಿ ಪಾಡ್ ಸವಯ್. ಹ್ಯಾ ರಾನಾಂತ್ಲ್ಯಾ ಮೊನ್ಜಾತಿ ಪುರಾ ಭಾವ್-ಭಯ್ಣಿ ಆಸ್‌ಲ್ಲೆಬರಿ ಮ್ಹಣ್ ಆವಯ್ನ್ ತಾಚ್ಯಾ ಪಿಲಾಕ್ ಬೂದ್‌ಬಾಳ್ ಸಾಂಗ್ಲಿ.

ಪಿಲ್ಯಾಕ್ಟೊ ಸೊಂಸೊ ಆವಯ್ನ್ ಸಾಂಗ್‌ಲ್ಲೆಂ ಖಂಯ್ ಆಯ್ಕಾತಾ? ದುಸ್ರ್ಯಾ ದಿಸಾ ಸೊಂಸೊ ಉಡೊನ್ ಉಡೊನ್ ವೆತಾನಾ ತಾಕಾ ಕಾಸೊವ್ ಮೆಳ್ಳೊ.

ಆಹಾಹಾ... ತುಜಿ ಪಾಟ್‌ಗಿ ತಿ, ತುಜಿ ಚಾಲ್ ಕಿತೆಂ ತಿ. ಪಾಟ್ ಮ್ಹಳ್ಯಾರ್ ಪಾಜೆಚ್ಯಾ ಫಾತ್ರಾಬರಿ ಘುಟ್-ಘುಟ್. ತುಂ ಮ್ಹಜೆಬರಿ ಊಡ್ ಪಳೆಯಾಂ. ಉಡ್ಲ್ಯಾರ್ ಕಿತ್ಲಿ ಮಝ್ಝಾ ಆಸಾ ಗೊತ್ತಾಸಾಯೆ? ತುಂ ದಾಡ್ಡೊ ಮ್ಹಣ್ ಕಾಸ್ವಾಕ್ ಹಿಣ್ಸುನ್ ಹಾಸೊನ್‌ಚ್ ಧಾಂವ್ಲ್ಯೊ.

ಅಶೆಂ ಹರ್‌ಎಕೆ ಮೊನ್ಜಾತಿಕ್ ಎಕೆಕೆ ರಿತಿನ್ ತಮಾಶೆ ಕರ್ನ್ ಮಝ್ಝಾ ಜೊಡ್ತಾಲೊ. ಹಸ್ತಿಕ್ ಪಳೆಲ್ಯಾರ್ ಪಾಂಯ್ ವ್ಹಡ್ಲ್ಯಾ ಖಾಂಬ್ಯಾಬರಿ, ಕಾನ್ ತೊಡ್ಪ್ಯಾಬರಿ, ಸೊಂಡಿ ಪೆರ್ಮ್ಯಾರೆಬರಿ, ಪೊಟ್ ಅಗೊಳಿ ಮಂಜಣ್ಣಾಬರಿ, ದಾಂತ್ ವ್ಹಡ್ಲ್ಯಾ ದಾಡ್ಯಾಬರಿ, ಜ್ಯೊರಾನ್ ಧಾಂವ್ಪೊಂಕ್ ಜಾಯ್ನಾ ಮ್ಹಣ್ ಖೊಡಿ ಕಾಡ್ನ್ ಹಾಸ್ತಾಲೊ. ಆಸ್ಟೆಲಾಕ್ ಪಳೆವ್ನ್ ತುಂ ಕಾಳ್ಯಾ ಅಂಗಾಚೊ ಕಾಪ್ರಿ, ತುಜೊ ತಾಳೊ ಕಿತ್ಲೊ ಕರ್ಕಸ್ ಮ್ಹಣ್ ಚೆಶ್ಟಾಯೊ ಕರ್ತಾಲೊ.

ದೀಸ್ ವೆತಾಂ ವೆತಾಂ ಸೊಂಸ್ಯಾಚ್ಯೊ ಖೆಬ್ಡಾಯೊ ಚಡಾತ್ ವೆತಾಲ್ಯೊ. ಕೊಣೆಂಯ್ ಆಡಾಂವ್ಕ್ ಪಳೆಲೆಂನಾ. ಹಾಚ್ಯೊ ಚೆಶ್ಟಾಯೊ ಸೊಸುಂಕ್ ತಾಂಕಾನಾಸ್ತಾಂ ಆಸ್ಟೆಲಾನ್ ಆನಿ ಹಸ್ತಿನ್ ದೊಗಾಂಯ್ನಿ ಮೆಳೊನ್ ಸೊಂಸ್ಯಾಕ್ ಬೂದ್ ಶಿಕಯ್ಜೆ ಮ್ಹಣ್ ನಿರ್ಧಾರ್ ಕೆಲೊ.

ಏಕ್ ದೀಸ್ ಮಯ್ದಾನಾಂತ್ಲ್ಯಾ ತಣಾ ಸುವಾತೆರ್ ಸೊಂಸೊ ಆಪುಣ್ ಕಿತ್ಲೊ ಸೊಬಿತ್ ಆಸಾಂ ಮ್ಹಣ್ ಆಪ್ಲೆಂ ಆಂಗ್-ಪಾಂಗ್ ಘುಂವೊನ್ ಘುಂವೊನ್ ಪಳಯ್ತಾಲೊ. ತಿತ್ಲ್ಯಾರ್ ಆಸ್ಟೆಲ್ ಆನಿ ಹಸ್ತ್ ತಾಚ್ಯಾ ಲಾಗ್ಸಾರ್ ಗೆಲಿಂ. ದೊಗಾಂಯ್ನಿ ಆಪ್ಣಾಕ್ ಹುಂಕಾರ್ನ್ ಪಳೆಂವ್ಚೆಂ ಪಳೆವ್ನ್ ಸೊಂಸೊ ಘಾಬರ್ಲೊ. ಉಡೊನ್ ಧಾಂವ್ತಾಂ ಮ್ಹಣ್ತಾನಾ ಆಸ್ಟೆಲಾನ್ ಗಬಕ್ ಕರ್ನ್ ತಾಕಾ ಧರ್ಲೆಂ.

ತುಕಾ ಎದೆಶ್ಯಾ ಲ್ಹಾನ್ ಪೊರಾಕ್ ಕಿತ್ಲೊ ಹಂಕಾರ್? ಸಕ್ಡಾಂಯ್ಕಿ ಚೆಶ್ಟಾಯೊ, ತಮಾಶೆ ಕರ್ನ್ ಹಾಸ್ತಾಯ್. ಆತಾಂ ತಮಾಶೆ ಕರ್ನ್ ಹಾಸ್ ಪಳೆಯಾಂ ಮ್ಹಣ್ ಆಸ್ಟೆಲಾನ್ ಆಪ್ಣಾಚೆ ಮುಟಿಂತ್ ಘುಟ್ ಧರ್ನ್ ಸಾಂಗ್ತಾನಾ ಸೊಂಸ್ಯಾಕ್ ಧಮ್ ಖಂಯ್ ಆಸಾ.?

ತೆಣೆ ಹಸ್ತ್, ತಾಕಾ ಹಾಂಗಾ ಉಡಯ್. ತಾಚಿ ಕಡಿ ಕರ್ತಾಂ ಹಾಂವ್ ಮ್ಹಣ್ ಖಿಳಂಚ್ ಮಾರುಂಕ್ ಲಾಗ್ಲಿ. ಆಸ್ಟೆಲಾನ್ ಸೊಂಸ್ಯಾಕ್ ತೆವ್ಳಿನ್ ಉಡಯ್ಲೆಂ. ಆನಿ ಕಿತೆಂ ಫಜಿಂತ್ ಜಾತಾಗಿ ಕೊಣ್ಣಾ ಮ್ಹಣ್ ಸೊಂಸೊ ಭಿಯಾನ್ ಗಡಗಡ ಕರ್ನ್ ಥರ್ತರ್ತಾಲೊ.

ತುಕಾ ತ್ಯಾ ಉಬ್ರಾಚ್ಯಾ ಪೊಂಡಾಕ್ ಉಡವ್ನ್ ತುಜೆಂ ತೆಂ ಧವೆಂ ಆಂಗ್ ಕಾಳೆಂ ಕರಿಜೆವೆ? ನ್ಹಯ್ ಮ್ಹಜ್ಯಾ ಖಾಂಬ್ಯಾ ಸಾರ್ಕ್ಯಾ ಪಾಂಯಾಂತ್ ಘುಸ್ಟುನ್ ತುಜಿ ಕಡಿ ಕರಿಜೆ? ನ್ಹಯ್ ಸೊಂಡಿಯೆಂತ್ ಗುಟ್ಲಾವ್ನ್, ಉಬ್ರಾವ್ನ್ ರುಕಾಕ್ ಮಾರಿಜೆ? ತುಂಚ್ ಸಾಂಗ್–ಹಸ್ತ್ ಹಾಸೊನ್‌ಚ್ ಮ್ಹಣಾಲಿ.

ಸೊಂಸ್ಯಾಚೊ ಧಮ್ ನಾ. ತಿತ್ಲ್ಯಾರ್ ಹಸ್ತಿನ್ ತಾಚೆ ಸೊಂಡ್ಯೆಂತ್ ಸೊಂಸ್ಯಾಕ್ ಧರ್ನ್ ಗಿರ್ರ್ ಗಿರ್ರ್ ಕರ್ನ್ ಗಿರ್ಗಿಟೆ ಬರಿ ಘುಂವ್ಡಾವ್ನ್ ಸೊಡ್ಲೆಂಚ್.

ದಮ್ಮಯ್ಯಾ... ಮ್ಹಜೊ ಜೀವ್ ಕಾಡಿನಾಕಾ ಹಸ್ತಿ ಮಾಮಾ. ಆನಿ ಮ್ಹಜ್ಯಾ ಜಲ್ಮಾಂತ್ ಹಾಂವ್ ಕೊಣಾಯ್ಕಿ ತಮಾಶೆ ಕರ್ಚೊಂನಾ. ಮ್ಹಜಿ ಚೂಕ್ ಜಾಲಿ... ಮ್ಹಣ್ ವ್ಹಡ್ಲ್ಯಾನ್ ರಡಾತ್ ಮ್ಹಣಾಲೊ ಸೊಂಸೊ.

ಹಾಂ... ತಶೆಂ ವಾಟೆಕ್ ಯೆ. ಆನಿ ಮುಕಾರ್ ಪುಣಿ ತುಜ್ಯೊ ಉಳ್ಟ್ಯೊ ಬುದಿ ದಾಕಯ್ಕಿ ತರ್ ತುಕಾ ವಾಂಚ್ ಆಸ್ಟಿನಾ ಮ್ಹಣೊನ್ ಆಸ್ಟೆಲಾನ್ ಧಮ್ಕಿ ದಿಲಿ.

ಆತಾಂ ವೆಗಿಂ ಧಾಂವ್... ಮ್ಹಣೊನ್ ಹಸ್ತಿನ್ ಸೊಂಸ್ಯಾಕ್ ಸಕಯ್ಲ್ ಸೊಡ್ಲೆಂ. ಸೊಂಸೊ ಧಾಂವ್ಲೊಚ್. ತಾಚ್ಯಾ ಉಪ್ರಾಂತ್ ತೊ ಕೊಣಾಯ್ಕಿ ತಮಾಶೆ, ಮಕ್ಕರ್ ಕರಿನಾತ್ಲ್ಲೊ.

●

ಚೋರ್ ಮಾಂಕೊಡ್

ಆಸ್ವೆಲ್ ಆನಿ ಕೊಲೊ ಭಾರಿ ಈಶ್ಟ್. ತ್ಯಾ ಶಿವಾಯ್ ತೆ ಸೆಜಾರಿ. ಉಜ್ವಾಡ್ ಜಾಲ್ಲೊಚ್ ದೊಗಾಂಯ್ನಿ ಖಾಣ್ ಸೊದುನ್ ಭಾಯ್ರ್ ಸರ್ಚೆಂ. ಸಾಂಜೆರ್ ಯೇವ್ನ್ ಥೊಡೊ ವೇಳ್ ಗಪ್ಪೆ ಮಾರ್ನ್ ಗಮ್ಮತಾಯೆನ್ ವೇಳ್ ಪಾಶಾರ್ ಕರ್ನ್ ಮಾಗಿರ್ ನಿದ್ತಾಲೆ.

ಆಸ್ವೆಲಾನ್ ಸದಾಂನೀತ್ ಪಣಸ್, ಕೊಬು, ಮ್ಹೊಂವಾಚಿ ಪೊಳಿ ಅಶೆಂ ಕಾಂಯ್ ತರೀ ಹಾಡ್ನ್ ಪಾವ್ಯಿಲ್ಯಾ ದಿಸಾಕ್ ಮ್ಹಣ್ ದಾಸ್ತಾನ್ ಕರ್ಚೆಂ ಆಸ್‌ಲ್ಲೆಂ. ಕೊಲೊ ಸಯ್ತ್ ತಾಕಾ ಕಿತೆಂ ಮೆಳ್ತಾ ತೆಂ ಹಾಡ್ನ್ ತಾಚ್ಯಾ ಮಾಟ್ಯಾಚ್ಯಾ ಎಕಾ ಮುಲ್ಯಾಂತ್ ಕುಡಾಯ್ತಾಲೊ.

ಹೆಂ ಪುರಾ ಪಳೆವ್ನ್ ಆಸ್‌ಲ್ಲ್ಯಾ ಲಾಗ್ಸಿಲ್ಯಾ ಎಕಾ ಮಾಂಕ್ಡಾಕ್ ತೊಂಡಾಂತ್ ಉದಕ್ ಗಳೊಂಕ್ ಸುರು ಜಾಲೆಂ. ಆಸ್ವೆಲಾಚಿ ದೋಸ್ತಿ ಕೆಲ್ಯಾರ್ ಆಪ್ಣಾಕ್ ದಾದೊಶಿ ಖಾಂವ್ಕ್ ಮೆಳ್ತೆಲೆಂ ಮ್ಹಣ್ ತಾಣೆ ಲೇಕ್ ಘಾಲೆಂ. ಆಸ್ವೆಲಾ ಲಾಗಿಂ ಯೇವ್ನ್ ಆಪುಣ್ ತುಜೊ ಈಶ್ಟ್ ಜಾಂವ್ಕ್ ಆಶೆತಾಂ ಮ್ಹಣ್ತಾನಾ ಆಸ್ವೆಲಾನ್ ಸಯ್ ಘಾಲಿ.

ತಶೆಂ ಸಾಂಜೆಚೆಂ ಹೆ ತೆಗೀ ಗಜಾಲಿ ಕರ್ತಾಲೆ. ಕೆದಾಳಾ ತರಿ ಆಸ್ವೆಲಾನ್ ಚಡ್ ಖಾಣ್ ಹಾಡ್ಲೆಂ ಜಾಲ್ಯಾರ್ ಥೊಡೆಂ ಕೊಲ್ಯಾಕ್ ಆನಿ ಮಾಂಕ್ಡಾಕ್ ದಿತಾಲೆಂ. ಪುಣ್ ಪೊಟ್‌ಭರ್ ಖಾಯ್ಜೆ ಮ್ಹಳ್ಳಿ ಮಾಂಕ್ಡಾಚಿ ಆಶಾ ಪೊಂತಾಕ್ ಪಾವ್ಲಿ ನಾ.

ಏಕ್ ದೀಸ್ ಆಸ್ವೆಲ್ ಆನಿ ಕೊಲೊ ಗೆಲ್ಲೆಚ್, ಮಾಂಕೊಡ್ ಆಸ್ವೆಲಾಚ್ಯಾ ಮಾಟ್ಯಾ ಭಿತರ್ ರಿಗ್ಲೊ. ಪಣ್ಸಾಚೊ ಪರ್ಮಳ್ ಘಮ ಘಮ ಕರ್ನ್ ನಾಕಾಕ್ ಮಾರಿಲಾಗ್ಲೊ. ಮಾಂಕೊಡ್ ವಚೊನ್ ಪಣಸ್ ಘಟ್ಟ್ ಭೊಕಾವ್ನ್, ತೊಂಡ್ ಪುಸುನ್, ಧೆಂಕ್ ಕಾಡಿತ್ ಭಾಯ್ರ್ ಆಯ್ಲೊ ಆನಿ ರುಕಾರ್ ಸುಶೆಗಾತ್ ನಿದ್ಲೊ.

ಹರ್ಯೆಂಚೆ ಬರಿ ಸಾಂಜೆರ್ ತೆಗೀ ಮೆಳ್ಳೆ. ಮಾಂಕ್ಡಾನ್ ಆಪ್ಣಾಕ್ ಕಾಂಯ್ ಕಳಿತ್ ನಾತ್‌ಲ್ಲೆ ಬರಿ



ನಟನ್ ಕೆಲೆಂ ಆನಿ ತೆ ತೆಗೀ ಗೆಲೆ. ಆಸ್ಟೆಲಾಕ್ ಬರಿ ಪುರಾಸಣ್ ಜಾಲ್ಲ್ಯಾನ್ ಘಟ್ಟ್ ನೀದ್ ಪಡ್ಲಿ. ಪಣ್ಸಾಚಿ ಗಜಾಲ್ ತಾಕಾ ಕಳ್ಳಿ ನಾ. ಸಕಾಳಿಂ ಜಾಗ್ ಜಾತಾನಾ ಪಳಯ್ತಲೊ ಕಿತೆಂ? ಆಪ್ಣೆಂ ಹಾಡ್ನ್ ದವರ್ಲ್ಲೊ ಪಣಸ್ ಕೊಣೆಂಗಿ ಖಾವ್ನ್ ಘಾಲಾ. ಕೋಣ್ ಹೊ ಪಣಸ್ ಕೆಲ್ಲೊ ಚೋರ್? ತೆಂಯ್ ಮ್ಹಜ್ಯಾ ಮಾಟ್ಯಾ ಭಿತರ್ ರಿಗೊನ್ ಖಾಂವ್ಚೊ ಮ್ಹಳ್ಯಾರ್? ಕೆದಾಳಾಯ್ ಜಾಯ್ನಾತ್ಲ್ಲೆಂ ಚೊರ್ಪಣ್ ಆತಾಂ ಕಶೆಂ ಜಾಲೆಂ? ಅಶೆಂ ಸವಾಲಾಂಚೆ ಸುಳಿಗುಂಡಿಯೆಂತ್ ಸಾಂಪ್ಡಲೊ ಆನಿ ವೊಗೆಚ್ ಬಸ್ಲೊ.

ಕೊಲ್ಯಾಕ್ ತ್ಯಾ ದೀಸ್ ಹುಶಾರ್ ನಾತ್ಲ್ಲ್ಯಾನ್ ತೊ ತಾಚ್ಯಾ ಮಾಟ್ಯಾಂತ್ ಆಸ್ಲ್ಲೊ. ಮಾಂಕೊಡ್ ಥಂಯ್ಸರ್ ಯೇವ್ನ್, ಕಿತೆಂ ಕೊಲ್ಯಾ ಮಾಮಾ ಆನಿಕೀ ನಿದೊನ್ ಆಸಾಯ್? ಮ್ಹಣ್ ವಿಚಾರಿಲಾಗ್ಲೊ. ತವಳ್ ಕೊಲೊ ಮ್ಹಜಿ ಭಲಾಯ್ಕಿ ಬರಿ ನಾ, ದೆಕುನ್ ಆಜ್ ಹಾಂವ್ ಭಾಯ್ರ್ ವಚನಾ ಮ್ಹಣಾಲೊ.

ಉಪ್ರಾಂತ್ ಮಾಂಕೊಡ್ ಆಸ್ಟೆಲಾಗೆರ್ ಗೆಲೊ. ಆಸ್ಟೆಲ್ ಮಾಮಾ ಹೆಂ ಕಿತೆಂ ತುಂ ಆನಿಕೀ ಹಾಂಗಾಚ್ ಆಸಾಯ್? ಭಾಯ್ರ್ ವಚನಾಂಯ್‌ಗಿ? ದೆಕುನ್ ಆಸ್ಟೆಲ್ ರಾಗಾನ್, ಮ್ಹಜ್ಯಾ ಮಾಟ್ಯಾ ಭಿತರ್ ಯೇವ್ನ್, ಕೊಣೆಂಗಿ ಹಾಂವ್ ನಾತ್ಲ್ಲ್ಯಾ ವೆಳಾರ್, ಹಾಂಗಾ ದವರ್ಲ್ಲೊ ಪಣಸ್ ಭೊಕಾಯ್ಲ್ಯಾ. ಇತ್ಲೆಂ ಆಸ್ಟೆಲಾನ್ ಸಾಂಗ್ಲ್ಲೆಂಚ್ ಮಾಂಕೊಡ್ ಕಾವ್ಜೆಲೊ. ತಿತ್ಲ್ಯಾರ್ ಆಸ್ಟೆಲಾನ್, ಹೊ ಚೋರ್ ಕೋಣ್ ಜಾವ್ಯೆತ್‌ಗಾಯ್ ಮ್ಹಣ್ ಆಲೊಚೆನ್ ಕರ್ನ್ ಆಸಾಂ. ಮಾಂಕ್ಡಾ ಮಾಮಾ ಹೆ ವಾಟೆನ್ ಕೊಣೀ ನವೆ ಆಯಿಲ್ಲೆ ತೆಂ ತುವೆಂ ಪಳಯ್ಲ್ಯಾಂಯ್‌ವೆ? ಮ್ಹಣ್ ವಿಚಾರ್ಲೆಂ.

ನವೆ ಕೋಣ್ ಯೆತಾತ್ ಹೆಣೆ? ಕಾಲ್ ದೊನ್ಪಾರಾಂ ತುಜೊ ಈಶ್ಟ್ ಕೊಲೊ ಆಸಾ ಪಳೆ ಹಾಂಗಾಸರ್ ಆಸ್ಲ್ಲೊ ಹಾಂವೆಂ ಪಳೆಲೆಂ. ಮ್ಹಾಕಾ ಆತಾಂ ವೇಳ್ ಜಾಲೊ. ಹಾಂವ್ ವೆತಾಂ ಮ್ಹಣೊನ್ ಮಾಂಕೊಡ್ ವಚೊಂಕ್ ಭಾಯ್ರ್ ಸರ್ಲೊ.

ತುವೆಂ ಸಾಂಗ್ಚೆಂ ಹೆಂ ನೀಜ್‌ಗಿ? ವಿಚಾರಿ ಅಸ್ಟೆಲ್. ಹಾಂವ್ ಕಿತ್ಯಾಕ್ ಘಟಿ ಮಾರ್ತಾಂ. ಪಣಸ್ ಖಾವ್ನ್ ಪೊಟ್ ಪಾಡ್ ಜಾಲಾಂ ಆಸ್ತೆಲೆಂ. ತಶೆಂ ಜಾಲ್ಲ್ಯಾನ್ ಘುರಾಚ್ ಆಸಾ ಮ್ಹಣ್ ಸಾಂಗೊನ್ ಮಾಂಕೊಡ್ ಗೆಲೊ.

ಆಸ್ಟೆಲ್ ಕೂಡ್ಲೆ ಕೊಲ್ಯಾ ಸರ್ಕಿಂ ವಚೊನ್ ರಾಗಾನ್ ಅಶೆಂ ಸಾಂಗಾಲಾಗ್ಲೆಂ. ತುಂ ಏಕ್ ಘಾತ್ಕಿ... ಹಾಂವೆಂ ಹಾಡ್ನ್ ದವರ್ಲ್ಲೊ ಪಣಸ್ ಖೆಲ್ಲೊ ಚೋರ್.

ಕೊಲ್ಯಾಕ್ ಗಜಾಲ್ ಕಿತೆಂ ಮ್ಹಳ್ಳಿ ಕಳಿತ್ ಜಾಲಿ ನಾ. ದೆಕುನ್ ಮ್ಹಣಾಲೊ – ಹಾಂವ್ ಆನಿ ತುಂ ಆಜ್‌ಕಾಲ್ಚೆ ಈಶ್ಟ್ ನ್ಹಂಯ್. ಫೋರ್ ಆಯಿಲ್ಲ್ಯಾ ಮಾಂಕ್ಡಾಚೆಂ ಉತರ್ ಆಯ್ಕೊನ್ ಮ್ಹಜೆರ್ ತುವೆಂ ದುಬಾವ್ ಕರ್ಚೊ ಸಾರ್ಕೊ ನ್ಹಯ್. ಆತಾಂ ಹಾಂವೆಂ ಸಾಂಗ್ಚೆ ಬರಿ ಕರ್. ಉಪ್ರಾಂತ್ ತುಕಾ ಖುಶಿ ಆಯಿಲ್ಲ್ಯಾ ಪರ್ಮಾಣೆ ಕರ್ ಮ್ಹಣ್ತಾನಾ, ಆಸ್ಟೆಲ್ ಒಪ್ಲೆಂ.

ತ್ಯಾ ದಿಸಾ ಕೊಲೊ ಫೊಕಾಣಾಂ ಮಾರುಂಕ್ ಯೇಂವ್ಕ್ ನಾ. ಮಾಂಕೊಡ್ ಯೇವ್ನ್ ಪರ್ತ್ಯಾನ್

ಕೊಲ್ಯಾ ವಿಶ್ಯಾಂತ್ ಚಾಡಿಯೊ ಸಾಂಗೊನ್ ಗೆಲೊ. ಆಸ್ಟೆಲಾನ್ಯಿ ಕೊಲ್ಯಾಕ್ ಗಾಳಿ ಮಾರ್‍ಲ್ಲೆಪರಿಂ ನಟನ್ ಕೆಲೆಂ. ಸಕಾಳಿಂ ಭಾಯ್ರ್ ವೆಚ್ಯಾ ಪಯ್ಲೆಂ ಮಾಟ್ಯಾಚ್ಯಾ ಬಾಗ್ಲಾ ಲಾಗಿಂ ಆಸ್ಟೆಲಾನ್ ಇಲ್ಲೊಸೊ ಗೊಬೊರ್ ಹಾಡ್ನ್ ಘಾಲೊ. ಉಪ್ರಾಂತ್ ಆಸ್ಟೆಲ್ ಆನಿ ಕೊಲೊ ಸಾಂಗಾತಾ ರಾನಾಂತ್ ಘುಂವ್ಲೆ. ತೆ ತೆಣೆ ಗೆಲ್ಲೆಚ್ ಮಾಂಕೊಡ್ ಹಾಜರ್. ಪ್ರೋರ್ ಪಣಸ್, ಆಜ್ ಪೊಟ್ ಭರ್ತಾ ಮ್ಹಣಾಸರ್ ಮ್ಹೊಂವ್ ಪಿಯೆಲೊ ಆನಿ ಥೊಡೆ ಭುಂಯ್‌ಚಣೆ ಖೆಲೆ. ಆಸ್ಟೆಲಾನ್ ಘರಾ ಯೇವ್ನ್ ಪಳೆತಾನಾ ಗೊಬ್ರಾ ವಯ್ರ್ ಮಾಂಕ್ಡಾಚ್ಯಾ ಪಾಂಯಾಂಚೆ ಘುರ್ತ್ ಆಸ್‌ಲ್ಲೆ.

ಓಹೋ ಚೋರ್ ಆತಾಂ ತುಂಗಿ? ತುಕಾ ಶಿಕಯ್ತಾಂ ಬೂದ್ ಮ್ಹಣ್ ಕೊಲ್ಯಾ ಸರ್ಶಿಂ ವಚೊನ್ ಗಜಾಲ್ ಕಳಯ್ಲಿ ಆಸ್ಟೆಲಾನ್.

ಮುಕ್ಲೆಂ ಕಾಮ್ ಕಿತೆಂ ಮ್ಹಳ್ಳೆಂ ತಾಂಣಿ ನಿರ್ಧಾರ್ ಕೆಲೊ. ಭಿತರ್ ದಾಸ್ತಾನ್ ಕೆಲ್ಲೆಂ ಖಾಣ್ ಆನಿ ಹೆರ್ ವಸ್ತು ತಾಂಣಿ ದುಸ್ರ್ಯಾ ಎಕಾ ಜಾಗ್ಯಾಕ್ ಸಾಗ್ಳಿಲ್ಯೊ. ಥೊಡೆ ಜಿವ್ಯಾ ಪಾನಾಂಚೆ ಫಾಂಟೆ ಆನಿ ಥೊಡೆ ಸುಕ್ಯಾ ಪಾನಾಂಚೆ ಫಾಂಟೆ ಹಾಡ್ನ್ ಮಾಟ್ಯಾಚ್ಯಾ ಬಾಗ್ಲಾ ಲಾಗಿಂ ದವರ್ಲೆ.

ದುಸ್ರ್ಯಾ ದಿಸಾ ಸಕಾಳಿಂ ದೊಗೀ ಭಾಯ್ರ್ ಸರ್ನ್ ಗೆಲೆ. ಮಾಂಕೊಡ್ ಮಾಟ್ಯಾ ಭಿತರ್ ರಿಗ್ಲೊ. ಹಿಶಾರೊ ಮೆಳ್‌ಲ್ಲೊಚ್ ಆಸ್ಟೆಲ್ ಆನಿ ಕೊಲೊ ಮಾಟ್ಯಾ ಲಾಗಿಂ ಯೇವ್ನ್ ಜಿವೆ ಫಾಂಟೆ ಆನಿ ಸುಕಿ ಖೊಲಿ ಮಾಟ್ಯಾ ಭಿತರ್ ಲೊಟುನ್ ರಾಸ್ ಘಾಲ್ನ್ ಉಜೊ ದೀಲಾಗ್ಲೆ.

ಭಿತರ್ ಗೆಲ್ಲ್ಯಾ ಮಾಂಕ್ಡಾಕ್ ಖಾಂವ್ಕ್ ಕಾಂಯ್ ಮೆಳ್ಳೆಂ ನಾ. ತಿತ್ಲ್ಯಾರ್ ಭಿತರ್ ಧುಂವರ್ ಭರ್ಲೊ. ಮಾಂಕ್ಡಾಚೊ ಧಮ್ಮ್ ಬಾಂದ್ಲೊ. ಭಾಯ್ರ್ ಧಾಂವೊನ್ ಯೆತಾನಾ, ಬಾಗ್ಲಾ ಕಡೆ ಉಜೊ, ವಯ್ಲ್ಯಾನ್ ಆಸ್ಟೆಲ್ ಆನಿ ಕೊಲೊ. ಕಸೊ ಆಸಾ ಪಣಸ್ ಆನಿ ಮ್ಹೊಂವ್ ಮಾಂಕ್ಡಾ ಮಾಮಾ, ಮ್ಹಣ್ ಆಸ್ಟೆಲಾನ್ ಅಣ್ಕೆಲೆಂ.

ಉಸ್ವಾಸ್ ಬಾಂದುನ್ ಮ್ಹಜೊ ಜೀವ್ ವೆಚ್ಯಾರ್ ಆಸಾ. ಮ್ಹಜಿ ಚೂಕ್ ಜಾಲಿ ಆನಿ ಮುಕಾರ್ ಅಶೆಂ ಪುರಾ ಕರಿನಾ, ಮ್ಹಾಕಾ ಮಾಫ್ ಕರ್. ಮ್ಹಜೊ ಜೀವ್ ವಾಂಚಯ್ ಮ್ಹಣೊನ್ ರಡೊನ್ ದಮ್ಮಯಾ ಘಾಲಿಲಾಗ್ಲೊ.

ದೊಗಾಂಯ್ನಿ ಮೆಳೊನ್ ಮಾಂಕ್ಡಾಕ್ ಭಾಯ್ರ್ ಬುರ್ಬುರೆಂ ವ್ಹೋಡ್ನ್ ಹಾಡ್ಲೆಂ. ಚೊರ್ಪಣ್ ಕರ್ನ್ ಉಳ್ಟೆಂ ಆಮ್ಚೆ ಇಶ್ಟಾಗತಿಕ್ ಲಿಂಬೊ ಪಿಳುಂಕ್ ಆಯ್ಲಾಯ್. ಚಲ್ ಆತಾಂ, ಆನ್‌ಎಕ್ ಪಾವ್ಟಿಂ ಹೆಣೆ ತೊಂಡ್ ದಾಕಯ್ಲ್ಯಿ ತರ್ ತುಕಾ ಲಗಾಡ್ ಕಾಡುಂಕ್ ಆಸಾಂ ಮ್ಹಣ್ ಆಸ್ಟೆಲಾನ್ ಮಾಂಕ್ಡಾಕ್ ಧಾಂವ್ಡಾಯ್ಲೆಂ ಆನಿ ತೆ ದೊಗೀ ಬರ್ಯಾನ್ ಜಿಯೆಂವ್ಕ್ ಲಾಗ್ಲೆ.

*

ಕೊಲ್ಯಾನ್ ಸೊಂಸ್ಯಾಚ್ಯಾ ಪಿಲಾಂಕ್ ಘಾಲ್ಲೆಂ

ಆಪ್ಲ್ಯಾ ಪಿಲಾಂಕ್ ಖಾಣ್ ಸೊದುನ್ ರಾನಾಕ್ ಗೆಲ್ಲೊ ಸೊಂಸೊ ಥೊಡೊ ಪಾಲೊ ಆನಿ ಕಣ್ಗಿ ಕಾಣ್ಘೆವ್ನ್ ಆಪ್ಲ್ಯಾ ಘರಾ ಆಯ್ಲೊ. ಪುಣ್ ಘರಾ ಪಿಲಾಂ ನಾತ್ಲ್ಲಿಂ. ಭೊಂವಾರಿಂ ಪಳೆಲ್ಯಾರಿ, ಘರ್ ಸಗ್ಳೆಂ ಸೊದ್ಲ್ಯಾರೀ ಪಿಲಾಂ ಮೆಳೊಂಕ್‌ನಾಂತ್ ಬದ್ಲಾಕ್ ಏಕ್ ಕಾಗದ್ ಮೆಳ್ಳೆಂ. ತೆಂ ಕಾಗದ್ ವಾಚುನ್ ಸೊಂಸೊ ವ್ಹಡ್ಲ್ಯಾನ್ ರಡೊಂಕ್ ಲಾಗ್ಲೊ.

ಸೊಂಸ್ಯಾಚೆಂ ರಡ್ಣೆಂ ಆಯ್ಕೊನ್ ಸೆಜಾರ್ಚೆಂ ಆಸ್ಟೆಲ್ ಧಾಂವೊನ್ ಯೇವ್ನ್ ಗಜಾಲ್ ಕಿತೆಂ ಮ್ಹಣ್ ಸೊಂಸ್ಯಾಕಡೆ ವಿಚಾರಿಲಾಗ್ಲೆಂ. ತ್ಯಾ ಎಕಾ ಘಾತ್ಕಿ ಆನಿ ಕುತಂತ್ರಿ ಕೊಲ್ಯಾನ್ ಮ್ಹಜಿಂ ದೊನೀ ಪಿಲಾಂ ಅಪಹರ್ಸುನ್ ವ್ಹೆಲ್ಯಾಂತ್ ಆಸ್ಟೆಲಾಮಾ. ಆಜ್ ರಾತಿಂ ಭಿತರ್ ಶೆಂಬೊರ್ ಭಾಂಗಾರಾಚಿಂ ನಾಣಿಂ ತಾಕಾ ಪಾವಿತ್ ಕರಿಜೆ ಖಂಯ್. ನಾ ತರ್ ಮ್ಹಜ್ಯಾ ಪಿಲಾಂಕ್ ತೊ ಖಾವ್ನ್ ಮುಗ್ದಿತಾ ಖಂಯ್. ಧರ್ ಪಳೆ ಹೆಂ ಪತ್ರ್ ವಾಚ್. ಶೆಂಬೊರ್ ಭಾಂಗಾರಾಚಿಂ ನಾಣಿಂ ಹಾಂವೆಂ ಖಂಯ್ ಥಾವ್ನ್ ಹಾಡ್ಚಿಂ? ಆತಾಂ ಮ್ಹಜಿಂ ಪಿಲಾಂ ಕೊಲ್ಯಾಚ್ಯಾ ಪೊಟಾಕ್ ಗೆಲ್ಲ್ಯಾಬರಿಚ್ ಮ್ಹಣ್ ಜ್ಯೊರಾನ್ ರಡೊಂಕ್ ಲಾಗ್ಲೊ ಸೊಂಸೊ.

ಕೊಲ್ಯಾಚೆಂ ಪತ್ರ್ ವಾಚುನ್ ಆಸ್ಟೆಲಾಕ್ ಕಟೀಣ್ ರಾಗ್ ಆಯ್ಲೊ. ಪುಣ್ ಕಾಂಯ್ ಕರ್ಚೆ ಸ್ಥಿತೆರ್ ತೆಂ ನಾತ್ಲ್ಲೆಂ. ತ್ಯಾ ಕುತಂತ್ರಿ, ಕಪಟಿ ಕೊಲ್ಯಾಕ್ ಕಿತೆಂ ಪುಣಿ ಕರ್ನ್ ಬರಿ ಬೂದ್ ಶಿಕಯ್ಜೆ ಮ್ಹಣ್ ಆಸ್ಟೆಲಾನ್ ನಿರ್ದ್ಧಾರ್ ಕೆಲೊ ಆನಿ ತಾಚೆ ತಕ್ಲೆಕ್ ಏಕ್ ಉಪಾವ್ ಝುಳ್ಕಾಲೊ. ತುಂ ಕಾಂಯ್ ಖಿಂತ್ ಕರಿನಾಕಾ. ತುಜ್ಯಾ ದೊನೀ ಪಿಲಾಂಕ್ ಹಾಂವ್ ಕಶೆಂಯ್ ಪುಣಿ ಕರ್ನ್ ಸೊಡವ್ನ್ ಹಾಡ್ತಾಂ. ತುಜೆಕಡೆ ಏಕ್ ಸೂಟ್‌ಕೆಜ್ ಆಸ್ಲ್ಯಾರ್ ದಿ ಪಳೆಯಾಂ. ತಾಕಾ ಶಿಕಯ್ತಾಂ ಹಾಂವ್ ಮ್ಹಣ್ ಸಾಂಗ್ಲೆಂ. ಸೊಂಸ್ಯಾನ್ ಸೂಟ್‌ಕೆಜ್ ಹಾಡ್ನ್ ದಿಲಿ.

ತ್ಯಾ ಕೊಲ್ಯಾ ಕಡೆ ಆಸ್‌ಲ್ಲಿಂ ಪಿಲಾಂ ಕಶಿಂ ಸೊಡವ್ನ್ ಹಾಡ್ತಾಯ್ ಆಸ್ಟೆಲಾಮಾ? ಮ್ಹಣ್ ಸೊಂಸೊ ವಿಚಾರಿ. ಹಾಂವ್ ಆತಾಂ ಕಾಂಯ್ ತುಕಾ ಸಾಂಗಾನಾ. ತಾಂಕಾಂ ಸೊಡವ್ನ್ ಹಾಡ್ಲ್ಯಾ ಮಾಗಿರ್‌ಚ್ ಹಾಂವೆಂ ಕೆಲ್ಲ್ಯಾ ಉಪಾವಾ ವಿಶ್ಯಾಂತ್ ಸಾಂಗ್ತಾಂ ಮ್ಹಣಾಲೆಂ ಆಸ್ಟೆಲ್.

ಪುಣ್ ಆಸ್ಟೆಲ್ ಸೂಟ್‌ಕೆಜ್ ಕಾಣ್ಘೆವ್ನ್ ಎಕಾ ರುಕಾ ಮುಳಾಸರ್ಸಿಂ ಗೆಲೆಂ. ತ್ಯಾ ರುಕಾರ್ ಏಕ್ ವ್ಹಡ್ ಮ್ಹೊಂವಾಚ್ಯಾ ಮುಸಾಚಿ ಪೊತಿ ಆಸ್‌ಲ್ಲಿ. ಸರ ಸರ ಕರ್ನ್ ಆಸ್ಟೆಲ್ ರುಕಾರ್ ಚಡ್ಲೆಂ. ತಿ ಮ್ಹೊಂವಾಚಿ ಪೊತಿ ಲೋವ್ ಕಾಡ್ನ್ ಮುಸಾಂ ಸಮೇತ್ ತೆ ಸೂಟ್‌ಕೆಜಿಂತ್ ಘಾಲಿ ಆನಿ ತಿ ಸೂಟ್‌ಕೆಜ್ ಕಾಣ್ಘೆವ್ನ್ ಕೊಲ್ಯಾನ್ ಕಳಯಿಲ್ಲ್ಯಾ ಜಾಗ್ಯಾಕ್ ಆಸ್ಟೆಲ್ ಗೆಲೆಂ.

ಹೇ... ಕೊಲ್ಯಾಮಾಮಾ ಹಾಂಗಾ ಪಳೆ ತುವೆಂ ಕಳಯಿಲ್ಲೆ ಬರಿ ಶೆಂಬೊರ್ ಭಾಂಗಾರಾಚಿಂ ನಾಣಿಂ ಹಾಡ್ಲ್ಯಾಂತ್. ವೆಗಿಂ ತ್ಯಾ ಸೊಂಸ್ಯಾಚ್ಯಾ ಪಿಲಾಂಕ್ ಹಾಡ್ ಮ್ಹಣ್ ಆಸ್ಟೆಲ್ ಬೊಬಾಟ್ಲೆಂ.

ಖಂಯ್‌ಗಿ ಬೊಲ್ಯಾಂತ್ ಲಿಪೊನ್ ಬಸ್‌ಲ್ಲೊ ಕೊಲೊ ಭಾಯ್ರ್ ಯೇವ್ನ್ – ತುಂ ಕಿತ್ಯಾಕ್

ಆಯ್ಲಾಯ್? ತುಕಾ ಕೊಣೆಂ ಯೇಂವ್ಕ್ ಸಾಂಗ್‌ಲ್ಲೆಂ? ತೊ ಸೊಂಸೊ ಖಂಯ್ ಆಸಾ? ಮ್ಹಣ್ ಸವಾಲಾಂ ಘಾಲಿಲಾಗ್ಲೊ. ತುಕಾ ಭಿಯೆವ್ನ್ ತೊ ಸೊಂಸೊ ಯೇಂವ್ಕ್ ನಾ. ಪುಣ್ ತುವೆಂ ಕಾಗ್ದಾರ್ ಕಳಯಿಲ್ಲ್ಯಾ ಪ್ರಕಾರ್ ಶೆಂಬೊರ್ ಭಾಂಗಾರಾಚಿಂ ನಾಣಿಂ ಮ್ಹಜೆ ಕಡೆ ಧಾಡ್ನ್ ದಿಲ್ಯಾಂತ್. ಧರ್ ಹಿಂ ಕಾಣ್ಘೆ ಆನಿ ಪಿಲಾಂಕ್ ದಿ ಮ್ಹಣಾಲೆಂ ಆಸ್ಟೆಲ್.

ಜಾಯ್ತ್... ಜಾಯ್ತ್... ಪಯ್ಲೆಂ ತಿ ಸೂಟ್‌ಕೆಜ್ ಹೆವ್ಶಿನ್ ದಿ ಮ್ಹಣಾಲೊ ಕೊಲೊ.

ತೆಂ ಜಾಯ್ನಾ ಪಯ್ಲೆಂ ತುಂ ತಾಚ್ಯಾ ಪಿಲಾಂಕ್ ಹಾಡ್ ಮ್ಹಣಾಲೆಂ ಬುದ್ವಂತ್ ಆಸ್ಟೆಲ್. ತರ್ ಕಾಣ್ಘೆ ಸೊಂಸ್ಯಾಚ್ಯಾ ಪಿಲಾಂಕ್ ಮ್ಹಣ್ ದಿಲ್ಲಿಂ ತಿಂ ಪಿಲಾಂ ಆಪ್ಲ್ಯಾ ಸ್ವಾದೀನ್ ಕರ್ನ್ ಆಸ್ಟೆಲಾನ್ ತಿ ಸೂಟ್‌ಕೆಜ್ ಕೊಲ್ಯಾಕ್ ದಿಲಿ.

ಆಸ್ಟೆಲ್, ಹಾಂವ್ ಜಿಕ್ಲಿಂ ಮ್ಹಣ್ ಹಾಸೊನ್ ಥಂಯ್‌ಥಾವ್ನ್ ಭಾಯ್ರ್‌ಸರ್ತಾನಾ, ಹೆ... ಅಸ್ಟೆಲಾಮಾ ರಾವ್... ಥಂಯ್. ಹಾಂವ್ ಹಿಂ ನಾಣಿಂ ಸಮಾ ಆಸಾತ್‌ಗಿ ಮ್ಹಣ್ ಮೆಜುನ್ ಪಳೆತಾಂ ಮ್ಹಣಾಲೊ ಕೊಲೊ. ಜಾಯ್ತ್ ವೆಗಿಂ ಮೆಜುನ್ ಪಳೆ. ಮ್ಹಾಕಾ ವೇಳ್ ಜಾಲೊ ಮ್ಹಣ್ ಆಸ್ಟೆಲ್ ಆಪ್ಲ್ಯಾ ಮಿಶ್ಯಾಂ ಭಿತರ್ ಹಾಸ್ಲೆಂ.

ಕೊಲ್ಯಾನ್ ಭಾರಿಚ್ ಆತುರಾಯೆನ್ ತಿ ಸೂಟ್‌ಕೆಜ್ ಉಗ್ತಿ ಕೆಲ್ಲಿಚ್ ತೆ ವ್ಹಡ್ ರಾನ್ ಮ್ಹೊಂವಾಚೆ ಮೂಸ್ ರಾಗಾನ್ ಕೊಲ್ಯಾಚ್ಯಾ ತೊಂಡಾಕ್ ಆನಿ ಸಗ್ಳ್ಯಾ ಆಂಗಾರ್ ದಾಡ್ ಘಾಲ್ನ್ ಚಾಬೊಂಕ್ ಲಾಗ್ಲೆ.

ಮುಸಾಂನಿ ದಾಡ್ ಘಾಲ್ಲಿಚ್ ಕೊಲೊ ಕಾಲುಬುಲೊ ಜಾವ್ನ್ ತ್ಯಾ ಮುಸಾಂಚೆ ಮಾರ್ ಸೊಸುಂಕ್ ಜಾಯ್ನಾಸ್ತಾಂ ಧಾಂವ್ಲೊ. ಜಾಲ್ಯಾರಿ ಹೆ ರಾಗಿಶ್ಟ್ ಮೂಸ್ ಖಂಯ್ ಸೊಡ್ತಾತ್? ತಾಕಾ ಧಾಂವ್ಡಾವ್ನ್ ವ್ಹರ್ನ್ ಸಗ್ಳ್ಯಾ ಆಂಗಾಕ್ ಸರ್ಸರಿತ್ ಇಂಜೆಕ್ಷನಾಂ ದೀಂವ್ಕ್ ಲಾಗ್ಲೆ. ಕೊಲೊ ಆರಾಬಾಯೊ ಘಾಲಿತ್ 'ಹುಕ್ಕೆ ವ್ಹೊ... ಹುಕ್ಕೆ ವ್ಹೋ...' ಮ್ಹಣೊನ್ ಬೊಬ್ ಮಾರಿತ್ ಧಾಂವ್ಲೊ. ಹಿಂ ಸೊಂಸ್ಯಾಚಿಂ ಪಿಲಾಂ ಮ್ಹಾಕಾ ನಾಕಾಚ್ ಆಸ್‌ಲ್ಲಿಂ ಆನಿ ಭಾಂಗಾರಾಚಿಂ ನಾಣಿಂ ಸಯ್ತ್ ನಾಕಾ ಆಸ್‌ಲ್ಲಿಂ ಮ್ಹಣ್ ಚಿಂತುಂಕ್ ಪಡ್ಲೊ.

ಆಸ್ಟೆಲ್ ಹೊ ತಮಾಸೊ ಪಳಯಿತ್ ಘಟ್ ಹಾಸೊನ್, ತ್ಯಾ ಪಿಲಾಂಕ್ ಕಾಣ್ಘೆವ್ನ್ ಸೊಂಸ್ಯಾ ಸರ್ಶಿನ್ ಗೆಲೊ.

ಆಸ್ಟೆಲಾಚ್ಯಾ ಹಾತಾಂತ್ ಆಸ್‌ಲ್ಲಿಂ ಪಿಲಾಂ ಪಳೆವ್ನ್ ಸೊಂಸ್ಯಾಕ್ ಗೆಲ್ಲೊ ಜೀವ್ ಪಾಟಿಂ ಆಯ್ಲೊ. ತುಂ ಜಾಲ್ಯಾರ್ ಏಕ್ ಬರೊ ಸೆಜಾರಿ ಆಸ್ಟೆಲಾಮಾ. ಸೆಜಾರಿ ಮ್ಹಳ್ಯಾರ್ ತುಜೆಬರಿ ಆಸಾಜೆ ಮ್ಹಣ್ ಆಸ್ಟೆಲಾಚೊ ಉಪ್ಕಾರ್ ಬಾವ್ಡನ್, ಪಿಲಾಂಕ್ ಘೆವ್ನ್ ಪೊಶೆಂವ್ಕ್ ಲಾಗ್ಲೊ.

ಸೆಜ್‌ಸಾಂಬಾರಾಂ ಏಕಾಮೆಕಾ ಬರ್ಯಾನ್ ಮಾಯಾಮೊಗಾನ್ ಆಸ್ಲ್ಯಾರ್ ಕಿತ್ಲೆಂ ಬರೆಂ ಮ್ಹಳ್ಳೆಂ ಲಿಸಾಂವ್ ಹ್ಯಾ ಮೊನ್ಜಾತಿಂಚೆ ಕಾಣಿಯೆ ಮಾರಿಫಾತ್ ಕಳ್ತಾ. ●

ಉಲಂಪ್ಚಿ ಮಾಸ್ಳಿ

ಜಪಾನಾಂತ್ಲ್ಯಾ ಎಕಾ ಶ್ಹೆರಾಂತ್ ಟೋಂಗ್ ಮ್ಹಳ್ಳೊ ಏಕ್ ಧಾಕ್ಟೆಂ ಹೊಟೆಲ್ ಚಲವ್ನ್ ಆಸ್ಲ್ಲೊ. ಹೊ ಎಕ್ದಮ್ ಉದಾರ್ ಮನಾಚೊ ವೆಪಾರಿಸ್ತ್ ಜಾವ್ನ್ ಆಸ್ಲ್ಲೊ. ಏಕ್ ದೀಸ್ ಟೋಂಗಾಚ್ಯಾ ಹೋಟೆಲಾಕ್ ನಿಕಾಶಾ ಮ್ಹಳ್ಳೊ ಭುರ್ಗೊ ಆಯ್ಲೊ. "ಮ್ಹಜ್ಯಾ ಉಂಚ್ಲ್ಯಾ ಶಿಕ್ಪಾಖಾತಿರ್ ಹಳ್ಳೆಥಾವ್ನ್ ಹಾಂವ್ ಹ್ಯಾ ಶ್ಹೆರಾಕ್ ಆಯ್ಲಾಂ. ಹಾಂಗಾ ಮ್ಹಾಕಾ ಕೊಣೀ ಸಯ್ರೆ-ವಾ ಒಳ್ಕಿಚೆ ಮ್ಹಳ್ಳೆನಾಂತ್. ಶಿಕೊನ್ ಬರೆಂ ಏಕ್ ಕಾಮ್ ಮ್ಹಾಕಾ ಮೆಳತ್ ತರ್ ಮ್ಹಜ್ಯಾ ದುಬ್ಳ್ಯಾ ಕುಟ್ಮಾಕ್ ಹಾಂವ್ ಆದಾರ್ ಜಾಯ್ನ್. ಹಾಂವ್ ದುಬ್ಳೊ ಜಾಲ್ಲ್ಯಾನ್ ಜೆವ್ಣಾ-ಖಾಣಾಕ್, ವಸ್ತೆ ಖಾತಿರ್ ದೀಂವ್ಕ್ ಕಾಂಯ್ ಪಯ್ಶೆನಾಂತ್. ತುಂ ಜರ್‌ತರ್ ಎಕಾ ವರ್ಸಾಚ್ಯಾ ಮಟ್ಟಾಕ್ ದಯಾಕರ್ನ್ ಕುಮೊಕ್ ಕರ್ಶಿ ತರ್, ಮುಕಾರ್ ಮ್ಹಾಕಾ ಕೆದಾಳಾಯಿ ಪಾವ್ಟ್ ಮೆಳತ್ ತರ್ ತುಜೆಂ ರೂಣ್ ಫಾರಿಕ್ ಕರ್ತಲೊಂ'' ಮ್ಹಣ್ ತಾಣೆ ಮನ್ ಕರ್ಗೊಂಚೆ ರಿತಿನ್ ಸಾಂಗ್ಲೆಂ.

ಟೋಂಗ್ ಇಲ್ಲೆಂ ಚಿಂತುನ್ "ತುಂ ಮ್ಹಜೆ ಸಾಂಗಾತಾಚ್ ರಾವ್ ಮ್ಹಣ್'' ನಿಕಾಶಾಕ್ ಸಾಂಗಾಲಾಗ್ಲೊ. ಪುರ್ಸತ್ ಆಸ್ತಾನಾ ನಿಕಾಶಾ ಕಿತೆಂ ಪುಣಿ ಕಾಮ್ ಕರ್ನ್ ಟೋಂಗಾಕ್ ಕುಮೊಕ್ ಕರ್ತಾಲೊ. ತಶೆಂ ಟೋಂಗಾಕ್ ನಿಕಾಶಾಚೆರ್ ಮೋಗ್-ವಿಶ್ವಾಸ್ ಉಬ್ಜಾಲೊ. ನಿಕಾಶಾಕ್ ಮೊಗಾನ್ ಪಳೆತಾಲೊ ಬರೆಂ ಖಾಂವ್ಕ್-ಜೇಂವ್ಕ್ ದಿತಾಲೊ. ಅಶೆಂ ವರ್ಸ್ ಧಾಂವ್ಲೆಂ. ನಿಕಾಶಾ, ಪಯ್ಲೆ ದರ್ಜೆಂತ್ ಉತ್ತೀರ್ಣ್ ಜಾಲೊ.

ನಿಕಾಶಾಚೆಂ ಶಿಕಪ್ ಕಾಬಾರ್ ಜಾಲ್ಲ್ಯಾನ್ ತೊ ಆತಾಂ ವಚೊಂಕ್ ಭಾಯ್ರ್ ಸರ್ಲೊ. ಟೋಂಗಾಲಾಗಿಂ ಗೆಲೊ ಆನಿ ಮ್ಹಣಾಲೊ, "ತುವೆಂ ಮ್ಹಾಕಾ ಖಾಣ್-ಜೆವಣ್-ಆಸ್ರೊ ದೀವ್ನ್ ಮಸ್ತ್ ಉಪ್ಕಾರ್ ಕೆಲಾಯ್. ತಶೆಂ ಜಾಲ್ಲ್ಯಾನ್ ಮ್ಹಜೆಂ ಶಿಕಪ್ ಬರ್ಯಾನ್ ಆಕೆರ್ ಜಾಲೆಂ. ಪುಣ್ ಹಾಚೊ ಪ್ರತ್ಯುಪ್ಕಾರ್ ಜಾವ್ನ್ ಕಿತೆಂಯ್ ದೀಂವ್ಕ್ ಸಾದ್ಯ್ ನಾ ತರೀ ಹಾಂವ್ ತುಕಾ ಏಕ್ ಗ್ಲಾಸಾಚಿ ಪೇಟ್ ದಿತಾಂ. ಹಾಂತುಂ ಏಕ್ ಮಾಸ್ಳಿ ಆಸಾ, ತಿ ಮಾಸ್ಳಿ ಕಾಂಯ್ ಸಾದಾರ್ಣಾಚಿ ನ್ಹಯ್. ಮನ್ಯಾಲಾಗಿಂ ಉಲಂಪ್ಚಿ ಏಕ್ ವಿಶೇಸ್ ಸಕತ್ ತಾಕಾ ಆಸಾ. ಹಿ ಮಾಸ್ಳಿ, ವಿವಿದ್ ನಮುನ್ಯಾಂಚ್ಯಾ ಸವಾಲಾಂಕ್ ಜಾಪ್ ಸಯ್ತ್ ದಿತಾ. ಹಿ ಮಾಸ್ಳಿ ತುಜೆಲಾಗಿಂ ಆಸ್ಲ್ಯಾರ್ ತುಜೊ ವೆಪಾರ್ ಮೊಡ್ತೊ ಜಾತಾ. ಪುಣ್ ಏಕ್ ಜಾಗ್ರುತ್ಕಾಯ್. ಖಂಚ್ಯಾ ಸಂದರ್ಭಾರಿ ಪಯ್ಶ್ಯಾಂಚೆ ಆಶೆಕ್ ಲಾಗೊನ್ ಖಂಚ್ಯಾಯ್ ಗ್ರಾಯ್ಕಾಂಥಾವ್ನ್ಯಿ ಎಕಾವರ್ನಿ ಚಡಿತ್ ಸವಾಲಾಂ ವಿಚಾರ್ನ್ ಜಾಪ್ ಘೆಂವ್ಕ್ ನಜೊ. ತಶೆಂ ಕಿತೆಂ ತರೀ ತುಂ ಉತರ್ ಮಿರ್ವೊನ್ ಚಲ್ಶಿ ತರ್ ತುಕಾ ತೊಂದ್ರೆ ಜಾತೆಲೆ ಆನಿ ತುಕಾ ಲಾಬ್ ಜಾಂವ್ಚೊ ಚುಕ್ತಲೊ'' ಮ್ಹಣ್ ತಿ ಪೇಟ್ ತಾಚ್ಯಾ ಮುಕಾರ್ ದವರ್ಲಿ.

ಹೆಂ ಪಳೆವ್ನ್ ಟೋಂಗಾಚೆ ದೊಳೆ ರುಂದಾಲೆ ಆನಿ ಪರ್ಜಳ್ಳೆ. ಅಸಲಿ ಏಕ್ ವಿಚಿತ್ರ್ ಮಾಸ್ಳಿ ಮ್ಹಜೆಕಡೆ ಆಸ್ಲ್ಯಾರ್ ಹೆ ಮಾಸ್ಳೆಕ್ ಪಳೆಂವ್ಚ್ಯಾಖಾತಿರ್‌ಚ್ ಲೋಕ್ ಯೇವ್ನ್ ವೆಪಾರ್

CENTRAL

ಚಡೊನ್, ಲಾಬ್ ದೊಡ್ತೊ ಜಾತಲೊ ಅಶೆಂ ಚಿಂತುನ್, ‘ಜಾಯ್ತ್ ತುವೆಂ ಸಾಂಗ್‌ಲ್ಲ್ಯಾ ಭಾಶೆನ್‌ಚ್ ಚಲ್ತಾಂ’ ಮ್ಹಣಾಲೊ ಟೋಂಗಾ.

“ತಿತ್ಲೆಂ ಕೆಲ್ಯಾರ್ ಪಾವಾನಾ. ಸದಾಂ ಎಕಾ ದುಬ್ಳ್ಯಾ ಭುರ್ಗ್ಯಾಕ್ ತುವೆಂ ಧರ್ಮಾರ್ತ್ ಜೆವಣ್ ದೀಜೆ. ತುಂ ಕೆದಾಳಾ ನೆಗಾರ್ತಾಯ್ಗಿ ತೆದ್ನಾ ಹಾಚಿ ಮಯ್ಮಾ ನಪಂಯ್ಟ್ ಜಾತೆಲಿ. ದೆಕುನ್ ಜಾಗ್ರುತ್” ಮ್ಹಣ್ ಹಿಶಾರೊ ದೀಲಾಗ್ಲೊ ನಿಕಾಶಾ. ಇತ್ಲೆಂ ಸಾಂಗೊನ್ ತೊ ಥಂಯ್‌ಥಾವ್ನ್ ಚಲ್ಲೊ.

ಉಲಂವ್ಚಿ ಮಾಸ್ಳಿ ಟೋಂಗಾಚ್ಯಾ ಹೊಟೆಲಾಂತ್ ಆಸಾ ಮ್ಹಳ್ಳೆಂ ಆಯ್ಕೊನ್ ಲೋಕ್ ಹಾರಿಹಾರಿಂನಿ ಆಯ್ಲೊ. ಚೊರ್ವಣ್ ಜಾಲ್ಲ್ಯಾ ವಸ್ತುಂ ವಿಶ್ಯಾಂತ್, ಥೊಡೆ ತಾಂಚ್ಯಾ ಭುರ್ಗ್ಯಾಂ ಆನಿ ತಾಂಚ್ಯಾ ಕಾಮಾಂ ವಿಶ್ಯಾಂತ್, ಕಾಜಾರಾ ವಿಶ್ಯಾಂತ್ ಆನಿ ಹೆರ್ ಸಬಾರ್ ಸಮಸ್ಯಾಂ ವಿಶ್ಯಾಂತ್ ಸವಾಲಾಂ ಘೆವ್ನ್ ಆಯ್ಲೆ. ತಾಂಕಾಂ ಖರ್ಯೊ ಆನಿ ಸಮರ್ಪಕ್ ರಿತಿಚ್ಯೊ ಜಾಪಿ ಮೆಳ್‌ಲ್ಲ್ಯಾನ್ ಟೋಂಗಾಚ್ಯಾ ಹೊಟೆಲಾಂತ್ ಹರ್‌ಏಕ್ ದೀಸ್ ವೆಪಾರ್ ಚಡೊನ್ ತಾಣೆ ಬರೆ ಪಯ್ಶೆ ಕಮಾಯ್ಲೆ.

ಅಶೆಂ ಗ್ರೇಸ್ತ್ ಜಾಲ್ಲೊಚ್ ಟೋಂಗ್ ಕಾಜಾರ್ ಜಾಲೊ. ಘರ್-ದಾರ್, ಆಸ್ತ್-ಪಾಸ್ತ್ ಕೆಲಿ. ನಿಕಾಶಾನ್ ಸಾಂಗ್‌ಲ್ಲ್ಯಾಪರಿಂ ಹರ್‌ಏಕ್ ದಿಸಾ ಎಕಾ ದುಬ್ಳ್ಯಾ ಭುರ್ಗ್ಯಾಕ್ ಜೆವಣ್ ದಿತಾಲೊ.

ಉಲಂವ್ಚೆ ಮಾಸ್ಳೆಚಿ ಖಬರ್ ತ್ಯಾ ಪ್ರಾಂತ್ಯಾಚ್ಯಾ ರಾಯಾಚ್ಯಾ ಕಾನಾಕ್ ಸಯ್ತ್ ಪಡ್ಲಿ. ತೊ ಘೊಡ್ಯಾರ್ ಸವಾರಿ ಕರ್ನ್ ಟೋಂಗಾಚ್ಯಾ ಹೊಟೆಲಾಕ್ ಆಯ್ಲೊ. ತಾಚ್ಯಾ ಹಾತಾಂತ್ಲಿ ವ್ಹಡ್ ಪಯ್ಶ್ಯಾಂಚಿ ಥಯ್ಲಿ ತಾಣೆ ಟೋಂಗಾ ಮುಕಾರ್ ಉಡಯ್ಲಿ. ಥಳ್‌ಥಳ್ ಕರ್ನ್ ಉಜ್ಜಳ್ಚಿಂ ತಿಂ ನ್ಹಾಣಿಂ ಪಳೆವ್ನ್ ತೊ ಶಿರಿಂ ಸುಕ್ಲೊ. ಜಾಲ್ಯಾರಿ ನಮ್ರತೆನ್, “ಮ್ಹಜೆಥಾವ್ನ್ ತುಮಿ ಕಸಲಿ ಸೆವಾ ಆಶೆತಾತ್?” ಮ್ಹಣ್ ವಿಚಾರಿಲಾಗ್ಲೊ. “ತುಜಿ ತಿ ಉಲಂವ್ಚಿ ಮಾಸ್ಳಿ ಮ್ಹಜ್ಯಾ ಮುಕಾರ್ ಹಾಡ್. ಮ್ಹಜಿ ರಾಣಿ ಜಾಂವ್ಚೆಂ ತೆಂ ಸುಂದರ್ ಮಾಣಿಕ್ ಕೋಣ್ ಮ್ಹಳ್ಳೆಂ ತುಜಿ ಮಾಸ್ಳಿ ಸಾಂಗೊಂದಿ.”

ಟೋಂಗಾನ್ ಮಾಸ್ಳೆಚಿ ಪೇಟ್ ಹಾಡ್ಲಿ. “ತುಜ್ಯಾ ಸೆಜಾರಿ ರಾಯಾಚೆಂ ಧುವ್ ತುಜೆಕಡೆ ಲಗ್ನ್ ಜಾತೆಲೆಂ” ಮ್ಹಳ್ಳೆಂಚ್ ರಾಯಾಕ್ ಖುಶಿ ಜಾಲಿ. ತಶೆಂ ಆನ್‌ಏಕ್ ನ್ಹಾಣಿಂ ಭರ್‌ಲ್ಲಿ ಥಯ್ಲಿ ಟೋಂಗಾಚ್ಯಾ ಮುಕಾರ್ ದವರ್ನ್ “ಮ್ಹಜ್ಯಾ ಆನ್‌ಏಕ್ ಸವಾಲಾಕ್ ಜಾಪ್ ದೀಂವ್ದಿ” ಮ್ಹಣ್ತಾನಾ ಟೋಂಗಾನ್ ಹಾತ್ ಜೋಡ್ನ್, “ರಾಯಾನೊ ಮ್ಹಾಕಾ ಮಾಫ್ ಕರಿಜೆ. ಎಕಾವರ್ನಿ ಚಡ್ ಸವಾಲಾಂ ಹೆ ಮಾಸ್ಳೆಲಾಗಿಂ ವಿಚಾರುಂಕ್ ನಜೊ ಮ್ಹಳ್ಳೊ ನಿರ್ಬಂದ್ ಆಸಾ” ಮ್ಹಣಾಲೊ.

ತೆದಾಳಾ ಟೋಂಗಾಚಿ ಬಾಯ್ಲ್ ಯೇವ್ನ್ ತುಕಾ ಕಿತೆಂ ತಕ್ಲಿ ಪುಣಿ ಸಮಾನಾಂಗೀ? ಪಯ್ಶೆ ಮೆಳ್ತಾನಾ ತೆಂಯ್ ಭಾಂಗಾರಾಚಿಂ ತಿತ್ಲಿಂ ನ್ಹಾಣಿಂ ಮೆಳ್ತಾನಾ ಕೋಣೇ ಜಾಯ್ನಾ ಮ್ಹಣ್ಚೆಂ ಆಸಾವೆ? ತುಕಾ ಸಾಂಗೊನ್ ಗೆಲ್ಲ್ಯಾ ತ್ಯಾ ನಿಕಾಶಾಕ್ ಹೆಂ ಸಗ್ಳೆಂ ಕಳ್ತಾವೆ? ಮ್ಹಣ್ ಜ್ಯೋರ್ ಕರಿಲಾಗ್ಲಿ. ತಿತ್ಲ್ಯಾರ್ ಏಕ್ ದುಬ್ಳೊ ಭುರ್ಗೊ ಖಾಣ್ ವಿಚಾರ್ನ್ ಆಯ್ಲೊ. ಭಾಂಗಾರಾಚಿಂ ನ್ಹಾಣಿಂ ಪಳೆವ್ನ್

ಟೋಂಗಾ ಪಿಸ್ಕಾಲೊ. ತೊ ವರ್ಸ್ಯಾ ಸಂತೊಸಾನ್ ಬುಡ್ಲ್ಲೊ. ತಶೆಂ ತಾಚೆಂ ಕರ್ತವ್ಯ್ ಕಿತೆಂ ಮ್ಹಳ್ಳೆಂ ತೊ ವಿಸ್ರಾಲ್ಲೊ. ತ್ಯಾ ಭುರ್ಗ್ಯಾಚಿ ಪರ್ವಾ ತಾಣೆ ಕೆಲಿ ನಾ ಆನಿ ತಾಕಾ ರಿತ್ಯಾ ಹಾತಾಂನಿ ಪಾಟಿಂ ಧಾಡಿಲಾಗ್ಲೊ. ರಾಯಾನ್ ವ್ಹೊಡ್ಲ್ಯಾಯ್ಲ್ಯಾ ಪಯ್ಯ್ಯಾಂಕ್ ಲಬ್ದೊನ್ ಆನ್ಎಕಾ ಸವಾಲಾಕ್ ಸಯ್ತ್ ಮಾಸ್ಳೆ ಕರ್ನಾ ಜಾಪ್ ದಿವಯ್ಲಿ.

ತೆ ರಾತಿಂ ಕೊಣೆಂಗೀ ಯೇವ್ನ್ ತಾಚೆಂ ದಾರ್ ಬಡಯ್ಲೆಂ. ಯೇವ್ನ್ ಬಾಗಿಲ್ ಉಗಡ್ತಾನಾ ನಿಕಾಶಾ ಮುಕಾರ್ ಉಬೊ ಜಾಲ್ಲೊ. ತೊ ಭಿತರ್ ಆಯ್ಲೊ ಆನಿ ತಾಚ್ಯಾ ಹಾತಾಂತ್ ಆಸ್ಲ್ಲೆಂ ಏಕ್ ವ್ಹಡ್ ಪೊತೆಂ ತಾಣೆ ಸೊಡಯ್ಲೆಂ. ತೆದಾಳಾ ಪೆಟೆಂತ್ ಆಸ್ಲ್ಲಿ ಮಾಸ್ಳಿ 'ಪುಳ್ಕ್' ಕರ್ನ್ ತ್ಯಾ ಪೊತ್ಯಾಂತ್ ಉಡ್ಲಿ. ನಿಕಾಶಾ ಹಾಸೊನ್‌ಚ್, "ಹಾಂವ್ ಆನಿ ವೆತಾಂ, ಹಾಂವೆಂ ಸಾಂಗ್ಲ್ಲೆಂ ತುಂ ವಿಸ್ರಾಲೊಯ್. ಮ್ಹಜೆಂ ಉತರ್ ತುವೆಂ ಪಾಳ್ಳೆನಾಂಯ್" ಮ್ಹಣ್ ತೆಂ ಪೊತೆಂ ಖಾಂದಾರ್ ದವರ್ನ್ ಚಲ್ಲೊ. ಉಲಂಪ್ಚಿ ಮಾಸ್ಳಿ ನಾಸ್ತಾಂ ಟೋಂಗಾಚೊ ವೆಪಾರ್ ಸಗ್ಳೊ ಜಿರ್ಲೊ ಆನಿ ತೊ ನಶ್ಟಾಂತ್ ಪಡ್ಲೊ.

◆◆◆

ಪಾವ್ಸಾಕ್ ಮಾಣ್ಕ್ಯಾಚೆಂ ಕಾರ್ಬಾರ್

ಹಜಾರೊಂ ವರ್ಸಾಂ ಆದಿಂ ವಿಯೆಟ್ನಾಮ್ ದೆಶಾಂತ್ ಭಿರಾಂಕುಳ್ ಬೊರ್ಗ್ಲೊಳ್ ಉಬ್ಜಾಲೊ. ಬೆಳೆಂ ಪುರಾ ನಾಸ್ ಜಾಲೆಂ. ರೂಕ್-ಝುಡಾಂ ಪುರಾ ಸುಕೊನ್ ಗೆಲಿಂ. ಭುಂಯ್ ಸುಕೊನ್ ಥಂಯ್ ಥಂಯ್ ಯೆರೆಲಿ. ತಳಿಂ, ಬಾಂಯೊ, ತೋಡ್, ನ್ಹಂಯೊ ಜಿರೊನ್ ಗೆಲ್ಯೊ. ಸುರ್ಯಾಚೊ ಉಜೊ ಸೊಸುಂಕ್ ಜಾಯ್ನಾ ಜಾಲೊ. ಸುಕ್ಣಿಂ-ಮೊನ್ಜಾತಿ ಪುರಾ ಕಂಗಾಲ್ ಜಾಲ್ಯೊ. ವಿಯೆಟ್ನಾಮಾಚೊ ಲೋಕ್ ತಾಂಚೊ ಜೀವ್ ವಾಂಚಂವ್ಕ್ ಚಡ್ಪಡ್ತಾಲೊ. ಖಂಯ್ ಗೆಲ್ಯಾರಿ ಲೊಕಾಚೆ ಆಟೆವಿಟೆ, ಹಾಹಾಕಾರ್ ಉಟ್ಲ್ಲೊ.

ಅಸಲ್ಯಾ ಬೊರ್ಗ್ಲೊಳಾ ವೆಳಾರ್ ತಳ್ಯಾಂತ್ಲ್ಯಾ ಎಕಾ ಮಾಟ್ಯಾಂತ್ ಜಿಯೆವ್ನ್ ಆಸ್ಲ್ಲೊ ಏಕ್ ವ್ಹಡ್ ಪ್ರಾಯ್ವಂತ್ ಮಾಣ್ಕೊ, ವಿಯೆಟ್ನಾಮ್ ದೆಶಾಕ್ ಆಯಿಲ್ಲಿ ದುಸ್ಥಿತಿ ಪಳೆವ್ನ್ ಬೆಜಾರಾಯೆನ್ ರಡ್ಲೊ. ಕಿತೆಂಯ್ ಪುಣಿ ಕರ್ನ್ ವಿಯೆಟ್ನಾಮ್ ದೆಶಾಂತ್ ಪಾವ್ಸ್ ಹಾಡುಂಕ್

ಆಲೊಚೆನ್ ಕರಿಲಾಗ್ಲೊ. ಲಾಗ್ಗಿಲ್ಯಾ ಏಕಾ ಪರ್ವತಾರ್ ಉಡೊನ್ ಉಡೊನ್ ಗೆಲೊ ಆನಿ ವಯ್ರ್ ಶಿಕರಾರ್ ಬಸೊನ್ ಸರ್ಗಿಂ ದುತಾಕಡೆ ಮಾಗೊಂಕ್ ಲಾಗ್ಲೊ. ಪುಣ್ ಸರ್ಗಿಂ ದುತಾಥಾವ್ನ್ ಕಿತೆಂಚ್ ಪ್ರತ್ಯುತ್ತರ್ ಮೆಳೊಂಕ್ ನಾ. ದೆಕುನ್ ಮಾಣ್ಯಾಕ್ ಮಸ್ತ್ ಬೆಜಾರಾಯ್ ಭೊಗ್ಲಿ. ತಶೆಂ ತೊ ಪರ್ವತಾ ವಯ್ಲೊ ಸಕ್ಲಾ ದೆಂವೊನ್ ಆಯ್ಲೊ. ತಶೆಂ ಸರ್ಗಾ ಲೊಕಾಕ್ ಖುದ್ ವಚೊನ್ ಥಂಯ್ಚ್ಯಾ ದೇವ್‌ದುತಾ ಕಡೆ ಉಲಂವ್ಚೆಂ ಮ್ಹಣ್ ತಾಣೆ ಮಾಂಡ್ಣಿ ಕೆಲಿ.

ಅಶೆಂ ವಾಟೆರ್ ವೆತಾನಾ ಏಕ್ ಕುರ್ಲಿ ಮೆಳ್ಳಿ. ಆಪುಣೆ ಸರ್ಗಾಕ್ ಯೆತಾಂ ಮ್ಹಣ್ ಮಾಣ್ಯಾಕ್ ತಿಣೆ ಕಳವ್ನ್ ತಾಚೆ ಸಾಂಗಾತಾ ಭಾಯ್ರ್ ಸರ್ಲಿ. ಮುಕಾರ್ ವೆತಾಂ ವೆತಾಂ ಹಾಂಚಿ ಪಾಟ್ಲಾಮ್ ವ್ಹಡ್ ವ್ಹಡ್ ಜಾವ್ನ್‌ಚ್ ಗೆಲಿ. ಅಸ್ವೆಲ್, ಸುಣೆಂವಾಗಟ್, ಕೊಲ್ಲೊ, ಮ್ಹೊಂವಾಚೆ ಮೂಸ್ ಪುರಾ ಮೆಳೊನ್ ಸರ್ಗಾಕ್ ಭಾಯ್ರ್ ಸರ್ಲೆ. ಹೆಣೆ ಕಟೀಣ್ ವೊತಾಚಿ ದಾವ್, ತೆಣೆ ಭುಕೆನ್ ಆನಿ ತಾನೆನ್ ವೋಡ್ ಯೆತಾ ತರೀ ತಾಂಚೊ ನಿರ್ಧಾರ್ ತಾಂಣಿ ಬಿಲ್ಕುಲ್ ಬದ್ಲಿಲೊನಾ.

ಸಬಾರ್ ದಿಸಾಂಚೆಂ ಪಯ್ಣ್ ಕರ್ನ್ ಪುರಾ ಸರ್ಗಾರಾಜಾಕ್ ಪಾವ್ಲೆ. ಸರ್ಗಿಂಚ್ಯಾ ದಾರಾರ್ ಉಮ್ಕಳಾಯಿಲ್ಲಿ ಘಾಂಟ್ ತೀನ್‌ಪಾವ್ಟಿಂ ಮಾಣ್ಯಾನ್ ವೊಡ್ಲಿ. ಘಾಂಟಿಚೊ ಆವಾಜ್ ವ್ಹಾಜ್ಲೊ. ಆರಾಮಾನ್ ನಿದ್‌ಲ್ಲ್ಯಾ ದೇವ್‌ದುತಾಕ್ ಜಾಗ್ ಜಾಲಿ. ತಾಚಿ ನೀದ್ ಪಾಡ್ ಜಾಲ್ಲ್ಯಾನ್ ತಾಕಾ ರಾಗ್ ಆಯ್ಲೊ. ಭಾಯ್ರ್ ಕೋಣ್ ಆಯ್ಲ್ಯಾತ್ ತೆಂ ಪಳೆಂವ್ಕ್ ಆನಿ ತಾಂಕಾಂ ಸಾರ್ಕಿ ಬೂದ್ ಶಿಕಯ್ಜೆ ಮ್ಹಳ್ಳಿ ತಾಕಿದ್ ದೀವ್ನ್ ವಾರ್ಯಾಕ್ ತಾಣೆ ಧಾಡ್ಲೆಂ. ತುಫಾನ್ ಉಟವ್ನ್ ಹಾಂಕಾಂ ಪುರಾ ನಾಸ್ ಕರಿಜೆ ಮ್ಹಣ್ ವಾರೆಂ ಬಾಗ್ಲಾಕಡೆ ಯೆತಾನಾ ಕಿತೆಂ ಪಳೆತೆಲೆಂ? ಭಾಯ್ರ್ ರಾವ್‌ಲ್ಲೊ ಮಾಣ್ಕೊ ಆನಿ ಹೆರ್ ಮೊನ್ಜಾತಿಂಕ್ ಪಳೆವ್ನ್ ತೆಂ 'ಪುಕ್ಕ್' ಕರ್ನ್ ಹಾಸ್ಲೊ. ಹಾಸೊ ತಡ್ವುಂಕ್ ಜಾಯ್ನಾಸ್ತಾಂ ತೆಂ ದೇವ್‌ದುತಾಕಡೆ ಪಾಟಿಂ ಯೇವ್ನ್ ಗಜಾಲ್ ವಿವರಿಲಾಗ್ಲೆಂ.

ಭುಂಯ್‌ಥಾವ್ನ್ ಆಯಿಲ್ಲ್ಯಾ ತ್ಯಾ ಮೊನ್ಜಾತಿಂಕ್ ಶಿಕ್ಶಾ ದೀಂವ್ಕ್ ದುತಾನ್ ಕೊಂಬ್ಯಾಕ್ ಧಾಡ್ಲೊ. ಖಾಲಿ ಪಾವ್ಸ್ ಯೇನಾತ್‌ಲ್ಲ್ಯಾ ಕಿರ್ಲ್ಯೊಳ್ ಕಾರಣಾಖಾತಿರ್ ಸರ್ಗಾ ಲೊಕಾಕ್ ಆಯಿಲ್ಲ್ಯಾ ತ್ಯಾ ಮೊನ್ಜಾತಿಂಚೆರ್ ತಾಕಾ ಕಟೀಣ್ ರಾಗ್ ಆಯಿಲ್ಲೊ. ಕೊಂಬೊ ಉದ್ವೆಗಾನ್ ಭಾಯ್ರ್ ಯೆತಾನಾ ಕೊಲ್ಯಾನ್ ದಬಕ್ಕ್ ಕರ್ನ್ ಉಡೊನ್ ಕೊಂಬ್ಯಾಚೆ ಗೊಮ್ಟೆಕ್ ಘಾಸ್ ಮಾರ್ಲೊಚ್. ಜಾಲ್ಯಾರಿ ಕೊಂಬೊ ಕಸೊಯ್ ದಡ್ಬಡೊನ್ ಹುಳ್ವುಳೊನ್ ಭಿತರ್ ಧಾಂವ್ಲೊ. ಹೆಂ ಪಳೆವ್ನ್ ದೇವ್‌ದೂತ್ ಆನಿಕೀ ಖುಬಾಳ್ಳೊ. ದೆಕುನ್ ಹಾಂಚೊ ಸಂವಾರ್ ಕರುಂಕ್ ತಾಣೆ ವ್ಹಡ್ ಜಯ್ತ್ ಪೆಟ್ಯಾಕ್ ಧಾಡ್ಲೊ. ಪೆಟೊ ಧಾಂವೊನ್ ಯೇವ್ನ್ ವ್ಹಡ್ಲ್ಯಾನ್ ಘೊಂಕುಂಕ್ ಲಾಗ್ಲೊ. ಆಸ್ವೆಲ್ ಕೂಡ್ಲೆ ಪೆಟ್ಯಾ ವಯ್ರ್ ಉಡ್ಲೆಂ ಆನಿ ದಾವ್ಲಿ ಮಾರ್ತಾಂ ಮ್ಹಣ್ತಾಸ್ತಾನಾ ಪೆಟೊ ಶಿಮ್ಟಿ ಪಂದಾ ಘಾಲ್ನ್ ಧಾಂವ್ಲೊ.

ದೊಗಾಂಚಿ ಸಲ್ವಣಿ ಪಳೆವ್ನ್ ಭಿಯೆಲ್ಲ್ಯಾ ದೇವ್‌ದುತಾನ್ ಪರ್ತ್ಯಾನ್ ವಾರ್ಯಾಕ್ ಧಾಡ್ಲೆಂ. ತೆಂ ಭಾಯ್ರ್ ಆಯಿಲ್ಲೆಂಚ್ ಮ್ಹೊಂವಾಚ್ಯಾ ಮುಸಾಂನಿ ತಾಕಾ ವೆಡೊ ಘಾಲ್ನ್ ತಾಚೆ ಗೊಮ್ಟೆಕ್,

ಕಾನಾಂಕ್, ತೊಂಡಾಕ್, ಹಾತಾಂ-ಪಾಂಯಾಂಕ್ ಚಾಬೊನ್ ಸುವಿಯೊ ತೊಪ್ಲ್ಯೊ. ಹಾಂಚ್ಯಾ ಸುವಿಯಾಂಚೊ ಮಾರ್ ಖಾವ್ನ್ ತೆಂಯಿ ಧಾಂವ್ಲೆಂ. ಹಾಂಚೆಂ ಧಯ್ರ್ ಆನಿ ಸಾಹಸ್ ಪಳೆವ್ನ್ ದೇವ್‌ದುತಾಕ್ ಅಜ್ಯಾಪ್ ಜಾಲೆಂ ಆನಿ ತೊ ಹೆಂ ಮೆಚ್ವೊನ್ ಖುಶ್ ಪಾವ್ಲೊ. ದೆಕುನ್ ತಾಣೆಚ್ ಯೇವ್ನ್ ಬಾಗಿಲ್ ಉಗಡ್ನ್ ತಾಂಕಾಂ ಸರ್ವಾಂಕ್ ಸ್ವಾಗತ್ ಕೆಲೊ. ಮಾಣ್ಕ್ಯಾನ್ ಗಜಾಲ್ ಸಗ್ಳಿ ವಿವರಿಲಿ. ಮಾಣ್ಕ್ಯಾಚೆಂ ಮಾಗ್ಣೆಂ ಆಯ್ಕೊನ್ ಸಂತೊಸ್ ಪಾವ್ಲೊ. ತಾಂಚ್ಯಾ ದೆಶಾಚ್ಯಾ ಬರೆಪಣಾಖಾತಿರ್ ಮಾಣ್ಕ್ಯಾನ್ ಕಾಣ್ಘೆಲ್ಲೊ ನಿರ್ಧಾರ್ ಆಯ್ಕೊನ್ ತಾಕಾ ಹೊಗ್ಳ್ಯಾಪ್ ದೀವ್ನ್ ತಕ್ಷಣ್ 'ಪಾವ್ಸಾ' ದುತಾಕ್ ಸಂಸಾರಾಕ್ ಧಾಡ್ಲೊ. ಆಯಿಲ್ಲ್ಯಾ ಸಯ್ರ್ಯಾಂಕ್ ದೋನ್ ದೀಸ್ ದೇವ್‌ದುತಾನ್ ಬರೊ ಸತ್ಕಾರ್ ಕೆಲೊ.

ಅಶೆಂ ಮಾಣ್ಕೊ ಆನಿ ಸಾಂಗಾತಿ ದುತಾಕ್, 'ದೇವ್ ಬರೆಂ ಕರುಂ' ಮ್ಹಣ್ ವಂದನ್ ಕರ್ನ್ ಪಾಟಿಂ ಗಾಂವಾಕ್ ಭಾಯ್ರ್ ಸರ್ಲೆ. ಭಾಯ್ರ್ ಸರ್ಚ್ಯಾ ಪಯ್ಲೆಂ ಮಾಣ್ಕ್ಯಾನ್ ಹಾತ್ ಜೋಡ್ನ್, "ಏ ಮಾಯಾಮೊಗಾಚ್ಯಾ ದುತಾ ಆನಿ ಮುಕಾರ್ ಸಂಸಾರಾಂತ್ ಸಾರ್ಕೊ ಪಾವ್ಸ್ ಯೇನಾಸ್ತಾಂ ತೊಂದ್ರೆ ಜಾಲ್ಯಾರ್ ಹಾಂವ್ ತುಕಾ ಆಪವ್ನ್ ಬೊಬ್ ಮಾರ್ತಲೊಂ. ತುಂ ಆಮ್ಚೆ ವಯ್ರ್ ಬಿರ್ಮತ್ ಪಾವೊನ್ ತುಜ್ಯಾ ವ್ಹಡಾ ಕೃಪೆನ್ ಆಮ್ಕಾಂ ಜಾಯ್ ತಿತ್ಲೊ ಪಾವ್ಸ್ ಧಾಡ್" ಮ್ಹಣ್ ಪರಾತಿಲಾಗ್ಲೊ. ದೂತ್ ಹಾಚೆಂ ಮಾಗ್ಣೆಂ ಒಪ್ಪಾಲೊ ಆನಿ "ತುವೆಂ ಆಶೆಲ್ಲೆಬರಿಚ್ ಜಾತೆಲೆಂ" ಮ್ಹಣ್ ಭಾಸ್ ದೀಲಾಗ್ಲೊ.

ಮಾಣ್ಕೊ ಆನಿ ಸಾಂಗಾತಿ ಭುಂಯ್ಕ್ ಯೆತಾನಾ ಬರೊ ಪಾವ್ಸ್ ಯೇವ್ನ್ ಸಗ್ಳಿ ಭುಂಯ್ ಪಾಚ್ವಿ ಜಾಲ್ಲಿ. ನ್ಹಂಯ್, ತಳಿಂ, ಬಾಂಯೊ ಭರೊನ್ ವ್ಹೊಮ್ತಾತಾಲ್ಯೊ. ಕೃಶಿ ಭುಂಯ್ ಸಮೃದ್ದೆನ್ ವಾಡ್‌ಲ್ಲಿ. ಲೋಕ್ ಪುರಾ ಸಂತೊಸಾನ್ ನಾಚ್ತಾಲೊ. ಖುಶಿ ದಿಸ್ತಾಲೊ. ಹೆಂ ಪುರಾ ಪಳೆವ್ನ್ ಮಾಣ್ಕ್ಯಾಕ್ ಆನಿ ಸಾಂಗಾತ್ಯಾಂಕ್ ವರ್ತಿ ಖುಶಿ ಜಾಲಿ.

ದೇವ್‌ದೂತ್ ತಾಣೆ ದಿಲ್ಲ್ಯಾ ಉತ್ರಾಂ ಪರ್ಮಾಣೆ ವರ್ಸಾನ್ ವರ್ಸ್ ಬರೊ ಪಾವ್ಸ್ ಧಾಡ್ತಾಲೊ. ಎಕಾದಾವೆಳಾ ದುತಾಕ್ ವಿಸರ್ ಪಡಾತ್ ತರ್ ಮಾಣ್ಕೊ 'ಡೊರೊಂಕ್... ಡೊರೊಂಕ್... ಟೊರ್ರ್... ಟೊರ್ರ್.. ವಟರ್.. ವಟರ್' ಮ್ಹಣ್ ವ್ಹಡ್ಲ್ಯಾನ್ ಬೊಬೊ ಮಾರ್ನ್ ದುತಾಕ್ ಜಾಗಯ್ತಾಲೊ. ತಶೆಂ ಮಾಣ್ಕ್ಯಾಚೊ ತಾಳೊ ಆಯ್ಕಾಲ್ಲೊಚ್ ದೂತ್ ಪಾವ್ಸ್ ಧಾಡ್ತಾಲೊ. ತ್ಯಾ ದೆಕುನ್ ಆತಾಂ ಸಯ್ತ್ ಮಾಣ್ಕೆ 'ವಟರ್... ವಟರ್...' ಮ್ಹಣ್ ಬೊಬೊ ಘಾಲ್ನ್ ದೆವಾಕಡೆ ಪಾವ್ಸ್ ಧಾಡುಂಕ್ ಮಾಗ್ತಾತ್.

ರಾನಾಂತ್ಲೆಂ ‘ಘಟ್ಕಿರೆಂ ಬ್ಯಾಂಕ್’

ಪಿಂಕು ನಾಂವಾಚ್ಯಾ ಮಾಂಕ್ಡಾನ್ ತಾಚ್ಯಾ ಚೋವ್ಗ್ ಸಾಂಗಾತ್ಯಾಂ ಸವೆಂ ರಾನಾಂತ್ ಏಕ್ ‘ಅಜಾದ್ ಬ್ಯಾಂಕ್’ ಉಗಡ್ಲೆಂ. ಶ್ಹೆರಾಂನಿ ಬ್ಯಾಂಕಾಂ ದರಬಸ್ತ್ ಪಳೆಂವ್ಕ್ ಮೆಳ್ತಾತ್. ಪುಣ್ ರಾನಾಂತ್ ಬ್ಯಾಂಕ್ ಉಗಡ್ಚೆಂ ಮ್ಹಳ್ಯಾರ್ ರಾನಾಂತ್ಲ್ಯಾ ಮೊನ್ಜಾತಿಂಕ್ ಏಕ್ ನವೆಸಾಂವ್‌ಚ್ ಮ್ಹಣ್ಯೆತ್. ಬೆಂಕಾಚೆಂ ಉಗ್ತಾವಣ್ ರಾನಾಚೊ ರಾಯ್ ಮ್ಹಣ್ ಲೆಕ್ಚ್ಯಾ ಶಿಂವಾನ್ ಕೆಲೆಂ. ವಾಗ್, ಆಸ್ವೆಲ್, ಬೊಲ್ಪೊ ಹಾಂಣಿ ಪುರಾ ದಿವ್ರೊ ಪೆಟಯ್ಲೊ. ಹ್ಯಾ ಉಗ್ತಾವಣ್ ಕಾರ್ಯಾಕ್ ಸರ್ವ್ ಮೊನ್ಜಾತಿ-ಸುಕ್ಣಿಂ ಹಾಜರ್ ಆಸ್‌ಲ್ಲಿಂ. ಪಿಂಕುನ್ ಬೆಂಕಾಂತ್ ದವರ್ಲ್ಲ್ಯಾ ರೇವಣಿದಾರಾಂಕ್ ಚಡ್ತಿಕ್ ವಾಡ್ ದಿತಾಂವ್ ಮ್ಹಣ್ ಹಾಜರ್ ಆಸ್‌ಲ್ಲ್ಯಾಂ ಮುಕಾರ್ ಭಾಸಾಯ್ಲೆಂ. “ತುಮಿ ಹ್ಯಾ ಬ್ಯಾಂಕಾಂತ್ ದವರ್ಲ್ಲ್ಯೊ ಕಸಲ್ಯೊಯ್ ಫಳ್‌ವಸ್ತು ವಾ ಹೆರ್ ಕಿತೆಂಯ್ ವಸ್ತು ಜಾಂವ್ ಚಾರ್ ಮಯ್ನ್ಯಾಂನಿಂಚ್ ದೊಡ್ತ್ಯೊ ಜಾತಾತ್” ಮ್ಹಣ್ ಸಾಂಗ್‌ಲ್ಲೆಂಚ್ ಥಂಯ್ ಹಾಜರ್ ಆಸ್‌ಲ್ಲ್ಯಾಂಕ್ ಜಾಲ್ಲೊ ಸಂತೊಸ್ ಇತ್ಲೊ ಆನಿ ತಿತ್ಲೊ ನ್ಹಯ್.

ದುಸ್ರ್ಯಾ ದಿಸಾಥಾವ್ನ್‌ಚ್ ಮೊನ್ಜಾತಿ ಆನಿ ಸುಕ್ಣ್ಯಾಂನಿ ಬ್ಯಾಂಕಾ ತೆವ್ಶಿನ್ ಧಾಂವ್ ಮಾರ್ಲಿ. ಸಕ್ಡಾಂ ಪ್ರಾಸ್ ಮುಕಾರ್ ಚಾನಿಯೆನ್, ತಾಣೆ ಎಕ್ಟಾಂಯ್ ಕೆಲ್ಲೆ ಚಣೆ ಹಾಡ್ನ್ ದವರ್ಲೆ. ಉಪ್ರಾಂತ್ ಕ್ಯಾರೆಟ್ ಹಾಡ್ಲೆಂ. ಆಸ್ವೆಲಾನ್ ಸುಮಾರ್ ಮ್ಹೊಂವ್ ಹಾಡ್ಲೆಂ. ಕಿರಾನ್ ಮಿರ್ಸಾಂಗ್, ಕರ್ಮಲಾಂ ಜಾಲ್ಯಾರ್ ಕೊಲ್ಯಾನ್ ರಾಸ್ ರಾಸ್ ದಾಕೊ ಹಾಡ್ಲ್ಯೊ. ಒಟ್ಟಾರೆ ಖಾಣಾಂಚಿ ರಾಸ್‌ಚ್ ಯೇವ್ನ್ ಪಡ್ಲಿ. ಬ್ಯಾಂಕಾಂತ್ ಖಾತೆ ಉಗ್ತೆ ಕರುಂಕ್ ಸರ್ವಾಂ ಆತುರಾಯೆನ್ ಜಮ್‌ಲ್ಲಿಂ. ಹೆಂ ಪುರಾ ಪಳೆವ್ನ್ ಪಿಂಕು ಆನಿ ತಾಚ್ಯಾ ಸಾಂಗಾತ್ಯಾಂಕ್ ವರ್ತಿ ಖುಶಿ ಭೊಗ್ಲಿ. ಖುಶೆನ್ ತಾಂಚಿಂ ತೊಂಡಾಂ ರುಂದಾಲ್ಲಿಂ.

ಬ್ಯಾಂಕಾಚೊ ವೇಳ್ ಜಾಲ್ಲೊಚ್ ಸಾಂಜೆರ್ ಪಿಂಕು ಆನಿ ತಾಚೆ ಸಾಂಗಾತಿ ಎಕಾ ಗುಪಿತ್ ಜಾಗ್ಯಾರ್ ಮೆಳೊನ್ ಜಮಾತ್ ಕರ್ತಾಲೆ. “ಪಳೆಯಾ ಆಮಿ ದಿಲ್ಲ್ಯಾ ಭಾಸಾವ್ಣ್ಯಾಕ್ ಬರ್ಯೊ ಬರ್ಯೊ ವಸ್ತು ಯೇವ್ನ್ ಪಡ್ತಾತ್. ಆನಿ ಥೊಡೊ ತೇಂಪ್ ಮ್ಹಣಾಸರ್ ಆಮಿ ಖಾಣಾ-ಜೆವ್ಣಾಕ್ ಕಾಂಯ್ ಫಿಕಿರ್ ಕರಿಜೆ ಮ್ಹಣ್ ನಾ. ಕಿತೆಂಯ್ ಜಾಂವ್ ಸರ್ವಾಂಕ್ ಆಮಿ ಮಂಗಟಾವ್ನ್ ಬೊಕ್ರೆ ಕೆಲೆ. ತೆ ಆತಾಂ ಆಮ್ಚ್ಯಾ ಘಾಸಾಕ್ ಸಾಂಪಾಡ್ಲ್ಯಾತ್. ಆಮ್ಚೆಂ ಹೆಂ ಬ್ಯಾಂಕ್ ಏಕ್ ವ್ಹಡ್ ‘ಘಟ್ಕಿರೆಂ ಬ್ಯಾಂಕ್’ ಮ್ಹಣ್ ತಾಂಕಾಂ ದಾಡ್ಡ್ಯಾಂಕ್ ಕಿತೆಂ ಕಳಿತ್? ಮ್ಹಣ್ ಸುಕ್ಯೊ ಗಜಾಲಿ ಕರ್ತಾಲೆ. ರಾನಾಂತ್ಲ್ಯಾ ಮೊನ್ಜಾತಿ, ಸುಕ್ಣಿಂ-ಸಾವ್ಜಾಂನಿ ‘ಹೆಂ ಬ್ಯಾಂಕ್’ ತಾಂಚೊ ಸುರಕ್ಶಿತ್ ಥಾರೊ ಮ್ಹಣ್ ಚಿಂತ್‌ಲ್ಲೆಂ. ಪಿಂಕು ಕಾಂಯ್ ಚಿಲ್ಲರ್ ನ್ಹಯ್, ತೊ ರಾನಾಂತ್ಲೊ ರಾಯ್ ಶಿಂವಾಕ್ ತವಳ್ ತವಳ್ ಕಾಣಿಕೊ ಧಾಡ್ನ್ ತಾಕಾ ಖುಶ್ ಕರ್ತಾಲೊ. ತಶೆಂ ಶಿಂವ್ ಬ್ಯಾಂಕಾ ತೆವ್ಶಿನ್ ವಚಾನಾತ್‌ಲ್ಲೊ.

‘ಪಾವ್ಶಿಲ್ಯಾ ದಿಸಾಂನಿ ಆಮ್ಕಾಂ ಕಾಂಯ್ ತೊಂದ್ರೆನಾಂತ್. ಜಾಯ್ ತಿತ್ಲೆ ಆರಾಮಾಯೆನ್ ಜಿಯೆವ್ಯೆತ್. ರಾನಾಂತ್ ವಸ್ತಿ ಕರ್ನ್ ಜಿಯೆಂವ್ಚ್ಯಾ ಆಮ್ಚ್ಯಾ ತಸಲ್ಯಾಂಕ್ ಹಿ ಏಕ್ ಬರಿ ಯೆವ್ಜಣ್’ ಮ್ಹಣ್ ಸರ್ವಾಂನಿ ಬ್ಯಾಂಕಾಂತ್ ಜಮಂವ್ಕ್ ಸುರು ಕೆಲೆಂ.

ಏಕ್ ದೀಸ್ ಏಕೆ ಚಾನಿಯೆಕ್ ಹುಶಾರ್ ನಾ ಜಾಲೆಂ. ದೋನ್ ದೀಸ್ ಕಾವ್ಳ್ಯಾನ್ ತಾಚಿ ಚಾಕ್ರಿ ಕೆಲಿ. ಮಾಗಿರೀ ಕಾವ್ಳೊ ಬಿರ್ಮತಿನ್ ''ಮ್ಹಜೆಕಡೆ ದೋನ್ ದಿಸಾಂಚ್ಯಾ ಮಟ್ಟ್ಯಾಕ್ ಖಾಣ್ ಆಸಾ, ತುವೆಂ ತೆಂ ಘೆವ್ಯೆತ್'' ಮ್ಹಣಾಲೊ. ತವಳ್ ಚಾನ್ಯೆನ್‌ನಿಯಿ ಸಾಂಗ್ಲೆಂ, ''ಹಾಂವ್ ತುಜೊ ರಿಣ್ಕಾರಿ ಜಾಂವ್ಕ್ ಮ್ಹಾಕಾ ಮನ್ ನಾ. ತುಜೆಂ ರುಣ್ ಮ್ಹಾಕಾ ಕಿತ್ಯಾಕ್? ಹಾಂವೆಂ ಬ್ಯಾಂಕಾಂತ್ ಜಮವ್ನ್ ದವರ್ಲೆಲೆಂಚ್ ಎದೊಳ್ ದೊಡ್ತೆಂ ಜಾಲಾಂ. ಕಿತೆಂಯ್ ಜಾಂವ್ ಹಾಂವ್ ಸೊಂಸ್ಯಾ ಸಾಂಗಾತಾ ಬೆಂಕಾಕ್ ವೆತಾಂ ಆನಿ ಥೊಡೆ ಚಣೆ ನ್ಹಯ್ ತರ್ ಕೆರೆಟ್ ಪುಣಿ ಹಾಡ್ತಾಂ'' ಸೊಂಸ್ಯಾಕ್ ಘೆವ್ನ್ ಚಾನಿ ಬೆಂಕಾಕ್ ಗೆಲಿ.

ಅರ್ಜಿ ಭರ್ತಿ ಕರ್ನ್ ಕೌಂಟರಾಲಾಗಿಂ ದಿತಾ ಮ್ಹಣ್ತಾನಾ ಮೆನೆಜರ್ ತುರ್ತಾಚ್ಯಾ ಕಾಮಾನ್ ಪ್ರವಾಸಾಕ್ ಗೆಲಾ, ತಶೆಂ ಜಾಲ್ಲ್ಯಾನ್ ಕೊಣಾಯ್ಕಿ ಪಯ್ಶೆ ವಾ ಕಸಲ್ಯೊಯಿ ವಸ್ತು ದೀಂವ್ಕ್ ಜಾಯ್ನಾಂತ್ ಮ್ಹಳ್ಳಿ ಕಟೀಣ್ ಜಾಪ್ ಲಾಬ್ಲಿ.

''ಮ್ಹಾಕಾ ಆತಾಂ ಪೊಟಾಕ್ ಕಾಂಯ್ ನಾ. ಮ್ಹಾಕಾ ಆತಾಂ ಹಾಂವೆಂ ದವರ್ಲ್ಯೊ ವಸ್ತು ಮೆಳಾಜೆಚ್. ಪೆಜೆಕ್ ನಾತ್‌ಲ್ಲೆಂ ಲೊಣ್ಚೆಂ ಕಸಲ್ಯಾಕ್?'' ಚಾನ್ಯೆನಿ ಇಲ್ಲೆಂ ಜ್ಯೊರಾನ್ ಸಾಂಗ್ಲೆಂ. ''ಪಳೆಯಾ ತುಮಿ ಕಸಲೆಂಯ್ ಜಮೊ ಕರ್ತಾತ್ ಜಾಲ್ಯಾರ್ ಕರಾ, ಪುಣ್ ಘಾರಿಕ್ ಕರ್ಚೆಂ ಕಾಮ್ ಮಾತ್ರ್ ಆಮಿ ಚಾರ್ ಜಣಾಂನಿ ಮೆಳೊನ್ ಕರ್ಚೆಂ'' ಮ್ಹಣ್ ಪಿಂಕುಚೊ ದೋಸ್ತಿ ಮ್ಹಣಾಲೊ.

ಚಾನ್ಯೆನ್ ಮಸ್ತ್ ವಾದ್ ಕೆಲೊ. ಪುಣ್ ಕಾಂಯ್ ಉಪ್ಕಾರಾಕ್ ಪಡ್ಲೆಂನಾ. ಹೆರ್ ಗರ್ಜೆವಂತಾ ಸಯ್ತ್ ಆಯಿಲ್ಲಿಂ ತಿಂ ಹೆಂ ಆಯ್ಕೊನ್ ಪಾಟಿಂಚ್ ಗೆಲಿಂ. ಚಾನ್ಯೆ ಸಾಂಗಾತಾ ಆಯಿಲ್ಲ್ಯಾ ಸೊಂಸ್ಯಾಕ್ ಸಯ್ತ್ ತಕ್ಲಿ ಫಡಾಫಡ್ ಸುರು ಜಾಲಿ. ಹೆಂ ಪುರಾ ಪಳಯ್ತಾನಾ ಹಾಂತುಂ ಕಿತೆಂಗಿ ವ್ಹಡ್ ಮೋಸ್ ಆಸಾ ಮ್ಹಳ್ಳೆಂ ಸೊಂಸ್ಯಾಚೆ ತಕ್ಲೆಕ್ ಗೆಲೆಂ ಆನಿ ತೊಂಡಾರ್ ಕಾಂಯ್ ಭೊಗ್ನಾಂ ದಾಕಯ್ನಾಸ್ತಾಂ ''ಯಾ... ಆಮಿ ಆತಾಂ ಪಾಟಿಂ ಯಾ ತುಕಾ ಕಿತೆಂ ಜಾಯ್ ತೆಂ ಮ್ಹಜೆಲಾಗ್ಚೆಂ ವ್ಹರ್. ಫಾಲ್ಯಾಂ ಪೊರ್ವಾಂ ಮ್ಹಾಕಾ ಪಾಟಿಂ ದಿಲ್ಯಾರ್ ಜಾಲೆಂ'' ಮ್ಹಣೊನ್ ಆಯಿಲ್ಲೆ ವಾಟೆಕ್ ಸುಂಕ್ ನಾ ಮ್ಹಳ್ಳ್ಯಾಬರಿ ಗೆಲಿಂ.

ದುಸ್ರ್ಯಾ ದೀಸ್ ಸೂಟ್-ಬೂಟ್ ಘಾಲ್ಲ್ಯೊ ಅದಿಕಾರಿ ತ್ಯಾ ಬ್ಯಾಂಕಾಂತ್ ಹಾಜರ್. ''ಸರ್ಕಾರಾನ್ ಮ್ಹಾಕಾ ಹ್ಯಾ ಬ್ಯಾಂಕಾಚೆಂ ಲೇಕ್ ತಪಾಸಣ್ ಕರುಂಕ್ ಧಾಡ್ಲಾಂ. ಕೋಣ್ ಹಾಂಗಾಚೊ ಮೆನೆಜರ್'' ಮ್ಹಣ್ ಜಬರ್‌ದಸ್ತೆನ್ ಭೆಶ್ಟಾವ್ನ್‌ಚ್ ಉಲಯ್ಲೊ. ಹೆಂ ಆಯ್ಕಾಲ್ಲೆಂಚ್ ಸಕ್ಡಾಂಚಿ ಲೆಂಡಿ ಗುಡ್ಗುಡ್ಲಿ. ಮೆನೆಜರ್ ಕಾಂಪೊಂಕ್ ಲಾಗ್ಲೊ. ಜಾಲ್ಯಾರೀ ಭಾರಿ ಶಾಣೊ ತೊ. ತೊ ಕಾಫಿ ಫಳ್ಹಾರ್ ಹಾಡವ್ನ್ ಆಯಿಲ್ಲ್ಯಾ ವೆಕ್ತಿಕ್ ಭುಲಂವ್ಚೆ ಆಲೊಚೆನೆರ್ ಆಸ್‌ಲ್ಲೊ. ''ಪಳೆಯಾ ಹೆಂ ಪುರಾ ತುಮ್ಚೊ ಸಯ್ಲಾಪ್ ಮ್ಹಾಕಾ ನಾಕಾ. ತುಮ್ಚೆ ಲೆಕಾಚೆ ಬೂಕ್ ಆನಿ ಕಿತೆಂ ಪುರಾ ದಸ್ತಾವೆಜಾಂ ಆಸಾತ್ ತಿಂ ಮ್ಹಾಕಾ ತಪಾಸಣ್ ಕರಿಜೆ ಮ್ಹಣ್ ಸಾಂಗ್ಲಾಂ'' ಮ್ಹಣೊನ್ ಪರಿಶೀಲನ್ ಕರ್ತಾನಾ ಕಿತೆಂ ಪಳೆಂವ್ಚೆಂ? ಪುರಾ ಖಾಲಿ, ಭಂಡ್ವಾಳ್ 'ಶೂನ್ಯ'.

ಕೂಡ್ಲೆ ಆಪ್ಣಾಚೆಂ ವಿಸಿಲ್ ಕಾಡ್ನ್ ತಾಣೆ ಫುಂಕ್ಲೆಂ. ಲಿಪೊನ್ ರಾವ್‌ಲ್ಲೆ ಪೊಲಿಸ್ ಹಾತಾಂತ್ ಖೊಡೆ ಘೆವ್ನ್ ಭಿತರ್ ರಿಗ್ಲೆಚ್. ತಿತ್ಲ್ಯಾರ್ ಪಿಂಕು ಮಾಂಕೊಡ್ ಯೇವ್ನ್ ಥಂಯ್ಸರ್ ಪಾವ್ಲೊ. ಉಪ್ರಾಂತ್ ಪರ್ತ್ಯಾನ್ ಥೊಡೊ ವೇಳ್ ಪರಿಶೀಲನ್ ಚಲ್ಲೆಂ. ಶಿಂವ್ ಸಯ್ತ್ ಆಯ್ಲೊ. ಪಿಂಕುಚೆಂ ವಂಚನ್ ಉಜ್ವಾಡಾಕ್ ಆಯ್ಲೆಂ. ಸೊಂಸೊಚ್ ತ್ಯಾ ಅದಿಕಾರಾಚ್ಯಾ ವೆಸಾರ್ ಆಯಿಲ್ಲೊ. ಮೋಸ್ ಕರ್ಣಾರಾಂಚೊ ಘುಟ್ ಉಗ್ತೊ ಜಾಲೊ.

“ಕಿತೆಂಯ್ ಜಾಂವ್ ತುಮಿ ಕೊಣೆಂಯ್ ಚಿಂತ್ಚೆಂ ವಾ ತಕ್ಲಿಹುನ್ ಕರ್ಚಿನಾಕಾ. ತುಮ್ಕಾಂ ಸರ್ವಾಂಕ್ ಜಾಲ್ಲೊ ನಶ್ಟ್ ಆಮ್ಚ್ಯಾ ರಾಜ್‌ಭಂಡಾರಾ ಥಾವ್ನ್ ಫಾರಿಕ್ ಕರ್ತಾಂವ್. ಪುಣ್ ಆನಿ ಮುಕಾರ್ ಮಾತ್ರ್ ಜಾಗ್ರುತ್. ಅಸಲ್ಯಾ ‘ಘಟ್ಕಿರ್ಯಾ ಬ್ಯಾಂಕಾ’ವಿಶಿಂ ತುಮಿ ಸರ್ವಾಂನಿ ಜಾಗ್ರುತ್ ಜಾಯ್ಜೆ” ಮ್ಹಣ್ ಶಿಂವಾನ್ ಮ್ಹಳೆಂ ಆನಿ ಪಿಂಕು ಆನಿ ತಾಚ್ಯಾ ಸಾಂಗಾತ್ಯಾಂಕ್ ಕಯ್ದ್ ಕರ್ನ್ ಜಯ್ಲಾಚಿ ಶಿಕ್ಶಾ ದಿಲಿ. ಹೆಂ ಲಿಸಾಂವ್ ಶ್ಹೆರಾಂತ್ಲ್ಯಾ ಲೊಕಾಕ್‌ಯಿ ಲಾಗು ಜಾತಾ.

◆◆◆

ಮೊನ್ಜಾತಿಂಚೆಂ ಝುಜ್

ಏಕಾ ವ್ಹಡ್ಲ್ಯಾ ರಾನಾಂತ್ ಏಕ್ ಶಿಂವ್ ತಾಚ್ಯಾ ಮಾಟ್ಯಾಂತ್ ಆರಾಮಾಯೆನ್ ಜಿಯೆತಾಲೆಂ. ಲಾಗ್ಸಾರ್‌ಚ್ ಏಕಾ ಬೊಲ್ಯಾಂತ್ ಏಕ್ ಸೊಂಸೊಯಿ ರಾವ್ತಾಲೊ. ತೆವ್ಳ್ಯಾ ರಾನಾಕ್ ಥೊಡ್ಯಾಂನಿ ಯೇವ್ನ್ ರೂಕ್ ಸಗ್ಳೆ ಕಾತರ್ನ್ ವ್ಹರ್ನ್ ರಾನ್ ಖಾಲಿ ಕೆಲೆಂ. ತ್ಯಾ ರಾನಾಂತ್ಲ್ಯಾ ಮೊನ್ಜಾತಿಂಕ್ ರೂಕ್‌ನಾಸ್ತಾಂ ರಾವೊಂಕ್ ಕಶ್ಟ್ ಜಾಲೆ. ಥಂಯ್ಚ್ಯಾ ಮೊನ್ಜಾತಿ ಪುರಾ ಹೆಂ ಶಿಂವ್ ವಸ್ತಿ ಕರ್ಚ್ಯಾ ರಾನಾಕ್ ಧಾಂವೊನ್ ಆಯ್ಲ್ಯೊ.

ಹ್ಯೊ ನವ್ಯೊ ಮೊನ್ಜಾತಿ ಆಯಿಲ್ಲ್ಯಾ ದಿಸಾಥಾವ್ನ್ ಶಿಂವಾಕ್ ಕೆದಾಳಾಯ್ ಕರ್ಕರೆ, ಶಾಂತಿ-ಸಮಾದಾನ್ ನಾ. ಶಿಂವಾಕ್ ಹೆಂ ಪುರಾ ಸೊಸುಂಕ್ ಜಾಯ್ನಾತ್‌ಲ್ಲೆಂ. ಅಶೆಂಚ್ ಹ್ಯಾ ರಾನಾಂತ್ ವಸ್ತಿ ಕರ್ಚ್ಯಾ ಹೆರ್ ಮೊನ್ಜಾತಿಂಕ್‌ಯಿ ಹೆ ಉಪದ್ರ್ ಸೊಸುಂಕ್ ಜಾಯ್ನಾಸ್ತಾಂ ತಾಂಣಿ ಶಿಂವ್ ರಾಯಾಕಡೆ ದೂರ್ ದಿಲೆಂ. ಶಿಂವ್ ಸಯ್ತ್ ಅಸಲ್ಯಾಚ್ ಸಂದರ್ಭಾಕ್ ರಾಕ್ತಾಲೊ.

“ತುಮಿ ಸಾಂಗ್ಚೆಂ ಸಾರ್ಕೆಂ. ಸೆಜಾರಿ ರಾನಾಥಾವ್ನ್ ಆಯಿಲ್ಲ್ಯಾ ಮೊನ್ಜಾತಿಂಚೊ ವಿಚಾರ್ ಕರ್ಚಿಂ ಕೊಣೀನಾಂತ್ ಮ್ಹಣೊನ್ ಖುಶೆ ಪರ್ಮಾಣೆ ಚಲ್ತಾತ್, ನಾಚ್ತಾತ್. ಉಡ್ಕಾಣಾಂ-ಬೊಬೊ ಘಾಲ್ತಾತ್. ಹಾಂಗಾ ಯೆಂವ್ಚೆ ಆದಿಂ ತಾಂಣಿ ಕೊಣಾಯ್ ಕಡೆ ವಿಚಾರುಂಕ್ ನಾ. ತಾಂಣಿ ಪರ್ವಣ್ಗಿ

WORLD KONKANI LIBARY
Accn No: 004271

ಘೆಜೆ ಆಸ್‌ಲ್ಲಿಗಿ ನಾಕಾ? ಹಾಂಚ್ಯಾ ಗಲಾಟ್ಯಾನ್ ಮ್ಹಾಕಾ ಕೂಡ್ಲೆ ವಚೊನ್ ತಾಂಚೆರ್ ಝುಜ್ ಮಾಂಡುನ್ ತಾಂಕ ತಿಂ ಖಂಯ್ ತರೀ ವಚೊಂದಿತ್'' ಮ್ಹಣ್ ಶಿಂವಾನ್ ಫರ್ಮಾಯ್ಲೆಂ.

ಹಿ ಗಜಾಲ್ ತ್ಯಾ ದುಸ್ರ್ಯಾ ರಾನಾಥಾವ್ನ್ ಆಯಿಲ್ಲ್ಯಾ ಮೊನ್ಜಾತಿಂಕ್ ಕಳ್ಳಿ. ತಾಂಣಿ ಸಯ್ತ್ ಕೂಡ್ಲೆ ಏಕ್ ಸಬಾ ಚಲಯ್ಲಿ. ತಾಂಚೆ ಪಾಡ್ತಿಂತ್ ಶಿಂವ್ ನಾತ್‌ಲ್ಲೆಂ. ವಾಗ್ ರಾಯ್ ಜಾಲ್ಲೊ.

“ಫಾಲ್ಯಾಂ ಹ್ಯಾ ರಾನಾಂತ್ಲ್ಯಾ ಪುರಾ ಮೊನ್ಜಾತಿ ಒಟ್ಟುಕ್ ಜಾವ್ನ್ ಝುಜ್ ಕರುಂಕ್ ಆಯ್ಲ್ಯಾ ಜಾಲ್ಯಾತ್. ತಾಂಚಿ ತಯಾರಾಯ್ ಭರಾನ್ ಚಲ್ತಾ. ಆಮಿ ಆನ್‌ಎಕಾ ರಾನಾಥಾವ್ನ್ ಆಯಿಲ್ಲೆಂ ತೆಂ ನೀಜ್. ಪುಣ್ ಹೆಂ ರಾನ್ ಹಾಂಚೆಂ ಮಾತ್ರ್ ದಾಯ್ಜ್ ನ್ಹಯ್. ಹೆಂ ರಾನ್ ಮೊನ್ಜಾತಿಂಖಾತಿರ್ ದೆವಾನ್ ರಚ್‌ಲ್ಲೆಂ. ಕಿತೆಂಯ್ ಜಾಂವ್ ಆಮಿ ಸಯ್ತ್ ಏಕ್ ಹಾತ್ ಪಳಯಾಂ. ಆಮಿ ಸಯ್ತ್ ಝುಜಾಕ್ ತಯಾರಾಯ್ ಕರಿಜೆ. ತಾಂಚೆ ಪಾಡ್ತಿಕ್ ಶಿಂವ್ ಮುಕೆಲಿ ಜಾಲ್ಯಾರ್ ಹಾಂವ್ ವಾಗ್ ಹ್ಯಾ ಪಂಗ್ಡಾಚೊ ಮುಕೆಲಿ. ಕಶೆಂ? ತುಮ್ಚಿ ಒಪ್ಪಿಗಿಮೂ?'' ಮ್ಹಣ್ ವಾಗಾನ್ ಸವಾಲ್ ಕೆಲೆಂ.

ಸಕ್ದಾಂನಿ ಒಪ್ಪಿಗಿ ದಿಲ್ಯಾರಿ ಏಕ್ ಮ್ಹಾತಾರಿ ಹಸ್ತ್ ಮಾತ್ರ್ ವೊಗೆಚ್ ಬಸ್‌ಲ್ಲಿ. ವಾಗ್ ತಾಪ್ಲೊ. “ಕಿತೆಂ ತುಜಿ ಗಜಾಲ್?'' ವಾಗಾನ್ ವಿಚಾರ್ಲೆಂ.

“ಗಜಾಲ್ ಕಾಂಯ್ ನಾ. ಮ್ಹಾಕಾ ಮಾತ್ರ್ ಹಾಂಗಾಚ್ಯಾ ಮೊನ್ಜಾತಿಂ ಕಡೆ ಲಡಾಯ್ ಕರುಂಕ್ ಮನ್ ನಾ. ಹಾಂವ್ ಹೆ ಲಡಾಯೆಂತ್ ಭಾಗ್ ಘೆನಾ'' ಹಸ್ತ್ ಮ್ಹಣ್ತಾನಾ... “ಓ... ಹೋ... ತುಕಾ ಪ್ರಾಯ್ ಜಾಲ್ಯಾ ಮ್ಹಣ್ ಭ್ಯೆಂ ದಿಸ್ತಾ...'' ವಾಗ್ ವಿಚಾರಿ.

“ಪಳೆ, ಆಮಿ ಕಿತೆಂ ಮ್ಹಳ್ಯಾರಿ ಭಾಯ್ರ್‌ಥಾವ್ನ್ ಆಯಿಲ್ಲ್ಯೊ ಮೊನ್ಜಾತಿ. ಹಾಂಗಾ ಆಸ್ಚ್ಯಾಂ ಕಡೆ ಆಮಿ ಎಕಾಮೆಕಾ ಸಮ್ಜೊನ್, ಸುದಾರ್ಸ್ನ್ ಬರೆಪಣಾನ್ ಜಿಯೆಜೆ ಶಿವಾಯ್ ಲಡಾಯ್ ಕರ್ಚಿ ಮ್ಹಾಕಾ ಪಸಂದ್ ದಿಸನಾ. ಅಶೆಂ ಕೆಲ್ಯಾರ್ ಮೊನ್ಜಾತಿ ನಾಸ್ ಜಾಂವ್ಕ್ ಆಸಾತ್. ಲಡಾಯ್ ಝುಜ್ ಮನ್ಸ್ಯಾಂಕ್ ಮಾತ್ರ್ ಶಿವಾಯ್ ಆಮ್ಕಾಂ ಮೊನ್ಜಾತಿಂಕ್ ಕಿತ್ಯಾಕ್? ಮನಿಸ್ ಆಸ್ತಿಕ್ ಝುಗಡ್ತಾತ್. ಆನಿ ಕಿತೆಂಗಿ ತಾಂಕಾಂ ಫಾಲ್ಯಾಂ ಪೊರ್ಚ್ಯಾಂಚಿಂ ಚಿಂತ್ನಾಂ, ಆಶಾ. ಪುಣ್ ಆಮ್ಕಾಂ ಹೆಂ ಪುರಾ ಗರ್ಜ್ ಆಸಾಗಿ?''

ವಾಗಾಕ್ ಹಸ್ತಿಚೊ ನ್ಯಾಯ್ ವಿಚಿತ್ರ್ ದಿಸ್ಲೊ. “ತುಂ ಏಕ್ ದಾಡ್ಡೊ. ತುಕಾ ತಿತ್ಲಿ ಸಮ್ಜಣಿ ನಾ, ಕಿತೆಂಯ್ ಜಾಂವ್ ಆಮಿ ಲಡಾಯ್ ಕರ್ನ್ ಹಾಂಗಾಚ್ಯಾ ಮೊನ್ಜಾತಿಂಕ್ ಸಲ್ವವ್ನ್, ಆಮಿ ಸಾಂಗ್‌ಲ್ಲೆಬರಿ ತಾಂಣಿ ಆಯ್ಕ್ಯಾ ಸಾರ್ಕೆಂ ಕರಿಜೆ. ಹೊ ಹ್ಯಾ ಕಾಳಾಚೊ ನ್ಯಾಯ್'' ವಾಗ್ ಗೊರ್ಜಾಲೊ.

“ಸರ್ವ್ ಕಾಳಾಕ್ ನ್ಯಾಯ್ ಏಕ್‌ಚ್. ಆಮ್ಚೆಕಡೆ ತ್ರಾಣ್-ಸಕತ್ ಆಸಾ ಮ್ಹಣ್ ಖಡ್ಪಾಕ್ ತಕ್ಲಿ ಧಾಡಾಂವ್ಚಿಗಿ? ತಾಂಚೆ ಸುವಾತೆಕ್ ಯೇವ್ನ್ ತಾಂಚೆ ಕಡೆ ಝುಜ್ ಮಾಂಡ್ಚ್ಯಾಂತ್ ಕಿತೆಂ ಅರ್ತ್

ಆಸಾ? ಆಮ್ಕಾಂ ಆಸ್ರೊ ಧಿಲ್ಲ್ಯಾಂಕ್ ಆಮಿ ಚಿಲ್ಲುಂಚೆಂ ವಾ ನೆಗಾರ್ ಕರ್ಚೆಂ ಹೆಂ ಖಂಚೆಂ ರಾಜಾಂವ್?'' ಹಸ್ತ್ ಮ್ಹಣಾಲಿ.

''ತುಜೆ ಉಪಾದೆಸ್ ಪುರೊ. ತುಂ ಯೇನಾ ಜಾಶಿ ತರ್ ಹ್ಯೊ ಸರ್ವ್ ಮೊನ್ಜಾತಿ ತುಕಾ ಲಗಾಡ್ ಕಾಡ್ತೆಲ್ಯೊ. ದುಸ್ಮಾನ್ ಆಮ್ಚೆ ಮದೆಂಚ್ ಆಸಾ ತರ್ ಆಮಿ ಕಿತೆಂ ಕರುಂಕ್ ಜಾತಾ?''ವಾಗ್ ಮ್ಹಣಾಲೊ. ಇತ್ಲೆಂ ಸಾಂಗೊನ್ ವಾಗಾನ್ ಸರ್ವ್ ಮೊನ್ಜಾತಿಂಕ್ ಹೆ ಹಸ್ತಿಕ್ ಲಗಾಡ್ ಕಾಡಾ ಮ್ಹಣ್ ಫರ್ಮಾಯ್ಲೆಂ. ಪುಣ್ ಸರ್ವ್ ಮೊನ್ಜಾತಿ ಗಪ್-ಚಿಪ್ ಬಸ್ಲ್ಯೊ. ತೆದಾಳಾ ಏಕ್ ಕೊಲೊ ಮುಕಾರ್ ಯೇವ್ನ್, ''ರಾಯಾಂನೊ... ಆಮಿ ಪಯ್ಲೆಂಚ್ ಹ್ಯಾ ಬುದ್ವಂತ್ ಪ್ರಾಯ್ವಂತ್ ಹಸ್ತಿಕ್ ರಾಯ್ ಕೆಲ್ಲೊ ತರ್ ತುಜೆ ಬರಿ ಹಿ ಹಸ್ತ್ ಉಡ್ತಿ ನಾ. ಸೊಸ್ಣಿಕಾಯೆನ್- ಸಯ್ರಾಣ್ ಫೆವ್ನ್ ಏಕ್ ನಿರ್ದಾರ್ ಫೆತಿ'' ಮ್ಹಣಾಲೊ.

''ಹೆಂ ಕಿತೆಂ ತುಂ ಭಾರಿಚ್ ಚರ್ಬೆನ್ ಹಸ್ತಿಚಿ ಪಾಡ್ತ್ ಫೆವ್ನ್ ಉಲಯ್ತಾಯ್? ತುಮ್ಕಾಂ ಕೊಣಾಯ್ಕಿ ಮನ್ ನಾ ತರ್... ಮ್ಹಾಕಾ ಕಿತ್ಯಾಕ್ ಹೆ ಲಫ್ಡೆ ಪುರಾ. ತುಮ್ಕಾಂ ಖುಶಿ ಆಸ್‌ಲ್ಲ್ಯಾ ಪರ್ಮಾಣೆ ಕರಾ'' ಮ್ಹಣ್ ವಾಗ್ ಥಂಡ್ ಬಸ್ಲೊ.

ದುಸ್ರ್ಯಾ ದೀಸ್ ಶಿಂವ್ ತಾಚೆ ಪಾಟ್ಲಾಮೆಕ್ ಕಾಣ್ಫೆವ್ನ್ ಝುಜಾಕ್ ಯೆತಾನಾ, ವಾಗಾಚೆ ಪಾಡ್ತಿಚ್ಯೊ ಮೊನ್ಜಾತಿ ಪುರಾ ಹಾತ್-ಪಾಂಯ್ ಬಾಂದುನ್ ಬಸ್‌ಲ್ಲೆಂ ಪಳೆವ್ನ್ ಶಿಂವ್ ಅಜ್ಯಾಪ್ಲೊ.

ತೆದಾಳಾ ಹಸ್ತ್ ಆನಿ ಕೊಲೊ ಮುಕಾರ್ ಯೇವ್ನ್, ''ಮಿತ್ರಾಂನೊ ಆಮ್ಚ್ಯಾ ಮೊನ್ಜಾತಿಂ ವರ್ವಿಂ ತುಮ್ಕಾಂ ಉಪಾದ್ರ್ ಜಾಲ್ಯಾತ್ ತೆಂ ಖರೆಂ. ತ್ಯಾ ದೆಕುನ್ ಆಮ್ಕಾಂ ಮಾಫ್ ಕರಿಜೆ. ಆಮ್ಕಾಂ ದುಸ್ರಿ ಗತ್ ನಾ. ತಶೆಂ ಜಾಲ್ಲ್ಯಾನ್ ಆಮ್ಕಾಂಯ್ ತುಮ್ಚೆ ಸಾಂಗಾತಾ ಸೆರ್ವಯಾ. ಮನ್ಶ್ಯಾಂನಿ ಯೇವ್ನ್ ರಾನಾಂತ್ ರಿಗೊನ್ ರೂಕ್ ಕಾತರ್ನ್ ಖಾಲಿ ಕೆಲ್ಯಾರ್ ಆಮ್ಚಿ ಗತ್ ಕಿತೆಂ? ಆಮ್ಕಾಂ ದುಸ್ರೊ ಆಸ್ರೊ ಖಂಯ್ ಆಸಾ? ಆನಿ ಮುಕಾರ್ ಆಮಿ ತುಮ್ಕಾಂ ಖಂಚೆಯ್ ರಿತಿನ್ ಉಪ್ರಾದ್ ಜಾಯ್ನಾತ್‌ಲ್ಲೆಪರಿಂ ಪಳೆತಾಂವ್'' ಮ್ಹಣ್ ವಿನತಿ ಕರಿಲಾಗ್ಲೆ.

ಶಿಂವಾಕ್ ಹಾಂಚೆಂ ಉಲೊಣೆಂ ಆಯ್ಕೊನ್ ಗಜಾಲ್ ಕಿತೆಂ ತಿ ಮತಿಕ್ ಗೆಲಿ ಆನಿ ತೊ ಒಪ್ಲೊ. ಲಡಾಯ್-ಝುಗ್ಡೆಂ ನಾಸ್ತಾನಾ ಸರ್ವ್ ಸಮಾದಾನಾನ್ ಇತ್ಯರ್ತ್ ಜಾವ್ನ್ ದೊನೀ ಪಾಡ್ತಿಚ್ಯೊ ಮೊನ್ಜಾತಿ ಮುಕಾರ್ ಬರ್‍ಯಾನ್ ಜಿಯೆಂವ್ಕ್ ಲಾಗ್ಲ್ಯೊ.

●

ಮಾಂಕ್ಡಾನ್ ಖೆಳ್‌ಲ್ಲೊ ನಾಟಕ್

ಎಕಾ ರಾನಾಂತ್ ‘ಗರುಡ’ ಜಾತಿಚೆಂ ಏಕ್ ಸುಕ್ಣೆಂ ಆಸ್‌ಲ್ಲೆಂ. ಉಬಾರಾಯೆಚ್ಯಾ ರುಕಾರ್ ಹೆಂ ಜಿಯೆತಾಲೆಂ. ಪಳೆಂವ್ಕ್ ಭಾರಿಚ್ ಲಕ್ಷಣ್ ಜಾವ್ನ್ ಉಪ್ಕಾರಿ ಮನಾಚೆಂ ಜಾವ್ನಾಸ್‌ಲ್ಲೆಂ. ತಾಚೆ ಕುಡಿಂತ್ ಅಮೃತ್ ಆಸ್‌ಲ್ಲೆಂ ಜಾಲ್ಲ್ಯಾನ್ ಸಬಾರ್ ಮೊನ್ಜಾತಿಂಕ್-ಸುಕ್ಣ್ಯಾಂಕ್ ತಾಣೆ ವಾಂಚಯಿಲ್ಲೆಂ. ಹೆರ್ ಮೊನ್ಜಾತಿ-ಸುಕ್ಣಿಂ ಶಿಕಾರೆಗಾರಾಂಚ್ಯಾ ಮಾರಾಕ್ ಸಾಂಪ್ಡೊನ್ ಘಾಯೆಲ್ಲ್ಯಾ ವೆಳಾರ್ ಹೆಂ ಸುಕ್ಣೆಂ ವಚೊನ್ ತಾಂಚಿ ಸೆವಾ ಕರ್ತಾಲೆಂ. ತಶೆಂ ಜಾಲ್ಲ್ಯಾನ್ ಹ್ಯಾ ಸುಕ್ಣ್ಯಾಥಂಯ್ ಸರ್ವಾಂಕ್ ಅಬಿಮಾನ್, ಗವ್ರವ್. ದೆಕುನ್ ಮೊಗಾನ್ ತಾಕಾ ‘ಗರುಡರಾಯ್’ ಮ್ಹಣ್ ಆಪಯ್ತಾಲಿಂ.

ಹೆಂ ಗರುಡ ಸುಕ್ಣೆಂ ವಸ್ತಿ ಕರ್ಚ್ಯಾ ರುಕಾಚ್ಯಾ ಚಿಕ್ಕೆ ಪಯ್ಸ್ ಏಕ್ ಮಾಂಕೊಡ್ ರಾವ್ತಾಲೊ. ತೊ ಫಾಂಟ್ಯಾರ್‌ಥಾವ್ನ್ ಫಾಂಟ್ಯಾಕ್, ರುಕಾರ್‌ಥಾವ್ನ್ ರುಕಾಕ್ ಉಡ್ತಾಲೊ, ಘುಡಾಮೊಡಿ ಘಾಲ್ತಾಲೊ. ಫಾಂಟೆ ಧರ್ನ್ ಹಾಲವ್ನ್ ನಾಚ್ತಾಲೊ. ಫಾಂಟ್ಯಾಚೆ ತುದಿಯೆಕ್ ಉಮ್ಕಾಳೊನ್ ಸರ್ಕಸ್ ಕರ್ತಾಲೊ. ಹೆರ್ ಮೊನ್ಜಾತಿ-ಸುಕ್ಣಿಂ ಸರ್ಶಿಂ ಆಯಿಲ್ಲ್ಯಾ ವೆಳಾ ಹೆಡಾಯ್ತಾಲೊ. ‘ಕಿರಿಂಕ್... ಕಿರಿಂಕ್’ ಮ್ಹಣ್ ದಾಂತ್ ಕಿರ್ಕಾಯ್ತಾಲೊ. ತಶೆಂ ಜಾಲ್ಲ್ಯಾನ್ ಹೆರ್ ಮೊನ್ಜಾತಿ ತಾಚೆ ಸರ್ಶಿನ್ ವಚನಾತ್‌ಲ್ಲ್ಯೊ. ಬದ್ಲಾಕ್ ತ್ಯಾ ‘ಗರುಡರಾಯ್’ ಸುಕ್ಣ್ಯಾ ಸರ್ಶಿಂ ವಚೊನ್ ಖುಶೆನ್-ಸಂತೊಸಾನ್ ಗಜಾಲಿ ಕರ್ನ್ ಖೆಳೊನ್ ಆಸ್ತಾಲ್ಯೊ.

‘ಸಕ್ಕಡ್ ಮೊನ್ಜಾತಿ-ಸುಕ್ಣಿಂ ತ್ಯಾ ಸುಕ್ಣ್ಯಾಚೊ ಮೋಗ್ ಕರ್ತಾತ್. ತಾಚೆಲಾಗಿಂ ಉಲಯ್ತಾತ್-ಖೆಳ್ತಾತ್. ಪುಣ್ ಮ್ಹಾಕಾ ಪಳೆವ್ನ್ ಕಾಂಟಾಳ್ತಾತ್. ದುಸ್ಮಾನಾಬರಿ ಲೆಕ್ತಾತ್. ತ್ಯಾ ಸುಕ್ಣ್ಯಾಚೆಂ ಅದೃಶ್ಟ್ ಮ್ಹಾಕಾ ನಾಮೂ’ ಮ್ಹಣ್ ಚಿಂತುನ್ ಮಾಂಕೊಡ್ ಕರ್ಗತಾಲೊ. ತಶೆಂ ತ್ಯಾ ಗರುಡ ಸುಕ್ಣ್ಯಾವಯ್ರ್ ತಾಕಾ ಮೊಸೊರ್ ಉಬ್ಜಾಲೊ. ಕಿತೆಂಯ್ ಪುಣಿ ಕರ್ನ್ ತ್ಯಾ ಸುಕ್ಣ್ಯಾಕ್ ಸಲ್ವಯ್ಜೆ ಮ್ಹಣ್ ತಾಣೆ ನಿರ್ದಾರ್ ಘೆತ್ಲೊ. ‘ತಶೆಂ ಕೆಲ್ಯಾರ್ ಸರ್ವ್ ಮೊನ್ಜಾತಿ ಮ್ಹಜೆ ಬುದ್ವಂತ್ಕಾಯೆಕ್ ಮೆಚ್ವಾತಾತ್, ಮ್ಹಾಕಾ ಹೊಗಳ್ಸಿತಾತ್ ಆನಿ ಮ್ಹಜೆಸರ್ಶಿಂ ಯೇವ್ನ್ ಇಶ್ವಾಗತ್ ಕರ್ತಾತ್’ ಮ್ಹಣ್ ಚಿಂತುಂಕ್ ಪಡ್ಲೊ.

ಏಕ್ ದೀಸ್ ತೆಂ ಗರುಡ ರುಕಾರ್ ಬಸೊನ್ ಆಸ್ಚೆಂ ತ್ಯಾ ಮಾಂಕ್ಡಾನ್ ಖಾತ್ರಿ ಕೆಲೆಂ. ತಕ್ಷಣ್ ತೊ ಬಸ್‌ಲ್ಲ್ಯಾ ಫಾಂಟ್ಯಾಥಾವ್ನ್ ಸಕ್ಲಾ ಪಡ್ಲೊ. “ಅಯ್ಯೊಯ್ಯೊ... ಏ ಗರುಡರಾಯಾ ಮ್ಹಾಕಾ ಏಕ್ ವ್ಹಡ್ ಇಚ್ವು ಚಾಬೊನ್ ವೀಕ್ ಮ್ಹಜ್ಯಾ ಸಗ್ಳ್ಯಾ ಜಿವಾಂತ್ ಚರ್ಲಾಂ. ವೆಗಿಂ ಮ್ಹಜೆ ಕುಮ್ಕೆಕ್ ಯೆ ಆನಿ ಮ್ಹಜೊ ಜೀವ್ ವಾಂಚಯ್” ಮ್ಹಣ್ ರಾನ್ ಸಗ್ಳೆಂ ಹಾಲ್ಚೆಬರಿ ಬೊಬೊ ಘಾಲುಂಕ್‌ಲಾಗ್ಲೊ.

ಕೂಡ್ಲೆ ತೆಂ ಸುಕ್ಣೆಂ ಉಬೊನ್ ಮಾಂಕ್ಡಾ ಸರ್ಶಿನ್ ಆಯ್ಲೆಂ. “ಇಶ್ಟಾ ತುಕಾ ಖಂಯ್ ಇಚ್ವು ಚಾಬ್ಲಾ ಪಳಯಾಂ.”

ದೆಕುನ್ ಮಾಂಕ್ಡಾನ್ ಏಕ್‌ಪಾವ್ಟಿಂ ತಾಚೊ ಪಾಂಯ್ ಆನ್‌ಏಕ್ ಪಾವ್ಟಿಂ ತಾಚೊ ಹಾತ್, ತಾಚೆಂ ಪೊಟ್ ದಾಕವ್ನ್, ಉಪ್ರಾಂತ್ ಥಂಯ್ ಹಾಂಗಾ ಮ್ಹಣ್ ಸಾಂಗೊನ್ ಸಗ್ಳ್ಯಾಂನಿ ಚಾಬ್ಲಾಂ ಮ್ಹಳ್ಳೆಬರಿ ನಟನ್ ಕರಿಲಾಗ್ಲೊ. ಸುಕ್ಣ್ಯಾನ್ ಸಗ್ಳ್ಯಾನ್ ಪರೀಕ್ಶಾ ಕೆಲಿ. ಪುಣ್ ಖಂಯ್ಸರಿ ತಾಕಾ ಸುವಿಯೆ ತಿತ್ಲೊ ಸಯ್ತ್ ಘಾಯ್ ಸಾಂಪ್ಡೊಂಕ್ ನಾ.

“ಇಶ್ಟಾ, ಇಚ್ಚು ಚಾಬ್‌ಲ್ಲೊ ಘಾಯ್ ಮ್ಹಾಕಾ ಖಂಯ್ಸರೀ ದಿಸಾನಾಂಮೂ?” ಸುಕ್ಣ್ಯಾನ್ ಮ್ಹಣ್ತಾನಾ ಮಾಂಕೊಡ್ ಸಟ್ಟ್ ಕರ್ನ್ “ಇಚ್ಚುಯ್ ನಾ ಮಾತ್ತಿಯ್ ನಾ. ತುವೆಂ ಸಲ್ವಾಚೆ ಮ್ಹಳ್ಳ್ಯಾಖಾತಿರ್ ಹಾಂವ್ ಹೊ ಖೆಳ್ ಖೆಳ್ಳೊಂ,” ಮ್ಹಣಾಲೊ.

“ತುವೆಂ ಮ್ಹಾಕಾ ಘಾತ್ ಕೆಲಾಯ್ ಆನಿ ಫಟ್ ಮಾರ್ಲ್ಯಾಯ್. ಹೆ ಫಟಿಕ್ ತುಕಾ ಫಾವೊತಿ ಶಿಕ್ಶಾ ಮೆಳ್ತೆಲಿ” ಮ್ಹಣ್ ಸಾಂಗೊನ್ ಸುಕ್ಣೆಂ ತಾಚ್ಯಾ ರುಕಾರ್ ವಚೊನ್ ಬಸ್ಲೆಂ.

ಗರುಡರಾಯಾಕ್ ಹ್ಯಾ ಮಾಂಕ್ಡಾನ್ ಚೆಶ್ಟಾಯೊ ಕೆಲ್ಲ್ಯೊ ಪಳೆವ್ನ್ ಸರ್ವ್ ಮೊನ್ಜಾತಿ ಮಾಂಕ್ಡಾವಯ್ರ್ ಖುಬಾಳ್ಳ್ಯೊ. ಮಾಂಕೊಡ್ ರಾಂವ್ಚ್ಯಾ ರುಕಾರ್ ಏಕ್ ವ್ಹಡ್ಲೆಂ ಮಾಟೆಂ ಆಸ್‌ಲ್ಲೆಂ. ತ್ಯಾ ಮಾಟ್ಯಾಂತ್ ವ್ಹಡ್ ಏಕ್ ಮ್ಹೊಂವಾಚಿ ಪೊತಿ ಆಸೊನ್ ತಾಂತುಂ ಮಸ್ತ್ ಮ್ಹೊಂವ್ ಭರ್‌ಲ್ಲೆಂ. ಹೆಂ ಮ್ಹೊಂವ್ ಚಾಕೊಂಕ್ ಏಕ್ ವ್ಹಡ್ ಸರೊಪ್ ರುಕಾರ್ ಚಡ್ಲೊ. ಆನಿ ತ್ಯಾ ಮಾಟ್ಯಾ ಭಿತರ್ ರಿಗೊನ್ ಮ್ಹೊಂವ್ ಪಿಯೆಂವ್ಚ್ಯಾರ್ ಪಡ್ಲೊ. ಸರೊಪ್ ಅರ್ದೊ ಭಿತರ್ ಆಸೊನ್ ಉರ್‌ಲ್ಲೊ ಅರ್ದೊ ಭಾಯ್ಲ್ಯಾನ್ ಉಮ್ಕಾಳ್ತಾಲೊ. ಹೆಂ ಫಾಂಟ್ಯಾರ್ ಬಸೊನ್ ಆಸ್‌ಲ್ಲ್ಯಾ ಮಾಂಕ್ಡಾನ್ ಪಳಯ್ಲೆಂ. ತೆಂ ಏಕ್ ರುಕಾಚೆಂ ಪಾಳ್ ಮ್ಹಣ್ ತಾಣೆ ಚಿಂತ್ಲೆಂ. ಹಾಕಾ ಧರ್ನ್ ಹಿಂದ್ಳ್ಯೊ ಖೆಳ್‌ಲ್ಲ್ಯಾಬರಿಂ ಖೆಳ್ಯೆತ್ ಮ್ಹಣ್ ಸರ್ಕ್ ಕರ್ನ್ ಫಾಂಟ್ಯಾಥಾವ್ನ್ ಉಡೊನ್ ಸರ್ಪಾಚೆ ಶಿಮ್ಟೆಕ್ ಧರ್ಲೆಂ. ಉಡ್‌ಲ್ಲ್ಯಾ ರಬಸಾಕ್ ಸರ್ಪಾಚೊ ಸಗ್ಳೊ ಜೀವ್ ನಿಸ್ರೊನ್ ಭಾಯ್ರ್ ಆಯ್ಲೊ. ಸರೊಪ್ ಆನಿ ಮಾಂಕೊಡ್ ಸಾಂಗಾತಾ ಧರ್ಣಿಕ್ ಶೆವ್ಟಾಲೆ.

ಸರೊಪ್ ರಾಗಾನ್ ಬುಸ್... ಪುಸ್... ಕರ್ನ್ ಜಿಡೆಂ ಫುಲವ್ನ್ ರಾವ್ಲೊ ಆನಿ ಥಂಯ್ಚ್ ಆಸ್‌ಲ್ಲ್ಯಾ ಮಾಂಕ್ಡಾಕ್ ರೆಂವ್ಡೊಡ್ ಘಾಲಿಲಾಗ್ಲೊ. ಮಾಂಕ್ಡಾನ್ ಕಿತ್ಲೆಂ ಪ್ರೆತನ್ ಕೆಲ್ಯಾರಿ ಸರೊಪ್ ರಾಗಾನ್ ಆನಿಕೀ ಚಡ್ ಅರ್ದುನ್ ಧರ್ತಾಲೊ. ಮಾಂಕ್ಡಾಚೆ ಬಾರಾ ಬ್ರೆಸ್ತಾರ್, ತೆರಾ ಸುಕ್ರಾರ್ ಜಾಲ್ಲೆ. ಮಾಂಕೊಡ್ ಬಳಾನ್ ಕಿಂಕ್ರಾಟ್ಯೊ ಮಾರ್ತಾಲೊ.

ಮಾಂಕ್ಡಾನ್ ಕಿಂಕ್ರಾಟ್ಯೊ ಮಾರ್ಲ್ಯೊ ತ್ಯಾ ಗರುಡ ಸುಕ್ಣ್ಯಾಕ್ ಆಯ್ಕಾಲ್ಯೊ. ಜಾಲ್ಯಾರಿ, ‘ಹೊ ಏಕ್ ಘಟ್ಕಿರೊ ಮಾಂಕೊಡ್. ತ್ಯಾ ದೀಸ್ ಇಚ್ಚು ಚಾಬ್ಲಾ ಮ್ಹಣ್ ಫಟ್ ಮಾರ್ನ್ ನಾಟಕ್ ಖೆಳ್ಳೊ. ಆತಾಂ ಪರ್ತ್ಯಾನ್ ಮ್ಹಾಕಾ ತಮಾಶೆ ಕರ್ಚ್ಯಾ ಖಾತಿರ್ ಆನ್‌ಏಕ್ ನಾಟಕ್ ಕರಿತ್ ಆಸಾ. ದುಸ್ರೆಪಾವ್ಟಿಂ ತಾಣೆ ತಶೆಂ ಮಾಂಡುನ್ ಹಾಡ್‌ಲ್ಲ್ಯಾ ಜಾಳಾ ಭಿತರ್ ಹಾಂವೆಂ ಸಾಂಪ್ಡೊಂಕ್ ನಜೊ’ ಮ್ಹಣ್ ಚಿಂತುನ್ ಥಂಡ್ ಬಸ್ಲೆಂ.

“ಸರೊಪ್ ಮ್ಹಾಕಾ ರೆವ್ಡೊಡ್ ಘಾಲ್ನ್ ಮ್ಹಾಕಾ ಜಿವೆಶಿಂ ಮಾರ್ತಾ. ಮ್ಹಾಕಾ ವಾಂಚಯ್...

ಮ್ಹಾಕಾ ರಾಕ್ ಸುಕ್ಣ್ಯಾ" ಮ್ಹಣ್ ಮಾಂಕೊಡ್ ಕಿಂಕ್ರಾಟ್ಯೊ ಮಾರ್ನ್‌ಚ್ ಆಸ್‌ಲ್ಲೊ. ನಿಮಾಣೆಂ ತಾಚೊ ಧಮ್ಮ್ ಉಣೊ ಜಾವ್ನ್ ಆಯ್ಲೊ ಆನಿ ಬೊಬೊ ಬಂದ್ ಜಾಲ್ಯೊ. ಮಾಂಕೊಡ್ ಆತಾಂ ಮಾಂಕ್ಡಾ ಸರ್ಗಾಕ್ ಗೆಲ್ಲೊ. ಮಾಂಕೊಡ್ ಮೆಲ್ಲೊಚ್ ಸರೊಪ್ ಥಂಯ್ ಥಾವ್ನ್ ಚರೊನ್ ತಾಚ್ಯಾ ಬಿಳಾಕ್ ಗೆಲೊ.

ಮಾಂಕ್ಡಾನ್ ಚೆಶ್ಟಾಯೊ ಕೆಲ್ಲ್ಯಾನ್ ತಾಕಾ ಫಾವೊ ತೊ ಪ್ರತಿಫಳ್ ಲಾಬ್‌ಲ್ಲೊ. ಗರುಡ ಸುಕ್ಣ್ಯಾನ್ ತ್ಯಾ ದೀಸ್ ಸಾಂಗ್‌ಲ್ಲೆಂ ತೆಂ ಸತ್ ಮ್ಹಣ್ ರುಜು ಜಾಲೆಂ.

ಹೆರಾಂಕ್ ಮೋಸ್ ಕರುಂಕ್, ಘಾತ್ ಕರುಂಕ್ ಪ್ರೇತನ್ ಕೆಲ್ಯಾರ್ ಆಮಿಚ್ ತಾಕಾ ಬಲಿ ಜಾವ್ನ್ ಫೊಂಡಾಕ್ ಪಡ್ತಾಂವ್ ಮ್ಹಳ್ಳೆಂ ಲಿಸಾಂವ್ ಹೆ ಕಾಣಿಯೆದ್ವಾರಿಂ ಆಮ್ಕಾಂ ಲಾಬ್ತಾ.

◆◆◆

WORLD KONKANI CENTRE LIBRARY
विश्व कोंकणी पुस्तकालय
MANGALORE

ರಾಕ್ಣೊ ಪ್ರಕಾಶನಾನ್ ಎದೊಳ್ ಫಾಯ್ಸ್ ಕೆಲ್ಲೆ ಬೂಕ್ - 104

ಪ್ರತಿಯೊ ಆಸ್ಚೆ ಬೂಕ್

ಸಂ.	ಪುಸ್ತಕಾಚೆಂ ನಾಂವ್	ಲೇಕಕ್	ವರಸ್
1.	ಜಿವೊ ವಾ ಮೆಲ್ಲೊ	ಖಡಾಪ್	1984
2.	ಮ್ಹಾಲ್ ಧೆಡ್ಯಾಚೊ ಉಮೊ	ಜೊ. ಸಾ. ಆಲ್ವಾರಿಸ್	1985
3.	ಯೋಗಾಭ್ಯಾಸ್	ವಿ. ಎಲ್. ರೇಗೊ	1988
4.	ಮ್ಹಜೊ ಅನಾಮಿಕ್ ಭಾವೊಜಿ	ಜೊ. ಸಾ. ಆಲ್ವಾರಿಸ್	1988
5.	ಘರಾಚೊ ದಿವೊ	ಜೆರಿ ಕುಲ್ಯೇಕರ್	1989
6.	ದೇವ್ ಹಾಸ್ಲೊ	ಲಿಯಾಬ್	1992
7.	ದರ್ಶನ್	ಕೆವಿನ್ ಡಿಮೆಲ್ಲೊ	1992
8.	ಸಯ್ತಾನಾಚ್ಯಾ ಸಂಸಾರಾಂತ್	ಬಾ| ವಿಶೆಂತ್ ವಿತೊರ್ ಮಿನೆಜ್	1993
9.	ತಿ, ತೊ ಆನಿ ಗೇಂಗ್	ಜೊ. ಸಾ. ಅಲ್ವಾರಿಸ್	1994
10.	ಮ್ಹಜ್ಯಾ ವೊಡ್ಡಾಂತ್ಲೆ ಗುಲೊಬ್	ಎಡ್ವಿನ್ ಜೆ. ಎಫ್. ಡಿಸೋಜಾ	1995
11.	ಚಿರ್ಮುಲ್ಯೊ	ಸಿಜ್ಯೆಸ್, ತಾಕೊಡೆ	1995
12.	ಇಜ್ಮೊಲಾಚಿ ವಾಟ್ಲಿ	ಸಿಜ್ಯೆಸ್, ತಾಕೊಡೆ	1995
13.	ಆಂಕ್ವಾರ್ ಸೆಲ್ಲಿ	ಒಸ್ಟಿನ್ ಡಿಸೊಜಾ ಪ್ರಭು	1995
14.	ಸುಂಗ್ಟಾಂ	ತಕಳಿ ಶಿವಶಂಕರ ಪಿಳ್ಳೆ (ತರ್ಜಣ್: ವಿಲ್ಯಮ್ ದಸಿಲ್ವಾ)	1995
15.	ಆಕಾಂತಾಚೆ ವಾಟೆರ್	ಕ್ಲೆರೆನ್ಸ್ ಪಿಂಟೊ, ಪಡೀಲ್	1996
16.	ನಿರ್ಮೊಣೆಂ	ಡೊ| ಎಡ್ವರ್ಡ್ ನಜ್ರೆತ್	1997
17.	ಸಂಪದಲೆಂ	ಎಡ್ವರ್ಡ್ ನೊರೊನ್ಹಾ	1997
18.	ಕಿರ್ಣಾಂ	ಗ್ಲೇಡಿಸ್ ರೇಗೊ	1998
19.	ಆಂಕರ್	ಬಾ| ಸಾಮ್ವೆಲ್ ಸಿಕ್ವೇರಾ	1998
20.	ವಾಗಾಚಿ ಫಜಿಂತ್	ಜಾನಪದ್ ಕಾಣಿಯೊ	1998
21.	ಕೊಂಕ್ಣಿ ಕಥಾ ಪೆಳೊ	ಸಂಗ್ರಹ್ ಕಾಣಿಯೊ	1998

WORLD KONKANI CENTRE LIBRARY
MANGALORE

22.	ಮೊಲಿಚೆ ದೊಳೆ	ಸಂಗ್ರಹ್ ಕಾಣಿಯೊ	2004
23.	ರೆಡೆ	ಬಾ| ಸಾಮ್ವೆಲ್ ಸಿಕ್ವೇರಾ	2004
24.	ನಾದ್	ಬಾ| ಎರಿಕ್ ಕ್ರಾಸ್ತಾ	2004
25.	ನಿಮಾಣೊ ಗಿರಾಯ್ಕ್	ಸಂಗ್ರಹ್ ಕಾಣಿಯೊ	2005
26.	ರಾಯ್	ಜೇಮ್ಸ್ ಲುವಿಸ್, ಒಮ್ಜೂರ್	2005
27.	ಭಾಂಗಾರಾಚೆಂ ಚಿತಳ್	ಜೆ. ಎಫ್. ಡಿಸೋಜಾ	2005
28.	ದೊರೆಮಿಫಾ	ಜೆರಿ ಡಿಮೆಲ್ಲೊ, ಬೆಂದುರ್	2006
29.	ಕಾನುನ್ ದರ್ಯನ್	ಶಿರ್ತಾಡಿ ವಿಲಿಯಮ್ ಪಿಂಟೊ	2006
30.	ಆಬಾಚ್ಯೊ ಕಾಣಿಯೊ	ಸಿಲ್ವೆಸ್ಟರ್ ಡಿಸೋಜಾ, ಮಯ್ಯೂರ್	2006
31.	ಬೈಬಲ್ ಕ್ವಿಜ್	ಬೆನ್ನಿ ಟಿಚೆರ್	2006
32.	ಜಗಲ್	ಡೇವಿಡ್ ಡಿಸೋಜಾ, ವಾಮಂಜೂರ್	2007

H271
Sh. Stories ~~Al~~ RON
D'Sou

ಜೆ. ಎಫ್. ಡಿಸೋಜಾ

- 29.8.1943ವೆರ್ ಜೋಕಿಮ್ ಫ್ರೆಡ್ರಿಕ್ ಡಿಸೋಜಾ ನಾಂವಾನ್ ಮಂಗ್ಳುರ್-ಮಿಲಾರ್ಚ್ಯಾ ಅತ್ತಾವರಾಂತ್ ಜಲ್ಮ್.
- 1961ವ್ಯಾ ವರ್ಸಾ ಸರ್ಕಾರಿ ರಾನಾ ಇಲಾಕ್ಯಾಂತ್ ವಾವ್ರಾಕ್ ದೆಂವ್ಲೊನ್ 39 ವರ್ಸಾಂಚೆ ಸೆವೆ ಉಪ್ರಾಂತ್ ನಿವೃತ್ತಿ.
- 11.5.1974ವೆರ್ ಟ್ರೆಸ್ಸಿ ಹೆಲೆನ್ ಪಿಂಟೊಚೊ ಹಾತ್ ಧರುನ್ ದೊಗಾಂ ಭುರ್ಗ್ಯಾಂಸವೆಂ ಮಯ್ಪಾಸಿ ಕುಟ್ಮಾ ಜಿವಿತ್.
- ಜೆ.ಎಫ್. ಡಿಸೋಜಾ, ಜೆಫ್ರಿ ಕುಮಾರ್ ಜೆಪ್ಪು, ಜೆಫ್ರಿ ಜೆಪ್ಪು ಲಿಕ್ಣೆನಾಂವಾಂನಿ ವೆವೆಗ್ಳ್ಯಾ ಕೊಂಕ್ಣಿ ಪತ್ರಾಂನಿ ಭುರ್ಗ್ಯಾಂಚೊ ಬರವ್ಪಿ.
- ಕನ್ನಡ್, ತುಳು, ಇಂಗ್ಲಿಶ್ ಭಾಸಾಂನಿ 2,000 ವಯ್ರ್ ಫಾಯ್ಸ್ ಜಾಲ್ಲಿಂ ಸಕಾಳಿಕ್ ಆನಿ ಕುರ್ಕುರಿತ್ ವಾಚ್ಯಾಂಚಿಂ ಪತ್ರಾಂ.
- 70 ವಯ್ರ್ ತುಳು ಕವಿತಾ 'ಸಿಸಿ ಇಂಡಿಯಾ' ಟಿವಿ ಚ್ಯಾನೆಲಾರ್ ಪ್ರಸಾರ್.
- 'ಭಾಂಗಾರಾಚೆ' ಶಿಂಕ್ಳೆಂತ್ ಚಾರ್ ಭುರ್ಗ್ಯಾಂಚ್ಯಾ ಕಾಣಿಯಾಂಚ್ಯಾ ಪುಸ್ತಕಾಂಚೊ ಸೊನಾರ್: *ಭಾಂಗಾರಾಚಿ ಮಾಸ್ಳಿ*, *ಭಾಂಗಾರಾಚೆಂ ಚಿತಳ್*, *ಭಾಂಗಾರಾಚಿ ಕುರಾಡ್* ಆನಿ ಆತಾಂ *ಭಾಂಗಾರಾಚಿ ಇಮಾಜ್*.
- ಭುರ್ಗ್ಯಾಂಚ್ಯಾ ಸಾಹಿತ್ಯ ವಿಬಾಗಾಂತ್ *ಭಾಂಗಾರಾಚಿ ಮಾಸ್ಳಿ* ಪುಸ್ತಕಾಖಾತಿರ್ 2007ವ್ಯಾ ವರ್ಸಾಚಿ ಕರ್ನಾಟಕ್ ಕೊಂಕಣಿ ಸಾಹಿತ್ ಅಕಾಡೆಮಿ ಪ್ರಶಸ್ತಿ ಜಿಕ್ಲಿ.

—ಬಾ। ಫ್ರಾನ್ಸಿಸ್ ರೊಡ್ರಿಗಸ್
'ರಾಕ್ಣೊ' ಸಂಪಾದಕ್